

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತೇಳನೆಯ ಅಧಿವೇಶನ

13ನೇ ಸೆಪ್ಟೆಂಬರ್ 2022

ಮಂಗಳವಾರ

ವಿಷಯಾನುಕ್ರಮಣಿಕೆ (INDEX)

01. ನೂತನ ಸದಸ್ಯರುಗಳ ಪರಿಚಯ

02. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಪ್ರವಾಹ

ಪರಿಸ್ಥಿತಿಯಿಂದ ಜನ-ಜಾನುವಾರುಗಳಿಗೆ ಉಂಟಾಗಿರುವ ತೊಂದರೆ ಬಗ್ಗೆ -

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

03. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

215 - ಮಹಾನಗರ ಪಾಲಿಕೆಯ ಟ್ರೇಡ್ ಪರವಾನಗಿ ವಸೂಲಾತಿ ಬಗ್ಗೆ

- ಶ್ರೀ ಡಿ.ಎಸ್.ಅರುಣ್

- ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)

206 - ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಪುರಸಭೆ ವ್ಯಾಪ್ತಿಯ ಅಮೃತ

ನಗರೋತ್ಥಾನ (4)ರ ಬಗ್ಗೆ

- ಶ್ರೀ ದಿನೇಶ್ ಗೂಳಗೌಡ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಶ್ರೀ ಎನ್ ನಾಗರಾಜು(ಎಂ.ಟಿ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

115 – ಪೌರ ಕಾರ್ಮಿಕರಿಗೆ ಮೀಸಲಿರಿಸಿದ ಜಮೀನಿನ ಬಗ್ಗೆ

- ಶ್ರೀ ಹರೀಶ್ ಕುಮಾರ್
- ಶ್ರೀ ಬಿ.ಎ.ಬಸವರಾಜ (ನಗರಾಭಿವೃದ್ಧಿ ಸಚಿವರು)

185 – ಹದಿನೆಂಟು ವರ್ಷದ ಒಳಗಿನ ಹೆಚ್.ಐ.ವಿ.+ ಮಕ್ಕಳ ಬಗ್ಗೆ.

- ಶ್ರೀ ಎಂ.ಕೆ.ಪ್ರಾಣೇಶ್
- ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

148 – ವಿಶೇಷ ಚೇತನ ಫಲಾನುಭವಿಗಳ ಬಗ್ಗೆ.

- ಶ್ರೀ ಎನ್.ರವಿಕುಮಾರ್
- ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

145 – ಅಂಗನವಾಡಿ ಮಕ್ಕಳಿಗೆ ಎನ್‌ಇಪಿ ಪಠ್ಯಕ್ರಮ ಜಾರಿ ಮಾಡುತ್ತಿರುವ ಬಗ್ಗೆ.

- ಶ್ರೀ ಗೋವಿಂದ ರಾಜು
- ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

155 – ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ.

- ಶ್ರೀ ಎಂ.ಎಲ್.ಅನಿಲ್‌ಕುಮಾರ್
- ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

172 – ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ ಘೋಷಿಸಿರುವ ಪಟ್ಟಣ ಪಂಚಾಯತಿ

ಮತ್ತು ಪುರಸಭೆಗಳ ಬಗ್ಗೆ.

- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಎನ್. ನಾಗರಾಜು (ಎಂ.ಉ.ಬಿ) (ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು)

117 – ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರನ್ನು

ಒದಗಿಸುವ ಬಗ್ಗೆ.

- ಶ್ರೀ ವೈ.ಎಂ.ಸತೀಶ್
- ಶ್ರೀ ಎನ್.ನಾಗರಾಜು(ಎಂ.ಉ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

128 – ರಾಜ್ಯದಲ್ಲರುವ ಯಶಸ್ವಿನಿ ಯೋಜನೆ ಬಗ್ಗೆ.

- ಶ್ರೀ ಪ್ರಕಾಶ್ ಕೆ.ರಾಥೋಡ್
- ಶ್ರೀ ಎಸ್.ಉ.ಸೋಮಶೇಖರ್ (ಸಹಕಾರ ಸಚಿವರು)
- ಶ್ರೀ ಲಕ್ಷ್ಮಣ ಸಂಗಪ್ಪ ಸವದಿ

121 – ರಾಯಚೂರು ನಗರದಲ್ಲಿ ಕಲುಷಿತ ನೀರನ್ನು ಸೇವಿಸಿ ಸಾವು-ನೋವು

ಸಂಭವಿಸಿರುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎನ್.ನಾಗರಾಜು (ಎಂ.ಉ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

139 – ಯೋಜನೆಗಳು ಸ್ಥಳ ಕೇಂದ್ರಿತವಾಗದೆ ವಿಫಲವಾಗುತ್ತಿರುವ ಬಗ್ಗೆ.

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೂಡದು”

ಹಿರಿಯ ನಾಗರಿಕರ ಸೆಬಲಕರಣ ಸಚಿವರು)

- ಡಾ: ತೇಜಸ್ವಿನಿಗೌಡ

ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

೦4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು.

ಅ) ಬೆಂಗಳೂರಿನ ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಯನ್ನು ರಕ್ಷಣೆ ಮಾಡುವಂತೆ ಹಾಗೂ ಒತ್ತುವರಿಯ ತೆರವಿನ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೇ ಇರುವ ಬಗ್ಗೆ.

- ಶ್ರೀ ಪಿ.ಆರ್.ರಮೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಬರುವ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿರುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ಖಾಸಗಿ ಶಿಕ್ಷಣ ಸಂಸ್ಥೆಗಳ ಭೂ ಪರಿವರ್ತನೆಗೆ ಹಾಗೂ ಮಾನ್ಯತೆ ನವೀಕರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅನಗತ್ಯ ಕಿರುಕುಳದ ಬಗ್ಗೆ.

- ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಈ) ಯಾದಗಿರಿ ಜಿಲ್ಲೆಯ 43 ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಯ

ಕೊಠಡಿಗಳಿಲ್ಲದೆ ಬಯಲು ಪ್ರದೇಶದಲ್ಲೇ ಶವ ಪರೀಕ್ಷೆ ಮಾಡಬೇಕಾಗಿರುವ ಬಗ್ಗೆ.

- ಡಾ: ತಳವಾರ ಸಾಬಣ್ಣ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉ) ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಎಸ್.ಸಿ/ಎಸ್.ಐ. ವಿದ್ಯಾರ್ಥಿಗಳಿಗೆ

ಕಳೆದ 3 ವರ್ಷಗಳಿಂದ ಲ್ಯಾಪ್‌ಟಾಪ್ ನೀಡದಿರುವ ಬಗ್ಗೆ

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಊ) ಕಲಬುರ್ಗಿ ಜಿಲ್ಲೆಯ ಚಿಂಚೋಳ ತಾಲ್ಲೂಕಿನ ಕುಂಜಾವರಂ, ಮೊರಾರ್ಜಿ ದೇಸಾಯಿ

ವಸತಿ ಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿರುವ ಆರೋಪದ ಬಗ್ಗೆ.

- ಡಾ: ಬಿ.ಜಿ.ಪಾಟೀಲ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಋ) 2019-20ನೇ ಸಾಲಿನಿಂದ ನಿಂತು ಹೋಗಿರುವ “ಗಾಂಧಿ ಪುರಸ್ಕಾರ ಯೋಜನೆ”

ಯನ್ನು ಪುನಃ ಪ್ರಾರಂಭಿಸಿ ಅರ್ಹ ಗ್ರಾಮ ಪಂಚಾಯತಿಗಳಿಗೆ ಉತ್ತೇಜನ ನೀಡುವ ಬಗ್ಗೆ.

- ಶ್ರೀ ಮಂಜುನಾಥ ಭಂಡಾರಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಎ) ಬಾಗಲಕೋಟೆ ಜಿಲ್ಲೆ ಮಹಾಲಿಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ

ಘೋಷಿಸುವ ಬಗ್ಗೆ.

- ಶ್ರೀ ಹಣಮಂತ ರುದ್ರಪ್ಪ ನಿರಾಣಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಐ) ಕರ್ನಾಟಕ ಜಾನಪದ ಪರಿಷತ್‌ಗೆ ವಾರ್ಷಿಕ ಅನುದಾನವನ್ನು ಕಡಿತಗೊಳಿಸಿರುವ ಬಗ್ಗೆ.

- ಶ್ರೀ ಎಸ್.ರವಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

05. ಕಾರ್ಯದರ್ಶಿಯವರ ವರದಿ

06. ಸಭೆಯ ಮುಂದಿಡಲಾದ ಕಾಗದ ಪತ್ರಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೭. ನಿಯಮ ೨೨ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

(ಮುಂದುವರೆದದ್ದು)

ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಪ್ರವಾಹ

ಪರಿಸ್ಥಿತಿಯಿಂದ ಜನ-ಜಾನುವಾರುಗಳಿಗೆ ಉಂಟಾಗಿರುವ ತೊಂದರೆ ಬಗ್ಗೆ -

- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

೦೮. ಪ್ರಕಟಣೆ

ಅ) ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಮಾನ್ಯ

ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಶಾಸಕರನ್ನು ನಾಮನಿರ್ದೇಶಿಸಿರುವ ಬಗ್ಗೆ

ಆ) ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ ೨೨೨ರ

ಮೇರೆಗೆ ಕಾರ್ಯಕಲಾಪ ಸಲಹಾ ಸಮಿತಿಯ ಪುನರ್ ರಚನೆ ಬಗ್ಗೆ.

೦೯. ಗಮನ ಸೆಳೆಯುವ ಸೂಚನೆಗಳು

ಅ) ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಶ್ರೀ ವಸಿಷ್ಠ ಸೌಹಾರ್ದ ಸಹಕಾರ

ಬ್ಯಾಂಕ್ ನಿಯಮಿತ ಇವುಗಳಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ

ಭಾಗಿಯಾಗಿರುವವರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು)

ಆ) ಕೋಲಾರ ನಗರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು

ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ (ಅಂತರಗಂಗೆ)

ದೇವಸ್ಥಾನದವರೆಗೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಬಗ್ಗೆ.

- ಶ್ರೀ ಗೋವಿಂದ ರಾಜು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಪ್ರವಾಸೋದ್ಯಮ

ಸಚಿವರ ಪರವಾಗಿ)

- ಡಾ: ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾಲನ ಇಳುವರಿ ಕುಸಿದಿರುವುದರಿಂದ ಹೈನುಗಾರರ ಆರ್ಥಿಕ ಪುನಶ್ಚೇತನಕ್ಕಾಗಿ ಹಾಲನ ದರವನ್ನು ಹೆಚ್ಚಳ ಮಾಡುವ ಬಗ್ಗೆ ಹಾಗೂ ಹೈನುಗಾರರಿಗೆ ವಿಶೇಷ ಸಹಾಯ ಧನ ನೀಡಿ ಪ್ರೋತ್ಸಾಹಿಸುವ ಬಗ್ಗೆ.

- ಶ್ರೀ ಎಸ್. ರವಿ

- ಶ್ರೀ ಎಸ್.ಉ.ಸೋಮಶೇಖರ್(ಸಹಕಾರ ಸಚಿವರು)

10. ನಿಯಮ 330ರ ಮೇರೆಗೆ ಚರ್ಚೆ

ಅ) ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿ ಬರುವ ಪ್ರೌಢ ಶಾಲೆಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಹ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ಮಾಡಿರುವ ರೀತ್ಯಾ ಅನುದಾನಿತ ಪದವಿ ಪೂರ್ವ ಕಾಲೇಜು/ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ನೀಡುವ ಬಗ್ಗೆ.

- ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ

- ಶ್ರೀ ಜಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

- ಶ್ರೀ ಎಸ್.ಎಲ್.ಭೋಜೇಗೌಡ

ಆ) ರಾಜ್ಯದ ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳ ಸಮೀಪ ಮಾದಕ ದ್ರವ್ಯಗಳನ್ನು ಮಾರುವ ಅಂಗಡಿಗಳನ್ನು ತೆರೆದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ.

- ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷ ಮುಖ್ಯ ಸಚಿವರು)

- ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು)

- ಶ್ರೀ ಮಧು ಜಿ.ಮಾದೇಗೌಡ

- ಡಾ: ತೇಜಸ್ವಿನಿ ಗೌಡ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀಮತಿ ಭಾರತಿಶೆಟ್ಟಿ
- ಶ್ರೀ ಎಂ.ನಾಗರಾಜು
- ಶ್ರೀ ಸಆಲಂ ಅಹಮದ್
- ಶ್ರೀ ಮರಿತಿಬ್ಬೇಗೌಡ

- - - - -

(776) 13-09-2022 11.10 DS-MD

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 13ನೇ ಸೆಪ್ಟೆಂಬರ್ 2022

ಸದನವು ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ

ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆ 15 ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿ (ಶ್ರೀ ರಘುನಾಥ್ ರಾವ್ ಮಲ್ಲಾಪೂರೆ) ರವರು ಪೀಠದಲ್ಲಿ

ಉಪಸ್ಥಿತರಾದರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦1. ನೂತನ ಸದಸ್ಯರ ಪರಿಚಯ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ

ಸಭಾಪತಿಯವರೇ, ಹೊಸದಾಗಿ ಬಂದಿರುವಂತಹ ಸದಸ್ಯರುಗಳನ್ನು ತಮ್ಮ ಮೂಲಕ

ಸದನಕ್ಕೆ ಪರಿಚಯ ಮಾಡುತ್ತಿದ್ದೇನೆ.

1. ಶ್ರೀ ಕೇಶವ ಪ್ರಸಾದ್ ಎಸ್
2. ಶ್ರೀ ಭಲವಾದಿ ಟಿ.ನಾರಾಯಣಸ್ವಾಮಿ
3. ಶ್ರೀ ಸವದಿ ಲಕ್ಷ್ಮಣ
4. ಶ್ರೀಮತಿ ಹೇಮಲತಾ ನಾಯಕ್
5. ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ
6. ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
7. ಶ್ರೀ ಬಾಬುರಾವ್ ಚಿಂಚನಸೂರ
8. ಶ್ರೀ ಶರವಣ ಟಿ.ಎ.
9. ಶ್ರೀ ಎಂ.ನಾಗರಾಜು
10. ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ
11. ಶ್ರೀ ಮಧು ಜಿ.ಮಾದೇಗೌಡ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೨.. ನಿಯಮ ೨೨ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ

ಪೂರ್ವಭಾವಿ ಚರ್ಚೆ

ವಿಷಯ: ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ
ಪ್ರವಾಹ ಪರಿಸ್ಥಿತಿಯಿಂದ ಜನ-ಜಾನುವಾರುಗಳಿಗೆ ಉಂಟಾಗಿರುವ
ತೊಂದರೆ ಬಗ್ಗೆ -

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ

ಸಭಾಪತಿಯವರೇ, ನಿಯಮ ೨೨ರ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮತ್ತು
ಬೆಂಗಳೂರು ನಗರದಲ್ಲಿ ಪ್ರವಾಹದಲ್ಲಿ ತುತ್ತಾಗಿರುವಂತಹ ವಿಚಾರಗಳ ಬಗ್ಗೆ ಚರ್ಚೆ
ಮಾಡಬೇಕೆಂದು ನಾನು ತಮಗೆ ಮನವಿ ಮಾಡಿದ್ದೆನು. ತಾವು ಅದಕ್ಕೆ ಅವಕಾಶ
ಮಾಡಿಕೊಡಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ. ಏಕೆಂದರೆ, ಕರ್ನಾಟಕ
ರಾಜ್ಯದಲ್ಲಿ ಯಾವತ್ತು ಸಹ ಆಗದಿರುವಂತಹ ಘಟನೆಗಳು ಹಳೇ ಬೆಂಗಳೂರು ನಗರದಲ್ಲಿ
ಆಗಿದೆ. ಜನ ತತ್ತರಿಸಿ ಹೋಗಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ

ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಕೊಟ್ಟಿರುವಂತಹ ನಿಲುವಳಿ
ಸೂಚನೆಯ ಪ್ರತಿಯನ್ನು ನನಗೂ ಒದಗಿಸಿದ್ದೀರಿ. ನಾನು ತಮಗೆ ವಿನಂತಿ
ಮಾಡುವುದೇನೆಂದರೆ, ಪ್ರತಿ ಸಂದರ್ಭದಲ್ಲೂ ಕೂಡ ಪ್ರಶೋತ್ತರ ಮುಗಿದ ನಂತರ ಈ
ತುರ್ತಾದ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತೇವೆ. ಪ್ರಶೋತ್ತರ ಮುಗಿದ ನಂತರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರ ಭಾವನೆಗಳನ್ನು ಕೇಳಿ ಅವರಿಗೆ ಅವಕಾಶ ಮಾಡಿಕೊಟ್ಟರೆ ಮುಕ್ತವಾಗಿ ಚರ್ಚೆ ಮಾಡುವುದಕ್ಕೆ, ಉತ್ತರ ಕೊಡುವುದಕ್ಕೆ ಸರ್ಕಾರ ಸಿದ್ಧವಿದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈ ಸದನದಲ್ಲಿ ನಡೆದುಕೊಂಡು ಬಂದಿರುವ ಕಾರ್ಯ ಪದ್ಧತಿ ಬಗ್ಗೆ ತಮಗೆ ಸಂಪೂರ್ಣವಾಗಿ ಗೊತ್ತಿದೆ. ನಿಯಮ 59ರ ಅಡಿಯಲ್ಲಿ ತಾವೇನು ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ ಅದನ್ನು ಯಥಾವತ್ತಾಗಿ ಈ ಸದನದ ನಿಯಮದಂತೆ ಪ್ರಶೋತ್ತರ ಮತ್ತು ಶೂನ್ಯ ವೇಳೆ ಮುಗಿದ ನಂತರ ಕೈಗೊಳ್ಳುತ್ತೇವೆ. ಈಗ ಪ್ರಶೋತ್ತರವನ್ನು ಪ್ರಾರಂಭ ಮಾಡೋಣ.

೦೩. ಪ್ರಶೋತ್ತರಗಳು

ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಚುಕ್ಕೆ ಪ್ರಶ್ನೆ ಸಂಖ್ಯೆ: 215

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಯವರೇ, ನಾನು ಎರಡು ನಿಮಿಷಗಳನ್ನು ತೆಗೆದುಕೊಳ್ಳುತ್ತೇನೆ. ಏಕೆಂದರೆ ಇಡೀ ರಾಜ್ಯದ ವ್ಯಾಪಾರಸ್ಥರ ಬಗ್ಗೆ ಮಾತನಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ trade license ಎನ್ನುವುದರ ಬಗ್ಗೆ ನಾವು ಸಾಕಷ್ಟು ವರ್ಷಗಳಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರ 1976ರಲ್ಲಿ trade license ನ್ನು implement ಮಾಡಿತು. ಅದೇ ರೀತಿ professional tax ಸಹ ಇತ್ತು. Trade license ನ್ನು ಪ್ರಾರಂಭ ಮಾಡಬೇಕಾದರೆ ಒಂದೇ ಒಂದು ಹೇಳಿದ್ದೇನೆಂದರೆ, trade license ನ್ನು ತೆಗೆದುಕೊಳ್ಳಬೇಕೆಂದರೆ, ಯಾರು ಅವರ ವ್ಯಾಪಾರದಿಂದ nuisance ಆಗುತ್ತದೆ, ಅಂದರೆ ತೊಂದರೆ ಮತ್ತು ಹಾನಿ ಮಾಡುವಂಥಾದ್ದು ಹಾಗೂ hazardous ಅಂದರೆ ಅಪಾಯಕಾರಿ business ಮಾಡುವವರು trade license ನ್ನು ತೆಗೆದುಕೊಳ್ಳಬೇಕೆಂದು ಇತ್ತು. ಇತ್ತೀಚಿನ ದಿನಗಳಲ್ಲಿ trade license ನ್ನು ಪ್ರತಿಯೊಬ್ಬ ವ್ಯಾಪಾರಸ್ಥರು ತೆಗೆದುಕೊಳ್ಳಬೇಕೆಂದು ಮಾಡಿ ಆಗಿದೆ. 1976ರಲ್ಲಿಯೇ professional tax ಪ್ರಾರಂಭವಾಗುತ್ತದೆ. Professional tax ಪ್ರಾರಂಭವಾದಾಗಲೂ ಕೂಡ, ಅದರಲ್ಲಿ ಹೇಳುವುದೇನೆಂದರೆ, trade license ನ ಅವಶ್ಯಕತೆ ಇಲ್ಲ, ಇನ್ನೆಲ್ಲರೂ professional tax ತೆಗೆದುಕೊಳ್ಳಬೇಕೆಂದು ಹೇಳುತ್ತಾರೆ. ಒಬ್ಬ ವ್ಯಾಪಾರಸ್ಥ ಒಂದು ಸಣ್ಣ ವ್ಯಾಪಾರವನ್ನು ಮಾಡಬೇಕೆಂದರೆ ಸುಮಾರು 10 ಇಲಾಖೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ. Labour department, Weights and Measurement department ಗೆ ಹೋಗಬೇಕಾಗುತ್ತದೆ. Professional tax, income tax, GST (Goods and Services Tax), property tax ಪಾವತಿಸಬೇಕಾಗುತ್ತದೆ. ಏನಾದರೂ ಸಮಸ್ಯೆ ಇದ್ದಾಗ Pollution Control Board ನಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

NOC (No Objection Certificate) ಯನ್ನು ತೆಗೆದುಕೊಳ್ಳಬೇಕಾಗುತ್ತದೆ. Factories and Boilers department, Health department ನಿಂದಲೂ NOC ಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಾ ಪರವಾನಗಿಗಳನ್ನು ತೆಗೆದುಕೊಳ್ಳುವಷ್ಟರಲ್ಲಿ ಅವನು ವ್ಯಾಪಾರ ಮಾಡುವುದನ್ನೇ ಮರೆತು ಹೋಗುತ್ತಾನೆ. ಇವತ್ತು ನಾವೇನಾದರೂ Entrepreneurs ಗೆ ಅವಕಾಶ ಮಾಡಿಕೊಡಬೇಕು, ಒಂದಷ್ಟು ಸರಳೀಕರಣವಾಗಬೇಕೆಂದರೆ trade license ನ್ನು ಸರಳೀಕರಣ ಮಾಡಬೇಕು.

(ಮುಂದು)

(777) ಎಸ್‌ಪಿಆರ್/ಎಕೆ/11:20/13/09/2022

ಶ್ರೀ ಡಿ.ಎಸ್.ಅರುಣ್(ಮುಂದು):-

ಯಾವುದು ಅಪಾಯಕಾರಿಯಾಗಿದೆಯೋ ಅಥವಾ ಯಾವುದರಿಂದ ಬೇರೆಯವರಿಗೆ ತೊಂದರೆ ಅಥವಾ ಹಾನಿಯಾಗುತ್ತಿದೆಯೋ, ಅಂತಹವರಿಗೆ ಮಾತ್ರವೇ ವ್ಯಾಪಾರ ಪರವಾನಿಗೆ(Trade License) ನೀಡುವಂತಹದ್ದನ್ನು ಮಾಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಇಡೀ ರಾಜ್ಯದಲ್ಲಿ ಬೆಂಗಳೂರು ನಗರವನ್ನೊಳಗೊಂಡಂತೆ ಕೇವಲ 21 ಕೋಟಿ ರೂಪಾಯಿಗಳು ಮಾತ್ರವೇ ಸಂಗ್ರಹಣೆಯಾಗುತ್ತದೆ. ಇಷ್ಟು ಮೊತ್ತದ ಸಂಗ್ರಹಣೆಗೋಸ್ಕರ ಸುಮಾರು 250-300 ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆಯುತ್ತದೆ. ಪ್ರತಿ ಬಾರಿಯೂ ನಗರ ಪಾಲಿಕೆ ಮತ್ತು ನಗರ ಸಭೆಗಳಲ್ಲಿ ವ್ಯಾಪಾರ ಪರವಾನಿಗೆ ಪಡೆಯಲು ಹೋದರೆ..., ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ 15 ಸಾವಿರದಷ್ಟು ವ್ಯಾಪಾರಸ್ಥರು ಇದ್ದರೆ, ಕೇವಲ 1,500-2,000 ದಷ್ಟು ಜನರು ಮಾತ್ರವೇ ವ್ಯಾಪಾರ ಪರವಾನಿಗೆಯನ್ನು ಪಡೆದುಕೊಳ್ಳುತ್ತಾರೆ. ಈ ಜನರೂ ಸಹ ಬ್ಯಾಂಕಿನಿಂದ ಪರವಾನಿಗೆಯನ್ನು ಕೇಳುತ್ತಾರೆ ಎನ್ನುವ ಕಾರಣಕ್ಕಾಗಿ ಪರವಾನಿಗೆಯನ್ನು ಪಡೆದುಕೊಳ್ಳುತ್ತಾರೆ. ವ್ಯಾಪಾರ ಪರವಾನಿಗೆ ಕಡ್ಡಾಯವಾಗಿದೆ; ಹೀಗಾಗಿ ಅದನ್ನು ಪಡೆದುಕೊಳ್ಳಿ ಎಂಬುದಾಗಿ ತಿಳಿಸುತ್ತಾರೆ. ಹೀಗಾಗಿ ವ್ಯಾಪಾರ ಪರವಾನಿಗೆಯನ್ನು ಪಡೆಯಲು ನಗರ ಪಾಲಿಕೆಗಳಿಗೆ ಹೋದರೆ, ಅಲ್ಲಿ ಅತೀ ಹೆಚ್ಚು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಭ್ರಷ್ಟಾಚಾರಗಳಾಗುತ್ತವೆ. ಹೀಗಾಗಿ ಸರ್ಕಾರವು ದಯಮಾಡಿ, ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸುವ ಕಾಯ್ದೆಯನ್ನು ಜಾರಿಗೊಳಿಸಬೇಕು. ಯಾರಿಗೆ ವ್ಯಾಪಾರ ಪರವಾನಿಗೆ ಪಡೆಯಲು ಈ ಹಿಂದೆ ಏನಾಗಿತ್ತೋ, ಅಂತಹವರಿಗೆ ಮಾತ್ರವೇ ಕಾಯ್ದೆಯ ಪ್ರಕಾರ ವ್ಯಾಪಾರ ಪರವಾನಿಗೆಯನ್ನು ಪಡೆಯುತ್ತಾಗಬೇಕು ಎಂದು ನಾನು ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಹಾಗೂ ಅದನ್ನು ಜಾರಿಗೊಳಿಸಬೇಕೆಂದೂ ಸಹ ಕೇಳಿಕೊಳ್ಳುತ್ತೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976 ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಾಯ್ದೆಯ ಕಲಂ 353 ರಂತೆ ರಾಜ್ಯದ ಮಹಾನಗರ ಪಾಲಿಕೆಗಳು ಕಾಯ್ದೆಯ ಅನುಸೂಚಿ X ರಲ್ಲಿ ನಿಗದಿಪಡಿಸಿರುವ ಉದ್ದಿಮೆಗಳು/ವ್ಯಾಪಾರ ವಹಿವಾಟುಗಳಿಗೆ ಶುಲ್ಕ ವಿಧಿಸಿ, ಗರಿಷ್ಠ 5 ವರ್ಷಗಳ ಅವಧಿಯವರೆಗೆ ಉದ್ದಿಮೆ ಪರವಾನಿಗೆಯನ್ನು ನೀಡಲು ಅವಕಾಶವಿರುತ್ತದೆ. ಇಲ್ಲಿ ಏನಾಗಿದೆ ಏಂದರೆ, ಎಲ್ಲಯೋ ಒಂದು ಕಡೆ ಇದರಲ್ಲಿ ಬೇರೆ ಬೇರೆ ರೀತಿಯ ದುರ್ಬಳಕೆಯಾಗುತ್ತದೆ ಎನ್ನುವ ದೃಷ್ಟಿಯಿಂದ ಪ್ರತಿ ವರ್ಷವೂ ಪರವಾನಿಗೆಯ ನವೀಕರಣ ಮಾಡಬೇಕೆಂಬ ನಿಯಮ ಮಾಡಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿ, ಇದರಲ್ಲಿ ಯಾವುದೇ ರೀತಿಯ ಉದ್ದೇಶವಿಲ್ಲ. ವ್ಯಾಪಾರ ಪರವಾನಿಗೆಯನ್ನು ಆನ್‌ಲೈನ್ ಮುಖಾಂತರ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಪರವಾನಿಗೆಯನ್ನು ಅಪೇಕ್ಷಿಸುತ್ತಾರೆಯೋ, ಅವರು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪರವಾನಿಗೆಯನ್ನು 5 ವರ್ಷಗಳಿಗೆ ನೀಡುವ ಕೆಲಸವನ್ನು ಸರ್ಕಾರವು ಮಾಡುತ್ತಿದೆ. ಹೀಗಾಗಿ ಇಂತಹ ನಿರ್ದಿಷ್ಟವಾದ ಹಗರಣ ಮತ್ತು ಇದರಲ್ಲಿ ಯಾರಾದರೂ ಭಾಗಿಯಾಗಿದ್ದರೆ, ಅದನ್ನು ನನ್ನ ಗಮನಕ್ಕೆ ತಂದರೆ, ಖಂಡಿತವಾಗಿಯೂ ಸಹ ಅವರ ವಿರುದ್ಧ ಸೂಕ್ತವಾದ ಕ್ರಮ ಜರುಗಿಸಲು ಸರ್ಕಾರವು ಹಿಂಜರಿಯುವುದಿಲ್ಲ. ಇಂತಹ ಸೂಕ್ತ ಕ್ರಮಗಳನ್ನು ಸರ್ಕಾರವು ತೆಗೆದುಕೊಳ್ಳುತ್ತದೆ ಎನ್ನುವ ಮಾತನ್ನು ನಾನು ಹೇಳುತ್ತೇನೆ. ಮಾನ್ಯ ಸದಸ್ಯರು ವ್ಯಾಪಾರ ಪರವಾನಿಗೆ ರದ್ದತಿ ಹಾಗೂ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ತಂದರೆ, ಎಲ್ಲಯೋ ಒಂದು ಕಡೆ ನಗರಾಡಳಿತ ಪ್ರದೇಶಗಳವೆಯೋ ಅಲ್ಲೆಲ್ಲಾ ಹಿಡಿತ ಹೋಗುತ್ತದೆ ಎನ್ನುವ ದೃಷ್ಟಿಯಿಂದಲೂ ಸಹ ನಾವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪರವಾನಿಗೆ ನೀಡುವ ಅಧಿಕಾರವನ್ನಿಟ್ಟುಕೊಂಡಿದ್ದೇವೆ. ಇಲ್ಲವೆಂದಾದರೆ, ಯಾರೋ ಸ್ವೇಚ್ಛೆಯಾಗಿ, ಅವರ ಇಷ್ಟಾನುಸಾರ ಏನೇನೋ ಮಾಡುವಂತಾಗುತ್ತದೆ. ಅಲ್ಲಿನವರಿಗೆ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಈ ರೀತಿಯಾದ ಅನೇಕ ಮೂಲಭೂತ ಸೌಲಭ್ಯಗಳನ್ನು ಕೊಡುತ್ತಿದ್ದೇವೆಯೋ ಇವುಗಳೆಲ್ಲವೂ ಎಲ್ಲಯೋ ಒಂದು ಕಡೆ ಕುಂಠಿತಗೊಳ್ಳುತ್ತವೆ ಎನ್ನುವ ದೃಷ್ಟಿಯಿಂದಲೂ ಸಹ ಪರವಾನಿಗೆ ನೀಡುವ ಅಧಿಕಾರವನ್ನಿಟ್ಟುಕೊಂಡಿದ್ದೇವೆ. ಇವತ್ತಿನ ದಿವಸ ಪರವಾನಿಗೆ ನೀಡುವುದರಿಂದ ನಗರಪಾಲಿಕೆಗಳಿಗೆ 21 ಕೋಟಿ ರೂಪಾಯಿಗಳಷ್ಟು ಆದಾಯವಿದೆ. ಈ ಆದಾಯದಿಂದ ಸ್ಥಳೀಯ ಸಂಸ್ಥೆಗಳ ಖರ್ಚುಗಳಿಗೆ ವ್ಯಯ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ರೀತಿಯಾದ ಭ್ರಷ್ಟಾಚಾರವಾದ ಸಂಗತಿಗಳು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಾನ್ಯ ಸದಸ್ಯರೊಂದಿಗೆ ನಾನು ಶಿವಮೊಗ್ಗ ಜಿಲ್ಲೆಯ ಬಗ್ಗೆಯೂ ಸಹ ಅನೇಕ ಬಾರಿ ಚರ್ಚಿಸಿದ್ದೇನೆ. ಆದರೂ ಸಹ ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವ ಕೆಲಸವನ್ನು ಮಾಡುತ್ತೇನೆ.

ಶ್ರೀ ಡಿ.ಎಸ್.ಅರುಣ್:- ಮಾನ್ಯ ಸಭಾಪತಿಯವರೇ, ಬಹಳ ದಿನಗಳಿಂದ ಇದರ ಬಗ್ಗೆ ನನ್ನ ಕೋರಿಕೆ ಇತ್ತು. ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾದರೆ, ಏಕೆಂದರೆ ಯಾರೋ ಒಬ್ಬರು ಮಾತ್ರವೇ ಇರುತ್ತಾರೆ. ಈ ರೀತಿಯ ಸಮಸ್ಯೆಗಳಾದಾಗ ಅವರುಗಳು ವ್ಯಾಪಾರವೇ ಮಾಡದಂತಹ ಸ್ಥಿತಿಗೆ ಹೋಗುತ್ತಿದ್ದಾರೆ. ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಚಿವರು ಪರವಾನಿಗೆ ಪಡೆಯುವುದು ಆನ್‌ಲೈನ್ ಮುಖಾಂತರ ಎಂಬುದಾಗಿ ಹೇಳುತ್ತಾರೆ. ಆದರೆ, ಈ ವ್ಯವಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಗಿಲ್ಲ; ಕೇವಲ ಬೆಂಗಳೂರು ನಗರದಲ್ಲಿ ಮಾತ್ರವೇ ಆಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಇತರೆ ಜಿಲ್ಲೆಗಳಲ್ಲೂ ಜಾರಿಗೊಳಿಸುವಂತಹ ವ್ಯವಸ್ಥೆಗಳಾಗಬೇಕು. ಆಗ ಮಾತ್ರವೇ ಎಲ್ಲರಿಗೂ ಅನುಕೂಲವಾಗುತ್ತದೆ. ನಿಯಮಗಳ ಸರಳೀಕರಣವಾಗಬೇಕು ಎನ್ನುವುದೂ ಸಹ ಇದೆ. ದಯಮಾಡಿ ಸರ್ಕಾರವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಎಲ್ಲಯಾದರೂ ಆ ರೀತಿಯಾದ ಸಂಗತಿಗಳು ಆಗಿದ್ದರೆ, ಖಂಡಿತವಾಗಿಯೂ ಸಹ ಅದನ್ನು ಸರಿಪಡಿಸುವ ಕೆಲಸಗಳನ್ನು ಸರ್ಕಾರವು ಮಾಡುತ್ತದೆ ಹಾಗೂ ಖಂಡಿತವಾಗಿಯೂ ಸಹ ಆ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತದೆ.

ಪ್ರಶ್ನೆ ಸಂಖ್ಯೆ:- 206
(ಉತ್ತರವನ್ನು ಲಗತ್ತಿಸಿದೆ)

ಶ್ರೀ ದಿನೇಶ್ ಗೂಳಗೌಡ:- ಮಾನ್ಯ ಸಭಾಪತಿಯವರೇ, ಅಮೃತ ನಗರೋತ್ಥಾನ ಯೋಜನೆಯಡಿ ಮಂಡ್ಯ ಜಿಲ್ಲೆಯ ನಾಗಮಂಗಲ ಪುರಸಭೆಗೆ 10 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಇದನ್ನು ನಾನು ಅಭಿನಂದಿಸುತ್ತೇನೆ. ಆದರೆ, ಅಲ್ಲಿ 23 ವಾರ್ಡ್‌ಗಳಿವೆ. ಆ ಪೈಕಿ ಕೇವಲ 12 ವಾರ್ಡ್‌ಗಳಿಗೆ ಮಾತ್ರವೇ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಅಲ್ಲಿನ ಅಧಿಕಾರಿಗಳು ತಮಗೆ ಬೇಕಾದ ಕಡೆಗಳಲ್ಲಿ ಮಾತ್ರವೇ ಅನುದಾನ ಹಂಚಿಕೆ ಮಾಡಿ, ಅವುಗಳನ್ನು ಬಳಕೆ ಮಾಡಲು ಸಿದ್ಧತೆ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಆದ ಅತಿವೃಷ್ಟಿಯಿಂದಲೂ ಸಹ ನಾಗಮಂಗಲ ಪಟ್ಟಣದಲ್ಲೆ ತುಂಬಾ ಅನಾಹುತಗಳಾಗಿವೆ. ಅನುದಾನವನ್ನು ಅಲ್ಲಿನ 23 ವಾರ್ಡ್‌ಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಎನ್.ನಾಗರಾಜ್ (ಎಂ.ಉ.ಬಿ):- ಮಾನ್ಯ ಸಭಾಪತಿಯವರೇ, ಅಮೃತ ನಗರೋತ್ಥಾನ (ಹಂತ-4) ರಲ್ಲಿ ಯೋಜನೆಯಡಿ ಈಗಾಗಲೇ 10 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿ ಹಂಚಿಕೆ ಮಾಡಲಾಗಿದೆ. ಅಲ್ಲಿನ 23 ವಾರ್ಡ್‌ಗಳಿಗೆ ಅಲ್ಲಿನ ಪುರಸಭೆಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ನೇತೃತ್ವದ ಸಮಿತಿಯು ರಚನೆಯಾಗಿದ್ದು, ಅಲ್ಲಿ ನಡವಳಿಗಳೂ ಸಹ ಆಗಿವೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಎರಡು ಸಲಹಾ ಸಮಿತಿಗಳಿವೆ. ಈ ಎರಡೂ ಸಮಿತಿಗಳಲ್ಲಿಯೂ ಸಹ ಇದರ ಬಗ್ಗೆ ಅನುಮೋದನೆ ನೀಡಲಾಗಿದೆ. ಅಲ್ಲಿನ 23 ವಾರ್ಡ್‌ಗಳಿಗೆ ಅನುದಾನವು ಸಮರ್ಪಕವಾಗಿ ಹಂಚಿಕೆಯಾಗಿಲ್ಲ; ಅಲ್ಲಿನ ಕೇವಲ 12 ವಾರ್ಡ್‌ಗಳಿಗೆ ಮಾತ್ರವೇ ಹಂಚಿಕೆ ಮಾಡಲಾಗಿದೆ ಎಂಬುದು ಸದಸ್ಯರ ಮೂಲ ಪ್ರಶ್ನೆಯಾಗಿದೆ. ಹೀಗಾಗಿ ಈ ಸಂಗತಿಯನ್ನು ಪರಿಶೀಲಿಸಿ, ಸರಿಪಡಿಸುವ ಕೆಲಸಗಳನ್ನು ಮಾಡಲಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಜಿಲ್ಲಾ ಮಟ್ಟದ ಸಲಹಾ ಸಮಿತಿಯು ಅಲ್ಲರುತ್ತದೆ. ಅದಕ್ಕೆ ನೀವು ಸದಸ್ಯರಾಗಿರುತ್ತೀರಿ. ಜಿಲ್ಲಾ ಉಸ್ತುವಾರಿ ಸಚಿವರು ಆ ಸಲಹಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಶ್ರೀ ದಿನೇಶ್ ಗೌಡ:- ಮಾನ್ಯ ಸಭಾಪತಿಯವರೇ, ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಅದನ್ನು ತಡೆಹಿಡಿಯಿರಿ ಎಂಬುದಾಗಿ ಪತ್ರವನ್ನು ಬರೆದಿದ್ದಾರೆ.

ಸಭಾಪತಿಯವರು:- ನಾನು ಹೇಳುವುದನ್ನು ಒಂದು ನಿಮಿಷ ಕೇಳಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವರು ಸದಸ್ಯರಾಗಿದ್ದರೆ ಮಾತ್ರವೇ ಅವರು ಬರುತ್ತಾರೆ.

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನಾನು ನನ್ನ ಮಾತುಗಳನ್ನು ಪೂರ್ಣಗೊಳಿಸುತ್ತೇನೆ. ಅನುದಾನ ಹಂಚಿಕೆ ಎನ್ನುವುದನ್ನು ಯಾರೋ ಒಬ್ಬ ಅಧಿಕಾರಿ ಅಥವಾ ಶಾಸಕರು ಮಾಡುವ ಯೋಜನೆಯಲ್ಲ. ತಾಲ್ಲೂಕು ಮಟ್ಟದ ಸಲಹಾ ಸಮಿತಿಯಿಂದ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಅದು ಬರುತ್ತದೆ. ಜಿಲ್ಲಾ ಸಲಹಾ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಾವೂ ಕೂಡ ಅಲ್ಲಿನ ಸದಸ್ಯರಾಗಿರುತ್ತೀರಿ. ವಿಧಾನ ಮಂಡಲದ ಎಲ್ಲಾ ಸದಸ್ಯರು ಹಾಗೂ ಸಂಸದರೂ ಸಹ ಒಳಗೊಂಡಂತೆ ಪುರಸಭೆಯ ಅಧ್ಯಕ್ಷರು ಆದಿಯಾಗಿ ಈ ಸಮಿತಿಯ ಸದಸ್ಯರಾಗಿರುತ್ತಾರೆ. ಈ ಕ್ರಿಯಾ ಯೋಜನೆಯನ್ನು ಎಲ್ಲರೂ ಸೇರಿ ಮಾಡಬೇಕು. ಜಿಲ್ಲಾ ಸಲಹಾ ಸಮಿತಿಯಲ್ಲಿ ಇದನ್ನು ಮಾಡಿದ್ದಾರೋ ಅಥವಾ ಇಲ್ಲವೋ ಎನ್ನುವುದನ್ನು ಪರಿಗಣಿಸಿ ಎಂದು ನಾನು ಮಂತ್ರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ, ಜಿಲ್ಲಾ ಸಲಹಾ ಸಮಿತಿಯಲ್ಲಿ ಇದನ್ನು ಮಾಡದಿದ್ದರೆ, ಈ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ಇದನ್ನು ಪುನರ್ ಪರಿಶೀಲಿಸಬೇಕೆಂದು ನಾನು ವಿನಂತಿಸುತ್ತೇನೆ.

ಶ್ರೀ ಎನ್.ನಾಗರಾಜ್ (ಎಂ.ಉ.ಬಿ):- ಮಾನ್ಯ ಸಭಾಪತಿಯವರೇ, ಜಿಲ್ಲಾ ಸಲಹಾ ಸಮಿತಿಯಲ್ಲಿ ಇದನ್ನು ಮಾಡಿದ್ದು, ಅದನ್ನು ರಾಜ್ಯ ಸಲಹಾ ಸಮಿತಿಯಲ್ಲಿ ಪರಿಶೀಲನೆ ಮಾಡಲಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೀಗಾಗಿ ನಾವು ಇದನ್ನು ಅನುಮೋದಿಸಿದ್ದೇವೆ. ಒಂದು ವೇಳೆ, ಹಾಗೇನಾದರೂ, 23 ವಾರ್ಡ್‌ಗಳಿಗೆ ಅನುದಾನವು ಹಂಚಿಕೆಯಾಗಿಲ್ಲವೆಂದರೆ, ಅದನ್ನು ಪರಿಶೀಲನೆ ಮಾಡಿ, ಸರಿಪಡಿಸುತ್ತೇವೆ.

ಪ್ರಶ್ನೆ ಸಂಖ್ಯೆ: 115
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಂಗಳೂರು ತಾಲ್ಲೂಕಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಮತ್ತು ಕುಡುಪು ಗ್ರಾಮದಲ್ಲಿ ಪೌರ ಕಾರ್ಮಿಕರಿಗಾಗಿ 6 ಎಕರೆ ಜಮೀನನ್ನು ವಿಂಗಡಿಸಿ; 200 ನಿವೇಶನಗಳನ್ನು ಗುರ್ತಿಸಿದ್ದಾರೆ. ಆದರೆ, ಆ ಪೈಕಿ ಕೇವಲ 68 ನಿವೇಶನಗಳನ್ನು ಮಾತ್ರವೇ ಹಂಚಿಕೆ ಮಾಡಲಾಗಿದ್ದು, ಉಳಿದಿದ್ದು ಹಾಗೆ ಬಾಕಿ ಇದೆ. ಈ ಪೈಕಿ 22 ನಿವೇಶನಗಳು ನೋಂದಾವಣೆಗೊಂಡಿರುತ್ತವೆ. ಕೆಲವು ನಿವೇಶನಗಳನ್ನು ಹಣ ಪಾವತಿಸದ ಕಾರಣ ನೋಂದಾವಣೆಯಾಗಿರುವುದಿಲ್ಲ ಎಂದು ತಿಳಿಸಲಾಗಿದೆ. ಪೌರ ಕಾರ್ಮಿಕರು ಹೆಚ್ಚಾಗಿ ದಲಿತರು ಇರುವುದರಿಂದ, ನಾವು ಅವರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕೊಡುತ್ತೇವೆ. ಈ ನಿವೇಶನಗಳಿಗೆ ಹಣ ಕಟ್ಟಲಿಲ್ಲ ಎನ್ನುವ ಉದ್ದೇಶಕ್ಕೆ ಬಾಕಿ ಇಡಬಾರದು ಹಾಗೂ ನಿವೇಶನವನ್ನು ಅವರಿಗೆ ನೋಂದಾವಣೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

ಕರ್ನಾಟಕ ರಾಜ್ಯ ಮಾನ್ಯ ನಿಯಂತ್ರಣ ಮಂಡಳಿಯವರು ಆ ಜಾಗವು ವಾಸಿಸಲು ಯೋಗ್ಯವಲ್ಲ; ಅದು ಲ್ಯಾಂಡ್‌ಫಿಲ್ ಸೈಟ್ ಎಂಬುದಾಗಿ ತಿಳಿಸಿ, ಹಂಚಿಕೆ ಮಾಡಲು ಸಾಧ್ಯವಾಗಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಆದರೆ, ಅಲ್ಲಿ ಈಗಾಗಲೇ ಬಹಳಷ್ಟು ಮನೆಗಳಿವೆ. ಅಲ್ಲಿನ 50 -200 ಮೀಟರ್ ಒಳಗಡೆ ಈಗಾಗಲೇ ನೂರಾರು ಮನೆಗಳು ಇವೆ. ಅಲ್ಲಿ ಕೇವಲ ಪೌರ ಕಾರ್ಮಿಕರ ಮನೆಗಳು ಮಾತ್ರವಲ್ಲದೇ, ಇತರೆ ಖಾಸಗಿ ಮನೆಗಳೂ ಸಹ ಅಲ್ಲಿ ಇವೆ. ಸದರಿ 6 ಎಕರೆ ಜಮೀನಿನಲ್ಲಿ ಪೌರ ಕಾರ್ಮಿಕರಲ್ಲದವರು ಅಲ್ಲಿನ ನಿವೇಶನವನ್ನು ಅತಿಕ್ರಮಣ ಪ್ರವೇಶ ಮಾಡಿ ಮನೆ ನಿರ್ಮಿಸಿದ್ದಾರೆ. ಅಲ್ಲಿನ ಒಂದು ಮನೆಯ ಗೃಹ ಪ್ರವೇಶವೂ ಸಹ ಈಗಾಗಲೇ ಆಗಿದೆ. ಅಲ್ಲಿನ ಕೆಲವು ಮನೆಗಳು ಭವ್ಯ ಬಂಗಲೆಗಳಂತಾಗಿವೆ. ಅದು ಬಹಳ ದೊಡ್ಡ ಪ್ರಮಾಣದ ಆದಾಯದ ಪ್ರದೇಶವಾಗಿದೆ. ಅಲ್ಲಿನ ಒಂದು ಸೆಂಟ್ ಜಾಗಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದೆ. ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಖಾಸಗಿಯವರು ಮನೆ ನಿರ್ಮಿಸಿ, ವಾಸಿಸುತ್ತಿದ್ದಾರೆ. ಅಧಿಕಾರಿಗಳು ಅಲ್ಲಿಗೆ ಹೋಗಿ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರಿಗೆ ಜೋರು ಮಾಡಿ, ಅವರುಗಳ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನೂ ಸಹ ದಾಖಲಿಸಲಾಗಿದೆ. ಆದ್ದರಿಂದ ಇಂತಹವರಿಗೆ ಅತಿಕ್ರಮಣಕ್ಕೆ ಅವಕಾಶ ಮಾಡಿಕೊಡಬಾರದು; ಹಾಲ ಅತಿಕ್ರಮಣವನ್ನು ತೆರವು ಮಾಡಿಸಬೇಕು. ಇನ್ನುಳಿದ ಜಮೀನನ್ನು ಎಲ್ಲಾ ಪೌರ ಕಾರ್ಮಿಕರಿಗೆ ಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದವರಿಗೆ ನೋಟೀಸ್ ನೀಡಿದ್ದೇವೆ ಎಂದು ಹೇಳಿದ್ದಾರೆ. ಅವರಿಗೆ 15 ದಿನಗಳ ಒಳಗಾಗಿ ಅತಿಕ್ರಮಣ ತೆರವು ಮಾಡಿ ಎಂದು ನೋಟೀಸ್ ನೀಡಿ ಈಗಾಗಲೇ ಮೂರು ತಿಂಗಳುಗಳು ಕಳೆದಿವೆ. ನಾವು ಅಲ್ಲಿನ ನಿವೇಶನಗಳಿಗೆ ಹೋಗಿ, ಅಲ್ಲಿಗೆ ಅಧಿಕಾರಿಗಳನ್ನು ಕರೆಸಿ ಮಾತನಾಡಿದ ಮೇಲೆ, ಅವರುಗಳು ಅಲ್ಲಿಗೆ ಬಂದಿದ್ದಾರೆ; ಆ ನಂತರದಲ್ಲಿ ಅವರುಗಳಿಗೆ ನೋಟೀಸ್ ನೀಡಲಾಗಿತ್ತು. ಇವತ್ತಿಗೆ ಮೂರ್ನಾಲ್ಕು ತಿಂಗಳುಗಳು ಕಳೆದರೂ ಸಹ, ಅತಿಕ್ರಮಣ ಮಾಡಿರುವವರಿಗೆ ಇವತ್ತಿನವರೆಗೆ ಇನ್ನೂ 15 ದಿನಗಳು ಆಗಿಲ್ಲ! ಅವರಿಗೆ ಅದನ್ನು ತೆರವುಗೊಳಿಸಲು ಇನ್ನೂ ಎಷ್ಟು ಸಮಯ ಬೇಕು ಎನ್ನುವುದನ್ನು ಹೇಳಲಿ. ಇದನ್ನು ವಿಲೇವಾರಿ ಮಾಡಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿಸುತ್ತೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 6 ಎಕರೆ 32 ಸೆಂಟ್ ವಿಸ್ತೀರ್ಣ ಪ್ರದೇಶದಲ್ಲಿ ಸುಮಾರು 200 ನಿವೇಶನಗಳನ್ನು ಮಾಡಿದೆ.

(ಮುಂದು)

778/13-09-2022/11-30/ಬಿಕೆಪಿ-ಎಕೆ

ಶ್ರೀ ಬಿ.ಎ. ಬಸವರಾಜು(ಮುಂದು)

ಇದನ್ನು 1984-85ರಲ್ಲಿ ಮಾಡಿರುವಂತಹ ಪ್ರಕರಣ ಇದಾಗಿದೆ. ಮಾಡಿದ ಮೇಲೆ ಇದರಲ್ಲಿ 68 ನಿವೇಶನಗಳನ್ನು ಅವರು ಹಂಚಿಕೆ ಮಾಡಿದ್ದಾರೆ. ಅದರಲ್ಲಿ 22 ನಿವೇಶನಗಳನ್ನು ಅವರು ನೋಂದಣಿ ಸಹ ಮಾಡಿಕೊಂಡಿದ್ದಾರೆ. ಈ ಉಳಿಕೆ ಇರತಕ್ಕಂತಹ ನಿವೇಶನಗಳು ಏನಿವೆ, ಅವುಗಳಿಗೆ ನೋಂದಣಿ ಹಣವನ್ನು ಕಟ್ಟಿರುವುದಿಲ್ಲ. ಇದು ಸರ್ಕಾರಿ ಜಮೀನು ಆಗಿದ್ದು, ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರಿ ಜಮೀನಿನಲ್ಲಿ ನಿವೇಶನಗಳನ್ನು ಮಾಡಿದಂತಹ ಸಂದರ್ಭದಲ್ಲಿ ಅವರು ಏನು ನೋಂದಣಿ ಶುಲ್ಕವನ್ನು ಕಟ್ಟಬೇಕೋ ಅದನ್ನು ಕೂಡ ಕಟ್ಟಲಕ್ಕೆ ಆಗಿರುವುದಿಲ್ಲ. ಹೀಗಾಗಿ, ಅದು ಹಾಗೆಯೇ ಉಳಿದುಕೊಂಡು ಬಂದಿದೆ. ನಂತರ 2014ರಲ್ಲಿ ನಮ್ಮ ಕರ್ನಾಟಕ ರಾಜ್ಯ ಮಾಲಸ್ಯ ನಿಯಂತ್ರಣ ಮಂಡಳಿ ಒಂದು ಆದೇಶವನ್ನು ಹೊರಡಿಸಿದೆ. ಅದು ಏನೆಂದರೆ, ನಮ್ಮ ಘನ ತ್ಯಾಜ್ಯ ನಿರ್ವಹಣೆ ಘಟಕದ ಸಮೀಪ ಯಾವುದೇ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಯನ್ನು ನಿರ್ಮಾಣ ಮಾಡಬಾರದು ಎನ್ನುವ ತೀರ್ಮಾನದ ಒಂದು ಆದೇಶವನ್ನು ಮಾಡಿದ್ದಾರೆ. ಹೀಗಾಗಿ, ಇದನ್ನು ಮಾಡಲಕ್ಕೆ ಆಗಿರುವುದಿಲ್ಲ. ಈಗ ಏನು ಸನ್ಮಾನ್ಯ ಸದಸ್ಯರು ಹೇಳಿದ ರೀತಿಯಲ್ಲಿ ಅಲ್ಲಿ ಯಾರು ಅತಿಕ್ರಮಣ ಮಾಡಿಕೊಂಡಿದ್ದಾರೆ, ಅದನ್ನು ಕೂಡಲೇ ತೆರವುಗೊಳಿಸುವಂತಹ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಈಗಾಗಲೇ ಅವರಿಗೆ ನಾನು ಸೂಚನೆಯನ್ನು ಕೊಟ್ಟಿದ್ದೇನೆ. ಇದರಲ್ಲಿ ಯಾರೇ ಇರಲಿ, ಎಷ್ಟೇ ದೊಡ್ಡವರು ಇರಲಿ, ಅದರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು, ನಮ್ಮ ಜಾಗ ಏನಿದೆ, ಅದನ್ನು ನಮ್ಮ ಸುಬರ್ದಿಗೆ ತೆಗೆದುಕೊಳ್ಳುವಂತಹ ಕೆಲಸ ಮಾಡಬೇಕೆನ್ನುವ ಸೂಚನೆಯನ್ನು ಬೆಳಗ್ಗೆ ನಮ್ಮ ಆಯುಕ್ತರಿಗೆ ಕೊಟ್ಟಿದ್ದೇನೆ. ನಾನು ಕೂಡ ಆ ಪ್ರದೇಶಕ್ಕೆ ಭೇಟಿಯನ್ನು ಕೊಟ್ಟಿದ್ದೇನೆ. ಅಲ್ಲಿ ಭೂ ಕುಸಿತ ಆದಂತಹ ಸಂದರ್ಭದಲ್ಲಿ ನಾನು ಅಲ್ಲಿಗೆ ಭೇಟಿ ಕೊಟ್ಟು, ಅಲ್ಲಿ ಏನೇನು ಬದ್ಧತೆ ಮಾಡಬೇಕೋ ಆ ಬದ್ಧತೆಯನ್ನು ಒದಗಿಸಿ, ಅಲ್ಲಿ ಹಲವಾರು ಮನೆಗಳು landslides ನಲ್ಲಿ ಖಾಲಿ ಮಾಡಿದ್ದಾರೆ, ಅವರಿಗೆ ಪರಿಹಾರ ಒದಗಿಸುವಂತಹ ಕೆಲಸವನ್ನು ಮಾಡಿದ್ದೇವೆ. ಈಗ ಸನ್ಮಾನ್ಯ ಸದಸ್ಯರು ಹೇಳಿದ ರೀತಿಯಲ್ಲಿ ಅಲ್ಲಿ ಏನು ಜಾಗ ಇದೆ, ಅದನ್ನು ಸರ್ಕಾರದ ಸುಬರ್ದಿಗೆ ತೆಗೆದುಕೊಳ್ಳುವಂತಹ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ. ಮತ್ತೆ, ನಮ್ಮ ಪೌರ ಕಾರ್ಮಿಕರ ಹಿತ ಕಾಯುವುದು ನಮ್ಮ ಸರ್ಕಾರದ ಕರ್ತವ್ಯ ಇದೆ. ಅವರಿಗೆ ಏನು ಬದಲಿ ನಿವೇಶನ ಮಾಡಿಕೊಡಬೇಕೋ ಅದಕ್ಕೆ ಸೂಕ್ತವಾದ ಜಮೀನನ್ನು ತಕ್ಷಣ ಗುರುತಿಸಿ, ಅದನ್ನು ಮಾಡುವಂತಹ ಕೆಲಸವನ್ನು ಮಾಡಿ, ಅವರಿಗೆ ನಿವೇಶನಗಳನ್ನು ಹಂಚುವಂತಹ ಕೆಲಸವನ್ನು ಖಂಡಿತವಾಗಿಯೂ ಸರ್ಕಾರ ಮಾಡುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ. ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಈಗ ನಿವೇಶನ ನೋಂದಣಿ ಮಾಡಲಿಕ್ಕೂ ಕೂಡ ಹಣ ಇಲ್ಲ ಎನ್ನುವ ಪರಿಸ್ಥಿತಿ ಅವರಿಗೆ ಇದೆ. ಅಂದರೆ, ಪೌರ ಕಾರ್ಮಿಕರ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ನಾವು ಮನಗಾಣಬಹುದು. ಅವರಿಗೆ ಸಿಗುವಂತಹ ಸಂಬಳ ಇರಬಹುದು, ಅವರಿಗೆ ನಾವು ಯಾವುದೇ ಮೂಲಭೂತ ಸೌಲಭ್ಯ ಕೊಡುತ್ತಿಲ್ಲ. ಅವರಿಗೆ ಗ್ಲೌಸ್, ಶೂ, ಡ್ರೆಸ್ ಕೊಡುವಂತಹದ್ದು, ಎಲ್ಲದರಲ್ಲೂ ಅವರಿಗೆ ತೊಂದರೆಯಾಗುತ್ತಿದೆ. ನೈರ್ಮಲ್ಯದ ತ್ಯಾಜ್ಯವನ್ನು ಲಾರಿಯಲ್ಲಿ ತಂದು, ಅವರು ಬೆಳಗ್ಗೆಯಿಂದ ಸಂಜೆಯವರೆಗೆ ದುಡಿಯುತ್ತಾರೆ. ನಮಗೆ ಆ ವಾಹನದಲ್ಲಿ 5 ನಿಮಿಷ ಹೋಗಲಕ್ಕೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

ಶ್ರೀ ಬಿ.ಎ. ಬಸವರಾಜು:- ಮಾನ್ಯ ಸಭಾಪತಿಯವರೇ, ನಾನು ಹಲವಾರು ಬಾರಿ ಅಂದರೆ 10-12 ಬಾರಿ ಮಂಗಳೂರು ನಗರಕ್ಕೆ ಭೇಟಿ ಕೊಟ್ಟಿದ್ದೇನೆ. ಪ್ರತಿಯೊಂದು ರಸ್ತೆಯನ್ನೂ ಕೂಡ ನಾನು ಪರಿವೀಕ್ಷಣೆ ಮಾಡಿದ್ದೇನೆ. ಅಲ್ಲಿನ ಕೆಲಸ ಕಾರ್ಯಗಳು ಇರಬಹುದು, ಬೇರೆ ಬೇರೆ ಹಂತದಲ್ಲಿ ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ ಇರಬಹುದು, ಅವೆಲ್ಲವನ್ನೂ ನಾನು ಪರಿವೀಕ್ಷಣೆ ಮಾಡಿದ್ದೇನೆ. ಆ ಸಂದರ್ಭದಲ್ಲಿ ಈ ವಿಚಾರವನ್ನು ಯಾರು ಕೂಡ ನನ್ನ ಗಮನಕ್ಕೆ ತಂದಿರುವುದಿಲ್ಲ. ಈ ವಿಚಾರವನ್ನು ಸನ್ಮಾನ್ಯ ಸದಸ್ಯರು ಈಗ ನನ್ನ ಗಮನಕ್ಕೆ ತಂದಿದ್ದಾರೆ. ಇದರ ಸಾಧಕ-ಭಾದಕಗಳ ಬಗ್ಗೆ ಮತ್ತೊಮ್ಮೆ ಕರ್ನಾಟಕ ರಾಜ್ಯ ಮಾನ್ಯ ನಿಯಂತ್ರಣ ಮಂಡಳಿವರ ಜೊತೆ ಚರ್ಚೆ ಮಾಡಿ, ಬಡವರು ಇರತಕ್ಕಂತಹ ಪ್ರದೇಶಕ್ಕೆ ನಾವು ಅನುಕೂಲ ಮಾಡಿಕೊಡುತ್ತೇವೆ. ಬಡವರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ನಾವು ಖಂಡಿತವಾಗಿಯೂ ಮಾಡಿಕೊಡುತ್ತೇವೆ. ಇವತ್ತು ನಮ್ಮ ಪೌರ ಕಾರ್ಮಿಕರ ರಕ್ಷಣೆ ಮಾಡಲಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಸಹ ಮೊನ್ನೆ ವಿಶೇಷವಾಗಿ ಪೌರ ಕಾರ್ಮಿಕರು ಧರಣಿಯಲ್ಲಿ ಕುಳಿತಂತಹ ಸಂದರ್ಭದಲ್ಲಿಯೂ ಕೂಡ ಇವತ್ತು ಅವರಿಗೆ ವಿಶೇಷವಾದ ಒತ್ತು ಕೊಟ್ಟು ಅವರುಗಳ ಸೇವೆಯನ್ನು ಕಾಯಂಗೊಳಿಸುವ ಕೆಲಸವನ್ನು ಸಹ ಸರ್ಕಾರ ಮಾಡುತ್ತಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೀಗಾಗಿ, ಈ ಪೌರ ಕಾರ್ಮಿಕರು ಏನಿದ್ದಾರೆ, ಅವರಿಗೆ ರಕ್ಷಣೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರು ಏನು ಕೇಳಿದ್ದಾರೆಂದರೆ, ನಿವೇಶನ ನೋಂದಣಿ ಮೊತ್ತವನ್ನು ರದ್ದುಗೊಳಿಸಬೇಕೆಂದು ಕೇಳಿದ್ದಾರೆ.

ಶ್ರೀ ಬಿ.ಎ. ಬಸವರಾಜು:- ಅದು ಈಗ ಆಗಿರುವಂತಹ ಕೆಲಸ ಅಲ್ಲ. 1984-85 ರಲ್ಲಿ ಆಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ತಾವು ಸಚಿವರಾಗಿ ಬಂದಿದ್ದೀರಿ, ತಾವು ಇದನ್ನು ರದ್ದುಗೊಳಿಸಿ.

ಶ್ರೀ ಬಿ.ಎ. ಬಸವರಾಜು:- ಈ ವಿಚಾರ ನನಗೆ ಗೊತ್ತಿರಲಿಲ್ಲ. ಈ ರೀತಿಯಲ್ಲಿ ಮಾಡಬಾರದು ಎಂದು ಹೇಳಿ ಕರ್ನಾಟಕ ರಾಜ್ಯ ಮಾನ್ಯ ನಿಯಂತ್ರಣ ಮಂಡಳಿವರು ಆದೇಶ ಮಾಡಿದ್ದಾರೆ. ಹೀಗಾಗಿ, ಅವರ ಆದೇಶವನ್ನು ನಾವು ಪಾಲನೆ ಮಾಡಬೇಕಾಗುತ್ತದೆ.

ಸಭಾಪತಿಯವರು:- ಮಾನ್ಯ ಮಂತ್ರಿಗಳು ಈ ವಿಚಾರದಲ್ಲಿ ಒಂದು ಕೆಲಸ ಮಾಡಬೇಕು. ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು, ಮಾನ್ಯ ಸದಸ್ಯರಾದ ಶ್ರೀ ಕೆ. ಹರೀಶ್ ಕುಮಾರ್‌ರವರನ್ನು ಕರೆದು ಒಂದು ಸಭೆಯನ್ನು ಮಾಡಿ, ಈ ವಿಚಾರದಲ್ಲಿ ಏನು ಮಾಡಲಕ್ಕೆ ಸಾಧ್ಯವಿದೆಯೋ ಮಾಡಿ, ಇದನ್ನು ಇತ್ಯರ್ಥ ಮಾಡಿ.

ಶ್ರೀ ಬಿ.ಎ. ಬಸವರಾಜು:- ಖಂಡಿತವಾಗಿಯೂ ಸಹ ಈ ಕೆಲಸವನ್ನು ಮಾಡುತ್ತೇನೆ.

ಶ್ರೀ ಕೆ. ಹರೀಶ್ ಕುಮಾರ್:- ಮತ್ತೆ ಆ ಜಾಗವನ್ನು ತೆರವುಗೊಳಿಸಬೇಕು.

ಶ್ರೀ ಬಿ.ಎ. ಬಸವರಾಜು:- ಖಂಡಿತವಾಗಿಯೂ ಆ ಜಾಗವನ್ನು ತೆರವುಗೊಳಿಸುತ್ತೇವೆ.

ಪ್ರಶ್ನೆ ಸಂಖ್ಯೆ 185

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರಾಣೇಶ್ ಎಂ.ಕೆ:- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕೆಲವು ಉತ್ತರಗಳು ಸಮಂಜಸವಾಗಿವೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಈಗ ಇರುವಂತಹ ಸರ್ಕಾರಿ ಬಾಲ ಮಂದಿರದಲ್ಲರುವಂತಹ ಅನಾಥ ಮಕ್ಕಳಿಗೆ ಈ ಹೆಚ್.ಐ.ವಿ. ಕಂಡು ಬಂದಲ್ಲಿ ಅವರುಗಳನ್ನು ಯಾವ ರೀತಿ ಪಾಲನೆ-ಪೋಷಣೆ ಮಾಡಲಾಗುವುದು? ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ. ಇನ್ನೊಂದಕ್ಕೆ ತಾವು ಉತ್ತರವನ್ನು ಕೊಟ್ಟಿದ್ದೀರಿ. ಆ ಉತ್ತರದಲ್ಲಿ ಹೆಚ್.ಐ.ವಿ. ಸೋಂಕಿತ/ಬಾದಿತ ಮಕ್ಕಳ ಪಾಲನೆ ಮತ್ತು ಪೋಷಣೆಗಾಗಿ, ವೈದ್ಯಕೀಯ ಚಿಕಿತ್ಸೆಗಾಗಿ ಖಾಸಗಿ ಸಂಸ್ಥೆಗಳಿಗೆ ಯಾವುದೇ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನುವಂತಹ ಉತ್ತರವನ್ನು ಕೂಡ ಕೊಟ್ಟಿದ್ದೀರಿ. ಆದರೆ, ಖಾಸಗಿ ಕೆಲವು ಸಂಸ್ಥೆಗಳು ಸ್ವಂತ ಖರ್ಚಿನಲ್ಲಿ ಹೆಚ್.ಐ.ವಿ. ಸೋಂಕಿತ ಮಕ್ಕಳನ್ನು ನೋಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವುದನ್ನೂ ಕೂಡ ನಾನು ಕೇಳಿದ್ದೇನೆ. ಬಂದಿದ್ದಲ್ಲಿ ಅಂತಹ ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಬೆಂಬಲ ನೀಡಲಾಗುತ್ತಿದೆ ಎಂದು ಕೇಳುವುದಕ್ಕೆ ಯಾವುದೇ ಅನುದಾನವನ್ನು ಸರ್ಕಾರದಿಂದ ಕೊಡಲಾಗುತ್ತಿಲ್ಲವೆಂದು ತಮ್ಮ ಉತ್ತರದಲ್ಲಿ ತಿಳಿಸಿದ್ದೀರಿ. ಬಾಲ ಮಂದಿರದಲ್ಲಿ ಇರುವ ಮಕ್ಕಳು ಸಹಿತ ಖಾಸಗಿ ಸಂಸ್ಥೆಗಳ ಮೂಲಕವೇ ಚಿಕಿತ್ಸೆಯನ್ನು ಕೊಡಲಾಗುತ್ತಿದೆ. ಆದ್ದರಿಂದ ಇವರಿಗೆ ಸರ್ಕಾರದಿಂದ ಅನುದಾನ ಕೊಡುವುದರಲ್ಲಿ ತಪ್ಪು ಏನಿದೆ? ಏಕೆಂದರೆ, ಇವತ್ತು ಎಲ್ಲಾ ವ್ಯವಸ್ಥೆಗಳಡಿಯಲ್ಲಿರುವ ಮಕ್ಕಳಿಗೆ ಪ್ರತಿನಿತ್ಯ 6 ಮಾತ್ರಗಳನ್ನು ಕೊಡುವಂತಹದ್ದು ಇದೆ. ಆ ಮಾತ್ರಗಳನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೇ? ಆದ್ದರಿಂದ, ಇಂತಹ ಸಂಸ್ಥೆಗಳ ಮೂಲಕವೇ ಚಿಕಿತ್ಸೆಯನ್ನು ಮಕ್ಕಳಿಗೆ ಕೊಡಿಸುವಂತಹ ಕೆಲಸವನ್ನು ಮಾಡಲಕ್ಕೆ ಸರ್ಕಾರ ಏತಕ್ಕೆ ಪ್ರಯತ್ನವನ್ನು ಮಾಡಬಾರದು ಮತ್ತು ಏತಕ್ಕೆ ಅನುದಾನವನ್ನು ಕೊಡಬಾರದು ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೆ, ಇವತ್ತು 18 ವರ್ಷದೊಳಗಿನ ಹೆಚ್.ಐ.ವಿ ಪೀಡಿತ ಮಕ್ಕಳ ಆರೈಕೆಗೆ ವಿದ್ಯಾಭ್ಯಾಸ, ಪಾಲನೆ -ಪೋಷಣೆಗಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಪೀಡಿತ ಮಕ್ಕಳ ಮಾಹಿತಿಯನ್ನು ಕೇಳಿದ್ದಾರೆ. ಮತ್ತೆ ಖಾಸಗಿ ಸಂಸ್ಥೆಗಳಿಗೆ ನೀಡಿರುವ ಅನುದಾನವೆಷ್ಟು ಎಂದು ಕೇಳಿದ್ದಾರೆ. ಈ ಬಗ್ಗೆ ನಾನು ಹೇಳುವುದೇನೆಂದರೆ ಈಗಾಗಲೇ ಹೆಚ್.ಐ.ವಿ ಸಂಸ್ಥೆಗಳಿಗೆ ನಮ್ಮ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಮತ್ತು ಇನ್ನೊಂದು ಕೇಂದ್ರದಲ್ಲಿ ಹೆಚ್.ಐ.ವಿ ಪೀಡಿತವಾದಂತಹ ಮಕ್ಕಳು ಯಾರೇ ಬರಲಿ, ಅವರಿಗೆ ಮೊದಲು ಪರೀಕ್ಷೆ ಮಾಡಿ ಅವರ ಬಗ್ಗೆ ನೋಂದಣಿ ಮಾಡಿಕೊಂಡು ಅವರಿಗೆ ಚಿಕಿತ್ಸೆಯನ್ನು ಕೊಡುವಂತಹದ್ದು ಸರ್ಕಾರದಿಂದ ಆಗುತ್ತಲೇ ಇದೆ. ಮಾನ್ಯ ಸದಸ್ಯರು ಕೇಳುವಂತಹದ್ದು ಏನೆಂದರೆ 18 ವರ್ಷದೊಳಗಿನ ಮಕ್ಕಳ ವಿಚಾರವಾಗಿ ಇಲ್ಲಿ ಕೇಳಿದ್ದಾರೆ. ಅಲ್ಲಿ ಆರೋಗ್ಯ ಇಲಾಖೆಯಲ್ಲಿ ನೋಂದಣಿಯಾಗಿರುವಂತಹ ಮಕ್ಕಳ ಮಾಹಿತಿ ಆಧಾರದ ಮೇಲೆ ಆ ಮಕ್ಕಳ ಪಟ್ಟಿಯನ್ನು ತೆಗೆದುಕೊಳ್ಳುತ್ತೇವೆ. ಪಟ್ಟಿಯನ್ನು ತೆಗೆದುಕೊಂಡು ಅವರುಗಳಿಗೆ ಪ್ರತಿ ತಿಂಗಳು ಪ್ರತಿಯೊಂದು ಮಗುವಿಗೂ ಕೂಡ ಇವತ್ತು ವಿಶೇಷ ಪಾಲನಾ ಯೋಜನೆಯಡಿ 18 ವರ್ಷದವರೆಗೂ ಅವರ ಆರೈಕೆಗೆ ಇರಬಹುದು, ಶಿಕ್ಷಣಕ್ಕೆ ಇರಬಹುದು 1000 ರೂಪಾಯಿಗಳನ್ನು ಕೊಡಲಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ ಅದರ ಪೂರ್ಣ ಹಣವನ್ನು ಭರಿಸುತ್ತದೆ. ಅದರ ಪೂರ್ಣ ಚಿಕಿತ್ಸೆಯನ್ನು ಕೊಡುವುದಕ್ಕಾಗಿಯೇ ಆಂಟರೆಟ್ರೋವೈರಲ್ ಚಿಕಿತ್ಸಾ (ಎ.ಆರ್.ಐ) ಕೇಂದ್ರಗಳನ್ನು ಉದ್ದೇಶ ಪೂರ್ವಕವಾಗಿ ತೆರೆದು ಮಕ್ಕಳ ಸಹಾಯಕ್ಕೆ ಅಥವಾ ಅವರ ಆರೋಗ್ಯವನ್ನು ಉತ್ತಮಪಡಿಸಲಕ್ಕೆ ಸರ್ಕಾರ ಹೊರಟಿದೆ ಎನ್ನುವ ಮಾತನ್ನು ಹೇಳಲಕ್ಕೆ ಬಯಸುತ್ತೇನೆ. ಹೀಗಾಗಿ ಖಾಸಗಿ ಸಂಸ್ಥೆಗಳಿಗೆ ಅನುದಾನವನ್ನು ಕೊಡುವಂತಹ ಪ್ರಶ್ನೆ ಬರುವುದಿಲ್ಲ. ಇದರ ಬಗ್ಗೆ ನಾನು ಹೆಚ್ಚಿನ ಕಾಳಜಿ ವಹಿಸಿ, ಇದರ ಬಗ್ಗೆ ಸಲಹೆಯನ್ನು ಕೊಡುತ್ತಿದ್ದೇನೆ. ಕಳೆದ 5 ವರ್ಷಗಳಲ್ಲಿ ಕೊಟ್ಟಿರುವ ಅನುದಾನ ಏನೆಂದರೆ ಪ್ರತಿ ವರ್ಷ ಇದಕ್ಕೆ 15 ಕೋಟಿ ರೂಪಾಯಿಗಳನ್ನು ಕೊಡಲಾಗುತ್ತಿತ್ತು. ಈ ವರ್ಷ 5 ಕೋಟಿ ರೂಪಾಯಿಗಳನ್ನು ಸೇರಿಸಿ ಒಟ್ಟು 20 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. ಇವತ್ತು ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಹೆಚ್.ಐ.ವಿ ಪೀಡಿತ ಮಕ್ಕಳ ಸಂಖ್ಯೆ 3102 ಮತ್ತು ಬಾಧಿತ ಮಕ್ಕಳ ಸಂಖ್ಯೆ 9488 ಒಟ್ಟು 12590 ಮಕ್ಕಳಿಗೆ ಇವತ್ತು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಚಿಕಿತ್ಸೆಗಾಗಿ ಮತ್ತು ಅವರ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಿರುವ ಅನುದಾನದ ಬಗ್ಗೆ ಮಾಹಿತಿಯನ್ನು ಕೊಡಲಕ್ಕೆ ಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪ್ರಾಣೇಶ್ ಎಂ.ಕೆ:- ಮಾನ್ಯ ಸಭಾಪತಿಯವರೇ, ಈಗ ಕೊಡುತ್ತಿರುವ 1000 ರೂಪಾಯಿಗಳಲ್ಲಿ ಇವತ್ತಿನ ಪರಿಸ್ಥಿತಿಯಲ್ಲಿ ಚಿಕಿತ್ಸೆ, ಶಿಕ್ಷಣ ಇದೆಲ್ಲವನ್ನೂ ಕೊಡಲಕ್ಕೆ ಸಾಧ್ಯವಿದೆಯೇ? ಇಲ್ಲ ಇರುವಂತಹ ಮೂಲಭೂತ ಪ್ರಶ್ನೆ ಎಂದರೆ ಇದೇ ಆಗಿದೆ. ಇದರ ಬಗ್ಗೆ ಗಮನಹರಿಸುವಂತಹ ಕೆಲಸವನ್ನು ಮಾಡಿ. ಹಣವನ್ನು ಸ್ವಲ್ಪ ಜಾಸ್ತಿ ಮಾಡಿ. ಎಲ್ಲೋ ಒಂದು ಕಡೆ ಹಣವನ್ನು ಕೊಟ್ಟಿದ್ದೇವೆಂದು ಹೇಳಿಕೊಳ್ಳಲಕ್ಕೆ ಸಾಧ್ಯವಿದೆಯೇ ಹೊರತು, ಅವರುಗಳಿಗೆ ಪೂರ್ಣ ಪ್ರಮಾಣದಲ್ಲಿ ಆರೋಗ್ಯ, ಶಿಕ್ಷಣ ಕೊಡಿಸಲಕ್ಕೆ ಸಾಧ್ಯವಿಲ್ಲ. ಇದನ್ನು ಮನಗಂಡು ಅನುದಾನವನ್ನು ಹೆಚ್ಚಿಗೆ ಮಾಡಬೇಕು. ಎರಡನೆಯದಾಗಿ, ನೀವು ಹೇಳುವಂತಹದ್ದು, ಬಾಲ ಮಂದಿರದಲ್ಲಿರುವಂತಹದ್ದರ ಬಗ್ಗೆ ಹೇಳುತ್ತಿದ್ದೀರಿ. ಇದು ನಿಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬರುತ್ತದೆ. ಹೀಗಾಗಿ, ಅಲ್ಲಿರುವ ಮಕ್ಕಳಿಗೂ ಈಗ ಏನು ಖಾಸಗಿ ಸಂಸ್ಥೆಗಳಿವೆ, ಅವರುಗಳು ಈ ಮಕ್ಕಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹ ತಾವು ಗಮನದಲ್ಲಿ ತೆಗೆದುಕೊಂಡು ಅವರಿಗೆ ಉತ್ತೇಜನ ಕೊಡುವಂತಹ ಕೆಲಸ ಮಾಡಬೇಕಾಗಿದೆ. ಅವರಿಗೆ ಉತ್ತೇಜನವನ್ನು ಕೊಟ್ಟರೆ, ಇನ್ನು ಸಹ ನಮ್ಮ ಸರ್ಕಾರದ ಹೊರೆ ಕಡಿಮೆ ಮಾಡುವಂತಹ ಪ್ರಯತ್ನಗಳನ್ನು ಅವರು ಮಾಡುತ್ತಾರೆ. ಹೀಗಾಗಿ ಅವರಿಗೂ ಕೂಡ ಅನುದಾನವನ್ನು ಒಂದು ವ್ಯವಸ್ಥೆಯನ್ನು ಸರ್ಕಾರದ ಕಡೆಯಿಂದ ಮಾಡುವುದು ಉತ್ತಮ. ಆ ರೀತಿ ಮಾಡಿದರೆ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ಮುಂದು.

(779) 13.09.2022 11.40 ಎಸ್‌ವಿ-ವಿಕೆ

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೆಚ್.ಐ.ವಿ ಪೀಡಿತ ಮಕ್ಕಳ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಆ ಮಕ್ಕಳು ಬಾಲಮಂದಿರಗಳಲ್ಲಿಯೇ ಇರಲಿ ಅಥವಾ ಬೇರೆ ಎಲ್ಲೆಯೇ ಇದ್ದರೂ ಅವರಿಗೆ ಕೊಡಬೇಕಾದಂಥದ್ದನ್ನು ಸರ್ಕಾರ ಕೊಡುತ್ತಿದೆ. ಈ ವರ್ಷದಲ್ಲಿ ಇನ್ನೂ ರೂ.5 ಕೋಟಿ ಹಣವನ್ನು ಹೆಚ್ಚಿಗೆ ಮೀಸಲಿರಿಸಿ ಆ ಮಕ್ಕಳಿಗೆ ಅನುಕೂಲ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿಕೊಡಲಾಗುತ್ತದೆ. ಅಲ್ಲದೆ ಹೆಚ್.ಐ.ವಿ. ಪೀಠಿತರಿಗೂ ಸಹ ನಮ್ಮ ಇಲಾಖೆಯಿಂದ ರೂ.40,000ಗಳನ್ನು ಸಜ್ಜಿಡಿ ರೂಪದಲ್ಲಿ ಅವರ ಸಹಾಯಕ್ಕಾಗಿ ನೀಡಲಾಗುವುದು ಎಂಬುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೊಳ್ಳಬಹುದು”

ಪ್ರಶ್ನೆ ಸಂಖ್ಯೆ 148

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ರಾಜ್ಯದಲ್ಲಿ ವಿಕಲಾಂಗ ಚೇತನರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅದರ ಬಗ್ಗೆ ನನಗಿರತಕ್ಕಂತಹ ಮಾಹಿತಿ ಏನೆಂದರೆ 2021-22ನೇ ಸಾಲಿನಲ್ಲಿ ಸರ್ಕಾರದ ಅನುದಾನ ರೂ.2 ಕೋಟಿ ಇದೆ. ಅದರಲ್ಲಿ 16 ಜನರಿಗೆ ಮಾತ್ರ ಅನುಕೂಲತೆಗಳನ್ನು ಒದಗಿಸಲಾಗಿದೆ. ಉಳಿದಿರತಕ್ಕಂತಹ ಒಟ್ಟು ವಿಕಲಾಂಗ ಚೇತನರನ್ನು ಗುರುತಿಸಲಾಗಿದ್ದು, ಆ ಸಂಖ್ಯೆಯು 8435 ಆಗಿದೆ. ಅದರಲ್ಲಿ 8681 ಸಲಕರಣೆಗಳನ್ನು ವಿತರಿಸಲಾಗಿದೆ. 2021-22ರಲ್ಲಿ 8435 ವಿಕಲಾಂಗ ಚೇತನರನ್ನು ಗುರುತಿಸಲಾಗಿದ್ದು, ಸದರಿ ಸಾಲಿನಲ್ಲಿ ಎರಡೂ ಯೋಜನೆಗಳು ಸೇರಿದಂತೆ 8681 ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗಿರುವುದರಿಂದ ವಿಕಲಚೇತನರು ಯಾವುದೇ ತೊಂದರೆಯನ್ನು ಅನುಭವಿಸಿರುವುದಿಲ್ಲ ಎಂದು ಉತ್ತರವನ್ನು ಕೊಟ್ಟಿದ್ದಾರೆ. ವಿಕಲಚೇತನ ಕ್ರೀಡಾಪಟುಗಳಿಗೆ ಮಾತ್ರ ಸೌಲಭ್ಯವನ್ನು ತಲುಪಿಸಲಾಗುತ್ತಿತ್ತು ಎನ್ನುವ ಮಾಹಿತಿ ನನಗೆ ಇತ್ತು. ಆದರೆ ಇನ್ನೂ ಸಾಕಷ್ಟು ಜನ ವಿಕಲಾಂಗಚೇತನರು ಇದ್ದಾರೆ. ಎರಡು ಕೋಟಿ ರೂಪಾಯಿ ಸಾಕಾಗುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿಕಲಾಂಗಚೇತನರು ಇದ್ದಾರೆ. ಹಾಗಾಗಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮತ್ತು ಈಗ ನೀಡಲಾಗುತ್ತಿರುವ ಸೌಲಭ್ಯಗಳನ್ನು ಹೆಚ್ಚು ನೀಡಬೇಕೆಂದು ಮಾನ್ಯ ಸಚಿವರಲ್ಲಿ ನಾನು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ಸರ್ಕಾರ ಅಶಕ್ತರ ನೆರವಿಗೆ ಬರಬೇಕು. ವಿಕಲಾಂಗಚೇತನರಿಗೆ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಅನುಕೂಲತೆಗಳನ್ನು ಕಲ್ಪಿಸಿಕೊಡಬೇಕು ಎನ್ನುವ ದೃಷ್ಟಿಯಿಂದ ಸಚಿವರು ಯೋಚಿಸಬೇಕೆಂದು ನಾನು ವಿನಂತಿಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, 2021-22ನೇ ಸಾಲಿನ ವಿಕಲ ಚೇತನ ಫಲಾನುಭವಿಗಳ ಸಂಖ್ಯೆ ಎಷ್ಟು ಎಂಬುದಕ್ಕೆ 8435 ಎಂದು ಮಾನ್ಯ ಸದಸ್ಯರೇ ಹೇಳಿದ್ದಾರೆ. 2021ರ ಡಿಸೆಂಬರ್ ಒಳಗೆ ಕೇವಲ 16 ಫಲಾನುಭವಿಗಳಿಗೆ ಮಾತ್ರ ನೀಡಲಾಗಿದೆ ಎಂದು ಹೇಳಿದರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ರೀಡಾಪಟುಗಳಿಗೆ ವಿಶೇಷವಾದ ಆದ್ಯತೆಯ ಮೇರೆಗೆ ನೀಡುತ್ತಿದ್ದೇವೆ. ಅದರ ಜೊತೆಯಲ್ಲಿಯೇ 1815 ಫಲಾನುಭವಿಗಳಿಗೆ ಡಿಸೆಂಬರ್ ಒಳಗೆ ಕೊಟ್ಟಿದ್ದೇವೆ. ನಂತರ ಮಾರ್ಚ್ ಒಳಗಾಗಿ ರೂ.22.20 ಕೋಟಿಯನ್ನು 8681 ಫಲಾನುಭವಿಗಳಿಗೆ ಸಾಧನ ಸಲಕರಣೆಗಳು, ಲ್ಯಾಪ್‌ಟಾಪ್, ಯಂತ್ರಚಾಲಿತ ದ್ವಿಚಕ್ರ ವಾಹನಗಳು, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಗೆ ಯಂತ್ರಗಳು, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಹೀಗೆ ವಿತರಿಸುವ ಭೌತಿಕ ಗುರಿಯನ್ನು ಇಟ್ಟುಕೊಂಡಾಗಲೂ ಕೂಡ 8681 ಜನರಿಗೆ ಈಗಾಗಲೇ ಕೊಡಲಾಗಿದೆ. 2021ನೇ ಸಾಲಿನಲ್ಲಿ ಸ್ಪಷ್ಟವಾಗಿ ವಿತರಿಸಲಾಗಿದೆ. ಕೇವಲ 16 ಜನರಿಗಷ್ಟೇ ನೀಡಲಾಗಿದೆ ಎಂದು ಮಾನ್ಯ ಸದಸ್ಯರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಆದರೂ 2021ನೇ ಸಾಲಿನಲ್ಲಿ ವಿಕಲ ಚೇತನರ ಎಲ್ಲಾ ಯೋಜನೆಗಳಿಗೆ ಕೊಡಬೇಕಾದಂತಹ ಎಲ್ಲವನ್ನೂ ಸರ್ಕಾರದಿಂದ ಕೊಡಲಾಗಿದೆ ಎನ್ನುವಂತಹ ಒಂದು ಮಾಹಿತಿಯನ್ನು ಕೊಡಬಯಸುತ್ತೇನೆ.

ಈಗ ನಮ್ಮಲ್ಲಿ ಬಂದಿರುವಂತಹ ಅಸ್ಥಾನ ಪ್ರಕಾರ ರೂ.22 ಕೋಟಿಯನ್ನು ಅವರಿಗಾಗಿಯೇ ಮೀಸಲಿಟ್ಟು ಉಪಕರಣಗಳನ್ನು ಈಗಾಗಲೇ ವಿತರಣೆ ಮಾಡಿರುವ ಬಗ್ಗೆ ಮಾನ್ಯ ಸದಸ್ಯರ ಬಳಿ ಮಾಹಿತಿ ಇದೆ. ಜಿಲ್ಲಾವಾರು ಮತ್ತು ತಾಲ್ಲೂಕುವಾರು ಮಾಹಿತಿಯನ್ನು ನಾನು ಒದಗಿಸಿದ್ದೇನೆ.

ಪ್ರಶ್ನೆ ಸಂಖ್ಯೆ 145

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಕೊಟ್ಟಿದ್ದಾರೆ. ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮವನ್ನು ಜಾರಿ ಮಾಡುತ್ತಿರುವುದು ಸರಿಯೇ? ಎಂದು ಪ್ರಶ್ನೆಯನ್ನು ಕೇಳಿದ್ದೆನು. ಅದಕ್ಕೆ ಹೌದು ಎಂದು ಉತ್ತರಿಸಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವುದು ಒಳ್ಳೆಯ ವಿಚಾರವಷ್ಟೆ.

ಕರ್ನಾಟಕದಲ್ಲಿ 66361 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಶೇ.75 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯನ್ನು ತಲುಪಿ ಯಾವಾಗ ಬದ್ಧುಹೋಗುತ್ತದೆಯೋ ಎನ್ನುವ ವಿಷಯವನ್ನು ಎಲ್ಲಾ ಶಾಸಕರು ತಮಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿಯೂ ಸಾಕಷ್ಟು ಬಾರಿ ಈ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದೇವೆ. ಅಂಗನವಾಡಿ ಕೇಂದ್ರಗಳು ಮೂಲಭೂತವಾಗಿ ಪ್ರಾರಂಭಗೊಂಡ ಕಾರಣವೇನೆಂದರೆ ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಮಕ್ಕಳ, ಗರ್ಭಿಣಿಯರ ಮತ್ತು ಬಾಣಂತಿಯರ ಪೂರಕ ಪೌಷ್ಟಿಕಾಂಶ ಆಹಾರ, ಆರೋಗ್ಯ ಶಿಕ್ಷಣ, ಮಕ್ಕಳ ಲಾಲನೆ ಪಾಲನೆ ಕಆಕೆಯಂತಹ ಶಿಕ್ಷಣಗಳಿವೆ. ಆದ್ದರಿಂದ ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಗೆ ಒಳಪಡಿಸಿದರೆ ಈ ಎಲ್ಲಾ ಸೇವೆಗಳಿಗೆ ಧಕ್ಕೆಯುಂಟಾಗುವುದಿಲ್ಲವೇ ಎನ್ನುವುದು ಒಂದು ಪ್ರಶ್ನೆ.

ಮಾನ್ಯ ಸಭಾಪತಿಯವರೇ, ಅಂಗನವಾಡಿ ಕೇಂದ್ರಗಳಲ್ಲಿ ಇಂದು ಮೂಲಭೂತವಾಗಿ ಯಾವುದೇ ಸೌಲಭ್ಯಗಳಿಲ್ಲ. ಒಂದೊಂದೇ ಕೊಠಡಿಗಳಿದ್ದು, ಅವು ಯಾವುದೇ maintenance ಇಲ್ಲದೆ ಸೋರಿಕೆಯಾಗಿ ಬದ್ಧುಹೋಗುತ್ತಿದೆ. ಇಂದು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು implement ಮಾಡಿದರೆ ಅದು ಸೂಕ್ತವಾಗುತ್ತದೆಯೇ? ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಅಂಗನವಾಡಿ ಶಾಲೆಗಳ ಜೊತೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಲಾಗುವುದು ಎಂದು ಸಚಿವರು ಹೇಳಿದರು. ಮಾನ್ಯ ಸಚಿವರು ಯಾವ ರೀತಿಯಾಗಿ ಇದನ್ನು ಪ್ರಾಥಮಿಕ ಶಾಲೆಗಳೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಜೋಡಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿರುವುದಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯ 1/4 ರಲ್ಲಿ ಪ್ರಾರಂಭಿಕ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ನೀಡಲು ಸಜ್ಜುಗೊಂಡಿರುವ ವಿದ್ಯಾಸಂಸ್ಥೆಗಳ ಮೂಲಕ ಗಮನಾರ್ಹವಾಗಿ ಸೂಕ್ತವಾಗಿರುವ ಇಸಿಸಿಇ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು. ಇಸಿಸಿಇ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾನ್ಯ ಸಚಿವರೇ ಹೇಳಬೇಕು. ಈ ಪೈಕಿ ಎ) ಸ್ವತಂತ್ರವಾಗಿರುವ ಅಂಗನವಾಡಿಗಳು, ಬಿ) ಪ್ರಾಥಮಿಕ ಶಾಲೆಯ ಜೊತೆಯಲ್ಲಿರುವ ಅಂಗನವಾಡಿಗಳು, ಸಿ) ಹಾಲ ಪ್ರಾಥಮಿಕ ಶಾಲೆಯ ಜೊತೆಯಲ್ಲಿರುವ ಹಾಗೂ ಐದಾರು ವರ್ಷದ ವಯೋಮಾನದ ಮಕ್ಕಳಿಗೆ ಶಿಕ್ಷಣ ನೀಡಬಲ್ಲ ಪೂರ್ವಪ್ರಾಥಮಿಕ ಶಾಲೆಗಳು ಎಂದು ಇದೆ. ಈ ಮೂರು ವಿಭಾಗಗಳನ್ನು ಕ್ಲಾಸಿಫಿಕೇಷನ್ ಮಾಡಿದಾಗ ಎರಡೂ ಬೇರೆ ಬೇರೆ ಇಲಾಖೆಗಳು ಬಂದಾಗ ಯಾವ ರೀತಿಯಾಗಿ ಜೋಡಿಸಿಕೊಂಡು ಕೆಲಸ ಮಾಡಲಾಗುತ್ತದೆ ಎನ್ನುವುದು ಒಂದು ಪ್ರಶ್ನೆ.

ಅಲ್ಲದೆ ಎನ್.ಇ.ಪಿಯ 1/5ರಲ್ಲಿ ಇಸಿಸಿಇ ಅನ್ವಯ ಸಾರ್ವತ್ರಿಕ ಶಿಕ್ಷಣವನ್ನು ನೀಡುವ ಸಲುವಾಗಿ ಉನ್ನತ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಮತ್ತು ಒಳ್ಳೆಯ ತರಬೇತಿ ಪಡೆದ ಅಂಗನವಾಡಿ ಕೆಲಸಗಾರರನ್ನು ನೇಮಕ ಮಾಡುವುದರ ಮೂಲಕ ಸಶಕ್ತಗೊಳಿಸಲಾಗುವುದು ಎಂದು ಹೇಳಲಾಗಿದೆ. ಉತ್ತರದಲ್ಲ ಯಾವುದೇ ಹೊಸ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದರ ಪ್ರಕಾರ ಮಾಡಲು ಬೇಕಾಗಿರುವ ಉನ್ನತ ದರ್ಜೆಯ ಮೂಲಭೂತ ಸೌಲಭ್ಯಗಳು ನಮ್ಮ ಬಳಿ ಇದೆಯೇ? ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಉನ್ನತ ದರ್ಜೆಯ ಮೂಲಭೂತ ಸೌಕರ್ಯಗಳಿಲ್ಲ. ಯಾವುದೇ ಪಕ್ಷವಾಗಿದ್ದರೂ ಇದನ್ನು ಒಪ್ಪಲೇ ಬೇಕು. ಪ್ರತಿಯೊಂದು ಅಂಗನವಾಡಿಯಲ್ಲಿ ಉತ್ತಮ ವಿನ್ಯಾಸವಿರುವ ಉತ್ತಮ ಗಾಳಿ, ಬೆಳಕನ್ನು ಹೊಂದಿರುವ, ಮಕ್ಕಳಿಗೆ ಹಿತಕರವಾದ ಆಹ್ಲಾದವನ್ನು ಒದಗಿಸುವ ಉತ್ತಮವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ಒದಗಿಸುವ ಮೂಲಕ ಸಮೃದ್ಧವಾದ ಕಲಿಕೆ ಪರಿಸರವನ್ನು ಸೃಷ್ಟಿಸಲಾಗುವುದು. (ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(780) 13-09-2022 (11.50) ಕೆಜಿ-ವಿಕೆ

ಶ್ರೀ ಗೋವಿಂದರಾಜು (ಮುಂದು):-

ಮೊದಲು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಿರುವುದನ್ನು ಪೂರೈಸಬೇಕು. ಸರ್ಕಾರ ಇದನ್ನು ಪೂರೈಸಿದ ಮೇಲೆ, ಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಂಗನವಾಡಿ ಶಿಕ್ಷಣಕ್ಕೆ ಮೂಲಭೂತವಾದ ಉದ್ದೇಶ ಏನು ಇದೆಯೋ, ಅದರ ಜೊತೆಗೆ ಇದನ್ನು ಮಾಡುವುದು ಒಳ್ಳೆಯದು. ಈಗ ಆತುರ-ಆತುರವಾಗಿ ಮಾಡಿ ಸರ್ಕಾರದ ಹಣವನ್ನು ಪೋಲು ಮಾಡುವುದು ಬೇಡ.

ಇದಲ್ಲದೇ, ರಾಷ್ಟ್ರೀಯ ಶಿಕ್ಷಣ ನೀತಿ 1/7 ರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡಲು ECCE (Early Childhood Care and Education) ಉನ್ನತ ಗುಣಮಟ್ಟದ ಅರ್ಹತೆವುಳ್ಳ ಪ್ರಾರಂಭಿಕ ಶ್ರೇಣಿಯ ಅಧ್ಯಾಪಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹಾಲ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ, ಅಧ್ಯಾಪಕರಿಗೆ NCERT (National Council of Educational Research and Training) ಮೂಲಕ ಸಿದ್ಧಪಡಿಸಲಾದ ಪಠ್ಯಕ್ರಮ ಬೋಧನಾ ಕ್ರಮ ಹೊಂದಿರುವ ತರಬೇತಿ ಚೌಕಟ್ಟು ಎಂದು ಬಳಕೆ ಮಾಡುವ ಮೂಲಕ ತರಬೇತಿ ನೀಡುವ ವ್ಯವಸ್ಥಿತ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಹಾಗಾದರೆ, ಸರ್ಕಾರ ಆ ವ್ಯವಸ್ಥೆಯನ್ನು ಮಾಡಿದೆಯೇ? ಇದರ ಬಗ್ಗೆ ಸರ್ಕಾರ ಮತ್ತೊಮ್ಮೆ clarify ಮಾಡಬೇಕು. ಅಲ್ಲದೇ, 10 + 2 ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ..

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರೇ, ತಾವು ಸರ್ಕಾರದ ಉತ್ತರವನ್ನು ಏಕೆ ಓದುತ್ತಿದ್ದೀರಿ? ಸರ್ಕಾರ ಉತ್ತರ ಕೊಟ್ಟಿದೆ. ತಾವು ದಯವಿಟ್ಟು, ನಿಮ್ಮ ಉಪ ಪ್ರಶ್ನೆಯನ್ನು ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಪ್ರಶ್ನೆಯನ್ನೇ ಕೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವು ದಯವಿಟ್ಟು ಪ್ರಶ್ನೆಯನ್ನು ಕೇಳಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಸರ್ಕಾರ ಇಷ್ಟೇಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆಯೇ?

ಸಭಾಪತಿಯವರು:- ಮಾನ್ಯ ಸದಸ್ಯರೇ, ತಮ್ಮ ಪ್ರಶ್ನೆ ಇದೆ. ಅದಕ್ಕೆ ಸರ್ಕಾರದ ಉತ್ತರ ಕೊಟ್ಟಿದೆ. ಸರ್ಕಾರ ನೀಡಿರುವಂತಹ ಉತ್ತರಕ್ಕೆ ಏನಾದರೂ ಉಪ ಪ್ರಶ್ನೆ ಇದ್ದರೆ ಅಥವಾ ಸರ್ಕಾರ ನೀಡಿರುವಂತಹ ಉತ್ತರದಲ್ಲಿ ಏನಾದರೂ clarification ಇದ್ದರೆ ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆಗಳನ್ನು ಮಾಡದೆಯೇ NEP ಅನ್ನು implement ಮಾಡುತ್ತಿದೆ ಎನ್ನುವುದು ನನ್ನ ಪ್ರಶ್ನೆ. ಮಾನ್ಯ ಸಚಿವರು ಹೇಳಿರುವಂತಹ ಈ ಸದ್ಯದ ಪರಿಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರಗಳು ಇಲ್ಲ ಎನ್ನುವುದನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಒಂದು ನಿಮಿಷ. ಮಾನ್ಯ ಸಚಿವರು ಉತ್ತರವನ್ನು ಹೇಳಿದ ಮೇಲೆ ತಾವು ಏನಾದರೂ clarification ಇದ್ದರೆ ಕೇಳಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸರ್ಕಾರ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಜಾರಿ ಮಾಡುತ್ತಿರುವುದು ನಿಜವೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಜಾರಿ ಮಾಡಲಾಗುತ್ತಿದೆ. ಏಕೆಂದರೆ, 2020ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು announce ಮಾಡಿದೆ. ಈಗಾಗಲೇ ಕೆಲವು ರಾಜ್ಯ ಸರ್ಕಾರಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಗೆತ್ತಿಕೊಂಡಿವೆ. ಹಾಗಾಗಿ, ನಮ್ಮಲ್ಲಿಯೂ ಕೂಡ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸದಸ್ಯರು ಹಾಗಿದ್ದಲ್ಲಿ ಇದರ ಬೋಧನೆಯನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯವರಿಂದ ಮಾಡಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈಗ ಸಹಜವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿರುವಂತಹ ಸಂದರ್ಭದಲ್ಲಿ ಸರ್ಕಾರ training programme ಅನ್ನು ಕೊಡಲೇಬೇಕಾಗುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವ ರೀತಿಯ ತರಬೇತಿಯನ್ನು ಕೊಡಬೇಕಾಗುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ಇದನ್ನು ಸರ್ಕಾರ ನಮ್ಮ ರಾಜ್ಯದಲ್ಲಿ ಇನ್ನೂ ಕೈಗೆತ್ತಿಕೊಂಡಿಲ್ಲ. ಇದನ್ನು ಕೇಂದ್ರ ಸರ್ಕಾರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ launch ಮಾಡುತ್ತದೆ. ಇದಕ್ಕೆ ಬೇಕಾದಂತಹ ಸಮಿತಿಗಳು ರಚನೆಯಾಗಿವೆ. ಈ ಸಮಿತಿಗಳ ವರದಿಯ ಮೇಲೆ, ನಮ್ಮ curriculum ಕೊಟ್ಟು, ಅದರ ತರಬೇತಿ ಕೊಡಬೇಕಾಗುತ್ತದೆ. ಆ ನಂತರ 2-3 ತಿಂಗಳು ಆದಮೇಲೆ ಆ ಕಡೆಗೆ ಹೋಗಬೇಕಾಗುತ್ತದೆ. ಹಾಗಾಗಿ, ಇದು ಪೂರ್ವ ತಯಾರಿಯಾಗಿದೆ. ಈ ಪೂರ್ವ ತಯಾರಿಯಾಗಿ ಸಮಿತಿಗಳನ್ನು ರಚನೆ ಮಾಡಿದ್ದೇವೆ.

ಮಾನ್ಯ ಸದಸ್ಯರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯವರನ್ನು ಕೆಲಸದಿಂದ ತೆಗೆಯಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯವರು ಆಯ್ಕೆಯಾಗಿ ಕೆಲಸ ನಿರ್ವಹಿಸುತ್ತಿರುವವರನ್ನು ತೆಗೆಯುವಂತಹ ಪ್ರಶ್ನೆಯೇ ಇಲ್ಲ. ಇದು ಸಹಜವಾಗಿ ಅಸಾಧ್ಯವಾದಂಥದ್ದು. ಏಕೆಂದರೆ, ಅವರಿಗೆ training programme ಗಳನ್ನು ಕೊಟ್ಟು ಹೊಸ ಶಿಕ್ಷಣ ನೀತಿ ಪ್ರಕಾರ, ಅವರನ್ನು upgrade ಮಾಡುವಂಥದ್ದು ಸರ್ಕಾರದ ಮತ್ತು ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಅದನ್ನು ಮಾಡುತ್ತೇವೆ. ಮೂರು ವರ್ಷಗಳಿಂದ ಆರು ವರ್ಷದ ಮಕ್ಕಳಿಗೆ ಕೊಡಬೇಕಾದಂತಹ ಎಲ್ಲಾ ಪಠ್ಯಕ್ರಮಗಳನ್ನು ತಯಾರು ಮಾಡಬೇಕಾಗುತ್ತದೆ. ಇನ್ನೂ ಪಠ್ಯಕ್ರಮಗಳು ಬಂದಿಲ್ಲ. ಸಮಿತಿಗಳನ್ನು ರಚನೆ ಮಾಡಿ, ಅವರು ವರದಿ ಕೊಟ್ಟ ಮೇಲೆ ಅವುಗಳಿಗೆ ಚಾಲನೆ ಕೊಡುತ್ತೇವೆ.

ಮಾನ್ಯ ಸದಸ್ಯರು ಸಹಜವಾಗಿ ಅಂಗನವಾಡಿ ಕಟ್ಟಡಗಳ ಬಗ್ಗೆ ಕೇಳಿದ್ದಾರೆ. ಆದರೆ, ಅವರು ಆ ಬಗ್ಗೆ ಪ್ರಶ್ನೆಯನ್ನು ಕೇಳಿಲ್ಲ. ರಾಜ್ಯದಲ್ಲಿ ಬಹಳಷ್ಟು ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳ ಕೊರತೆ ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಾಜ್ಯದ ಬಹಳಷ್ಟು ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳಿಗೆ ಬೇಡಿಕೆ ಇದೆ. ಅದನ್ನು ಕೊಡಬೇಕಾಗಿರುವುದು ಸರ್ಕಾರ ಜವಾಬ್ದಾರಿಯಾಗಿದೆ. ಈಗಾಗಲೇ ಸರ್ಕಾರ ಈ ಬಜೆಟ್‌ನಲ್ಲಿ 1,877 ಹೊಸ ಅಂಗನವಾಡಿ ಕಟ್ಟಡಗಳಿಗೆ ಘೋಷಣೆ ಮಾಡಿದೆ. ಇದರ ಜೊತೆಗೆ KKRDB (Kalyana Karnataka Region Development Board) ನಿಂದ 6 ಜಿಲ್ಲೆಗಳಿಗೆ ಸಾಕಷ್ಟು ಅವಕಾಶಗಳನ್ನು ಕೊಟ್ಟು ಈ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಕೊರತೆ ಇಲ್ಲದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಗೆಯೇ, KMRCL ನಿಂದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಈ ಮೂರು ಜಿಲ್ಲೆಗಳಿಗೂ ಸಹ ಸಾಕಷ್ಟು ಹಣ ಬಂದಿರುವುದರಿಂದ, KMRCL ನಿಂದ 25 ಸಾವಿರ ಕೋಟಿ ರೂಪಾಯಿಗಳು ಇರುವುದರಿಂದ ಬಹುಶಃ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಈ ಮೂರು ಜಿಲ್ಲೆಗಳಲ್ಲಿ ಅಂಗನವಾಡಿ ಕಟ್ಟಡಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು, ಈಗಾಗಲೇ ಮೊದಲೇ ಹಂತದಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳಲ್ಲಿ ಈ ಮೂರು ಜಿಲ್ಲೆಗಳಲ್ಲಿ ಪೂರ್ತಿ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಒಂದು ಕ್ರಿಯಾ ಯೋಜನೆಯನ್ನು ತಯಾರು ಮಾಡಿದ್ದಾರೆ.

ಮಾನ್ಯ ಸಭಾಪತಿಯವರೇ, ಇನ್ನೂ ನರೇಗಾ ಯೋಜನೆಯಲ್ಲಿಯೂ 20 ಲಕ್ಷ ರೂಪಾಯಿಗಳನ್ನು ಕೊಡಬೇಕೆಂದು ಆರ್‌ಡಿಪಿಆರ್ ಗೂ ಸಹ ಬೇಡಿಕೆಯನ್ನು ಇಟ್ಟಿದ್ದೇವೆ. ಅಲ್ಲಿಯೂ ಸಹ ಅವಕಾಶ ಇದೆ. ಹೀಗಾಗಿ, ನಾವೆಲ್ಲರೂ ಒಟ್ಟಾಗಿ ಮಕ್ಕಳಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳನ್ನು ಕೊಡುವಂತಹ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ ಎನ್ನುವಂತಹ ಮಾತನ್ನು ಬಹಳ ಸ್ಪಷ್ಟವಾಗಿ ಹೇಳಬಯಸುತ್ತೇನೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರದವರು curriculum ಅನ್ನು ಕೊಟ್ಟ ನಂತರ ಅದಕ್ಕೆ ಹೊಸ ಪಠ್ಯಕ್ರಮವನ್ನು ಕೊಡಬೇಕಾಗುತ್ತದೆ. ಇದಕ್ಕೆ ಇಡೀ ರಾಷ್ಟ್ರದಿಂದ ಆಯ್ಕೆ ಮಾಡಿರುವಂತಹ ಸಂಪನ್ಮೂಲ ವ್ಯಕ್ತಿಗಳು ಈ ಆರು ಸಮಿತಿಗಳಲ್ಲಿ ಇದ್ದಾರೆ. ಈ ಸಮಿತಿಗಳು ನೀಡುವಂತಹ ವರದಿಯನ್ನು ಯಾವ ರೀತಿ implement ಮಾಡಬೇಕು ಎನ್ನುವುದನ್ನು ನೋಡಬೇಕಾಗುತ್ತದೆ. 66,361 ಅಂಗನವಾಡಿ ಕೇಂದ್ರಗಳಲ್ಲಿ ಬಹುಶಃ 20 ಸಾವಿರ ಅಂಗನವಾಡಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಂದ್ರಗಳಲ್ಲಿ ಪಿ.ಯು.ಸಿ., ಗಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದಿರುವಂತಹ ಅಂಗನವಾಡಿ ಕಾರ್ಯಕರ್ತೆಯವರು ಇದ್ದಾರೆ. ಇವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೂ ಸಹ, ಇವರಿಗೂ ಆರು ತಿಂಗಳ ತರಬೇತಿಯನ್ನು ಕೊಡಬೇಕಾಗುತ್ತದೆ. ಇನ್ನೂ ಅಂಗನವಾಡಿ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಪಡೆದಿರುವಂತಹ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ಕೊಟ್ಟು ಶಿಕ್ಷಣ ವ್ಯವಸ್ಥೆಯನ್ನು improve ಮಾಡುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಒಂದು ಉಪ ಪ್ರಶ್ನೆ ಇದೆ.

ಸಭಾಪತಿಯವರು:- ಶ್ರೀ ಗೋವಿಂದರಾಜುರವರೇ, ಸಾಕು. ತಾವು ದಯವಿಟ್ಟು ಕುಳಿತುಕೊಳ್ಳಿ. ಪ್ರಶ್ನೆಯನ್ನು ಕೇಳುವುದಕ್ಕೆ ಒಂದು ಇತಿಮಿತಿ ಇದೆ ಅಲ್ಲವೇ;

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ತಾವು ಉಪ ಪ್ರಶ್ನೆಯನ್ನು ಬೇಕಾದರೆ ಕೇಳಿ ಎಂದು ಹೇಳಿದ್ದೀರಿ ಅಲ್ಲವೇ; ಒಂದು clarification ಇದೆ.

ಸಭಾಪತಿಯವರು:- ಶ್ರೀ ಗೋವಿಂದರಾಜುರವರೇ, ತಾವು ಪ್ರಶ್ನೆ ಕೇಳಿ. ನಾನು ಬೇಡ ಎನ್ನುವುದಿಲ್ಲ., ಆದರೆ, ಸರ್ಕಾರ ನೀಡಿರುವ ಉತ್ತರವನ್ನು ಓದಬೇಡಿ.

ಶ್ರೀ ಟಿ.ಎ.ಶರವಣ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಉಪ ಪ್ರಶ್ನೆಯನ್ನು ಕೇಳಲಿ. ತಾವು ದಯಮಾಡಿ ಅದಕ್ಕೆ ಅವಕಾಶ ಕೊಡಿ.

ಸಭಾಪತಿಯವರು:- ಮಾನ್ಯ ಶರವಣರವರೇ, ಮಾನ್ಯ ಗೋವಿಂದರಾಜುರವರು ಪ್ರಶ್ನೆಯನ್ನು ಕೇಳುತ್ತಿಲ್ಲ. ಸರ್ಕಾರ ನೀಡಿರುವ ಉತ್ತರವನ್ನೇ ಓದುತ್ತಿದ್ದಾರೆ. ಶ್ರೀ ಗೋವಿಂದ ರಾಜುರವರೇ, ತಾವು ಪ್ರಶ್ನೆಯನ್ನು ನೇರವಾಗಿ ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಪಿ.ಯು.ಸಿ.,ಗಿಂತ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದಿರುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆಂದು ಹೇಳಿರುವುದು ಸರಿ ಇದೆ. ಆದರೆ, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವಂತಹ ಕಾರ್ಯಕರ್ತೆಯರು ಬಹುಶಃ ಎಲ್ಲರೂ 48 ವರ್ಷಗಳಿಗಿಂತ ಮೇಲ್ಪಟ್ಟವರು ಇದ್ದಾರೆ. ಈಗ ಸರ್ಕಾರ ಇವರಿಗೆ ತರಬೇತಿಯನ್ನು ನೀಡಿ ಮತ್ತೆ ಅವರು ಕೆಲಸ ಮಾಡುವಷ್ಟರಲ್ಲಿ ಅವರ ಸೇವೆಯ ಅವಧಿಯು ಮುಗಿದು ಹೋಗುತ್ತದೆ. ಹಾಗಾಗಿ, ಇದು ಮತ್ತೆ ಸರ್ಕಾರಕ್ಕೆ ಹೊರೆಯಾಗುತ್ತದೆ ಅಲ್ಲವೇ; ನಾನು ಈ ಯೋಜನೆಯನ್ನು ಸ್ವಾಗತ ಮಾಡುತ್ತೇನೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳನ್ನು ಮಾಡಿದಂತಹವರು ಕೆಲಸ ಇಲ್ಲದೇ ಇದ್ದಾರೆ. ಅವರು ಮೂಲಭೂತವಾಗಿ ICDS (Integrated Child Development Services) ಯೋಜನೆಯಲ್ಲಿ ಕೆಲಸ ಮಾಡಬೇಕು. ಅವರ ಕೆಲಸ ಅವರು ಮಾಡಿಕೊಳ್ಳಲಿ. ಆದರೆ, ಇಂತಹ ಬಹು ಮುಖ್ಯವಾದಂತಹ ಕಾರ್ಯಕ್ರಮಕ್ಕೆ ವಿದ್ಯಾವಂತರನ್ನು ಈಗಲೇ ನೇಮಕ ಮಾಡಿಕೊಂಡು ಮೂಲಭೂತ ಸೌಕರ್ಯಗಳನ್ನು ಕೊಟ್ಟರೆ, ಈ ಯೋಜನೆ ಯಶಸ್ವಿಯಾಗುತ್ತದೆ ಎನ್ನುವುದು ಒಂದು ಅಭಿಮತವಾಗಿದೆ. ದಯವಿಟ್ಟು, ಸರ್ಕಾರ ಇದನ್ನು ಗಮನಿಸಬೇಕೆಂಬ ಕೋರಿಕೆಯನ್ನು ಮಾಡುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ. 48 ವರ್ಷ ಮೇಲ್ಪಟ್ಟ ಅಂಗನವಾಡಿ ಕಾರ್ಯಕರ್ತೆಯವರಿಗೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೊಡುವುದಕ್ಕೆ ಕಷ್ಟವಾಗುತ್ತದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ನಾನು ಇಲ್ಲವೆಂದು ಹೇಳುವುದಿಲ್ಲ. ಕಳೆದ ವರ್ಷ ನಮ್ಮ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 4,266 ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದೇವೆ. ಆದರೆ, ಇನ್ನೂ ಕೇಂದ್ರ ಸರ್ಕಾರದಿಂದ ಮಂಜೂರಾತಿ ಆಗಿರುವುದಿಲ್ಲ. ಆದರೆ, ನಮ್ಮ ಮಾನ್ಯ ಮುಖ್ಯಮಂತ್ರಿಗಳು ಹೊಸದಾಗಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಘೋಷಣೆಯನ್ನು ಮಾಡಿದ್ದಾರೆ. ಒಟ್ಟು 4,266 ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ. ಇದರಲ್ಲಿ ಮಾನ್ಯ ಸದಸ್ಯರು ಹೇಳಿರುವಂತಹ ವಿಷಯವನ್ನು ಬಹಳ ಸ್ಪಷ್ಟವಾಗಿ ಇಟ್ಟುಕೊಂಡು ಮುಂದಿನ ಶಿಕ್ಷಣ ನೀತಿಗೆ ಬೇಕಾಗಿರುವಂತಹ ವಿದ್ಯಾರ್ಹತೆಯನ್ನು ಆ ಅಂಗನವಾಡಿ ಕಾರ್ಯಕರ್ತೆಯವರಲ್ಲಿ ಪಡೆದುಕೊಳ್ಳುವುದಕ್ಕೆ ಸರ್ಕಾರ ಏನಾದರೊಂದು ಚಿಂತನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿ ಅದಕ್ಕೆ ಕ್ರಮವನ್ನು ತೆಗೆದುಕೊಳ್ಳುತ್ತೇವೆಂಬ ಮಾತನ್ನು ಹೇಳಬಯಸುತ್ತೇನೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈ ಪ್ರಶ್ನೆ ಪ್ರಾರಂಭವಾಗಿ ಸುಮಾರು 12 ನಿಮಿಷಗಳು ಆಗಿವೆ. ಅದಕ್ಕೆ ಇದರ ಬಗ್ಗೆ ಒಂದು ಅರ್ಜಿ ಕೊಡಿ. ಇದರ ಬಗ್ಗೆ ವಿವರವಾಗಿ ಚರ್ಚೆಯಾಗಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದೇ ಸದನದಲ್ಲಿ ರಾತ್ರಿ 12.30 ಗಂಟೆಯವರೆಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ಮಾಡಿದ್ದೇವೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದನಾಯಕರೇ, ಪ್ರಶ್ನೋತ್ತರ ವೇಳೆಯಲ್ಲಿ ಒಂದು ಪ್ರಶ್ನೆಗೆ ಎಷ್ಟು ಸಮಯ ಕೊಡುವುದಕ್ಕೆ ಆಗುತ್ತದೆ ಹೇಳಿ?

ಶ್ರೀ ಬಿ.ಕೆ.ಹರಿಪ್ರಸಾದ್:- (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಈಗ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಅವರಿಗೆ ಸಲಹೆಯನ್ನು ಕೊಡುತ್ತಿದ್ದೇನೆ. ಅದಕ್ಕೆ ನನಗೆ ಮಾತನಾಡಲು ಅವಕಾಶ ಕೊಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತಹ ಸಂದರ್ಭದಲ್ಲಿ ಇಡೀ ದೇಶದಲ್ಲಯೇ ಮೊಟ್ಟ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಅದು Parliament ನಲ್ಲಿ ಚರ್ಚೆಯಾಗಿಲ್ಲ. Assembly ನಲ್ಲಿ ಚರ್ಚೆಯಾಗಿಲ್ಲ. ಮಾನ್ಯ ಬಸವರಾಜ ಹೊರಟ್ಟಿಯವರು ಸಭಾಪತಿಯಾಗಿದ್ದಂತಹ ಸಂದರ್ಭದಲ್ಲಿ ಅವರು ದೊಡ್ಡ ಮನಸ್ಸು ಮಾಡಿ ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಮಗೆ ಅವಕಾಶ ಮಾಡಿಕೊಟ್ಟಿದ್ದರು. ಆಗ ಇದರ ಬಗ್ಗೆ ರಾತ್ರಿ 12.30 ಗಂಟೆಯವರೆಗೂ ಚರ್ಚೆ ಮಾಡಿದ್ದೇವೆ. ಈಗ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದೇವೆಂದು ಹೇಳುತ್ತಿದೆ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಇದರ ಪೂರ್ವ ಸಿದ್ಧತೆಗಳ ಬಗ್ಗೆ ಸಂಘ ಸಂಸ್ಥೆಗಳ ಜೊತೆಗೆ ಚರ್ಚೆ ಮಾಡಿ ಜಾರಿಗೆ ತರಲಿ. ಏಕೆಂದರೆ, ಇದು ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಕಾರ್ಯಕ್ರಮವಾಗಿದೆ. ಏಕೆಂದರೆ, ಇಡೀ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ರಾಜ್ಯ ಒಂದು ಮಾದರಿಯಾಗಿರುವಂತಹ ರಾಜ್ಯವಾಗಿದೆ. ಆದ್ದರಿಂದ, ಇದನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನುಷ್ಠಾನಕ್ಕೆ ತರುವಂತಹ ಸಮಯದಲ್ಲಿ ಸಂಘ ಸಂಸ್ಥೆಗಳ ಜೊತೆಗೆ ಸರಿಯಾದ ರೀತಿಯಲ್ಲಿ ಚರ್ಚೆ ಮಾಡಿ ಅನುಷ್ಠಾನಕ್ಕೆ ತರುವುದಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಏಕೆಂದರೆ, ಅಂಗನವಾಡಿ ಕಾರ್ಯಕರ್ತೆಯರು ಯಾವ ರೀತಿಯಲ್ಲಿ ಕಷ್ಟ ಪಡುತ್ತಿದ್ದಾರೆಂದು ತಾವೆಲ್ಲರೂ ನೋಡಿದ್ದೀರಿ. ಪ್ರತಿನಿತ್ಯ ಅಂಗನವಾಡಿ ಕಾರ್ಯಕರ್ತೆಯರು ಬಂದು Freedom Park ನಲ್ಲಿ strike ಮಾಡುತ್ತಿರುತ್ತಾರೆ. ಅವರನ್ನು ಯಾರು ಕೇಳುವವರು ಇಲ್ಲ. ಆದ್ದರಿಂದ, ಸಂಘ ಸಂಸ್ಥೆಗಳ ಜೊತೆಗೆ ಚರ್ಚೆ ಮಾಡಲ ಎಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಬೇಗ ಉತ್ತರ ಹೇಳಿ ಮುಗಿಸಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈಗಾಗಲೇ 6 ಸಮಿತಿಗಳನ್ನು ರಚನೆ ಮಾಡಲಾಗಿದೆ. ಪಠ್ಯಕ್ರಮ ವಿನಾಶ ಸಮಿತಿ, ಪಠ್ಯಕ್ರಮ ಬೋಧನಾ ಕಲಿಕಾ ಸಾಮಗ್ರಿಗಳ ಮೌಲ್ಯ ಮಾಪನ ಸಮಿತಿ, ಸಮರ್ಥ ಅಭಿವೃದ್ಧಿಗಾಗಿ ಸಮಿತಿ ಮತ್ತು ಸಮುದಾಯ ತಲುಪುವಿಕೆ ಸಮಿತಿ ಹೀಗೆ 6 ಸಮಿತಿಗಳನ್ನು ಮಾಡಿದ್ದೇವೆ.

(ಮುಂದು)

(781) 13-09-2022 (12.00) ಎಂಪಿ-ಬಿಎನ್‌ಎಸ್

ಶ್ರೀ ಆಚಾರ ಹಾಲಪ್ಪ ಬಸಪ್ಪ (ಮುಂದು):-

ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತೆ ಎಲ್ಲರನ್ನೂ ಸಹ ಇದರಲ್ಲಿ ಸೇರಿಸಿಕೊಂಡು, ಅವರ ಸಲಹೆ ತೆಗೆದುಕೊಂಡು ಮುಂದಕ್ಕೆ ಹೋಗುತ್ತೇವೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಸಮಿತಿಗಳ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಈಗ ಕೆಲವು ಸಂಘ-ಸಂಸ್ಥೆಗಳಿವೆ. Civil Society ಗಳಿವೆ. University ಗಳಿವೆ. ಈಗ ಅದನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಆದುದರಿಂದ ಅದನ್ನು ಸ್ವಲ್ಪ ಚರ್ಚೆ ಮಾಡಿ, ಅನುಷ್ಠಾನ ಮಾಡಲ ಎಂದು ಹೇಳುತ್ತಿದ್ದೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಆಯಿತು.

ಪ್ರಶ್ನೆ ಸಂಖ್ಯೆ: 155

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಈಗ ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆಯನ್ನು ಕೇಳಿದ್ದೇನೆ. ಅದಕ್ಕೆ ಉತ್ತರದಲ್ಲಿ “ಗಮನಕ್ಕೆ ಬಂದಿದೆ” ಎಂದು ತಿಳಿಸಿದ್ದಾರೆ. 2019-20ರಲ್ಲಿ 87 ಪ್ರಕರಣಗಳು ಗಮನಕ್ಕೆ ಬಂದಿದ್ದು, ಅವುಗಳಲ್ಲಿ 18 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಗಳನ್ನು ಹೂಡಿದ್ದಾರೆ. 2020-21ರಲ್ಲಿ 305 ಪ್ರಕರಣಗಳು ಗಮನಕ್ಕೆ ಬಂದಿದ್ದು, ಅವುಗಳಲ್ಲಿ 6 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಗಳನ್ನು ಹೂಡಿದ್ದಾರೆ. 2021-22ರಲ್ಲಿ 160 ಪ್ರಕರಣಗಳು ಗಮನಕ್ಕೆ ಬಂದಿದ್ದು, ಅವುಗಳಲ್ಲಿ 3 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಗಳನ್ನು ಹೂಡಿದ್ದಾರೆ. 2022-23 (ಆಗಸ್ಟ್ ಅಂತ್ಯಕ್ಕೆ) 93 ಪ್ರಕರಣಗಳು ಗಮನಕ್ಕೆ ಬಂದಿದ್ದು, ಅವುಗಳಲ್ಲಿ 3 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಗಳನ್ನು ಹೂಡಿದ್ದಾರೆ. ಒಟ್ಟಾರೆ ಈ ನಾಲ್ಕು ವರ್ಷಗಳಲ್ಲಿ 645 ಅಕ್ರಮ ಗಣಿಗಾರಿಕೆ ನಡೆದಿರುವುದು ಗಮನಕ್ಕೆ ಬಂದಿದ್ದು, ಅವುಗಳಲ್ಲಿ ಕೇವಲ 30 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಯನ್ನು ಹೂಡಿದ್ದಾರೆ. ಆ 30 ಪ್ರಕರಣಗಳಿಂದ ಕೇವಲ 313.85 ಲಕ್ಷ ರೂಪಾಯಿಗಳನ್ನು ವಸೂಲು ಮಾಡಿದ್ದಾರೆ. ಇದು ಅವರುಗಳಿಗೆ ಹಾಕಿರುವಂತಹ ದಂಡ. ಈ 645 ಪ್ರಕರಣಗಳ ಮೇಲೆ ಏಕೆ ಮೊಕದ್ದಮೆಯನ್ನು ಹೂಡಲಿಲ್ಲ? ಇದರ ಉದ್ದೇಶವೇನು? ಇಲಾಖೆಯವರು 645 ಪ್ರಕರಣಗಳು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಇಲಾಖೆಯವರು ಕೇವಲ 30 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಯನ್ನು ಹೂಡಿದ್ದಾರೆ. ಕೇವಲ 313.85 ಲಕ್ಷ ರೂಪಾಯಿಗಳಷ್ಟು ದಂಡವನ್ನು ವಸೂಲು ಮಾಡಿದ್ದಾರೆ. ಇದು ಏನೆಂದು ನನಗೆ ಅರ್ಥವಾಗುತ್ತಿಲ್ಲ. ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ಹೇಳಬೇಕು. ಅದೇ ರೀತಿ ಹಿಂದೆ ಸದನದಲ್ಲಿ ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು, ಬಂಡಹಳ್ಳಿ ಗ್ರಾಮದಲ್ಲಿ ಆ ಇಡೀ ಗ್ರಾಮ ಬಂಡೆಯ ಮೇಲೆ ಇದೆ. ಇಡೀ ಗ್ರಾಮದ 120 ಮನೆಗಳಲ್ಲಿ ಶೇಕಡಾ 80ರಷ್ಟು ಜನರು ಪರಿಶಿಷ್ಟ ಜಾತಿಯವರು ಇದ್ದಾರೆ. ಸರ್ವೆ ನಂಬರ್ 57ರಲ್ಲಿ Bangalore-Chennai Expressway ಮಾಡುವಂತಹವರಿಗೆ ಜಿಲ್ಲಾ ಕ್ರಷರ್ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡುತ್ತಿದೆ. ಅದು ಅಲ್ಲಿ ಆದರೆ ಅವರು ಸ್ಫೋಟಕಗಳನ್ನು ಬಳಸಿ ಬಂಡೆಯನ್ನು ಸ್ಫೋಟಗೊಳಿಸಿದರೆ ಗ್ರಾಮದಲ್ಲರುವಂತಹ ಮನೆಗಳಿಗೆ, ಶಾಲೆ ಮತ್ತು ಸ್ಮಶಾನಕ್ಕೆ ತೊಂದರೆಯಾಗುತ್ತದೆ. ಅದೇ ರೀತಿ ಅಲ್ಲರುವಂತಹ ಕೆರೆಗಳು ಕಲುಷಿತಗೊಳ್ಳುತ್ತವೆಂದು ನಾನು ಪ್ರಶ್ನೆ ಮಾಡಿದ್ದೆ. ಅವತ್ತಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಿವಸ ಮಾನ್ಯ ಲೋಕೋಪಯೋಗಿ ಸಚಿವರು ಸದನಕ್ಕೆ ಬಂದಿರಲಿಲ್ಲ. ಆದರೆ, ಅವರ ಪರವಾಗಿ ಶ್ರೀ ವಿ.ಸೋಮಣ್ಣನವರು ಉತ್ತರ ನೀಡಿ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು. ಅದೇ ರೀತಿ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದೇನೆಂದು ಸಹ ಹೇಳಿದ್ದರು. ಸದನದಲ್ಲಿ ಈ ಪ್ರಶ್ನೆ ಚರ್ಚೆಗೆ ಬರುತ್ತದೆಂದು ಮೊನ್ನೆ ಭಾನುವಾರದ ದಿವಸ ನಾನು ಆ ಗ್ರಾಮಕ್ಕೆ ಭೇಟಿ ನೀಡಿದ್ದೆ. ಈಗ ಏನು Bangalore-Chennai Expressway ನವರು ಜಿಲ್ಲಾ ಕ್ರಷರ್ ಮಾಡುವುದಕ್ಕೆ ಹೊರಟಿದ್ದಾರೆ, ಅಲ್ಲಂದ ಗ್ರಾಮಕ್ಕೆ ಒಂದೇ ಸರ್ವೆ ನಂಬರ್‌ನಲ್ಲಿ ಎರಡು ಬಂಡೆಗಳಿವೆ. ಅದರ ಮಧ್ಯದಲ್ಲಿ ಖಾಲಿ ಇದೆ. ಅಲ್ಲಂದ 200 ರಿಂದ 300 ಮೀಟರ್‌ಗಳಷ್ಟು ಅಂತರವಿದೆ. ಅಲ್ಲಿ ಸ್ಫೋಟ ಮಾಡಿದರೆ, ಅಲ್ಲಿನ ಮನೆಗಳಿಗೆ ಶೇಕಡಾ 100ಕ್ಕೆ 100ರಷ್ಟು ತೊಂದರೆಗಳಾಗಿ, ಪ್ರಾಣಾಪಾಯವಾಗುತ್ತದೆ. ಮತ್ತೆ ಅಲ್ಲಿನ ಶಾಲೆಗೆ ತೊಂದರೆಯಾಗುತ್ತದೆ. ಈ ರೀತಿ ಸಮಸ್ಯೆಗಳಿದ್ದರೂ ಕೂಡ, ಅವರು ಯಾರ ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಆದರೆ, ಅಲ್ಲಿನ ಬಂಡೆಯನ್ನು crush ಮಾಡುವುದಕ್ಕೆ ಅನುಮತಿ ನೀಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ತೆಗೆದುಕೊಂಡು ಬಂದಿದ್ದೇನೆ. ಆ ಫೋಟೋಗಳನ್ನು ಮಾನ್ಯ ಸಚಿವರಿಗೆ ಒದಗಿಸುತ್ತೇನೆ. ಈಗಾಗಲೇ ಅವರು ಏನು crush ಮಾಡುವುದಕ್ಕೆ ಅರ್ಜಿಯನ್ನು ಹಾಕಿಕೊಂಡಿದ್ದರು, ಆಗ 2021ರಲ್ಲಿ ಇಲಾಖೆಯವರು ಇಲ್ಲಿ crush ಮಾಡುವುದಕ್ಕೆ ಬರುವುದಿಲ್ಲವೆಂದು ತಿಳಿಸಿದ್ದಾರೆ. ಅಲ್ಲಂದ ಕೇವಲ ಎರಡರಿಂದ ಮೂರು ಕಿಲೋಮೀಟರ್ ಅಂತರದಲ್ಲಿ ದೇವರಾಯನಸಮುದ್ರ ಮತ್ತು ಯಲಗೊಂಡಹಳ್ಳಿ ಎಂದು ಇದೆ. ಅಲ್ಲಿ ಈಗಾಗಲೇ crushing ಕೆಲಸ ನಡೆಯುತ್ತಿದೆ ಮತ್ತು ಅಲ್ಲಿ ಸೂಕ್ತವಾದ ಜಾಗವಿದೆ. ಆದರೆ, ಅವರು ಏಕೆ ಹಲಕ್ಕೆ ಬಿದ್ದಿದ್ದಾರೆಂದು ಗೊತ್ತಿಲ್ಲ. ಅಲ್ಲರುವಂತಹ ಬಂಡೆಯನ್ನು crush ಮಾಡುವುದಕ್ಕೆ ಹೊರಟಿದ್ದಾರೆ. ಇದರಿಂದ ಅಲ್ಲರುವಂತಹ ಪರಿಶಿಷ್ಟ ಜಾತಿಯವರಿಗೆ ಮತ್ತು ಮನೆಗಳಿಗೆ ತೊಂದರೆಯಾಗುತ್ತಿದೆ. ನಾಳೆ ಏನಾದರೂ crusher ಗೆ ಸ್ಫೋಟಗಳನ್ನು ಬಳಸುವುದರಿಂದ ಬಂಡೆ ಸಿಡಿದು, ಅಲ್ಲಿ ಏನಾದರೂ ಪ್ರಾಣಾಪಾಯವಾದರೆ, ನಿಜವಾಗಿ ಮತ್ತು ನೇರವಾಗಿ ಸರ್ಕಾರ ಅದಕ್ಕೆ ಹೊಣೆಯಾಗಬೇಕಾಗುತ್ತದೆ. ಅದೇ ರೀತಿ ರಸ್ತೆ ಮಾಡುವಂತಹವರು ಏನು ಮಾಡಿದ್ದಾರೆಂದರೆ, ಬಹುಶಃ ಅದು ಎಲ್ಲರಿಗೂ ಕೂಡ ಗಮನಕ್ಕೆ ಬಂದಿರುತ್ತದೆ. ಈ ರಸ್ತೆ ಕೋಲಾರ, ಹೊಸಕೋಟೆ, ಮಾಲೂರು, ಬಂಗಾರಪೇಟೆ ಮತ್ತು ಕೆ.ಜಿ.ಎಫ್. ಮೂಲಕ ಹಾದು ಹೋಗುತ್ತದೆ. ಅಲ್ಲಿ ಸುಮಾರು 30 ರಿಂದ 40 ಕೆರೆಗಳಿಂದ ರಸ್ತೆಗೆ ಮಣ್ಣನ್ನು ತೆಗೆದಿದ್ದಾರೆ. ಈಗ ಸರ್ಕಾರದ ನೀತಿಯ ಪ್ರಕಾರ ಕೇವಲ ಒಂದು ಮೀಟರ್‌ನಷ್ಟು ಮಣ್ಣನ್ನು ಮಾತ್ರ ತೆಗೆಯಬೇಕು. ಆದರೆ, ಅಲ್ಲಿ ಸುಮಾರು 30 ರಿಂದ 40 ಅಡಿಗಳಷ್ಟು ಮಣ್ಣನ್ನು ತೆಗೆದಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಲ್ಲನ ಕೆರೆಗಳ ಸ್ವರೂಪವನ್ನೇ ಕಳೆದು ಹಾಕಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದು, ಇದು ಜಿಲ್ಲಾಡಳಿತದ ಗಮನಕ್ಕೆ ಬಂದರೂ ಕೂಡ, ಯಾರೂ ಕೂಡ ಇದರ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಈ ಹಿಂದೆ ಪದೇಪದೇ ಸದನದಲ್ಲಿ ಇದರ ಬಗ್ಗೆ ಪ್ರಶ್ನೆ ಮಾಡಿ, ಅದಕ್ಕೆ ಮಾನ್ಯ ಸಚಿವರು ಉತ್ತರ ನೀಡಿದರೂ ಕೂಡ ಅದರ ಬಗ್ಗೆ ಕ್ರಮಕೈಗೊಂಡಿಲ್ಲ. ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಉತ್ತರ ನೀಡಿ ಹೋಗುವುದು ಬೇಡ. ಸದನ ಮುಗಿದ ನಂತರ ಮಾನ್ಯ ಸಚಿವರು ಅಲ್ಲಿಗೆ ಖುದ್ದಾಗಿ ಭೇಟಿ ನೀಡಿದರೆ, ನಾವೆಲ್ಲಾ ಜನಪ್ರತಿನಿಧಿಗಳು ಮಾನ್ಯ ಸಚಿವರ ಜೊತೆಯಲ್ಲಿ ಹೋಗುತ್ತೇವೆ. ಅಲ್ಲನ ವಾಸ್ತವಾಂಶ ಏನಿದೆ ಎಂದು ತಿಳಿದುಕೊಂಡು, ಅದರ ಬಗ್ಗೆ ಸೂಕ್ತವಾದ ಕ್ರಮವನ್ನು ತೆಗೆದುಕೊಂಡರೆ, ಅಲ್ಲನ ಜನರಿಗೆ ಮತ್ತು ನಮ್ಮ ಜಿಲ್ಲೆಯ ಜನತೆಗೆ ಒಳ್ಳೆಯದು ಮಾಡಿದಂತಾಗುತ್ತದೆ.

ಸಭಾಪತಿಯವರು:- ಮಾನ್ಯ ಸದಸ್ಯರೆ, ಮಾನ್ಯ ಸಚಿವರು ಉತ್ತರ ನೀಡುವುದು ಬೇಡವೇ? ಅವರು ಕೇವಲ ಭೇಟಿ ನೀಡಿದರೆ ಸಾಕೆ? ಯಾರು ಕ್ರಮಕೈಗೊಳ್ಳುತ್ತೇನೆಂದು ಹೇಳಿದವರು.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನನಗೆ ಉತ್ತರ ಬೇಕು. ಆದರೆ, ಪ್ರಯತ್ನ ಆಗುವುದಿಲ್ಲವೆಂದು ಹೇಳುತ್ತಿದ್ದೇನೆ. ಹಿಂದೆ ಹಿರಿಯ ಸಚಿವರಾದಂತಹ ಶ್ರೀ ವಿ.ಸೋಮಣ್ಣನವರು ಉತ್ತರ ನೀಡಿದ್ದರು, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಈಗ ಯಾವ ಅಧಿಕಾರಿಗಳು ಅನುಮತಿ ನೀಡಿದ್ದಾರೆ, ಅಂತಹ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಏಕೆಂದರೆ, ಹಿಂದೆ ಇಲಾಖೆಯವರೇ ಕೊಡುವುದಿಲ್ಲವೆಂದು ಹೇಳಿದ್ದಾರೆ.

ಸಭಾಪತಿಯವರು:- ಮಾನ್ಯ ಸದಸ್ಯರೆ, ಈಗ ಮಾನ್ಯ ಮಂತ್ರಿಗಳು ಉತ್ತರ ನೀಡುತ್ತಾರೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಬಂಡಹಳ್ಳಿಯಲ್ಲಿ ಕ್ವಾರಿಯನ್ನು ಗುತ್ತಿಗೆಗೆ ನೀಡಿದ್ದಾರೆ. ಮೊದಲು ಬಂಡಹಳ್ಳಿಯ ಸರ್ವೆ ನಂಬರ್ 57ರಲ್ಲಿ ಒಟ್ಟು 11 ಎಕರೆ 20 ಗುಂಟೆಯ 21 ಮೀಟರ್‌ನ ಒಳಗಡೆ ಘನತ್ಯಾಜ್ಯ ಹಾಕುವುದಕ್ಕೆ ಅನುಮತಿ ನೀಡಿದ್ದರು. ಒಟ್ಟಿನಲ್ಲಿ ಬಂಡಹಳ್ಳಿಯ ಸರ್ವೆ ನಂಬರ್ 57ರಲ್ಲಿ 11 ಎಕರೆ 20 ಗುಂಟೆಗೆ ಸಂಬಂಧಿಸಿದಂತೆ ಇವತ್ತು ಅವರು ಅರ್ಜಿಯನ್ನು ಹಾಕಿಕೊಂಡು, ಜಿಲ್ಲಾಧಿಕಾರಿಗಳು ಮತ್ತು ಗ್ರಾಮಪಂಚಾಯತಿಯವರ ಜೊತೆಯಲ್ಲಿ ಮಾತನಾಡಿ, ಗ್ರಾಮಪಂಚಾಯತಿಯವರು ಮತ್ತು ಇವರುಗಳು ಒಂದು ಒಡಂಬಡಿಕೆ ಮಾಡಿಕೊಂಡು, ಗ್ರಾಮಪಂಚಾಯತಿಯವರ ಜೊತೆಗೂಡಿ ಶಿಫ್ಟ್ ಮಾಡುವುದಕ್ಕೆ ಒಪ್ಪಿಕೊಂಡು, ಅವುಲಮರಕಲಘಟ್ಟ ಗ್ರಾಮದ ಸರ್ವೆ ನಂಬರ್ 133ರ ಒಂದು ಎಕರೆ ಜಾಗದಲ್ಲಿ ಇಲ್ಲದಂತಹ ಘನತ್ಯಾಜ್ಯ ಘಟಕವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಾಕಿಕೊಳ್ಳುವುದಕ್ಕೆ ಜಿಲ್ಲಾಡಳಿತದವರು ಅವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಗ್ರಾಮಪಂಚಾಯತಿಯವರು 6,30,000/- ರೂಪಾಯಿಗಳ ಹಣವನ್ನು ಸಹ ತುಂಬಿಸಿಕೊಂಡಿದ್ದಾರೆ. ಅದಕ್ಕೆ ಗ್ರಾಮಪಂಚಾಯತಿಯವರು ನಿರಾಕ್ಷೇಪಣಾ ಪತ್ರವನ್ನು ಸಹ ನೀಡಿದ್ದಾರೆ. ಈಗ ಗ್ರಾಮಪಂಚಾಯತಿಯವರು ನಿರಾಕ್ಷೇಪಣಾ ಪತ್ರವನ್ನು ನೀಡಿದ್ದಾರೆಂದು, ಜಿಲ್ಲಾಧಿಕಾರಿಗಳು ಅದಕ್ಕೆ ನಿರಾಕ್ಷೇಪಣಾ ಪತ್ರವನ್ನು ನೀಡಿದ್ದಾರೆ. ಇವತ್ತಿನ ದಿವಸ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ನಿರಾಕ್ಷೇಪಣಾ ಪತ್ರವನ್ನು ನೀಡದೆ, ಯಾವುದೇ ರೀತಿಯ ಕ್ಷಾರಿಯನ್ನು ನೀಡುವುದಕ್ಕೆ ಆಗುವುದಿಲ್ಲ. ಆದರೆ, ಅವರು ಅಲ್ಲಿಯೂ ಸಹ ನಿರಾಕ್ಷೇಪಣಾ ಪತ್ರವನ್ನು ತೆಗೆದುಕೊಂಡಿದ್ದಾರೆ. ಅದರ ಜೊತೆಗೆ ಜಿಲ್ಲಾಧಿಕಾರಿಗಳ ನೇತೃತ್ವ ಮತ್ತು ಇತರೆ ಅಧಿಕಾರಿಗಳ ತಂಡದಲ್ಲ ಜಿಲ್ಲಾ ಟಾಸ್ಕ್‌ಫೋರ್ಸ್ ಎಂದು ಇರುತ್ತದೆ. ಇದೆಲ್ಲವನ್ನು ಪರಿಶೀಲನೆ ಮಾಡಿಕೊಡುವುದರಲ್ಲ, ಅವರು ಕೂಡ ಇದನ್ನು ಕ್ಲಿಯರ್ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಈಗ ಸರ್ಕಾರದಿಂದ ಅದಕ್ಕೆ ಮಂಜೂರಾತಿ ನೀಡಿದ್ದಾರೆ. ಮಾನ್ಯ ಸದಸ್ಯರು ಹೇಳಿದ ಹಾಗೆ 21 ಮೀಟರ್‌ನೊಳಗಡೆ ಘನತ್ಯಾಜ್ಯ ವಿಂಗಡಣಾ ಘಟಕಕ್ಕೆ ಇರುವಂತಹ ಜಾಗವನ್ನು ಶಿಫ್ಟ್ ಮಾಡುವುದಕ್ಕೆ ಗ್ರಾಮಪಂಚಾಯತಿಯವರೆ ಅನುಮತಿ ನೀಡಿ, ಗ್ರಾಮಪಂಚಾಯತಿಯವರೆ ಹಣವನ್ನು ತುಂಬಿಸಿಕೊಂಡು, ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದನ್ನು ಭಾರತಮಾಲಾ ಪರಿಯೋಜನೆ ಅಡಿಯಲ್ಲಿ ಬಂಗಾರಪೇಟೆಯಿಂದ ಬೇತಮಂಗಲದವರೆಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರಾಷ್ಟ್ರೀಯ ಹೆದ್ದಾರಿ ಮಾಡುವುದಕ್ಕೆ ಜಿಲ್ಲ ಮತ್ತು ಎಂ-ಸ್ಯಾಂಡ್ ಇವುಗಳೆಲ್ಲದಕ್ಕೂ ಬೇಕೆಂದು ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಶಿಫಾರಸ್ಸು ಮಾಡಿರುವುದಕ್ಕೆ ಸರ್ಕಾರ ಅನುಮತಿ ನೀಡಿರುತ್ತದೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಗ್ರಾಮಪಂಚಾಯತಿಯವರೆ ಅನುಮತಿ ನೀಡಿದ್ದಾರೆಂದು ಹೇಳುತ್ತಿದ್ದಾರೆ. ಅದೇ ಗ್ರಾಮಪಂಚಾಯತಿಯವರು ಒಂದು ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ನಾನು ಅದನ್ನು ಮಾನ್ಯ ಸಚಿವರಿಗೆ ಒದಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೆ, ಇದಕ್ಕೆ ತುಂಬಾ ಸಮಯವಾಗುತ್ತಿದೆ. ದಯವಿಟ್ಟು ಮಾನ್ಯ ಮಂತ್ರಿಗಳು ಸಂಬಂಧಪಟ್ಟಂತಹ ಅಧಿಕಾರಿಗಳನ್ನು ಕರೆಯಿಸಿ, ಅವರ ಜೊತೆ ಸಭೆ ಮಾಡಿ, ಅದರ ಬಗ್ಗೆ ಚರ್ಚೆ ಮಾಡಿ. Then, you will get solution for it.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಒಂದೇ ಒಂದು ನಿಮಿಷ ಮಾತನಾಡುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರಿಗೆ ಒಂದು ವಿಷಯವನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳುತ್ತಿರುವುದು ಏನೆಂದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಬಂಧಪಟ್ಟಂತಹ ಅಧಿಕಾರಿಗಳನ್ನು ಕರೆಯಿಸಿ ಒಂದು ಸಭೆ ಮಾಡಲಿ. ಇದು ಒಂದು ಜ್ವಲಂತ ವಿಷಯವಾಗಿದೆ.

ಸಭಾಪತಿಯವರು:- ಮಾನ್ಯ ಟಿ.ಎ.ಶರವಣರವರೇ ನೀವು ಮಾತನಾಡುವುದಕ್ಕೆ ಅವಕಾಶ ನೀಡಿರುವುದಿಲ್ಲ. ತಾವು ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸದಸ್ಯರ ಕಳಕಳ ಏನೆಂದರೆ, ಅದು ಊರಿನ ಪಕ್ಕದಲ್ಲಿ ಇರುವುದರಿಂದ ಅಲ್ಲಿ ಸ್ಥೋಟಕ ಚಟುವಟಿಕೆಗಳನ್ನು ಮಾಡುವುದರಿಂದ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ. ನಾಳೆ ಗಣಿ ಸುರಕ್ಷತೆಯವರನ್ನು ಅಂದರೆ ಸ್ಥೋಟಕ ಸಂಬಂಧಿಸಿದಂತೆ ನಮ್ಮಲ್ಲಿ ಕೇಂದ್ರ ಸರ್ಕಾರದ ಇಲಾಖೆಯವರೇ ಅಧಿಕಾರ ಇರುವುದು. ಈಗ ಗಣಿ ಸುರಕ್ಷತೆಯವರನ್ನು ಮತ್ತು ನಮ್ಮ ರಾಜ್ಯದ ಇಲಾಖೆಯ ಹಿರಿಯ ನಿರ್ದೇಶಕರನ್ನು ಖುದ್ದು ಆ ಜಾಗಕ್ಕೆ ಕಳುಹಿಸುತ್ತೇನೆ. ಅದೇ ರೀತಿ ಮಾನ್ಯ ಸದಸ್ಯರನ್ನು ಸಹ ಭೇಟಿ ಮಾಡುವಂತೆ ತಿಳಿಸುತ್ತೇನೆ. ಮಾನ್ಯ ಸದಸ್ಯರು ಅಲ್ಲಿನ ಪೂರ್ತಿ ಮಾಹಿತಿಯನ್ನು ಅವರಿಗೆ ನೀಡಲಿ. ಈಗ ಕಾನೂನುಬಾಹಿರವಾಗಿ ಮತ್ತು ಜನರಿಗೆ ತೊಂದರೆಯಾಗುತ್ತಿದ್ದರೆ ಅದರ ಬಗ್ಗೆ ಕ್ರಮಕೈಗೊಳ್ಳೋಣ. ಸರ್ಕಾರ ಜನರಿಗಾಗಿಯೇ ಇರುವುದು. ಜನರನ್ನು ಬಿಟ್ಟು ಬೇರೆ ಏನೂ ಇಲ್ಲ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟಂತಹ ಇಲಾಖೆಯ ಅಧಿಕಾರಿಗಳು ಯಾರ್ಯಾರು ಇದ್ದಾರೆ ಅವರನ್ನೆಲ್ಲಾ ಕರೆದು ಒಂದು ಸಭೆ ಮಾಡಲಿ. ಆಗ ನಾವು ಅಲ್ಲಿರುವಂತಹ ಎಲ್ಲಾ ವಾಸ್ತವಾಂಶವನ್ನು ಅವರ ಗಮನಕ್ಕೆ ತರುತ್ತೇವೆ. ಅಲ್ಲಿನ ಗ್ರಾಮಪಂಚಾಯತಿಯ ಪಿ.ಡಿ.ಓ. ಅಲ್ಲಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳ ಗಮನಕ್ಕೆ ತರದೆ ನಿರಾಕ್ಷೇಪಣಾ ಪತ್ರವನ್ನು ನೀಡಿರುವುದು ನಿಜ. ಅದು ಗಮನಕ್ಕೆ ಬಂದ ಮೇಲೆ ಅದಕ್ಕೆ ಸಂಬಂಧಪಟ್ಟಂತೆ ಗ್ರಾಮಪಂಚಾಯತಿಯವರು ಅದನ್ನು ಮಾಡಬಾರದೆಂದು ಒಂದು ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಈಗ ಮಾನ್ಯ ಸಚಿವರು ಹೇಳಿರುವುದರಲ್ಲಿ ಸತ್ಯವಿದೆ. ನೀಡಿರುವ ವರದಿಯ ಮೇಲೆ ಅನುಮತಿ ನೀಡಿದ್ದಾರೆ. ಹಾಗಾದರೆ, ಅಲ್ಲಿನ ಪಿ.ಡಿ.ಓ. ಅನ್ನು suspend ಮಾಡಲಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಾನು ಇದಕ್ಕೆ ಸಂಬಂಧಪಟ್ಟಂತೆ ಒಂದು ಸಭೆಯನ್ನು ಕರೆಯುತ್ತೇನೆ.

ಸಭಾಪತಿಯವರು:- ಅದನ್ನು ಸಭೆಯಲ್ಲಿ ಚರ್ಚೆ ಮಾಡಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈಗ ಸಭೆಯನ್ನು ಕರೆಯುತ್ತೇನೆ. ಆಗ ಮಾನ್ಯ ಸದಸ್ಯರು ಸಹ ಅಲ್ಲಿಗೆ ಬಂದರೆ ಚರ್ಚೆ ಮಾಡೋಣ. ಅಲ್ಲಿ ಏನಾದರೂ ಅಕ್ರಮವಾಗಿದ್ದು, ಕಾನೂನು ವಿರುದ್ಧವಾಗಿದ್ದು, ಅದು ಏನಾದರೂ ಕಾನೂನುಬಾಹಿರವೆಂದು ಕಂಡು ಬಂದರೆ, ಅದನ್ನು ಯಾರೂ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ನಾನು ಇಲ್ಲಿ ಕುಳಿತುಕೊಂಡು ಅಲ್ಲಿ ಏನಾದರೂ ಕಾನೂನುಬಾಹಿರ ಚಟುವಟಿಕೆಯನ್ನು ಮಾಡುತ್ತಾರೆಯೆಂದರೆ, ಅದನ್ನು ಸುಮ್ಮನೆ ನೋಡಿಕೊಂಡು ಇರುವುದಕ್ಕೆ ಆಗುವುದಿಲ್ಲ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಆ ರೀತಿ ಕ್ರಮಕೈಗೊಳ್ಳೋಣ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಅಕ್ರಮಗಳ ಬಗ್ಗೆ ಹೇಳಿದ್ದಾರೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಏನು ಸಂಖ್ಯೆಗಳನ್ನು ತಿಳಿಸಿದ್ದಾರೆ; ಅಂದರೆ, ಪತ್ತೆ ಹಚ್ಚಲಾದ 87 ಪ್ರಕರಣಗಳಲ್ಲಿ ಕೇವಲ 18 ಪ್ರಕರಣಗಳಿಗೆ ಹಾಗೂ 93 ಪ್ರಕರಣಗಳಲ್ಲಿ 3 ಪ್ರಕರಣಗಳಿಗೆ ಮಾತ್ರ ಮೊಕದ್ದಮೆಗಳನ್ನು ಹೂಡಲಾಗಿದೆ, ಇದು ಕಡಿಮೆ ಇದೆ ಎಂದು ಹೇಳಿದ್ದಾರೆ. ಕಾನೂನಿನಲ್ಲಿ ಅವರಿಗೆ ದಂಡ ತುಂಬಿಸಿಕೊಂಡು ಬಿಡಲು ಅವಕಾಶವಿರುವುದರಿಂದ, ಅವುಗಳಿಗೆ ದಂಡ ತುಂಬಿಸಿಕೊಂಡು ಕ್ಲಿಯರ್ ಮಾಡಿದ್ದಾರೆ. ಇನ್ನುಳಿದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದಾರೆ. ಇದು ಅಲ್ಲರುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಖ್ಯೆಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಮಾನ್ಯ ಸದಸ್ಯರಿಗೆ ಅದಕ್ಕೆ ಸಂಬಂಧಪಟ್ಟಂತೆ ಏನಾದರೂ ಮಾಹಿತಿ ಬೇಕಾದರೆ ಅದರ ಪೂರ್ತಿ ಮಾಹಿತಿಯನ್ನು ಒದಗಿಸುತ್ತೇನೆ.

(ಮುಂದು)

(782) 13.09.2022 12.10 LL-BNS

ಸಭಾಪತಿಯವರು:- ಪ್ರಶ್ನೆ ಸಂಖ್ಯೆ: 23, ಶ್ರೀ ಶರವಣ ಟಿ.ಎ ಮತ್ತು ಪ್ರಶ್ನೆ ಸಂಖ್ಯೆ: 154, ಶ್ರೀ ಎಸ್. ರುದ್ರೇಗೌಡರವರ ಪ್ರಶ್ನೆಗೆ ಸಂಬಂಧಿಸಿದಂತೆ, ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಪ್ರಸ್ತುತ ವಿಧೇಶ ಪ್ರವಾಸದಲ್ಲರುತ್ತಾರೆ. ಆದಾಗ್ಯೂ, ತಮ್ಮ ಪ್ರಶ್ನೆಗೆ ಉತ್ತರ ನೀಡಿರುತ್ತಾರೆ. ಮುಂದುವರೆದು, ದಿನಾಂಕ:20.09.2022 ರಂದು ತಮ್ಮ ಪ್ರಶ್ನೆಗೆ ಸೂಕ್ತವಾದಂತಹ ಉತ್ತರವನ್ನು ನೀಡುತ್ತೇನೆಂದು ತಿಳಿಸಿರುತ್ತಾರೆ. ಹಾಗಾಗಿ, ತಮ್ಮ ಎರಡೂ ಪ್ರಶ್ನೆಗಳಿಗೆ ದಿನಾಂಕ:20.09.2022ರಂದು ಮಾನ್ಯ ಸಚಿವರು ಉತ್ತರ ನೀಡುತ್ತಾರೆ.

ಪ್ರಶ್ನೆ ಸಂಖ್ಯೆ: 172

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ. ಅನೇಕ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಿರುತ್ತಾರೆ. ಅದರಲ್ಲಿಯೂ ವಿಶೇಷವಾಗಿ ನಮ್ಮ ಜಿಲ್ಲೆಯಲ್ಲಿ ಕಾಳಗಿ, ಕಮಲಾಪೂರ ಮತ್ತು ಯಡ್ರಾಮಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಿರುತ್ತಾರೆ. ಆದರೆ, ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಅಂದರೆ, ಒಂದು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಇದ್ದಲ್ಲಿ ಅದನ್ನು ಮೇಲ್ದರ್ಜೆಗೇರಿಸಿದ್ದೇವೆಂಬ ವಿವರಣೆ ಕೊಟ್ಟಿದ್ದಾರೆ. ಆದರೆ, ಎಲ್ಲಯೋ ಒಂದು ಕಡೆ ಈ ಹಣ, ಮೇಲ್ದರ್ಜೆಗೇರಿಸಿದಂತಹ ಪಟ್ಟಣಗಳಿಗೆ ಸರಿಯಾಗುತ್ತದೆಯೋ ಅಥವಾ ಇಲ್ಲವೋ ಎನ್ನುವಂತಹ ಒಂದು ಪ್ರಶ್ನೆ ಇದೆ.

ಇವೊತ್ತಿನ ದಿವಸ ಪ್ರಜಾವಾಣಿ ದಿನಪತ್ರಿಕೆಯಲ್ಲಿ... ಅಂದರೆ, ಶೇಕಡ 83 ಕ್ಕಿಂತಲೂ ಹೆಚ್ಚಿನ ಅಂದಾಜನ್ನು ಮಾಡಿದರೆ ಅದನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ. ಅಂದರೆ, ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪಾಲು ಏನು ಕೊಡಬೇಕಾಗಿತ್ತು, ಅದಕ್ಕಿಂತಲೂ ಶೇಕಡ 83 ರಷ್ಟು ಹೆಚ್ಚಿನ ಬಜೆಟ್‌ನ್ನು ರಾಜ್ಯ ಸರ್ಕಾರದವರು ತಯಾರು ಮಾಡಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರದವರು ತಮ್ಮ ಪಾಲನ್ನು ಕೊಡುವುದಿಲ್ಲವೆಂದರೆ, ರಾಜ್ಯ ಸರ್ಕಾರ ಯಾವ ರೀತಿ ಅನುದಾನವನ್ನು ಪೂರೈಕೆ ಮಾಡುತ್ತದೋ ಇಲ್ಲವೋ ಎನ್ನುವುದು ನನ್ನ ಮತ್ತೊಂದು ಪ್ರಶ್ನೆಯಾಗಿದೆ. ಈ ಯೋಜನೆಯಲ್ಲಿ ಅನೇಕ ಕಡೆಗಳಲ್ಲಿ ಅನುದಾನ ಒದಗಿಸಿದಂತಹ ವಿವರಣೆಯನ್ನು ನೋಡಿದರೆ ಉದಾಹರಣೆಗೆ, ಎಸ್.ಎಫ್.ಸಿ. ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಕಲಬುರಗಿ ಜಿಲ್ಲೆಯ ಕಾಳಗಿ, ಕಮಲಾಪೂರ ಮತ್ತು ಯಡ್ರಾಮಿ ಈ ಮೂರು ಗ್ರಾಮ ಪಂಚಾಯತಿಗಳಿಗೆ ಎರಡೂವರೆ ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ಏನೂ ಆಗುವುದಿಲ್ಲ. ಹಾಗಾಗಿ, ಹೊಸದಾಗಿ ಮೇಲ್ದರ್ಜೆಗೇರಿಸುವಂತಹ ಪಟ್ಟಣ ಪಂಚಾಯತಿಗಳಿಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಏನು ಮಾಡುತ್ತದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಇದರ ಜೊತೆಗೆ, ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಿದ್ದಂತಹ ಪಾಲಿಗಿಂತಲೂ ಹೆಚ್ಚು ಬಜೆಟ್ ನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುತ್ತದೆಯೇ ಎನ್ನುವುದು ನನ್ನ ಇನ್ನೊಂದು ಪ್ರಶ್ನೆಯಾಗಿದೆ.

ಶ್ರೀ ಎನ್. ನಾಗರಾಜು(ಎಂ.ಉ.ಬಿ):- ಮಾನ್ಯ ಸಭಾಪತಿಯವರೇ, ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಕಾಳಗಿ, ಕಮಲಾಪೂರ ಮತ್ತು ಯಡ್ರಾಮಿ ಈ ಮೂರು ಗ್ರಾಮ ಪಂಚಾಯತಿಗಳನ್ನು ಹೊಸದಾಗಿ ಪಟ್ಟಣ ಪಂಚಾಯತಿಗಳಾಗಿ ನಾವು ಮೇಲ್ದರ್ಜೆಗೇರಿಸಿದ್ದು, ಅವುಗಳನ್ನು ಪಟ್ಟಣ ಪಂಚಾಯತಿಗಳಾಗಿ ಈಗಾಗಲೇ ಪರಿವರ್ತನೆ ಮಾಡಿರುತ್ತೇವೆ. ಅದರಂತೆ, ಈ ಮೂರು ಪಟ್ಟಣ ಪಂಚಾಯತಿಗಳಿಗೆ 15ನೇ ಹಣಕಾಸು, ಎಸ್.ಎಫ್.ಸಿ. ಅನುದಾನದಲ್ಲ, ನಗರೋತ್ಥಾನ ಅನುದಾನದಲ್ಲ ಮತ್ತು ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನದಲ್ಲ ಈ ಎಲ್ಲಾ ಅನುದಾನಗಳಲ್ಲಿಯೂ ಸಹ ನಾವು ಈಗಾಗಲೇ ಅನುದಾನ ಒದಗಿಸಿದ್ದೇವೆ. 15ನೇ ಹಣಕಾಸು ಆಯೋಗದ ಅನುದಾನದಲ್ಲ 4.47 ಕೋಟಿ ರೂಪಾಯಿಗಳು, ಎಸ್.ಎಫ್.ಸಿ. ಯೋಜನೆಯಡಿಯಲ್ಲಿ 1.13 ಕೋಟಿ ರೂಪಾಯಿಗಳು, ಎಸ್.ಎಫ್.ಸಿ. ಕುಡಿಯುವ ನೀರಿನ ಯೋಜನೆಯಡಿಯಲ್ಲಿ 7.5 ಕೋಟಿ ರೂಪಾಯಿಗಳು, ನಗರೋತ್ಥಾನ 4ನೇ ಹಂತದ ಯೋಜನೆಯಡಿಯಲ್ಲಿ 15 ಕೋಟಿ ರೂಪಾಯಿ ಅನುದಾನ ಸೇರಿದಂತೆ, ಈಗಾಗಲೇ ನಾವು ಸುಮಾರು 10 ಕೋಟಿ ರೂಪಾಯಿ ಅನುದಾನವನ್ನು ನೀಡಿರುತ್ತೇವೆ. ಇವೆಲ್ಲವನ್ನೂ ಸಹ ನಾವು ಬ್ರೀಕ್ ಅಪ್ ಮಾಡಿ ಅನುಬಂಧ-1 ರಲ್ಲಿ ಯಾವ್ಯಾವ ಇಲಾಖೆ, ಯಾವ್ಯಾವ ವರ್ಷ ಹಣವನ್ನು ಕೊಟ್ಟಿದೆ ಎನ್ನುವ ಮಾಹಿತಿಯನ್ನು ನೀಡಿರುತ್ತೇವೆ. ಅದರಲ್ಲಿ “ಸ್ವಚ್ಛ ಭಾರತ್ ಮಿಷನ್ ಯೋಜನೆ”ಯಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮೂರು ಪಟ್ಟಣ ಪಂಚಾಯತಿಗಳಿಗೆ ತಲಾ 20 ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ಅನುದಾನವನ್ನು ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯಗಳ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ, ಸಾಮರ್ಥ್ಯಾಭಿವೃದ್ಧಿ ಮತ್ತು ಐ.ಇ.ಸಿ. ಚಟುವಟಿಕೆಗಳನ್ನು ಕೈಗೊಳ್ಳಲು ಉಪಯೋಗಿಸಬಹುದು ಎಂದು ಕೇಂದ್ರ ಸರ್ಕಾರದಿಂದ ಕೊಡಲಾಗಿರುತ್ತದೆ.

ಮಾನ್ಯ ಸದಸ್ಯರು ಮತ್ತೊಂದು ಪ್ರಶ್ನೆ ಕೇಳಿರುವುದೇನೆಂದರೆ, ಲೋಕಸೇವಾ ಆಯೋಗದಿಂದ ಹೈದರಾಬಾದ್-ಕರ್ನಾಟಕ ಗ್ರೂಪ್ 'ಬಿ' ಮತ್ತು 'ಸಿ' ವೃಂದದ ಹುದ್ದೆಗಳನ್ನು ತುಂಬುವ ಬಗ್ಗೆ ಪ್ರಶ್ನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಳಿದ್ದಾರೆ. ಅದರಂತೆ, ಈಗಾಗಲೇ 1126 ಹುದ್ದೆಗಳಿಗೆ ಆಯ್ಕೆ ಪಟ್ಟಿ ಸ್ವೀಕೃತಗೊಂಡಿರುತ್ತದೆ. ಇದರಲ್ಲಿ 817 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಈಗಾಗಲೇ ನೀಡಲಾಗಿದ್ದು, ಇದರಲ್ಲಿ 784 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಉಳಿಕೆ 309 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನಾವು ನೀಡಿರುತ್ತೇವೆ.

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಇನ್ನು 357 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಅನುಮತಿ ಕೋರಲಾಗಿರುತ್ತದೆ. ಆ ಅನುಮತಿಯನ್ನು ಆದಷ್ಟು ಬೇಗ ಪಡೆದುಕೊಳ್ಳಬೇಕೆಂದು ಹೇಳುತ್ತೇನೆ. ಇದರ ಜೊತೆಗೆ, ಮೇಲ್ದರ್ಜೆಗೇರಿಸಿದಂತಹ ಮೂರು ಪಟ್ಟಣ ಪಂಚಾಯತಿಗಳಿಗೆ ರಾಜ್ಯ ಸರ್ಕಾರ ಮಾಡಿರುವ ಬಜೆಟ್‌ನ ಮೊತ್ತ ಬಹಳ ಜಾಸ್ತಿಯಿದೆ, ಸಲ್ಲಿಮೆಂಟರಿ ಬಜೆಟ್‌ನಲ್ಲಿ ಅದಕ್ಕೆ ಹಣ ಒದಗಿಸುತ್ತದೆಯೇ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ನೀಡಿರುವುದಿಲ್ಲ.

ಶ್ರೀ ಎನ್. ನಾಗರಾಜು(ಎಂ.ಉ.ಜಿ):- ಮಾನ್ಯ ಸಭಾಪತಿಯವರೇ, ಮೇಲ್ದರ್ಜೆಗೇರಿಸಿದಂತಹ ಸದರಿ ಮೂರು ಪಟ್ಟಣ ಪಂಚಾಯತಿಗಳಿಗೆ 20 ಲಕ್ಷ ರೂಪಾಯಿ ಅನುದಾನ ಈಗಾಗಲೇ ಒದಗಿಸಲಾಗಿದೆ ಎಂದು ಉತ್ತರ ನೀಡಿರುತ್ತೇನೆ. ಇದರ ಜೊತೆಗೆ, ಅಲ್ಲಿನ ಅಭಿವೃದ್ಧಿಗೆ ಅನುಗುಣವಾಗಿ ಪರಿಶೀಲನೆ ಮಾಡಿ, ಅಲ್ಲಿ ಏನಾದರೂ ಅನುದಾನ ಅವಶ್ಯಕತೆ ಇದ್ದಲ್ಲಿ ಅದನ್ನು ಬಿಡುಗಡೆ ಮಾಡುವುದಕ್ಕೆ ನಾವು ಒಪ್ಪಿಕೊಳ್ಳುತ್ತೇವೆ.

ಪ್ರಶ್ನೆ ಸಂಖ್ಯೆ: 117

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ವೈ.ಎಂ. ಸತೀಶ್:- ಮಾನ್ಯ ಸಭಾಪತಿಯವರೇ, ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಎಂದು 2015ರಲ್ಲಿ ಘೋಷಣೆ ಆಗಿರುತ್ತದೆ. ಸದರಿ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲರುತ್ತದೆ. ಆದಾಗ್ಯೂ, ಈ ಪಟ್ಟಣ ಪಂಚಾಯತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಅಲ್ಲಿ 15 ದಿನಗಳಗೊಮ್ಮೆ ಕುಡಿಯುವ ನೀರು ಬರುತ್ತದೆ. ಅಲ್ಲಿನ ಕೆಲವು ವಾರ್ಡ್‌ಗಳಿಗೆ ತುಂಗಭದ್ರಾ ಹಿನ್ನೀರು ಪ್ರದೇಶದಿಂದ ಕುಡಿಯುವ ನೀರು ಬರುತ್ತದೆ. ಇನ್ನು ಕೆಲವು ವಾರ್ಡ್‌ಗಳಿಗೆ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಒದಗಿಸಲಾಗುತ್ತಿರುತ್ತದೆ. ಈ water contamination ಬಹಳ ಗಂಭೀರವಾದ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ನಾನು ಮಾನ್ಯ ಸಚಿವರಲ್ಲಿ ಈ ಪ್ರಶ್ನೆ ಕೇಳಿದ್ದು, ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸುತ್ತೇವೆಂದು ಮಾನ್ಯ ಸಚಿವರು ಉತ್ತರ ನೀಡಿರುತ್ತಾರೆ. ಈ ಯೋಜನೆಗೆ 77.77 ಕೋಟಿ ರೂಪಾಯಿಗಳ ಬಜೆಟ್ ಮಾಡಿದ್ದು, ಈ ಯೋಜನೆಗೆ ಸದರಿ ಅನುದಾನವನ್ನು ಮಂಜೂರು ಮಾಡಲಾಗಿದೆಯೇ ಅಥವಾ ಇದು ಯಾವಾಗ execute ಆಗುತ್ತದೆ, time bound project implementation ಇದೆಯೇ ಎಂದು ಮಾನ್ಯ ಸಚಿವರನ್ನು ಕೇಳುವುದಕ್ಕೆ ಬಯಸುತ್ತೇನೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮರಿಯಮ್ಮನಹಳ್ಳಿಗೆ ಕುಡಿಯುವ ನೀರು ಬರುತ್ತಿಲ್ಲ. ಅಲ್ಲಿ ವಾರಕ್ಕೊಂದು ಬಾರಿ ಕುಡಿಯುವ ನೀರು ಬರುತ್ತಿದೆಯೆಂಬ ಮಾತನ್ನು ಹೇಳಿದ್ದಾರೆ. ಈಗಾಗಲೇ ನಾವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 77.77 ಕೋಟಿ ರೂಪಾಯಿ ಅನುದಾನದಲ್ಲ ಡಿ.ಪಿ.ಆರ್. ತಯಾರು ಮಾಡಿದ್ದು, ನಮ್ಮ ಇಲಾಖೆಯಲ್ಲರುತ್ತದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸುಮಾರು 8,300 ಕೋಟಿ ರೂಪಾಯಿಗಳ ಯೋಜನೆಯಾಗಿದ್ದು, ಅದು ಮುಂದಿನ ಸಚಿವ ಸಂಪುಟದ ಮುಂದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬರುತ್ತಿದ್ದು, ಅದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅನುಮೋದನೆ ನೀಡುತ್ತೇನೆಂದು ಹೇಳಿರುತ್ತಾರೆ. ಅದು ಸಚಿವ ಸಂಪುಟದ ಮುಂದೆ ಬಂದು, ಅನುಮೋದನೆ ಸಿಕ್ಕ ತಕ್ಷಣವೇ ಸುಮಾರು 18 ರಿಂದ 24 ತಿಂಗಳೊಳಗಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಕ್ರಮ ಜರುಗಿಸುತ್ತೇವೆ. ಜೊತೆಗೆ, ಕುಡಿಯುವ ನೀರು ಕೊಡುವಂತಹದ್ದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಅದನ್ನು ಮಾಡುವಂತಹ ಕೆಲಸ ಖಂಡಿತವಾಗಿ ಮಾಡುತ್ತೇವೆ. ಈ ಬಗ್ಗೆ ನಾನು ಮಾನ್ಯ ಸದಸ್ಯರ ಜೊತೆಯಲ್ಲಿಯೂ ಸಹ ಚರ್ಚೆ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 128

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಯಾಗಿರುತ್ತದೆಯೇ; ಹಾಗಿದ್ದಲ್ಲಿ, ಈ ಯೋಜನೆಗೆ ಸೇರ್ಪಡುವ ಸದಸ್ಯತ್ವಕ್ಕೆ ಇರುವ ಮಾನದಂಡಗಳೇನು; ಈ ಯೋಜನೆಯಿಂದ ಪ್ರಯೋಜನ ಪಡೆದ ಫಲಾನುಭವಿಗಳ ಸಂಖ್ಯೆ ಎಷ್ಟು ಎಂದು ನಾನು ಪ್ರಶ್ನೆ ಕೇಳಿದ್ದು, ಅದಕ್ಕೆ “ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪುನರ್ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿ ಹಂತದಲ್ಲಿರುತ್ತದೆ” ಎಂದು ಉತ್ತರ ನೀಡಿರುತ್ತಾರೆ. ಈ ಯೋಜನೆಗೆ ಸೇರ್ಪಡುವ ಸದಸ್ಯತ್ವಕ್ಕೆ ಮಾನದಂಡಗಳೇನು ಮತ್ತು ಈ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳ ಸಂಖ್ಯೆ ಎಷ್ಟು ಎನ್ನುವ ಪ್ರಶ್ನೆಗೆ, “ಈ ಯೋಜನೆಯಡಿ ಸೇರ್ಪಡುವ ಸದಸ್ಯತ್ವಕ್ಕೆ ಮಾನದಂಡಗಳನ್ನು ರೂಪಿಸುವ ಹಂತದಲ್ಲಿದ್ದು, ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ ಪ್ರಾರಂಭವಾಗಬೇಕಾಗಿರುತ್ತದೆ” ಎಂದು ಉತ್ತರ ನೀಡಿರುತ್ತಾರೆ.

ಯಶಸ್ವಿನಿ ಟ್ರಸ್ಟ್ ರಚಿಸಲಾಗಿದೆಯೇ ಎನ್ನುವ ನನ್ನ ಇನ್ನೊಂದು ಪ್ರಶ್ನೆಗೂ ಸಹ, “ಹೊಸದಾಗಿ ಯಶಸ್ವಿನಿ ಟ್ರಸ್ಟ್ ರಚಿಸುವ ಕಾರ್ಯ ಪ್ರಗತಿ ಹಂತದಲ್ಲಿರುತ್ತದೆ” ಎಂದು ಉತ್ತರ ನೀಡಿರುತ್ತಾರೆ.

(ಮುಂದು)

(783) 13.09.2022 12.20 ವೈಎಲ್-ಕೆಎಸ್

ಶ್ರೀ ಪ್ರಕಾಶ್ ಕೆ.ರಾಥೋಡ್ (ಮುಂದು):-

ಯಶಸ್ವಿನಿ ಯೋಜನೆಯಿಂದ ಯಾವ ಯಾವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಹಾಗೂ ಇದಕ್ಕೆ ಒಳಪಡುವ ಆಸ್ಪತ್ರೆಗಳ ವಿವರಗಳನ್ನು ಒದಗಿಸುವುದು; ಎಂಬ ಪ್ರಶ್ನೆಗೆ ಕೇಳಿದರೆ, “ಪ್ರಗತಿ ಹಂತದಲ್ಲ” ಎಂದು ಉತ್ತರ ನೀಡಿದ್ದಾರೆ. ಸರ್ಕಾರಿ ಬ್ಯಾಂಕುಗಳ ಸದಸ್ಯರುಗಳಿಗೆ ಈ ಯೋಜನೆ ಅನ್ವಯವಾಗುತ್ತದೆಯೇ; ಎಂದು ಪ್ರಶ್ನೆಯನ್ನು ಕೇಳಿದರೆ, ಅದಕ್ಕೂ ಸಹ “ಕಾರ್ಯ ಪ್ರಗತಿಯಲ್ಲಿದೆ”

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಉತ್ತರ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಈಗಾಗಲೇ ಈ ಯೋಜನೆಯ ಕುರಿತು ಆಯವ್ಯಯದಲ್ಲ ಘೋಷಣೆ ಮಾಡಿ, 6 ತಿಂಗಳುಗಳಾಗಿದ್ದು, ಈ 6 ತಿಂಗಳುಗಳಲ್ಲಿ ಇವತ್ತಿನವರೆಗೂ ಈ ಯಶಸ್ವಿನಿ ಯೋಜನೆಯನ್ನು ಪುನರ್ ರಚನೆ ಮಾಡುವುದಕ್ಕೆ ಯಾವುದೇ ಕೆಲಸವನ್ನು ಪ್ರಾರಂಭ ಮಾಡಿಲ್ಲ, ಎಲ್ಲಾ ಪ್ರಶ್ನೆಗಳಿಗೂ “ಪ್ರಗತಿ ಹಂತದಲ್ಲಿದೆ” ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಜೊತೆಗೆ ಈ ಯೋಜನೆಗಾಗಿ ರೂ.300 ಕೋಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಆಯವ್ಯಯದಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಏನು ಪ್ರಗತಿಯಾಗಿಲ್ಲ. ಹಾಗಾಗಿ ಫಲಾನುಭವಿಗಳಿಗೆ ಈ ಯೋಜನೆ ಯಾವಾಗ ಸಿಗುತ್ತದೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕು. ಅದಲ್ಲದೇ ಮಾನ್ಯ ಮುಖ್ಯಮಂತ್ರಿಗಳು ಈ ಆಯವ್ಯಯದಲ್ಲಿ ಪ್ರಕಟಿಸುವಂಥ ಎಲ್ಲಾ ಯೋಜನೆಗಳಿಗೆ ಒಂದು ಸಮಿತಿ ಮಾಡಿ, ರಚನೆಗೆ ತರುವಂಥ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಆದರೆ, ಆರು ತಿಂಗಳು ಕಳೆದರೂ ಏನು ಪ್ರಗತಿಯಾಗಿಲ್ಲ.

ಸಭಾಪತಿಯವರು:- ಆಯಿತು. ಮಾನ್ಯ ಸಚಿವರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಮೊದಲು ಕೇಳಿ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, 2003ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದಂದೆ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಸಹಕಾರ ಸಚಿವರಾಗಿದ್ದಂದೆ ಶ್ರೀ ಅಡಗೂರ್ ಹೆಚ್ ವಿಶ್ವನಾಥ್‌ರವರು ಸಹಕಾರಿಗಳ ಪರವಾಗಿ ಒಳ್ಳೆಯ ಯೋಜನೆಯನ್ನು ಜಾರಿಗೆ ತರುವಂಥ ಪ್ರಯತ್ನ ಮಾಡಿ, ಪ್ರಾರಂಭ ಮಾಡಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯನವರಿಗೆ ಈ ಯೋಜನೆ ಜಾರಿಗೆ ತರುವುದು ಇಷ್ಟ ಇತ್ತೋ, ಇಲ್ಲವೋ ಗೊತ್ತಿಲ್ಲ. ಆದರೂ ಅವರದೇ ಸರ್ಕಾರ ಅಸ್ತಿತ್ವದಲ್ಲಿದ್ದಂದೆ ಸಂದರ್ಭದಲ್ಲಿ ಅಂದರೆ 2018ನೇ ಸಾಲಿನಲ್ಲಿ ಈ ಯೋಜನೆಯನ್ನು ನಿಲ್ಲಿಸಿದರು.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಆಗ ಮಾನ್ಯ ಸಚಿವರು ಸಹ ನಮ್ಮ ಪಕ್ಷದಲ್ಲೆಯೇ ಇದ್ದರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಉ.ಸೋಮಶೇಖರ್:- ಹೌದು. ನಾನು ಇಲ್ಲವೆಂದು ಹೇಳುವುದಿಲ್ಲ. 2018ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರುವುದು ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರಿಗೆ ಒಪ್ಪಿಗೆ ಇರಲಿಲ್ಲ ಎನ್ನುವಂಥ ವಿಚಾರವು ನನಗೆ ಗೊತ್ತಿದೆ. ಹಾಗೆಯೇ ಈ ಯೋಜನೆಯನ್ನು ಆರೋಗ್ಯ ಇಲಾಖೆಗೆ ವಿಲೇವಾರಿಗೊಳಿಸಿದರು. ಈಗ ಕೇಂದ್ರ ಸರ್ಕಾರದವರು “ಆಯುಷ್ಮಾನ್ ಭಾರತ್ ಯೋಜನೆ” ಎಂದು ಜಾರಿಗೆ ತಂದಿದೆ. ಆದರೆ, ಆರೋಗ್ಯ ಇಲಾಖೆಯವರು ಇದುವರೆಗೂ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇತ್ತೀಚೆಗೆ ಆರ್ಥಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಯವರ ಒಪ್ಪಿಗೆಯನ್ನು ಪಡೆಯಲಾಗಿದೆ. ಮಾನ್ಯ ಸದಸ್ಯರು ಹೇಳಿದ ಹಾಗೆ, 6 ತಿಂಗಳಿಂದ ಏನು ಮಾಡಿಲ್ಲ ಎಂದು ಹೇಳುತ್ತಿಲ್ಲ. ಆರೋಗ್ಯ ಇಲಾಖೆಗೆ ಒಂದು ಸಲ ವಿಲೇವಾರಿಗಿದ್ದು, ನಮಗೆ ವಿಲೇವಾರಿ ಮಾಡಿ “ಆಯುಷ್ಮಾನ್ ಭಾರತ್ ಯೋಜನೆ” ಯಲ್ಲಿ 1650 ಕಾರ್ಯಲೇಖನಿಗಳಿವೆ, ಅದಕ್ಕೂ ಈ ಯೋಜನೆಗೂ ತೊಂದರೆಯಾಗಬಾರದು ಎನ್ನುವಂಥ ಅನೇಕ ಪ್ರಶ್ನೆಗಳನ್ನು ಒಂದು ಕಡೆ ಆರೋಗ್ಯ ಇಲಾಖೆಯವರು raise ಮಾಡಿದರು, ಮತ್ತೊಂದು ಕಡೆ ಆರ್ಥಿಕ ಇಲಾಖೆಯವರು raise ಮಾಡಿದ್ದು, ಈಗ ಅವೆರಡೂ ಇಲಾಖೆಯವರನ್ನು ಒಪ್ಪಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಹ ಈ ಯೋಜನೆಯ ಕುರಿತು ಆಯವ್ಯಯದಲ್ಲಿ ಘೋಷಣೆ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆ ಏನಿದೆ, ಅದು ಇರಲಿ. ಇಡೀ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಸಹಕಾರಿ ಬ್ಯಾಂಕುಗಳ ಸದಸ್ಯರ ಒಂದೇ ಬೇಡಿಕೆ ಏನೆಂದರೆ, ಯಶಸ್ವಿನಿ ಯೋಜನೆ ಏನಿದೆ, ಅದನ್ನು ಮರು ಜಾರಿ ಮಾಡಬೇಕೆಂಬುದು ಚಿಂತನೆಯಾಗಿದೆ. ಅದಕ್ಕಾಗಿಯೇ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವಂಥ ಕೆಲಸ ಮಾಡಲಾಗಿದೆ. ಆರೋಗ್ಯ ಇಲಾಖೆ ಮತ್ತು ಹಣಕಾಸು ಇಲಾಖೆಯಿಂದ ಬಿಡುಗಡೆ ಮಾಡುವಂಥ ಕೆಲಸ ಮಾಡಿದ್ದೇವೆ. ಹಣಕಾಸು ಇಲಾಖೆಯವರಿಗೆ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಯಶಸ್ವಿನಿ ಯೋಜನೆ ಎರಡು ಸಹ ಗೊಂದಲವಾಗಬಾರದು ಎಂಬುದಾಗಿದ್ದು, ಈಗ ಅವೆರಡೂ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳಲಾಗಿದೆ. ಹಳೆಯ ಟ್ರಸ್ಟ್ ಇರುವುದನ್ನು ವಜಾಗೊಳಿಸಿ, ಹೊಸ ಟ್ರಸ್ಟ್ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಈ ಹಿಂದೆ ಯಶಸ್ವಿನಿ ಯೋಜನೆಗೆ ಏನೇನು ನರ್ಮಾ ಇತ್ತು, ಅದನ್ನು ಸಹ 2022ನೇ ಸಾಲಿನಲ್ಲಿ ಏನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬದಲಾವಣೆ ಮಾಡಿಕೊಳ್ಳಬೇಕು ಅದನ್ನು ಸಹ ಬದಲಾವಣೆ ಮಾಡಿ, ಅಕ್ಟೋಬರ್ ೦೨ನೇ ತಾರೀಖಿನಿಂದ ಈ ಯೋಜನೆಯನ್ನು ಜಾರಿ ಮಾಡಬೇಕೆಂಬುದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ. ಟ್ರಸ್ಟ್‌ನ ಪದಾಧಿಕಾರಿಗಳಾಗಿರಬಹುದು, ಆಸ್ಪತ್ರೆಗಳು ಇರಬಹುದು, ಯಾವುದೇ ಕಾಲೇಜು ಇರಬಹುದು ಅದರಿಂದ ಎಷ್ಟು ಹಣವನ್ನು ಸಂಗ್ರಹಣೆ ಮಾಡಬೇಕು,...

ಶ್ರೀ ಕೆ.ಗೋವಿಂದರಾಜು:- ಟ್ರಸ್ಟ್ ಮಾಡುವ ಬದಲು ನಿರ್ದೇಶನಾಲಯವನ್ನು ಮಾಡಿ.

ಶ್ರೀ ಎಸ್.ಉ.ಸೋಮಶೇಖರ್:- ಆಯಿತು. ಏನೇನು ಅವಶ್ಯಕತೆ ಇದೆ ಅದೆಲ್ಲವನ್ನೂ ಆಯುಷ್ಮಾನ್ ಭಾರತ್ ಯೋಜನೆಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆ ಮತ್ತು ಆರ್ಥಿಕ ಇಲಾಖೆಗೆ ತೊಂದರೆಯಾಗದ ರೀತಿಯಲ್ಲಿ ಈ ಹಿಂದೆ ಏನಿತ್ತು, ಅದೆಲ್ಲವನ್ನೂ ಸಹ ಅಳವಡಿಸಿಕೊಂಡು ಅಕ್ಟೋಬರ್ ೦೨ನೇ ತಾರೀಖಿನಿಂದ ಈ ಯಶಸ್ವಿನಿ ಯೋಜನೆಯನ್ನು ಜಾರಿ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಅದರಂತೆ ಅಕ್ಟೋಬರ್ ೦೨ನೇ ತಾರೀಖಿನಂದು ಘೋಷಣೆ ಮಾಡುವ ಸಲುವಾಗಿ, ಈಗಾಗಲೇ ಇದರ logo ನ್ನು ಶ್ರೀ ಅಮಿತ್ ಶಾ ಕೇಂದ್ರ ಸಹಕಾರ ಸಚಿವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಅದರಿಂದ ಮಾನ್ಯ ಸದಸ್ಯರೆಲ್ಲರೂ ಏನೇನು ಕೇಳಿದ್ದಾರೆ ಅದೆಲ್ಲವೂ ಪ್ರಗತಿಯಲ್ಲಿದೆ. ಬ್ಯಾಂಕ್ ನೌಕರರನ್ನು ತೆಗೆದುಕೊಳ್ಳಬೇಕು ಎಂಬ ಬೇಡಿಕೆ ಇದೆ. Throughout the State ಏನಿಲ್ಲಾ ಮಾಡಬೇಕು ಅದೆಲ್ಲವನ್ನೂ ಮಾಡಲಾಗುವುದು. ವಿಳಂಬವಾದರೂ ಪರವಾಗಿಲ್ಲ, ಒಂದು ಸಲ ಕಾರ್ಯಗತವಾದರೆ ಮುಂದೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಅಕ್ಟೋಬರ್ ೦೨ ರಿಂದ ಜಾರಿ ಮಾಡಬೇಕೆಂದು ತೀರ್ಮಾನವಾಗಿದ್ದು, ಶೇಕಡಾ 100 ರಷ್ಟು ಜಾರಿಯಾಗುತ್ತದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಸಮರ್ಪಕವಾಗಿ ನೀಡಿದ್ದಾರೆ. ಅವರು “ಮಾಜಿ ಮುಖ್ಯಮಂತ್ರಿಗಳಾಗಿದಂಥ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಸಹಕಾರ ಸಚಿವರಾಗಿದಂಥ ಶ್ರೀ ಅಡಗೂರ್ ಹೆಚ್ ವಿಶ್ವನಾಥರವರು ಸಹಕಾರಿಗಳ ಪರವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಳ್ಳೆಯ ಯೋಜನೆಯನ್ನು ಜಾರಿಗೆ ತರುವಂಥ ಪ್ರಯತ್ನ ಮಾಡಿ, ಪ್ರಾರಂಭ ಮಾಡಿದ್ದರು ಎನ್ನುವಂಥ ಮಾತನ್ನು ಹೇಳಿದರು. ಹಾಗೆಯೇ ಅಕ್ಟೋಬರ್ ೦೨ನೇ ತಾರೀಖು ಈ ಯೋಜನೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ. ದಿನಾಂಕ ೨೩ಕ್ಕೆ ಸದನವು ಮುಕ್ತಾಯಗೊಳ್ಳುವುದರೊಳಗೆ Trust formation ಮಾಡಿರುವುದರ ಕುರಿತು ಮಾಹಿತಿ, ಈ ಯೋಜನೆಗೆ ಯಾವ ಫಲಾನುಭವಿಗಳು ಅರ್ಹರಾಗಿದ್ದಾರೆ, ಯಾವ ಯಾವ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುವುದು ಮತ್ತು ಸಹಕಾರಿ ಬ್ಯಾಂಕುಗಳ ಸದಸ್ಯರುಗಳಿಗೆ ಈ ಯೋಜನೆ ಅನ್ವಯವಾಗುತ್ತದೆಯೇ ಎನ್ನುವಂಥ ಘೋಷಣೆಯನ್ನು ಸದನ ಮುಗಿಯುವುದರೊಳಗೆ ತಿಳಿಸಲಿ. ಅಕ್ಟೋಬರ್ ೦೨ನೇ ತಾರೀಖು launch ಮಾಡಿ, ಪ್ರಗತಿ ಮಾಡಲಾಗುತ್ತದೆ. ಅದಕ್ಕೂ ಮೊದಲು ಏನೇನು ಮಾನದಂಡಗಳಿವೆ, ಅದರ ಬಗ್ಗೆ ಸದನಕ್ಕೆ ತಿಳಿಸಲಿ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರಿಗೆ, ಮಾನ್ಯ ಸಚಿವರು ತಾವು ಹೇಳಿದಂತೆ ಉತ್ತರ ನೀಡಬೇಕೆಂದು ಕಡ್ಡಾಯ ಇಲ್ಲ. ಈಗಾಗಲೇ ಈ ಯೋಜನೆ ನಿಂತು ಹೋಗಿದ್ದೆ. ನಿಂತು ಹೋಗಿರುವ ಯೋಜನೆಯನ್ನು ಪುನರ್ ಜೀವ ನೀಡಿ, ಕೇಂದ್ರ ಸರ್ಕಾರದಿಂದ ಹೊಸ ರೂಪ ಕೊಡಲಾಗುತ್ತಿದೆ ಮತ್ತು ಈ ಯೋಜನೆ ಪ್ರಗತಿಯಲ್ಲಿದ್ದು, ಅಕ್ಟೋಬರ್ ೦೨ನೇ ತಾರೀಖು launch ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸ್ವಲ್ಪ ಅವರಿಗೂ ಸಮಯ ನೀಡಬೇಕು. ಅದನ್ನು ಬಿಟ್ಟು ೨೩ನೇ ತಾರೀಖು ಸದನ ಮುಗಿಯುವುದರೊಳಗೆ ಮಾನದಂಡಗಳೇನು ಎಂಬುದನ್ನು ತಿಳಿಸಬೇಕು ಎಂದು ನಿಮ್ಮ ನೇರ ಪ್ರಶ್ನೆ ಕೇಳಿದರೆ ಉತ್ತರ ನೀಡಲು ಆಗುತ್ತದೆಯೇ? ಅದಾಗ್ಯೂ ಸವಿಸ್ತಾರವಾಗಿ ಚರ್ಚೆ ಮಾಡಬೇಕೆಂದರೆ, ಒಂದು ಅರ್ಜಿ ಬರೆದು ಕಳುಹಿಸಿಕೊಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಒಂದು ಸಹ ಉಪ ಪ್ರಶ್ನೆಯನ್ನು ಕೇಳಿಲ್ಲ. ಅಕ್ಟೋಬರ್ ೦೨ನೇ ತಾರೀಖು ಈ ಯೋಜನೆಯನ್ನು ಪ್ರಾರಂಭ ಮಾಡುತ್ತೇವೆ ಎಂದು ಮಾನ್ಯ ಸಚಿವರು ಹೇಳಿದ್ದು, ಏನೇನು ಮಾನದಂಡಗಳಿವೆ, ಏನೇನು ತಯಾರು ಮಾಡಿಕೊಂಡಿದ್ದಾರೆ ಅದನ್ನು ಈ ಸದನ ಮುಗಿಯುವುದರೊಳಗೆ ತಿಳಿಸಲಿ.

ಸಭಾಪತಿಯವರು:- ಆಯಿತು. ಅವರು ಅಕ್ಟೋಬರ್ ೦೨ನೇ ತಾರೀಖಿನೊಳಗೆ ಮಾಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈಗಾಗಲೇ 06 ತಿಂಗಳು ಕಳೆದಿದ್ದು, ಇಲ್ಲಿಯವರೆಗೂ ಏನು ಮಾಡಿಲ್ಲ. ಆದರೆ, ಏನೇನು ತೊಂದರೆಗಳಿವೆ ಎಂಬುದನ್ನು ಮಾನ್ಯ ಸಚಿವರು ಹೇಳಿದ್ದು, ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು intention, ಈಗಾಗಲೇ ಆಯವ್ಯಯದಲ್ಲಿ ಘೋಷನೆಯಾಗಿ 06 ತಿಂಗಳು ಕಳೆದಿದ್ದು, ಏನು ಅನುಷ್ಠಾನವಾಗಿಲ್ಲವೆಂದು purpose ಆಗಿ ಹೇಳುವುದಕ್ಕೆ ಹೊರಟಿದ್ದಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಹೌದು. ಮಾನ್ಯ ಸಚಿವರು ಹೇಳುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಆರ್ಥಿಕ ಇಲಾಖೆಯವರು ಸಮಸ್ಯೆ ಏನೆಂಬುದನ್ನು...

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸಚಿವರು ಅದೆಲ್ಲದರ ಬಗ್ಗೆ ಹೇಳಿರುವುದನ್ನು ಕೇಳಿಸಿಕೊಂಡಿದ್ದೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಆ ಇಲಾಖೆಯವರ ಸಮಸ್ಯೆಯನ್ನು ಕೇಳಿಸಿಕೊಂಡರೆ ಸಾಕು. ಅದನ್ನು ಬಿಟ್ಟು ಆರು ತಿಂಗಳುಗಳಿಂದ ಏನು ಮಾಡುತ್ತಿಲ್ಲ ಎನ್ನುವಂಥ ಮಾತನ್ನು ಹೇಳುವುದಕ್ಕೆ ಹೊರಟಿದ್ದಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಆ ರೀತಿ ಹೇಳುತ್ತಿಲ್ಲ. ಆರು ತಿಂಗಳುಗಳಿಂದ ಏನು ಮಾಡಿಲ್ಲ ಎಂದು ನಾನು ಹೇಳಿದ್ದು ಸರಿ. ಆ ಮಾತನ್ನು ನಾನು ಮಾನ್ಯ ಸಚಿವರು ಉತ್ತರ ಕೊಟ್ಟ ಮೇಲೆ ಹೇಳುತ್ತಿಲ್ಲ. ನಾನು ಹೇಳುವುದೇನೆಂದರೆ, ಅಕ್ಟೋಬರ್ 02ನೇ ತಾರೀಖು ಈ ಯೋಜನೆಯನ್ನು ಪ್ರಾರಂಭ ಮಾಡುತ್ತಿದ್ದು, ಅದಕ್ಕೂ ಮೊದಲು ಸದನವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಡೆಯುತ್ತಿರುವುದರಿಂದ ಏನೇನು ಮಾನದಂಡಗಳಿವೆ, ಏನೇನು ಕಾಯ್ದೆಗಳಿವೆ ಅದರ ಬಗ್ಗೆ ಸದನಕ್ಕೆ ತಿಳಿಸಲ ಎಂದು ಹೇಳುತ್ತಿದ್ದೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು. ಈಗ ಹೊಸದಾಗಿ ಟ್ರಸ್ಟ್ ರಚನೆ ಮಾಡಬೇಕಾಗಿದೆ. ಹಿಂದೆ ಟ್ರಸ್ಟ್ ಮಾಡಿದ್ದು, ಆ ಟ್ರಸ್ಟ್‌ನ್ನು ರದ್ದು ಪಡಿಸಬೇಕಾಗುತ್ತದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಆಯಿತು ಮಾಡಲಿ. ಆದರೆ, ಅಕ್ಟೋಬರ್ ೦೨ನೇ ತಾರೀಖು ಈ ಯೋಜನೆ ಪ್ರಾರಂಭಗೊಳ್ಳುತ್ತಿರುವುದರಿಂದ ಏನೇನು ಮಾನದಂಡಗಳಿವೆ ಅದನ್ನು ತಿಳಿಸಲ ಎಂದು ಹೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೆ ಹಾಗೂ ಮಾನ್ಯ ಸಚಿವರೆ ಒಂದು ನಿಮಿಷ. ಮಾನ್ಯ ಅಡಗೂರ್ ಹೆಚ್.ವಿಶ್ವನಾಥ್‌ರವರು ಮಾತನಾಡುತ್ತಾರೆ.

ಶ್ರೀ ಅಡಗೂರ್ ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಗ್ರಾಮೀಣ ಕರ್ನಾಟಕದ ರೈತಾಪಿ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಹಿಂದೆ ಮಾಜಿ ಮುಖ್ಯಮಂತ್ರಿಗಳಾಗಿದಂಥ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ನಾನು ಸಹಕಾರ ಸಚಿವರಾಗಿದಂಥ ಸಂದರ್ಭದಲ್ಲಿ ಜಾರಿಗೆ ತಂದ ಅತ್ಯಂತ ಮಹತ್ತರವಾದಂಥ ಕಾರ್ಯಕ್ರಮವಾಗಿದ್ದು, ಬಹಳ ಚೆನ್ನಾಗಿ ಈ ಯೋಜನೆ ನಡೆಯುತ್ತಿತ್ತು. ಬಹುಶಃ ಭಾರತದ ಯಾವುದೇ ರಾಜ್ಯದಲ್ಲಿ ಜಾರಿಗೆ ತರದೇ ಇರುವಂಥ ಈ ಕಾರ್ಯವನ್ನು ಬಹಳ ಪರಿಣಾಮಕಾರಿಯಾಗಿ ಕರ್ನಾಟಕದಲ್ಲಿ ಜಾರಿಗೆ ತರಲಾಗಿತ್ತು. ಅದೇನು ಆಗಿತ್ತೋ ಏನೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಈ ಕಾರ್ಯಕ್ರಮವನ್ನು ಮತ್ತೊಂದು ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು scrap ಮಾಡಿರುವುದಕ್ಕೆ ನಮ್ಮೆಲ್ಲರ ವೇದನೆ ಇದೆ. ಆದರೆ, ಭಾರತೀಯ ಜನತಾ ಪಾರ್ಟಿಯಾದ ನಮ್ಮ ಸರ್ಕಾರ ಈ ಯೋಜನೆಯನ್ನು ಮತ್ತೆ ಜಾರಿಗೆ ತರುವಂಥ ಕೆಲಸವಾಗುತ್ತಿದ್ದು, ಅಕ್ಟೋಬರ್ ೦೨ನೇ ತಾರೀಖಿನಿಂದ ಪ್ರಾರಂಭ ಮಾಡುತ್ತೇವೆ ಎನ್ನುವುದರ ಬಗ್ಗೆ ಈಗಾಗಲೇ ಸುಮಾರು ಸಲ ಚರ್ಚೆಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮನ್ನು ಸಹ ಕರೆದು ಇದರ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಚರ್ಚೆ ಮಾಡಿದ್ದಾರೆ. ಹಾಗಾಗಿ ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ಈ ಯೋಜನೆಯನ್ನು ದಯವಿಟ್ಟು ಸಹಕಾರ ಇಲಾಖೆಯಲ್ಲಿಯೇ ಇಟ್ಟುಕೊಳ್ಳಬೇಕು. ಏಕೆಂದರೆ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಇಬ್ಬರೂ ಸಹ ಈ ಯೋಜನೆಯ ಸದಸ್ಯರಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಇದಕ್ಕೆ ಅಧ್ಯಕ್ಷರಾಗಿದ್ದಾರೆ. ಹಿಂದಿನ ಸರ್ಕಾರವು ಆರೋಗ್ಯ ಇಲಾಖೆಗೆ ವಿಲೀನಗೊಳಿಸಿದ ಮೇಲೆ ಈ ಯೋಜನೆ ಕುಲಗಟ್ಟು ಹೋಗಿತ್ತು. ಹಾಗಾಗಿ ಸಹಕಾರ ಇಲಾಖೆಯಲ್ಲಿ ಈ ಯೋಜನೆಯನ್ನು ಮಾಡುವುದಕ್ಕೆ mechanism ಮತ್ತು network ಇದೆ.

(ಮುಂದು)

(784) 13.09.2022/12.30/ಎಸ್ಕೆ-ಕೆಎಸ್

ಶ್ರೀ ಅಡಗೂರು ಹೆಚ್. ವಿಶ್ವನಾಥ್ (ಮುಂದು):-

ಹಾಗಾಗಿ ಯಾವ ಕಾರಣಕ್ಕೂ ಕೂಡ ಈ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಸಹಕಾರ ಇಲಾಖೆಯಲ್ಲಿ ಉಳಿಸಿಕೊಂಡು, ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು. ಈ ಯೋಜನೆ ಬಗ್ಗೆ Harvard University ನಲ್ಲಿ ಡಾ. ಚೌಧರಿ ಎನ್ನುವವರು ಸಂಶೋಧನೆ ನಡೆಸಿದ್ದು, ಇಡೀ ರೈತಾಪಿ ಜನರ ಆರೋಗ್ಯದ ಬಗ್ಗೆ CSR (Corporate Social Responsibility) Fund ಇವೆಲ್ಲವನ್ನೂ ಜೋಡಿಸಿಕೊಂಡು ಅವೊತ್ತಿನ ದಿವಸ ಹೇಗೆ ತಿಂಗಳಿಗೆ ರೂ.10 ಮಾತ್ರ.... ಇವತ್ತಿನ ದಿವಸ CSR Fund ಏನಾಗುತ್ತಿದೆ? ಅವರವರೇ ಸೇರಿ ಕಂಪನಿ ಮಾಡಿಕೊಂಡು, ಅವರವರೇ ತಿನ್ನುತ್ತಿದ್ದಾರೆ. ಮಾನ್ಯ ಸಹಕಾರ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, CSR Fund ಹಾಗೂ ಎಲ್ಲವನ್ನು ಸೇರಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡಬೇಕು. ಇದು ಏನೂ ಬಹಳ ದೊಡ್ಡ ವಿಚಾರವಲ್ಲ. ನಮ್ಮ ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು Multinational Companies ಇವೆ. ಆ ಎಲ್ಲಾ Multinational Companies ಗಳಿಗೆ ನಾನು ಅವೊತ್ತಿನಿಂದಲೇ ಸಂಗ್ರಹ ಮಾಡಲು ಪ್ರಾರಂಭ ಮಾಡಿದ್ದೆ. ಅವೊತ್ತಿನ ದಿನ ಸುಮಾರು 70 ಕೋಟಿ ರೂಪಾಯಿಗಳಷ್ಟು collect

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವಷ್ಟರೊಳಗೆ ಚುನಾವಣೆ ಬಂದಾಗ, ಅದು ಹೋಯಿತು. ಒಂದು ಸಾವಿರ ಕೋಟಿ ರೂಪಾಯಿಗಳನ್ನು collect ಮಾಡಿ, ಅದನ್ನು trade ಮಾಡಿ, ಆ trade ನಿಂದ ಬಂದಂತಹ

ಡಾ|| ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, CSR Fund ಗಳ ಬಗ್ಗೆ ಸುಮಾರು ಅರ್ಧ ಗಂಟೆ ಕಾಲಾವಧಿ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಒಳ್ಳೆಯದು.

ಶ್ರೀ ಅಡಗೂರು ಹೆಚ್. ವಿಶ್ವನಾಥ್ (ನಾಮನಿರ್ದೇಶನವನ್ನು ಹೊಂದಿದವರು):- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಕೊಟ್ಟರೆ ಒಳ್ಳೆಯದು. ಮಾನ್ಯ ಸದಸ್ಯರು ಹೇಳುವಂತಹದ್ದು ಸರಿಯಿದೆ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದೊಂದು ಬಹಳ ಗಂಭೀರವಾದಂತಹ ಯೋಜನೆಯಾಗಿದ್ದು, ಇದು ಈ ಹಿಂದೆಯೇ ಇತ್ತು. ಈ ಯೋಜನೆ cancel ಆಗಿ, ಮತ್ತೆ ಇದನ್ನು ಪುನಃ ಪ್ರಾರಂಭ ಮಾಡಬೇಕೆಂಬ ವಿಚಾರವಿದೆ. ಇದರಲ್ಲಿ ಅನೇಕ ಬದಲಾವಣೆಗಳ ಅವಶ್ಯಕತೆ ಇದೆ. ಈ ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆ ಮಾಡಲು ಅವಕಾಶ ಮಾಡಿಕೊಡಿ.

ಸಭಾಪತಿಯವರು:-ಮಾನ್ಯ ಅಡಗೂರು ಹೆಚ್. ವಿಶ್ವನಾಥ್‌ರವನ್ನು ಮಾತನಾಡುವುದಕ್ಕೆ ಬಿಡಿ.

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಅಕ್ಟೋಬರ್ 2ನೇ ತಾರೀಖಿನಂದು ಮಾನ್ಯ ಸಚಿವರು ಹೇಳಿದ ಪ್ರಕಾರ ಸರ್ಕಾರ ಎಲ್ಲಾ ರೀತಿಯ

ಶ್ರೀ ಎಂ.ಎಲ್. ಅನಿಲ್ ಕುಮಾರ್ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಎಷ್ಟು percent ಜನರು ಸಹಕಾರ ಸಂಘದ ಸದಸ್ಯತ್ವ ಹೊಂದಿದ್ದಾರೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಅಡಗೂರು ಹೆಚ್. ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಅರ್ಥ ಗಂಟೆ ಚರ್ಚೆ ಮಾಡುವುದಕ್ಕೆ ಅವಕಾಶ ಕೊಡಿ.

ಸಭಾಪತಿಯವರು:- ಆಯಿತು. ಮಾನ್ಯ ಲಕ್ಷ್ಮಣ ಸಂಗಪ್ಪ ಸವದಿಯವರೇ, ತಾವು ಮಾತನಾಡಿ.

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಇದರ ಬಗ್ಗೆ ಅರ್ಜಿ ಕೊಡುವುದಕ್ಕೆ ಹೇಳಿದ್ದೇನೆ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇವತ್ತು ಅತ್ಯಂತ ಮಹತ್ವದ ವಿಷಯವಾಗಿದ್ದು, ಇದರ ಬಗ್ಗೆ ಚುಕ್ಕೆ ಗುರುತಿನ ಪ್ರಶ್ನೆಯೆಲ್ಲ ಬಂದಿದೆ. ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡುವುದಕ್ಕೆ ಅವಕಾಶವಿಲ್ಲ ಎನ್ನುವ ಒಂದು ಕಲ್ಪನೆಯೂ ಕೂಡ ನಮಗಿಲ್ಲರಿಗೂ ಇದೆ. ಈ ಹಿಂದೆ ಸಹಕಾರ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಮಾನ್ಯ ಅಡಗೂರು ಹೆಚ್. ವಿಶ್ವನಾಥ್‌ರವರು ಈ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದರು. ಅವೊತ್ತಿನ ದಿವಸ ನಾವೆಲ್ಲ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರು. ಒಂದು ಸಭೆ ನಡೆದಂತಹ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಎನ್ನುವವರು ನಮ್ಮ ಹತ್ತಿರ ಬಂದರು. ಒಂದು ಹೊಸ ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ನಾವು ಮಾಡಬೇಕು ಎನ್ನುವಂತಹ ಕಲ್ಪನೆಯನ್ನು ಇಟ್ಟುಕೊಂಡು ಬಂದಿದ್ದೇವೆ. ಇದಕ್ಕೊಂದು presentation ಕೊಡುತ್ತೇವೆ. ತಾವು ಅದನ್ನು ನೋಡಿ, ಇದರ ಬಗ್ಗೆ ತೀರ್ಮಾನ ಮಾಡುವಂತಹ ಸಂದರ್ಭ ಒದಗಿ ಬಂದಿದೆ ಎಂದು ಅವರು ನಮಗೆ ಮನವರಿಕೆ ಮಾಡಿಕೊಟ್ಟರು. ಅವೊತ್ತಿನ ದಿನ ಅವರು ಕೊಟ್ಟಿರುವಂತಹ presentation ಅನ್ನು ತೆಗೆದುಕೊಂಡು, ನಾವೆಲ್ಲರೂ ಕೂಡ ಇದಕ್ಕೆ ಪೂರಕರಾಗಿರುವ ಒಬ್ಬ ಸಹಕಾರ ಸಚಿವರು ಇದ್ದಾರೆ. ನಾವು ಅವರ ಹತ್ತಿರ ಹೋಗೋಣ. ಅವರು ಖಂಡಿತವಾಗಿಯೂ ಒಪ್ಪಿಗೆಯನ್ನು ಕೊಡುತ್ತಾರೆ ಎನ್ನುವಂತಹ ವಿಚಾರವನ್ನು ನಾವು ಅವರಿಗೆ ತಿಳಿಸಿದೆವು. ಪುನಃ ನಾವು ಅಪೆಕ್ಸ್ ಬ್ಯಾಂಕ್‌ನಲ್ಲಿರುವ ಎಲ್ಲಾ ನಿರ್ದೇಶಕರು 7 Minister quarters ಗೆ ಬಂದೆವು. ಅವೊತ್ತಿನ ದಿನ ಶ್ರೀ ಅಡಗೂರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೆಚ್. ವಿಶ್ವನಾಥ್‌ರವರು ಸಹಕಾರ ಸಚಿವರಾಗಿದ್ದರು. ಆ presentation ಅನ್ನು ಮಾನ್ಯ ಸಚಿವರಿಗೆ ಕೊಟ್ಟ ತಕ್ಷಣವೇ, ಅವೊತ್ತಿನ ದಿನ ಅವರು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಹೋಗಿ ಒಪ್ಪಿಗೆಯನ್ನು ಪಡೆದುಕೊಂಡರು. ಇದನ್ನು ತಕ್ಷಣ ಜಾರಿಗೆ ತರಬೇಕು ಎನ್ನುವುದರ ಬಗ್ಗೆ ದೀರ್ಘವಾಗಿ ಕಾರ್ಯವನ್ನು ಮಾಡಿದಂತಹವರು ಮಾನ್ಯ ಅಡಗೂರು ಹೆಚ್. ವಿಶ್ವನಾಥ್‌ರವರು. ತದನಂತರ ಈ ಯಶಸ್ವಿನಿ ಯೋಜನೆಯೂ ರಾಜ್ಯದಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸಿತು. ಪ್ರಾರಂಭದಲ್ಲಿ ಒಬ್ಬ ರೈತ ಒಂದು ವರ್ಷಕ್ಕೆ 60 ರೂಪಾಯಿಯನ್ನು ತುಂಬಬೇಕು. ಉಳಿದಿರುವ 60 ರೂಪಾಯಿಯನ್ನು ಈ ಮೂರು ಬ್ಯಾಂಕ್‌ಗಳಾದ ಅಪೆಕ್ಸ್ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್ and PACS (Primary Agricultural Credit Societies), ಈ three-tier system ನಲ್ಲಿರುವಂತಹ 60 ರೂಪಾಯಿಯನ್ನು ಹಾಕಿ, 120 ರೂಪಾಯಿ ಒಬ್ಬ ರೈತನಿಗೆ ಕಟ್ಟಿದ ಮೇಲೆ ಉಳಿದಿರುವಂತಹ ಎಲ್ಲಾ ರೈತರು ಯಾರು ಸಾಲವನ್ನು ಪಡೆದುಕೊಂಡಿರುತ್ತಾರೋ, ಸಾಲವನ್ನು ಪಡೆದುಕೊಂಡಿರುವಂತಹ ರೈತರ ಸಾಲದ ಖಾತೆಯಲ್ಲಿ 60 ರೂಪಾಯಿಗಳನ್ನು ಹಿಡಿದುಕೊಂಡು, ಈ ಅಕೌಂಟ್‌ಗೆ ಭರ್ತಿ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸವಾಗುವುದರ ಬಗ್ಗೆ guidelines ನಲ್ಲಿ ಯಾವ್ಯಾವ ರೋಗಗಳಿಗೆ ಈ ವಿಮಾ ಯೋಜನೆ ಅನ್ವಯವಾಗುತ್ತದೆ ಎನ್ನುವ ಬಗ್ಗೆ ಅವೊತ್ತಿನ ದಿನ ಮಾನ್ಯ ಸಹಕಾರ ಸಚಿವರಾದ ಮಾನ್ಯ ಅಡಗೂರು ಹೆಚ್. ವಿಶ್ವನಾಥ್‌ರವರು ಸ್ಪಷ್ಟ ಪಡಿಸಿದ್ದರು. ಈ ಯೋಜನೆ ಬಹಳ ಪರಿಣಾಮಕಾರಿಯಾಯಿತು. ಇದಕ್ಕೆ ಮುಂದೆಯೂ ಕೂಡ ಸರ್ಕಾರ ಅನುದಾನವನ್ನು ಕೊಟ್ಟಿತು. ತದನಂತರ ಭಾರತೀಯ ಜನತಾ ಪಕ್ಷ ಸರ್ಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಆಗ ನಾನು ಸಹಕಾರ ಸಚಿವನಾಗಿದ್ದಂತಹ ಸಂದರ್ಭದಲ್ಲಿ ನಾವು ಪ್ರತಿ ವರ್ಷ trust ಗೆ ಒಂದು ಸಾರಿ ಹತ್ತು ಕೋಟಿ ರೂಪಾಯಿಗಳು, ಇನ್ನೊಂದು ಸಾರಿ ಇಪ್ಪತ್ತು ಕೋಟಿ ರೂಪಾಯಿಗಳು, ಮತ್ತೊಂದು ಸಾರಿ ಮೂವತ್ತೈದು ಕೋಟಿ ರೂಪಾಯಿಗಳವರೆಗೂ ಸರ್ಕಾರದಿಂದ ಅನುದಾನವನ್ನು ಕೂಡ ಕೊಟ್ಟಿದ್ದೇವೆ. ಈ trust ಅನ್ನು sustain ಮಾಡಬೇಕು. ಇದನ್ನು ಶಕ್ತಿಯುತ ಮಾಡಬೇಕು ಮತ್ತು ಇನ್ನಷ್ಟು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪರಿಣಾಮಕಾರಿಯಾಗಿ ಕೆಲಸವಾಗಬೇಕು ಎಂದು ಹೇಳಿ, ಇದು ಪ್ರಾರಂಭವಾಯಿತು. ಇಡೀ ರಾಜ್ಯದಲ್ಲ...

ಡಾ|| ಕೆ. ಗೋವಿಂದರಾಜ್:- ತಾವು ಇದರ ಬಗ್ಗೆ ಹೇಳುತ್ತಿದ್ದೀರಿ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸದಸ್ಯರೇ, ಒಂದು ನಿಮಿಷ, ನನ್ನ ಮಾತನ್ನು ಸ್ವಲ್ಪ ಕೇಳಿ. ತಮ್ಮ ಸಲಹೆ ಏನಾದರೂ ಇದ್ದರೆ ಕೊಡಿ. ನನಗೆ ಅನುಭವದ ಮಾತುಗಳನ್ನು ಹೇಳುತ್ತಿದ್ದೇನೆ. ಅವೊತ್ತಿನ ದಿನ ಒಂದು ಟ್ರಸ್ಟ್ ನಿರ್ಮಾಣವಾಯಿತು. ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೇ ಇದಕ್ಕೆ ಅಧ್ಯಕ್ಷರು. ಇದಕ್ಕೆ ನಿರ್ದೇಶಕರುಗಳಾಗಿ ಡಾ.ದೇವಿ ಶೆಟ್ಟಿಯವರು ಮತ್ತು ಬೇರೆ ಬೇರೆ ಆಸ್ಪತ್ರೆಗಳಲ್ಲರುವಂತಹ ಸುಮಾರು ನಾಲ್ವತ್ತು ಜನ ಡಾಕ್ಟರುಗಳಿದ್ದರು. ಒಂದು ಟ್ರಸ್ಟ್ ನಿರ್ಮಾಣವಾಗಿ, ಇದಕ್ಕೆ ಯಾವ್ಯಾವ ಆಸ್ಪತ್ರೆಗಳು ಇರಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತಿತ್ತು. ಅದರಲ್ಲಿ ಆಸ್ಪತ್ರೆಗಳನ್ನು include ಮಾಡಿ, ಆ ಆಸ್ಪತ್ರೆಗಳ ಮುಖಾಂತರ ರೋಗಿಗಳು ಹೋಗಿ, ಯಾರು ಯಶಸ್ವಿನಿ ಯೋಜನೆಯ ಫಲಾನುಭವಿಗಳಿದ್ದಾರೋ ಅವರು ಆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತಹ ವ್ಯವಸ್ಥೆ ಬಹಳ ಚೆನ್ನಾಗಿ ನಡೆಯುತ್ತಿತ್ತು. ಈ ಯೋಜನೆ ಬಹಳಷ್ಟು ಜನಪ್ರಿಯವಾಯಿತು. ಆ ಯೋಜನೆ ಬೆಳೆಯುತ್ತಾ ಬಂದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಲವೊಂದು ಯೋಜನೆಗಳು ಬಂದವು. ನಾನು ಯಾರ ಹೆಸರನ್ನು ಹೇಳುವುದಕ್ಕೆ ಹೋಗುವುದಿಲ್ಲ. ಹಿಂದಿನ ಸರ್ಕಾರ ಈ ಯೋಜನೆಯನ್ನು ಆರೋಗ್ಯ ಇಲಾಖೆಯಲ್ಲಿ merge ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಯಶಸ್ವಿನಿ ಯೋಜನೆ ಸಂಪೂರ್ಣವಾಗಿ ಒಂದೇ ಸೂರಿನಲ್ಲಿ ಬರಬೇಕು ಎನ್ನುವಂತಹ ಒಂದು ಕಲ್ಪನೆಯನ್ನು ಇಟ್ಟುಕೊಂಡು ಮಾಡಿರುವಂತಹದ್ದು, ಇವತ್ತು ನಡೆಯುತ್ತಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಮ್ಮ ಮಾನ್ಯ ಮುಖ್ಯಮಂತ್ರಿಗಳು ಇಂದಿನ ಪರಿಣಾಮಕಾರಿಯಾಗಿರುವ ಈ ಒಂದು ಕಾರ್ಯಕ್ರಮವನ್ನು ಪುನಃ ಜಾರಿಗೆ ತರಬೇಕು ಎಂದು ಹೇಳಿ, ಮೊನ್ನೆ ತಾನೇ ಘೋಷಣೆ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಮಾನ್ಯ ಸಹಕಾರ ಸಚಿವರು ಕೂಡ ಕಾರ್ಯಭಾರ ಮಾಡುತ್ತಿದ್ದಾರೆ. ನಾನು ಮಾನ್ಯ ಸಹಕಾರ ಸಚಿವರಲ್ಲಿ ವಿನಂತಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವುದೇನೆಂದರೆ, ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕಾದರೆ, ಇದಕ್ಕೆ ಒಂದು ತಜ್ಞರ ಸಮಿತಿಯನ್ನು ಮಾಡಿಕೊಳ್ಳಬೇಕು. ಅವರ ಪ್ರಕಾರ ಟ್ರಸ್ಟ್‌ನಲ್ಲಿ ಯಾರು ಇರಬೇಕು? ಮತ್ತು ಅಧ್ಯಕ್ಷರು ಯಾರು ಇರಬೇಕು? ಈ ಫಲಾನುಭವಿಗಳು overlap ಆಗಲಾರದಂತೆ ನೋಡಿಕೊಳ್ಳುವುದರ ಬಗ್ಗೆ ಇವತ್ತು ಚಿಂತನೆಯಾಗಬೇಕಾಗಿದೆ. ಏಕೆಂದರೆ, ಕೇಂದ್ರ ಸರ್ಕಾರದ ಯೋಜನೆ ಇದೆ ಮತ್ತು ರಾಜ್ಯ ಸರ್ಕಾರದ ಯೋಜನೆ ಇದೆ. ಯಶಸ್ವಿನಿ ಯೋಜನೆ ಜಾರಿಗೆ ಬಂದಾಗ, ಆ ಫಲಾನುಭವಿಗಳು ಯಾವುದಾದರೊಂದು ಕಡೆ ತೆಗೆದುಕೊಳ್ಳಬೇಕೇ ಅಥವಾ ಎಲ್ಲಾ ಸೇರಿ ಒಂದು ಕಡೆ ತೆಗೆದುಕೊಳ್ಳಬೇಕೇ ಎನ್ನುವಂತಹದ್ದು ಇದೆ. ಇದರಲ್ಲಿ ಬಹಳ ಅವಸರ ಮಾಡುವುದರಿಂದ, ಎಲ್ಲೋ ಒಂದು ಕಡೆ ದಾರಿ ತಪ್ಪುವಂತಹದ್ದಾಗಬಹುದು. ಏಕೆಂದರೆ ಇಲ್ಲಿ ಒಬ್ಬ ವ್ಯಕ್ತಿ overlap ಆಗಲಾರದ ಹಾಗೇ ನೋಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಒಂದು ಕಡೆ ಯಶಸ್ವಿನಿ ಯೋಜನೆಯನ್ನು ಪಡೆದುಕೊಳ್ಳುತ್ತಾನೆ. ನಾನು ಉದಾಹರಣೆಗೆ ಹೇಳುವುದಾದರೆ, ಒಬ್ಬ ರೋಗಿ ಬಡವನಿದ್ದರೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ತೆಗೆದುಕೊಳ್ಳುತ್ತಾನೆ. ಕೇಂದ್ರ ಸರ್ಕಾರ ನೀಡಿರುವ ಯೋಜನೆಯ ಹಣವನ್ನು ತೆಗೆದುಕೊಳ್ಳುತ್ತಾನೆ. ರಾಜ್ಯ ಸರ್ಕಾರ ನೀಡಿರುವ ಯೋಜನೆಯ ಹಣವನ್ನು ತೆಗೆದುಕೊಳ್ಳುತ್ತಾನೆ. ಇವೆಲ್ಲವನ್ನೂ ಮೀರಿ ಯಾರು ಅತಿ ಬಡವರು ಇರುತ್ತಾರೋ, ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಈ ಯೋಜನೆಯಲ್ಲಿ ತಾವು ಒಂದು ಆಲೋಚನೆ ಮಾಡಬೇಕಾಗಿರುವುದೇನೆಂದರೆ, ಇದನ್ನು ಪ್ರತ್ಯೇಕವಾಗಿ ರೈತರಿಗಾಗಿ ಮಾತ್ರ ಇಡುತ್ತಿರೋ, ಮೊದಲು ಇದು ಕೇವಲ ರೈತರಿಗಾಗಿ ಮಾತ್ರವಿತ್ತು. ರೈತರನ್ನು ಹೊರತುಪಡಿಸಿದರೆ, ಯಾರೂ ಕೂಡ ಇರಲ್ಲ. ಅದರ ನಂತರ ಕಾಲಾನುಸಾರ, ಬೇರೆ ಬೇರೆ ಫಲಾನುಭವಿಗಳು ಮತ್ತು ಬೇರೆ ಬೇರೆ ವರ್ಗದ ಜನರು ಇದರಲ್ಲಿ ಸೇರ್ಪಡೆಯಾಗಿರುವಂತಹದ್ದು ಇದೆ. ಇದು ಮೂಲತಃ ಪ್ರಾರಂಭವಾಗಿದ್ದು, ರೈತರಿಗಾಗಿ. ಅಂದರೆ, ಇದು ಕೃಷಿಕರಿಗೋಸ್ಕರವಾಗಿ ಇರುವಂತಹ ಒಂದು ಯೋಜನೆಯಾಗಿದೆ. ಅದಕ್ಕೆ ನಾನು ವಿನಂತಿ ಮಾಡುವುದೇನೆಂದರೆ, ಉಳಿದೆಲ್ಲಾ ಯೋಜನೆಗಳು ಎಲ್ಲರಿಗೂ ಸೇರಿದಂತೆ ಬಂದಿದೆ. ಆದರೆ ಇದರಲ್ಲಿ ರೈತರರು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆ ವಿಶೇಷವಾಗಿ ಪುನಃ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಾರಂಭವಾದ ಸಂದರ್ಭದಲ್ಲಿ ಇದೊಂದು ಒಳ್ಳೆಯ ಯೋಜನೆ. ಮಾನ್ಯ ಅಡಗೂರು ಹೆಚ್. ವಿಶ್ವನಾಥ್‌ರವರು ಈ ಯೋಜನೆ ಬಹಳ ಪರಿಣಾಮಕಾರಿಯಾದ ಯೋಜನೆ ಎಂದು ಹೇಳಿದ್ದಾರೆ. ರೈತರು ತಕ್ಷಣವೇ ಆಸ್ವತ್ತಿಗೆ ಹೋಗಿ, ಅವರ ಆರೋಗ್ಯವನ್ನು ಸರಿಪಡಿಸಿಕೊಂಡಲ್ಲ ಚಿಕಿತ್ಸೆಗಾಗಿ ವೆಚ್ಚವಾದ ಹಣ ನೇರವಾಗಿ ಯಶಸ್ವಿನಿ ಯೋಜನೆಯ ಮುಖಾಂತರ ಆಸ್ವತ್ತಿಗೆ ಹೋಗುತ್ತಿತ್ತು. ಅದರ ಜೊತೆಗೆ ಇನ್ನೊಂದು ಗಮನಿಸಬೇಕಾದುದು ಏನೆಂದರೆ, ಆಸ್ವತ್ತೆಯವರು ಇಂದಿನ ದಿನಮಾನಗಳಲ್ಲಿ ಈ ಯಶಸ್ವಿನಿ ಯೋಜನೆಯ ಹಣವನ್ನು ಅನೇಕ ಆಸ್ವತ್ತೆಗಳು ದುರಪಯೋಗ ಮಾಡಿಕೊಂಡಿರುವಂತಹದ್ದು ಇದೆ. ಈ ಯೋಜನೆಯ ಹಣವನ್ನು ದುರಪಯೋಗ ಮಾಡಿಕೊಂಡಿರುವುದರ ಬಗ್ಗೆ ಅನೇಕ ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಅಂತಹ ಆಸ್ವತ್ತೆಗಳ ಬಗ್ಗೆ ಕ್ರಮ ಕೈಗೊಂಡಿರುವಂತಹದ್ದು ಇದೆ. ಇವೆಲ್ಲವನ್ನು ಕೂಡ ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು, ಕೂಲಂಕಷವಾಗಿ ಚರ್ಚೆ ಮಾಡಿಕೊಂಡು, ಈ ಯೋಜನೆಯನ್ನು ಒಂದು ಸಾರಿ ಪ್ರಾರಂಭ ಮಾಡಿದ ಮೇಲೆ ಮುಂದೆ ಯಾವುದೇ ರೀತಿಯ ಲೋಪಗಳು ಕಾಣದ ರೀತಿಯಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕು ಮತ್ತು ಇದನ್ನು ಮುಂದುವರೆಸುವಂತಹದ್ದಾಗಬೇಕು ಎಂಬ ನನ್ನದೊಂದು ಬಯಕೆ ಇದೆ.

ಸಭಾಪತಿಯವರು:- ಮುಂದಿನ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 28 (207+208) ಮಾನ್ಯ ಸುನೀಲ್ ಗೌಡ ಪಾಟೀಲ್‌ರವರದ್ದು. ಈ ಪ್ರಶ್ನೆ ಕಂದಾಯ ಇಲಾಖೆಗೆ ವರ್ಗಾವಣೆಯಾಗಿದೆ. ಹಾಗಾಗಿ ಈ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಅವರಿಗೆ ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಮಾನ್ಯ ಯು.ಬಿ. ವೆಂಕಟೇಶ್‌ರವರೇ, ಈಗ ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಸುನೀಲ್‌ಗೌಡ ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದೊಂದು ಗಂಭೀರವಾದ ಪ್ರಶ್ನೆಯಾಗಿದೆ.

ಸಭಾಪತಿಯವರು:- ಇದೇ ಸದನದಲ್ಲಿ ಉತ್ತರ ಕೊಡಿಸುತ್ತೇನೆ. ಮಾನ್ಯ ಯು.ಬಿ. ವೆಂಕಟೇಶ್‌ರವರು ತಮ್ಮ ಪ್ರಶ್ನೆಯನ್ನು ಕೇಳಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಸುನೀಲ್‌ಗೌಡ ಪಾಟೀಲ್:- ಮಾನ್ಯ ಸಭಾಪತಿಯವರೇ, ವಿಜಾಪುರ ಜಿಲ್ಲೆಯಲ್ಲಿ ಸುಮಾರು 52 ಬಾರಿ ಭೂಕಂಪವಾಗಿದೆ. ಇದು ಗಂಭೀರವಾದಂತಹ ಪ್ರಶ್ನೆಯಾಗಿದ್ದು, ಇದರ ಬಗ್ಗೆ ಚರ್ಚೆಯಾಗಬೇಕಾಗಿದೆ. ಮಾನ್ಯ ಸಚಿವರಿದ್ದಾಗ, ಇದರ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಬಹಳ ಒಳ್ಳೆಯದಾಗುತ್ತದೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಮ್ಮ ಪ್ರಶ್ನೆ ಕಂದಾಯ ಇಲಾಖೆಗೆ ವರ್ಗಾವಣೆಯಾಗಿದೆ. ಮಾನ್ಯ ಕಂದಾಯ ಸಚಿವರಿಂದ ಉತ್ತರವನ್ನು ಕೊಡಿಸುತ್ತೇನೆ. ಮಾನ್ಯ ಯು.ಬಿ. ವೆಂಕಟೇಶ್‌ವರೇ ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಸುನೀಲ್‌ಗೌಡ ಪಾಟೀಲ್:- ಮಾನ್ಯ ಸಭಾಪತಿಯವರೇ, ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ...

ಸಭಾಪತಿಯವರು:- ಮಾನ್ಯ ಯು.ಬಿ. ವೆಂಕಟೇಶ್‌ವರೇ ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು):- ಮಾನ್ಯ ಸದಸ್ಯರೇ, ತಮ್ಮ ಪ್ರಶ್ನೆಗೆ ಕಂದಾಯ ಇಲಾಖೆಯವರು ಉತ್ತರ ನೀಡುತ್ತಾರೆ. ಇದು ಅವರ under ನಲ್ಲಿ ಬರುತ್ತದೆ. ಅದನ್ನು ಅವರು ನೋಡಿಕೊಳ್ಳುತ್ತಾರೆ. ಹಾಗಾಗಿ ತಮ್ಮ ಪ್ರಶ್ನೆ ಕಂದಾಯ ಇಲಾಖೆಗೆ ವರ್ಗಾವಣೆಯಾಗಿದೆ.

ಶ್ರೀ ಸುನೀಲ್‌ಗೌಡ ಪಾಟೀಲ್:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಉತ್ತರವನ್ನು ಯಾವ ದಿನಾಂಕದಂದು ಕೊಡಿಸುತ್ತೀರಿ?

ಸಭಾಪತಿಯವರು:- ಆ ವಿಚಾರದ ಬಗ್ಗೆ ನಾನು ಅನಂತರ ಹೇಳುತ್ತೇನೆ. ಮಾನ್ಯ ಯು.ಬಿ. ವೆಂಕಟೇಶ್‌ವರೇ, ತಾವೀಗ ತಮ್ಮ ಪ್ರಶ್ನೆಯನ್ನು ಕೇಳಿ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(785) 12.40, 13-09-2022, ಟಿಸಿಹೆಚ್-ಜಿಆರ್

ಪ್ರಶ್ನೆ ಸಂಖ್ಯೆ.121

(ಉತ್ತರ ಲಗತ್ತಿಸಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಒಂದು ಗಂಭೀರವಾದ ಪ್ರಶ್ನೆಯನ್ನು ಕೇಳಿದ್ದೆನು. ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ರಾಯಚೂರು ಜಿಲ್ಲೆಯ ರಾಯಚೂರು ನಗರದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಕಲುಷಿತ ನೀರು ಕುಡಿದು ಹಲವಾರು ಜನ ಆಸ್ವತ್ತೆ ಸೇರಿದ್ದಾರೆ. ಅದರಲ್ಲಿ ಆರೇಳು ಜನ ಸತ್ತಿದ್ದಾರೆ. ಆದರೆ ಅವರು ಕೊಟ್ಟಿರತಕ್ಕಂಥ ಉತ್ತರ ಸಮರ್ಪಕವಾಗಿಲ್ಲ ಎನ್ನುವುದು ನನ್ನ ಅನಿಸಿಕೆ. ಕಳೆದ 20 ವರ್ಷಗಳಿಂದ ಅಧಿಕಾರಿಗಳು ಒಂದು ಟ್ಯಾಂಕ್ ಕ್ಲೀನ್ ಮಾಡುವುದಿಲ್ಲ. ಆದರೆ 20 ವರ್ಷಗಳಲ್ಲಿ ಟ್ಯಾಂಕ್ ಕ್ಲೀನ್ ಮಾಡಲು ಎಷ್ಟು ದುಡ್ಡು ಖರ್ಚು ಮಾಡಿದ್ದಾರೆಂದು ಸರ್ಕಾರದ ಬಳಿ ಲೆಕ್ಕ ಇದೆಯೇ? ಎರಡನೆಯದಾಗಿ, ಅಲ್ಲಿ ಒಟ್ಟು 33 ಓವರ್ ಹೆಡ್ ಟ್ಯಾಂಕ್‌ಗಳಿವೆ. ಅವುಗಳನ್ನು ಕ್ಲೀನ್ ಮಾಡಲು ತಮ್ಮ ಇಲಾಖೆಯಲ್ಲಿ ಎಷ್ಟು ಜನ ಸ್ಟಾಫ್ ಇದ್ದಾರೆ? ಇದಕ್ಕೆ ಏನಾದರೂ ಅಕೌಂಟಬಿಲಿಟಿ ಇದೆಯೇ? ಈಗ ನಾವು ರಾಯಚೂರಿನದ್ದು ಮಾತನಾಡುತ್ತಿದ್ದೇವೆ. ನಾನು ನಿನ್ನೆ ದಿವಸ ಒಂದು ಪೇಪರ್ ನೋಡಿದೆನು. ಗುಲ್ಬರ್ಗಾದಲ್ಲೂ ಕೂಡ ಇದೇ ರೀತಿ ಆಗಿದೆ. ಅಲ್ಲಿ ಒಬ್ಬರು ಸತ್ತಿದ್ದಾರೆ. ಸುಮಾರು ಐದಾರು ಜನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಿದ್ದಾರೆ. ಇದು ಏನೋ ಹೈದ್ರಾಬಾದ್-ಕರ್ನಾಟಕ ಜನರಿಗೆ ಒಂದು ರೀತಿ ಶಾಪ. ದುಡ್ಡು ಮಾತ್ರ ಖರ್ಚಾಗುತ್ತಿದೆ, ಆದರೆ ಅವರಿಗೆ ಸರಿಯಾಗಿ ಅನುಕೂಲಗಳು ಸಿಗುತ್ತಿಲ್ಲ. ಕಳೆದ 20 ವರ್ಷಗಳಿಂದ ಒಂದು ಟ್ಯಾಂಕ್ ಕ್ಲೀನ್ ಮಾಡಿಲ್ಲ. ಮೃತರಿಗೆ ಸರ್ಕಾರದಿಂದ ಐದು ಲಕ್ಷ ರೂಪಾಯಿಗಳು ಹಾಗೂ ನಗರ ಸಭೆಯಿಂದ ಹತ್ತು ಲಕ್ಷ ರೂಪಾಯಿಗಳು ಕೊಡುತ್ತೇವೆಂದು ಘೋಷಣೆ ಮಾಡಿದ್ದಾರೆ. ಮಾನ್ಯ ಸಚಿವರೇ, ಅವರಿಗೆ ರೂ. 25 ಲಕ್ಷಗಳಷ್ಟಾದರೂ ಪರಿಹಾರ ಕೊಡಿ. ಏಕೆಂದರೆ ಸತ್ತಿರುವವರು ಎಂಥವರೆಂದರೆ ತಟ್ಟೆ ಮಾಡತಕ್ಕಂಥವರು, ಕೂಲಿ ಮಾಡತಕ್ಕಂಥವರು ಬಹಳ ಕಡುಬಡವರು ಇಂತಹ ಗಂಭೀರವಾದ ಪರಿಸ್ಥಿತಿಯಲ್ಲಿ ಬೇರೆ ಬೇರೆ ಊರುಗಳಲ್ಲೂ ಕೂಡ ಇದೇ ರೀತಿ ಆಗುತ್ತಿದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಸುಮಾರು ಹತ್ತು ಸಾವಿರ ವಾಟರ್ ಟ್ಯಾಂಕ್‌ಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇರಬಹುದು. ಈಗ ನೀರಿನ ಟ್ಯಾಂಕರ್‌ಗೆ ಒಂದು ಲೇಯರ್ ಮಾಡಬೇಕು ಮತ್ತು ಪೆಟ್ರೋಲ್ ಟ್ಯಾಂಕರ್‌ಗೆ ಒಂದು ಲೇಯರ್ ಮಾಡಬೇಕಾಗುತ್ತದೆ. ಅದೇ ರೀತಿ ಕುಡಿಯುವ ನೀರಿಗೂ ಕೂಡ ಏನು ಮಾಡಬೇಕೆಂದು ಇದೆಯಲ್ಲವೆ. ಇದನ್ನು ಯಾರು ಚೆಕ್ ಮಾಡುತ್ತಿದ್ದಾರೆ? ಸಾಕಷ್ಟು ಟ್ಯಾಂಕ್‌ಗಳು ಹಾಳುಬಿದ್ದಿವೆ. ಮಾನ್ಯ ಸಚಿವರೇ, ತಾವು ಬಂದರೆ ನಾನು ಒಂದೆರಡು ಟ್ಯಾಂಕ್ ಹತ್ತಿರ ಕರೆದುಕೊಂಡು ಹೋಗುತ್ತೇನೆ. ಅದರಲ್ಲಿ ಕೋತಿಗಳು ಸತ್ತಿರುವುದು ಹಾಗೆಯೇ ಇದೆ. ನಾವೆಲ್ಲಾ ಅದೇ ನೀರನ್ನು ಕುಡಿಯುತ್ತಿದ್ದೇವೆ. ಇದು ಬಹಳ ಗಂಭೀರವಾದ ಪ್ರಶ್ನೆ. ಅದಕ್ಕಾಗಿ ಸರ್ಕಾರ ಸರಿಯಾಗಿ ಸಮಂಜಸವಾದ ಉತ್ತರ ಕೊಡಬೇಕೆಂದು ನಾನು ತಮ್ಮ ಮೂಲಕ ಕೇಳಬಯಸುತ್ತೇನೆ.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ.):— ಮಾನ್ಯ ಸಭಾಪತಿಯವರೇ, ಕಲುಷಿತ ನೀರು ಸೇವನೆ ಸಂಬಂಧ ಐದು ಜನರು ಮೃತಪಟ್ಟಿದ್ದಾರೆಂದು ಈಗಾಗಲೇ ವರದಿ ಕೂಡ ಬಂದಿದೆ. ಸನ್ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ರೂ. 5 ಲಕ್ಷಗಳು ಹಾಗೂ ನಗರ ಸಭೆಯಿಂದ ರೂ.10 ಲಕ್ಷಗಳನ್ನು ಆ ಮೂರು ಜನಕ್ಕೂ ಕೂಡ ರೂ.15 ಲಕ್ಷಗಳ ಪರಿಹಾರವನ್ನು ಈಗಾಗಲೇ ಕೊಟ್ಟಿದ್ದೇವೆ. ಅದಾದ ನಂತರ ಇನ್ನೂ ಇಬ್ಬರು ಮೃತಪಟ್ಟಿದ್ದಾರೆಂದು ಈಗಾಗಲೇ ವರದಿ ಬಂದಿದೆ. ಅವರಿಗೂ ಕೂಡ ರೂ. 15 ಲಕ್ಷಗಳು ಪರಿಹಾರ ಕೊಡುವುದಕ್ಕೆ ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮತ್ತೆ ಇಬ್ಬರು ಹೃದಯಾಘಾತದಿಂದ ಮೃತರಾಗಿದ್ದಾರೆಂದು ವರದಿ ಬಂದಿದೆ. ಒಟ್ಟು ಐದು ಜನರಿಗೆ ಪರಿಹಾರ ಕೊಡತಕ್ಕಂಥ ಕೆಲಸವನ್ನು ಈಗಾಗಲೇ ನಾವು ಸಮರ್ಪಕವಾಗಿ ಮಾಡಿದ್ದೇವೆ. ಮಾನ್ಯ ಸದಸ್ಯರು ಸಾರ್ವಜನಿಕರಿಗೆ ಕಲುಷಿತ ನೀರನ್ನು ಸರಬರಾಜು ಮಾಡಲು ಕಾರಣರಾದ ಅಧಿಕಾರಿಗಳು/ನೌಕರರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನೆ ಕೇಳಿದ್ದಾರೆ. ಕಲುಷಿತ ನೀರನ್ನು ಸರಬರಾಜು ಮಾಡಲು ಕಾರಣರಾದ ರಾಯಚೂರು ನಗರ ಸಭೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ವೆಂಕಟೇಶ್‌ವರವರನ್ನು ಹಾಗೂ ಅಲ್ಲಿ (ತಾತ್ಕಾಲಿಕ ನೌಕರ) ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಕೃಷ್ಣರವರನ್ನು ಕೂಡ ನಾವು ಈಗಾಗಲೇ ಅಮಾನತ್ತು ಮಾಡಿ ಅದನ್ನು ತನಿಖೆಗೆ ವಹಿಸಿದ್ದೇವೆ ಹಾಗೂ ಆ 35 ಟ್ಯಾಂಕ್‌ಗಳನ್ನು ಎಲ್ಲಾ ರೀತಿಯಿಂದ ಸ್ವಚ್ಛಗೊಳಿಸಲು ಹೊಸದಾಗಿ O.H.T., ಗಳನ್ನು ಸ್ವಚ್ಛಗೊಳಿಸಿ, ಶುದ್ಧೀಕರಣಗೊಳಿಸಿ ಮತ್ತು ಔಣಿಂಗ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪೌಡರ್ ಹಾಕಲು ಹಾಗೂ ಹೊಸದಾಗಿ ಯಂತ್ರಗಳನ್ನು ಅಳವಡಿಸಲು ಕೂಡ ರೂ. 5 ಕೋಟಿಗಳ ಅನುದಾನವನ್ನು ಕೂಡ ಸರ್ಕಾರದಿಂದ ಕೊಟ್ಟಿದ್ದೇವೆ. ಅಲ್ಲಿ ಸ್ವಚ್ಛತೆಗೊಳಿಸಲು, ಹೊಸದಾಗಿ ನೀರು ಕೊಡುವುದಕ್ಕೆ, ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಹಣವನ್ನು ಕೊಟ್ಟಿದ್ದೇವೆ. ನಾವು ಈಗಾಗಲೇ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈ ಮಧ್ಯೆ the Karnataka State Pollution Control Board ಆಗಿರಬಹುದು, ಇದನ್ನು ಟೆಸ್ಟ್ ಮಾಡುವುದಕ್ಕಾಗಿಯೇ ಒಂದು ಸಂಸ್ಥೆ ಇದೆ. ಸುಮಾರು 111 ವಿಧವಾದ ಟೆಸ್ಟ್‌ಗಳನ್ನು ಮಾಡುತ್ತಾರೆ. ಸರ್ಕಾರ ರೆಡಿ ಮಾಡಿದ ನಂತರವೂ ಕೂಡ ಶೇ.24ರಷ್ಟು ಕಲುಷಿತ ನೀರು ಎಂದು ವರದಿ ಬಂದಿದೆ. ಇದು ಮನೆಗೆ ಬೆಂಕಿ ಬಿದ್ದಿರುವಾಗ ಬಾವಿ ತೋಡುತ್ತಾರಲ್ಲಾ ಆ ರೀತಿ ಆಯಿತು. ಕಳೆದ 20 ವರ್ಷಗಳಲ್ಲಿ ಟ್ಯಾಂಕ್ ಕ್ಲೀನ್ ಆಗಿಲ್ಲ. 20 ವರ್ಷಗಳಿಂದ ಎಷ್ಟು ದುಡ್ಡು ಖರ್ಚಾಗಿದೆ ಅದರದ್ದು ಲೆಕ್ಕ ಕೊಡಿ. ಕಳೆದ 20 ವರ್ಷಗಳಿಂದ ಯಾರು ದುಡ್ಡು ತಿಂದಿದ್ದಾರೆ ಹೇಳಿ. ಈಗ ತಮ್ಮಲ್ಲಿ ಒಟ್ಟು 33 ಟ್ಯಾಂಕ್‌ಗಳಿವೆ. ಅದನ್ನು ಕ್ಲೀನ್ ಮಾಡಲು ಎಷ್ಟು ಜನ ಇದ್ದಾರೆ ಹೇಳಿ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, 36 ಜನ ಇದ್ದಾರೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅದನ್ನು ಟೆಸ್ಟ್ ಮಾಡಲು ಏನು periodical test ಇದೆ? ಅದನ್ನು ಕ್ಲೀನ್ ಮಾಡಲು ವರ್ಷಕ್ಕೆ ಒಂದು ಬಾರಿ, ಐವತ್ತು ವರ್ಷಕ್ಕೆ ಒಂದು ಬಾರಿ ಅಥವಾ ಅದು ಯಾವಾಗ ಬಿದ್ದುಹೋಗುತ್ತದೋ ಆಗ ಮಾಡುವುದು ಎಂದು ಏನಾದರೂ norms ಇದೆಯೇ? ಸರ್ಕಾರಕ್ಕೆ ಏನಾದರೂ ಒಂದು ಸಿಸ್ಟಮ್ ಇರಬೇಕಲ್ಲವೇ. ಅವರು ಸತ್ತಾಗ ಸರ್ಕಾರದಿಂದ ಬರೀ ರೂ.5 ಲಕ್ಷಗಳು ಮತ್ತು ನಗರಸಭೆಯಿಂದ ರೂ.10 ಲಕ್ಷಗಳನ್ನು ಕೊಟ್ಟರೇ ಸಾಕೆ. ನಿಮ್ಮನ್ನು ಯಾರು ಪರಿಹಾರ ಕೇಳುತ್ತಾರೆ. ಸಾಯಿಸಿಬಿಟ್ಟು ದುಡ್ಡು ಕೊಟ್ಟಿದ್ದೇವೆ ಎನ್ನುವುದು ಧರ್ಮವೇ? ನಿಮಗೆ ರೂ.25 ಲಕ್ಷಗಳು ಪರಿಹಾರ ಕೊಡುವುದಕ್ಕೆ ಏನಾಗಿದೆ? ಏಕೆ ಬರೀ ರೂ.15 ಲಕ್ಷಗಳನ್ನು ಕೊಡುತ್ತಿದ್ದೀರಿ. ಮಾನ್ಯ ಸಚಿವರು ಮೂರು ಜನ ಸತ್ತಿದ್ದಾರೆಂದು ಹೇಳುತ್ತಿದ್ದಾರೆ, ಆದರೆ ಅಲ್ಲಿ ಒಟ್ಟು 7

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜನ ಸತ್ತಿದ್ದಾರೆ. ನಿನ್ನೆ ಕೂಡ ಗುಲ್ಬರ್ಗಾದಲ್ಲಿ ಅಂತದ್ದೇ ಘಟನೆ ನಡೆದಿದೆ. ಆ ವಿಚಾರ ಮಾನ್ಯ ಸಚಿವರ ಗಮನಕ್ಕೆ ಬಂದಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಮಾನ್ಯ ಸಭಾಪತಿಯವರೇ, ತಾವು ಕೂಡ ಆ ಭಾಗದಿಂದಲೇ ಬಂದಿದ್ದೀರಿ. ಇದಕ್ಕೆ ಏನಾದರೂ ಒಂದು ಶಾಶ್ವತವಾದ ಪರಿಹಾರ ಹುಡುಕಿ. ಇದು ಬಹಳ ಅನ್ಯಾಯ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಅಲ್ಲಿ ಒಟ್ಟು 7 ಜನ ಸತ್ತಿದ್ದಾರೆ. 3 ಜನಕ್ಕೆ ಈಗಾಗಲೇ ನಾವು ಪರಿಹಾರವನ್ನು ಕೊಟ್ಟಿದ್ದೇವೆ. ಅಲ್ಲದೇ ಇನ್ನೂ ಇಬ್ಬರು ಸತ್ತಿದ್ದಾರೆ, ಆ ಇಬ್ಬರಿಗೂ ಕೂಡ ಪರಿಹಾರ ಕೊಡುವುದಕ್ಕೆ ನಾವೆಲ್ಲಾ ಏರ್ಪಾಟು ಮಾಡಿದ್ದೇವೆ. ಒಟ್ಟು ಏಳು ಜನರಲ್ಲಿ ಇಬ್ಬರು ಹೃದಯಾಘಾತದಿಂದ ಸತ್ತಿದ್ದಾರೆಂದು ಈಗಾಗಲೇ ವರದಿ ಬಂದಿದೆ. ಒಟ್ಟಾರೆ 7 ಜನ ಸತ್ತಿದ್ದಾರೆ ಎನ್ನುವಂತಹ ಮಾಹಿತಿಗಳು ನಮಗೆ ಇದೆ. ಅಂಡರ್‌ಗ್ರೌಂಡ್ ಟ್ಯಾಂಕ್ ಆಗಲೇ, ಓವರ್ ಹೆಡ್ ಟ್ಯಾಂಕ್ ಆಗಲೇ, ಪ್ರತಿ ವರ್ಷ ಸ್ವಚ್ಛಗೊಳಿಸಿ; ಬ್ಲೀಚಿಂಗ್ ಪೌಡರ್ ಮತ್ತು ಆಲಂ ಇತ್ಯಾದಿಗಳಿಂದ ನೀರನ್ನು ಶುದ್ಧೀಕರಣ ಮಾಡಬೇಕು. ಅದು ಮಾಡದ ಕಾರಣಕ್ಕಾಗಿಯೇ ಅಲ್ಲಿನ ಅಧಿಕಾರಿಗಳಲ್ಲಿ ಒಬ್ಬರನ್ನು ಅಮಾನತ್ತುಗೊಳಿಸಿ ಇನ್ನೊಬ್ಬರನ್ನು ವಜಾ ಮಾಡಿದ್ದೇವೆ. ನಾವು ಈಗಾಗಲೇ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ತಮ್ಮ ಕಡೆಯ ಭಾಗಕ್ಕೆ ತಾವೇ ಇದಕ್ಕೊಂದು resolution ಹುಡುಕುತ್ತೀರಾ? ಏಕೆಂದರೆ ನಾನು ಎಷ್ಟು ಹೇಳಿದರೂ ಕೂಡ ಅವರಿಗೆ ಅರ್ಥವಾಗುತ್ತಿಲ್ಲ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಏಕೆ ಅರ್ಥವಾಗಿಲ್ಲ? ಅರ್ಥ ಆಗಿದೆಯಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಕಳೆದ 20 ವರ್ಷಗಳಲ್ಲಿ ಅದಕ್ಕೆ ಎಷ್ಟು ದುಡ್ಡು ಖರ್ಚಾಗಿದೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಅದರಲ್ಲಿ ಮಾನ್ಯ ಸದಸ್ಯರು ಎಷ್ಟು ದುಡ್ಡು ಖರ್ಚಾಗಿದೆ ಎಂದು ಪ್ರಶ್ನೆಯೆಲ್ಲ ಕೇಳಿಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಪ್ರಶ್ನೆಯೆಲ್ಲ ಕೇಳಿದ್ದರೆ, ಮಾನ್ಯ ಸಚಿವರು ಅದಕ್ಕೆ ಉತ್ತರ ತರಿಸಿ ಕೊಡಲಿ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಉತ್ತರ ತರಿಸಿ ಕೊಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಪ್ರಶ್ನೆ ಕೇಳಿದ್ದಕ್ಕೆ ಮಾನ್ಯ ಸಚಿವರೇ ಉತ್ತರ ಹೇಳಿ. ಕಳೆದ 20 ವರ್ಷಗಳಿಂದ ಟ್ಯಾಂಕ್ ಕ್ಲೀನಿಂಗ್ ಮಾಡಿಲ್ಲ. ಆದರೆ ಅದಕ್ಕೆ ದುಡ್ಡು ಖರ್ಚು ಮಾಡುತ್ತಿದ್ದಾರಲ್ಲವೇ? ಬರೀ ಒಬ್ಬ ಅಧಿಕಾರಿಯನ್ನು ಅಮಾನತ್ತುಗೊಳಿಸಿ, ಇನ್ನೊಬ್ಬ ಅಧಿಕಾರಿಯನ್ನು ವಜಾಗೊಳಿಸಿದರೆ ಹೇಗೆ? ಅದಕ್ಕೆ ಸಂಬಂಧಪಟ್ಟ ಯಾರ್ಯಾರೂ ಹಳಬರು ಹಾಗೂ ಹೊಸಬರು ಅಧಿಕಾರಿಗಳದ್ದಾರೋ ಅವರೆಲ್ಲರಿಗೂ ಒಂದು ಬಾರಿ ಬಿಸಿ ಮುಟ್ಟಿಸಿ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆ ಹಾಗೂ ಉಪ ಪ್ರಶ್ನೆಯೆಲ್ಲ ಕಳೆದ 20 ವರ್ಷಗಳಲ್ಲಿ ಆಗಿರುವಂತಹ ಖರ್ಚು-ವೆಚ್ಚಗಳನ್ನು ಕೇಳಿಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ಆಯಿತು. ನಾನು ಕೇಳಿರತಕ್ಕಂಥ ಪ್ರಶ್ನೆಗೆ ಪೂರ್ತಿ ಉತ್ತರ ಕೊಡಿ.

ಶ್ರೀ ಎನ್.ನಾಗರಾಜು (ಎಂಟಿಬಿ):- ಮಾನ್ಯ ಸಭಾಪತಿಯವರೇ, ಉತ್ತರ ತರಿಸಿಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ತಾವು ಏನು ಪ್ರಶ್ನೆಗಳನ್ನು ಕೇಳಿದ್ದೀರೋ ಆ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರ ಕೊಟ್ಟಿದ್ದಾರೆ. ತಾವು ಹೇಳುತ್ತಿರುವ ಪ್ರಶ್ನೆ ಕೂಡ ಸೂಕ್ತವಾಗಿದೆ. ಆ ಭಾಗದ ಜನಕ್ಕೆ ಈ ಒಂದು ವಿಷಯ ದಿನೇ ದಿನೇ ಶಾಪವಾಗಿ ಪರಿಣಮಿಸುತ್ತಿದೆ. ಆ ಭಾಗದ ಜನಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದಕ್ಕೆ ಒಂದು ಶಾಶ್ವತ ಪರಿಹಾರ ಕೊಡಬೇಕು. ಅದಕ್ಕಾಗಿ ಮಾನ್ಯ ಸಚಿವರೇ, ಆ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆದಷ್ಟು ಬೇಗ ಮಾನವೀಯತೆ ದೃಷ್ಟಿಯಿಂದ on priority ತಾವೇ ಖುದ್ದು ಅಲ್ಲಿಗೆ ಹೋಗುತ್ತೀರೋ ಅಥವಾ ನಿಮ್ಮ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಮಾಡಿಸಿ. ತಾವೇ ಖುದ್ದು ಹೋದರೆ ಬಹಳ ಸೂಕ್ತವೆಂದು ನಾನು ಭಾವಿಸುತ್ತೇನೆ. ಇಲ್ಲವೆಂದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ, ಆ ಭಾಗದ ಜನಕ್ಕೆ ಕುಡಿಯುವ ನೀರಿಗೆ ಏನು ಸಮಸ್ಯೆಯಾಗುತ್ತಿದೆ ಅದಕ್ಕೆ ಒಂದು ಶಾಶ್ವತವಾದ ಪರಿಹಾರವನ್ನು ಹುಡುಕಿ ಎನ್ನತಕ್ಕಂಥದ್ದು ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್ ರವರ ಕಳಕಳಿಯಾಗಿದೆ. ಮಾನ್ಯ ಸಚಿವರೇ, ದಯವಿಟ್ಟು ತಾವು ಅದನ್ನು ಆನ್ ಪ್ರಯಾರಿಟಿ ಮಾಡಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ.139

(ಉತ್ತರ ಲಗತ್ತಿಸಿದೆ)

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಸಭಾಪತಿಯವರೇ, ನಾನು ಕೇಳರತಕ್ಕಂಥ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ಎರಡೂರು ವಿಷಯಗಳ ಬಗ್ಗೆ ಹೇಳುವುದೇನೆಂದರೆ, ಅಕ್ಟೋಬರ್, 2017ರಲ್ಲಿ 'ಮಾತೃಪೂರ್ಣ ಯೋಜನೆ' ಯನ್ನು ಜಾರಿಗೆ ತಂದಿದ್ದಾರೆ. ಸದರಿ ಯೋಜನೆಯಡಿ ಪ್ರತಿ ಫಲಾನುಭವಿಗೆ ರೂ.21 ಗಳನ್ನು ಖರ್ಚು ಮಾಡುತ್ತಿದ್ದಾರೆ. ಅಂದರೆ ರೂ.14+7 ಗಳ ಪೈಕಿ, ರೂ.7 ಗಳನ್ನು supplementary ತೆಗೆದುಕೊಳ್ಳುವುದಕ್ಕಾಗಿ ನೀಡಲಾಗುತ್ತಿದೆ. ಈಗ ಅದು ಜಾರಿಗೆ ಬಂದು 5 ವರ್ಷ ಆಗಿದೆ. ಇತ್ತೀಚಿನ ದಿನಗಳಲ್ಲಿ ಬೆಲೆಗಳು ಗಗನಕ್ಕೇರಿದೆ. ಈಗಲೂ ಕೂಡ ರೂ.21 ಗಳನ್ನು ಕೊಡುತ್ತಿದ್ದೀರಾ ಅಥವಾ ಹೆಚ್ಚಿಗೆ ಹಣ ಕೊಡುತ್ತಿದ್ದಾರಾ ದಯವಿಟ್ಟು ಹೇಳಬೇಕು. ಎರಡನೆಯದಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತೃಪೂರ್ಣ ಯೋಜನೆಯ ಅನುಷ್ಠಾನದಲ್ಲಿ ಸಮಸ್ಯೆಗಳು ತಲೆದೂರಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದೆನು. ಕಳೆದ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಶೇ.100ರಷ್ಟು ಇತ್ತು. ಮಾನ್ಯ ಸಭಾಪತಿಯವರೇ, ನಾನು ತಮ್ಮ ಮುಖಾಂತರ ಕೇಳುವುದೇನೆಂದರೆ, ಈಗ ಅದು ಶೇ.100 ರಿಂದ ಶೇ.5ಕ್ಕೆ ಬಂದಿದೆ. ನಾನು ಈ ಪ್ರಶ್ನೆ ಕೇಳಿದ ನಂತರ ನಿನ್ನೆ ದಿವಸ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರು ಒಂದು ಆದೇಶ ಮಾಡಿದ್ದಾರೆ. ಅದೇನೆಂದರೆ, ಅಲ್ಲಿ ಮಳೆ ಬರುತ್ತಿದೆ, ಹಾಗಾಗಿ, ನಾವು ಅದನ್ನು ಕೊಡುವುದಕ್ಕೆ ಆಗುತ್ತಿಲ್ಲ. ಈಗ ನಾವು ಅವರ ಮನೆಗಳಿಗೆ ಹೋಗಿ ಕೊಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಆಮೇಲೆ ನಾವು Take Home Ration ನ್ನು ನಾವು ಕೊಡುತ್ತೇವೆಂದು ಹೇಳಿದ್ದಾರೆ. ಸರ್ಕಾರದ ಉತ್ತರದಲ್ಲಿ ಏನು ಹೇಳಿದ್ದಾರೆಂದರೆ, “ ಮಾತೃ ಪೂರ್ಣ ಯೋಜನೆಯಡಿ 8 ತಿಂಗಳು ತುಂಬದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳವರೆಗಿನ ಬಾಣಂತಿಯರಿಗೆ ಬಿಸಿಯೂಟವನ್ನು ಮನೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಂದರೆ ನಾನು ಪ್ರಶ್ನೆ ಕೇಳಿದ ನಂತರ ಕೊಟ್ಟಿದ್ದಾರೆ.

(ಮುಂದು...)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(786)13.9.2022/12.50/ಎಂ.ಎಂ-ಜಿ.ಆರ್

ಶ್ರೀ ಮಂಜುನಾಥ ಭಂಡಾರಿ (ಮುಂದು):-

ಅದು ಯಾವಾಗ ಎಂದರೆ ಮಳೆಗಾಲ ಮುಗಿಯುವ ತನಕ ಎಂದು ಹೇಳಿದ್ದಾರೆ. ನಾನು ಹೇಳುತ್ತಿರುವುದೇನೆಂದರೆ, ದಯವಿಟ್ಟು ಆ ರೀತಿ ಮಾಡುವುದು ಬೇಡ. ನೀವು ಆದೇಶದ ಪ್ರಕಾರ ಏನು Take Home Ration ಎಂದು ಕೊಟ್ಟಿದ್ದೀರಲ್ಲಾ ಅದನ್ನು ಪರಿವರ್ತನೆ ಮಾಡಿಯೇ ಕೊಡಬಹುದಲ್ಲವೇ. ಏಕೆಂದರೆ ಒಬ್ಬ ಬಾಣಂತಿಯಾಗಲೀ ಅಥವಾ ಗರ್ಭಿಣಿಯಾಗಲೀ ಊಟ ಮಾಡುವುದಕ್ಕೋಸ್ಕರ ನಿಮ್ಮಲ್ಲಿಗೆ ಬರಬೇಕು ಮತ್ತೆ ಅವರು ವಾಪಸ್ ಹೋಗಬೇಕು. ಇದನ್ನು ತಾವು ಏನು ಮಾಡಬಹುದು ಎಂದು ಕೇಳುತ್ತಿದ್ದೇನೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಈ ವಿಷಯ ಬಹಳಷ್ಟು ಸಲ ಚರ್ಚೆಯಾಗಿದೆ. ಇದೊಂದು ಅವೈಜ್ಞಾನಿಕವಾದ ರಚನೆಯಾಗಿದೆ. ಕಳೆದ ಬಾರಿ ಕೂಡ ನಾನು ಹೇಳಿದ್ದೇನೆ. ಅಂಗನವಾಡಿಗೆ ಬಂದು ಊಟ ಮಾಡುವ ಪದ್ಧತಿ ಮೊದಲು ಇರಲಿಲ್ಲ. ಇತ್ತೀಚೆಗೆ ಕಳೆದ ಐದು ವರ್ಷದ ಹಿಂದೆ ಅದನ್ನು ಪ್ರಾರಂಭ ಮಾಡಿದರು. ಊಟ ಮಾಡುವುದಕ್ಕೋಸ್ಕರ ಒಬ್ಬ ಗರ್ಭಿಣಿ ಅಂಗನವಾಡಿಗೆ ಬರಬೇಕೆಂದರೆ ಇದೊಂದು ನಾಚಿಕೆಗೇಡಿನ ವಿಷಯ. ಅವರಿಗೆ ಯಾವಾಗಲೂ ಕೊಡುವ ಹಾಗೆ ಪೌಷ್ಟಿಕ ಆಹಾರವನ್ನು ಅವರ ಮನೆಗೆ ತಲುಪಿಸುವಂತಹ ವ್ಯವಸ್ಥೆ ಮಾಡಬೇಕು. ಹಿಂದೆ ಅದೇ ರೀತಿ ಇತ್ತು, ಅದೇ ರೀತಿ ಮಾಡಬೇಕು. ಗರ್ಭಿಣಿಗೆ ಯಾರಾದರೂ ಊಟ ಹಾಕುತ್ತಾರೆ. ಸರ್ಕಾರವೇ ಊಟ ಹಾಕಬೇಕೆಂದೇನಿಲ್ಲ. ಸರ್ಕಾರ ಕೊಡುವುದಾದರೆ ಮುಕ್ತ ಮನಸ್ಸಿನಿಂದ ಕೊಡಲಿ. ಅವರನ್ನು ಅಂಗನವಾಡಿಗೆ ಮೆರವಣಿಗೆ ತಂದು; ಗರ್ಭಿಣಿ ಎಂದ ಕೂಡಲೇ ಪಕ್ಕದ ಮನೆಯವರೇ ಬಿಸಿ ಊಟವನ್ನು ಕೊಡುತ್ತಾರೆ. ನಮ್ಮಲ್ಲಿ ಆ ರೀತಿ ಕೊಡುವಂತಹ ಒಂದು ಪದ್ಧತಿ ಇದೆ. ಆದ್ದರಿಂದ ದಯಮಾಡಿ ಈ ಪದ್ಧತಿಯನ್ನು ನಿಲ್ಲಿಸಿ. ಇದು ಅಸಹ್ಯವಾದ ಪದ್ಧತಿ. ಆ ಪೌಷ್ಟಿಕ ಆಹಾರವನ್ನು ಮನೆಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಭಾರತಿ ಅಕ್ಕನವರೇ, ತಮ್ಮ ಸಂಪೂರ್ಣ ಸಹಕಾರಕ್ಕೆ ತುಂಬಾ ಧನ್ಯವಾದಗಳು. ಕಚ್ಚಾ ಆಹಾರ ಸಾಮಗ್ರಿಗಳ ಬಗ್ಗೆ ಮಾನ್ಯ ಸಚಿವರು ಯೋಚನೆ ಮಾಡಬೇಕು. ಏಕೆಂದರೆ ಇದೊಂದು ರೀತಿ ಸರ್ಕಾರವನ್ನು ಭಿಕ್ಷೆ ಬೇಡುವ ರೀತಿ ಆಗುತ್ತದೆ. ಇದು ಆಗಬಾರದು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಈ ಪದ್ಧತಿ ಹಿಂದೆ ಇರಲಿಲ್ಲ. ಇದು ಇತ್ತೀಚೆಗೆ ಕಳೆದ ಐದು ವರ್ಷದಲ್ಲೆ ಪ್ರಾರಂಭವಾಯಿತು.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, 2017ರಲ್ಲಿ ಪ್ರಾರಂಭವಾದಂತಹ ಮಾತ್ಸ್ಯ ಪೂರ್ಣ ಯೋಜನೆಯಲ್ಲಿ ಇಲ್ಲಿಯವರೆಗೂ ಕೂಡ ಬಿಸಿ ಊಟವನ್ನು ಅಂಗನವಾಡಿ ಕೇಂದ್ರದಲ್ಲೆಯೇ ಬಂದು ಮಾಡಬೇಕೆಂಬುದು ಇತ್ತು. ಇದು ಇವತ್ತು, ನಿನ್ನೆ ಪ್ರಾರಂಭ ಮಾಡಿದ್ದಲ್ಲ. ನೀವೆಲ್ಲರೂ ಬಹಳ ವರ್ಷದಿಂದ ಇಲ್ಲಿಯೇ ಇದ್ದೀರಿ. ಇದು ನಮ್ಮ ಹತ್ತಿರ ಚರ್ಚೆಗೆ ಬಂದಾಗ ತಕ್ಷಣವೇ ನಮ್ಮ ಅಧಿಕಾರಿಗಳ ಜೊತೆ ಗಂಭೀರವಾಗಿ ಚರ್ಚೆ ಮಾಡಿ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಮನೆಗಳು ದೂರ ಇರುತ್ತವೆ, ಕೇಂದ್ರಕ್ಕೆ ಊಟ ಮಾಡುವುದಕ್ಕೆ ಬರುವುದಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ಇವತ್ತು ಆರು ಜಿಲ್ಲೆಗಳಲ್ಲಿ ಯಾರಿಗೆ ಊಟಕ್ಕೆ ಬರುವುದಕ್ಕೆ ಆಗುವುದಿಲ್ಲ; ಕೆಲವು ಕಮಿಷನಾರವರು ಮತ್ತು ನೀವು ಹೇಳುತ್ತೀರಿ. ಬಿಸಿ ಊಟವನ್ನು ಮನೆಗೆ ಕೊಟ್ಟರೆ ಅದು ಪೂರ್ತಿಯಾಗಿ ಆ ತಾಯಿಗೆ ಮುಟ್ಟುವುದಿಲ್ಲ, ಬೇರೆಯವರಿಗೆ ಉಪಯೋಗವಾಗಬಹುದು. ಕೇಂದ್ರ ಸರ್ಕಾರದ ಮತ್ತು ನಮ್ಮ ಉದ್ದೇಶವೇನೆಂದರೆ, ಸ್ಪಷ್ಟವಾಗಿ ಆ ತಾಯಿಗೆ ಬೇಕಾದ ಪೌಷ್ಟಿಕ ಆಹಾರವನ್ನು ಕೊಡುತ್ತೇವೆ. ಅವರು ಬಿಸಿಯೂಟವನ್ನು ಅಲ್ಲಿಯೇ ತೆಗೆದುಕೊಳ್ಳಬೇಕು. ಮೊಟ್ಟೆ, 200 ಎಂ.ಎಲ್., ಹಾಲು ಮತ್ತು ಶೇಂಗಾಚಿಕ್ಕಿ ಇರಬಹುದು . . .

ಶ್ರೀ ಟಿ.ಎ. ಶರವಣ:- ಮಾನ್ಯ ಸಭಾಪತಿಯವರೇ, ಗರ್ಭಿಣಿಯಾದವರು ಊಟ ತೆಗೆದುಕೊಳ್ಳುವುದಕ್ಕೆ ನಡೆದುಕೊಂಡು ಬರಬೇಕೇ? ಎಂಟು ತಿಂಗಳ ಗರ್ಭಿಣಿಯರು ಹೇಗೆ ಬರುತ್ತಾರೆ? ಊಟಕ್ಕೋಸ್ಕರ ನಡೆದುಕೊಂಡು ಬಂದು ತೆಗೆದುಕೊಂಡು ಹೋಗಬೇಕೇ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಭಾರತಿ ಶೆಟ್ಟಿಯವರೇ, ಒಂದು ನಿಮಿಷ ಕುಳಿತುಕೊಳ್ಳಿ. ಮಂತ್ರಿಗಳು ಮಾತನಾಡಿ ಮುಗಿಸಲಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅವರ ಅಭಿಪ್ರಾಯ ಹೇಳಲಿ ಬಿಡಿ. ಇದೊಂದೇ ಅಲ್ಲ, ಕೆಳಮನೆಯಲ್ಲಿಯೂ ಕೂಡ ಈ ವಿಷಯ ಅರ್ಥ ಗಂಟೆ ಚರ್ಚೆಗೆ ಹೋಗಿದೆ. ಅಲ್ಲಿಯೂ, ಇಲ್ಲಿಯೂ ಸಾಕಷ್ಟು ಚರ್ಚೆಯಾಗಿರುವ ಕಾರಣಕ್ಕಾಗಿ ಇವತ್ತು ಕೇಂದ್ರ ಸರ್ಕಾರದವರು ಸ್ಪಷ್ಟವಾಗಿ ಬಿಸಿ ಊಟವನ್ನು ಅಲ್ಲ ಕೊಡಬೇಕೆಂದರೂ ಕೂಡ ರಾಜ್ಯ ಸರ್ಕಾರವು ಬದಲಾವಣೆಯೊಂದನ್ನು ಮಾಡಿ; ಈ ಉತ್ತರವನ್ನು ನೀವು ಕೇಳಿದ್ದೀರಿ ಎಂದು ಕೊಟ್ಟಿದ್ದಲ್ಲ. ಇದನ್ನು ಬಹಳ ದಿನಗಳ ಹಿಂದೆಯೇ ನಮ್ಮ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮ ತೆಗೆದುಕೊಂಡು ಆ ಭಾಗದ ಜನರಿಗೆ Take Home Ration ಕೊಡಬೇಕು, ಏಕೆಂದರೆ ಆ ಗರ್ಭಿಣಿಯರಿಗೆ, ತಾಯಂದಿರಿಗೆ ಕಷ್ಟವಾಗುತ್ತದೆ ಎನ್ನುವುದು ನಮ್ಮ ಅರಿವಿಗೆ ಬಂದಿದ್ದು ಮತ್ತು ಸದನದಲ್ಲಿ ಚರ್ಚೆ ಮಾಡಿದ್ದು ಮತ್ತು ಎಲ್ಲಾ ಜನ ಪ್ರತಿನಿಧಿಗಳೂ ಸ್ವಂದನ ಮಾಡಿದ್ದನ್ನು ಸರ್ಕಾರ ಮಾಡಬೇಕಾಗುತ್ತದೆ. ಇವತ್ತು ಈ ನಿರ್ದಿಷ್ಟ ಸಮಸ್ಯೆ ಇಲ್ಲ ಚರ್ಚೆಯಾಗಿದೆ. ಆ ಕಾರಣಕ್ಕಾಗಿ ನಿನ್ನೆಯೇ ನಾವು ಇದನ್ನು ಆದೇಶ ಮಾಡಿದ್ದೇವೆ. ಎಲ್ಲ ನಮಗೆ ಅವಶ್ಯಕತೆ ಇದೆಯೋ, ಯಾವ ಗುಡ್ಡಗಾಡು ಪ್ರದೇಶ, ಮಲೆನಾಡು ಪ್ರದೇಶ ಸೇರಿದಂತೆ ಆರು ಜಿಲ್ಲೆಗಳಲ್ಲಿ ಮೊದಲು ಪ್ರಾರಂಭವಾಗಿ ಅವರಿಗೆ Take Home Ration ತೆಗೆದುಕೊಳ್ಳುವುದಕ್ಕೆ ನಾವು ಅನುಮತಿ ಕೊಟ್ಟಿದ್ದೇವೆ. ಆದರೆ ನಿಮಗೆ ಮಾಹಿತಿಯೊಂದನ್ನು ಹೇಳುತ್ತೇನೆ. ಅವರಿಗೆ ಕೊಡಬೇಕೆಂಬ ನಿಮ್ಮ ಕಾಳಜಿ ನಮ್ಮದೂ ಕೂಡ ಆಗಿದೆ. ಆದರೂ ನಮ್ಮ ಅನೇಕ ಸಂಘಟನೆಗಳು ಮತ್ತು ಉಳಿದವರ ಆತಂಕವೇನೆಂದರೆ, ಆ ತಾಯಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮುಟ್ಟಬೇಕಾದುದು ಏನೂ ಮುಟ್ಟುವುದಿಲ್ಲ. ಸಹಜವಾಗಿ ಆಹಾರ ಪದಾರ್ಥಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮನೆಗೆ ಹೋದಾಗ ಅದು ಅವರಿಗೆ ಸಿಗಲಿಲ್ಲವೆಂದರೆ ಮತ್ತೆ ಅಪೌಷ್ಟಿಕತೆಯಿಂದ ಆ ಗರ್ಭಿಣಿಗೆ ಹುಟ್ಟುವ ಮಗು ಕೂಡ ಅಪೌಷ್ಟಿಕತೆಯಿಂದ ಹುಟ್ಟಿದಾಗ ಅನೇಕ ತೊಂದರೆಗಳಿಗೀಡಾಗುತ್ತದೆ ಎನ್ನುವ ಕಾಳಜಿಯನ್ನು ಅನೇಕ ಜನರು ವ್ಯಕ್ತಪಡಿಸಿದ್ದಾರೆ. ನಾವು ಹೇಗೆ Take Home Ration ಗೆ ಒತ್ತಾಯ ಮಾಡುತ್ತೇವೋ ಹಾಗೆಯೇ ಆ ತಾಯಿಗೆ ಅಲ್ಲಿಯೇ ನೀವು ಪೂರ್ಣ ಪ್ರಮಾಣದಲ್ಲ ಕೊಡಬೇಕೆಂಬ ಒತ್ತಾಯ ಕೂಡ ಇನ್ನೊಂದು ಕಡೆ ಇದೆ. ಆದರೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸ್ತವವಾಗಿ ನಾವು ತಿಳಿದುಕೊಂಡ ಪ್ರಕಾರ ಅನಿವಾರ್ಯವಾಗಿ ಆ ಭಾಗದವರಿಗೆ ಕೊಡುವುದಕ್ಕೆ ನಿನ್ನೆ ಕೂಡ ಆದೇಶ ಮಾಡಿದ್ದೇವೆ.

ಶ್ರೀ ಟಿ.ಎ. ಶರವಣ:- ಮಾನ್ಯ ಸಚಿವರೇ, ಇದರ ಬಗ್ಗೆ ಪುನರ್ ವಿಮರ್ಶೆ ಮಾಡಿ. ಇಲ್ಲದಿದ್ದರೆ ಅವರ ಖಾತೆಗೆ ಹಣ ಹಾಕುವಂತಹ ಕೆಲಸ ಮಾಡಿ. ಹಣ ನೇರವಾಗಿ ಅವರ ಖಾತೆಗೆ ಹೋಗಲಿ. ಅದು ಫಲಾನುಭವಿಗಳಿಗೆ ಸಿಗಬೇಕಲ್ಲವೇ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ಮಾಡಿಕೊಡಿ. ಏಕೆಂದರೆ ಫಲಾನುಭವಿಗೆ . . .

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಗುಡ್ಡಗಾಡು ಪ್ರದೇಶದವರಿಗೆ ಮಾತ್ರವಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇದು ಅನ್ವಯಿಸುತ್ತದೆ. ಬರೀ ಗುಡ್ಡಗಾಡು ಪ್ರದೇಶಗಳಲ್ಲ. ಪಕ್ಕದ ಮನೆಯವರು ಒಳ್ಳೆಯ ಅಡಿಗೆ ಮಾಡಿದರೆ;

ಸಭಾಪತಿಯವರು:- ಮಾನ್ಯ ಸಚಿವರೇ, ಅವರ ಎಲ್ಲಾ ಸಲಹೆಗಳನ್ನೂ ದಯವಿಟ್ಟು ಪರಿಗಣಿಸಬೇಕು.

ಶ್ರೀಮತಿ ಭಾರತಿ ಶೆಟ್ಟಿ:- ಗರ್ಭಿಣಿ ಪಕ್ಕದಲ್ಲಿದ್ದಾಳೆ ಎಂದು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಇದು ನಮ್ಮ ಭಾರತದ ಸಂಸ್ಕೃತಿ ಮತ್ತು ಪದ್ಧತಿ ಬಂದಿರುವುದು. ಆಮೇಲೆ 2008ರ ಸಮಯದಲ್ಲ ಇದು ಇರಲಿಲ್ಲ. ಅದಕ್ಕಿಂತ ಹಿಂದೆಯೂ ಇರಲಿಲ್ಲ. ಪೌಷ್ಟಿಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆಹಾರಗಳೆಲ್ಲವನ್ನೂ ಮನೆಗೆ ತಲುಪಿಸುವಂತಹ ವ್ಯವಸ್ಥೆ ಇತ್ತು. ಆನಂತರ ಸರ್ಕಾರ ‘ಬಿಸಿಯೂಟ ಕೊಡುತ್ತೇವೆ, ಬನ್ನಿ ಗರ್ಭಿಣಿಯರೇ ಊಟ ಮಾಡಿ’ ಎಂದು ಮಾಡಿತು. ಇದೇನು ಸರ್? ಅವರು ತಿನ್ನುವುದಿಲ್ಲ, ಊಟ ಮಾಡುವುದಿಲ್ಲ. ಇದೆಲ್ಲಾ ಸಬೂಬು ಸರಿಯಲ್ಲ. ಆದ್ದರಿಂದ ದಯಮಾಡಿ ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ ಯಾವುದೇ ಕಾರಣಕ್ಕೂ ಆರು ಜಿಲ್ಲೆಗಳಲ್ಲಿ ಪ್ರಯೋಗ ಮಾಡುತ್ತೇವೆ, ಕೇಂದ್ರ ಸರ್ಕಾರ 14 ರೂಪಾಯಿ ಕೊಡುತ್ತದೆ, ರಾಜ್ಯ ಸರ್ಕಾರ 07 ರೂಪಾಯಿ ಕೊಡುತ್ತದೆ, 21 ರೂಪಾಯಿಯನ್ನು ನೀವು ಕೊಡುತ್ತಿದ್ದೀರಿ. ಪ್ರಾಯೋಗಿಕವಾಗಿ ಆರು ಜಿಲ್ಲೆಯಲ್ಲಿ, ದಯಮಾಡಿ ಇದು ಇಡೀ ರಾಜ್ಯಕ್ಕೆ ಅನ್ವಯಿಸಬೇಕು. ಎಲ್ಲರೂ ಛೇ, ಥೂ ಎಂದು ಹೇಳುತ್ತಿದ್ದಾರೆ, ಹಳ್ಳಿಗಳಲ್ಲಿ ನಾವು ಹೋದರೆ ಎಷ್ಟು ಜನರು ಬೈಯುತ್ತಾರೆ. ನೀವೊಬ್ಬ ಹೆಣ್ಣುಮಗಳಾಗಿ ಇದರ ಬಗ್ಗೆ ಏತಕ್ಕೆ ನೀವು ಮಾತನಾಡುವುದಿಲ್ಲ ಎಂದು ಕೇಳುತ್ತಾರೆ. ಆ ರೀತಿ ಮಾಡಬೇಡಿ ಎಂದು ನಾನು ಕಳೆದ ಬಾರಿ ಹೇಳಿದ್ದೇನೆ. ದಯಮಾಡಿ ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ಖಂಡಿತವಾಗಿಯೂ ಕೂಡ ಬಿಸಿಯೂಟವನ್ನಲ್ಲ, ಪೌಷ್ಟಿಕ ಆಹಾರ ವಸ್ತುಗಳನ್ನು ಗರ್ಭಿಣಿ ಸ್ತ್ರೀಯರಿಗೆ ತಲುಪಿಸುವಂತಹ ಹಿಂದೆ ಯಾವ ರೀತಿ ನಡೆದುಕೊಂಡು ಬಂದಿದೆ ಆ ರೀತಿ ಮಾಡುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಯು.ಬಿ. ವೆಂಕಟೇಶ್:— ಮಾನ್ಯ ಸಚಿವರೇ, ಹಣವನ್ನೇ ಅವರ ಖಾತೆ ಆರ್.ಐ.ಜಿ.ಎಸ್., ಮಾಡಿಬಿಡಿ.

ಡಾ: ತೇಜಸ್ವಿನಿಗೌಡ:— ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:— ಯಾರೇ ಮಾತನಾಡಿದರೂ ಅದು ಕಡತಕ್ಕೆ ಹೋಗಬಾರದು. ನಾನು ಯಾರನ್ನೂ ಅಲೋ ಮಾಡಿಲ್ಲ.

ಶ್ರೀ ಆಚಾರ ಹಾಲಪ್ಪ ಬಸಪ್ಪ:— ಮಾನ್ಯ ಸಭಾಪತಿಯವರೇ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ತೇಜಸ್ವಿನಿಗೌಡ:- ಮಾನ್ಯ ಸಚಿವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ತೇಜಸ್ವಿನಿಗೌಡರವರೇ, ಮಾನ್ಯ ಸಚಿವರು ಮಾತನಾಡಿ ಮುಗಿಸಲಿ. ನಂತರ ಅವಕಾಶ ಕೊಡುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಕೇಂದ್ರ ಸರ್ಕಾರದ ಒಟ್ಟು ಘಟಕ ವೆಚ್ಚ 9½ ರೂಪಾಯಿಗಳು. ಅದರಲ್ಲಿ ರಾಜ್ಯ ಸರ್ಕಾರ ಅರ್ಧ, ಕೇಂದ್ರ ಸರ್ಕಾರದಿಂದ ಬರುವಂತಹ 4 ರೂಪಾಯಿ 25 ಪೈಸೆ ಅಷ್ಟೇ ಇನ್ನುಳಿದ 14 ರೂಪಾಯಿ ಏನೆಂದರೆ 75 ಪೈಸೆಯನ್ನೂ ರಾಜ್ಯ ಸರ್ಕಾರವೇ ಅದನ್ನು ಭರಿಸಿ 21 ರೂಪಾಯಿ ವೆಚ್ಚದಲ್ಲಿ ಬಿಸಿಯೂಟ ಇರಬಹುದು, Take Home Ration ಇರಬಹುದು ಅದನ್ನು ಕೊಡುವಂತಹ ವ್ಯವಸ್ಥೆ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಈ ಕಾಳಜಿ ಮೂಲಕವೇ ಬದಲಾವಣೆ ಮಾಡಿದ್ದು. ಇದು ನಾವು ಮಾಡಿದ್ದು ಅಲ್ಲ. ಬಿಸಿಯೂಟ ಕೊಡಬೇಕೆನ್ನುವ ಯೋಜನೆಯನ್ನು ಯಾರು ಯಾವ ಕಾರಣಕ್ಕಾಗಿ ಮಾಡಿದರೋ ಗೊತ್ತಿಲ್ಲ. ಇದನ್ನು ಅನುಷ್ಠಾನ ಮಾಡಬೇಕೆಂದು ಒತ್ತಾಯ ಮಾಡಿ ಅದನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಕೆಳಮನೆಯಲ್ಲಿ ಇದು ಚರ್ಚೆಯಾದ ನಂತರ ಬದಲಾವಣೆ ಮಾಡಿದ್ದೇವೆ. ಮುಂದೆ ಕ್ರಮೇಣ ಇದನ್ನು ಎಲ್ಲಾ ಜಿಲ್ಲೆಗಳಲ್ಲೂ ಮಾಡುವ ಪ್ರಯತ್ನ ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ ಹಾಗೂ ಮಾನ್ಯ ವಿರೋಧಪಕ್ಷದ ನಾಯಕರೇ, ನೋಡಿ ಪ್ರಶೋತ್ತರ ಪ್ರಾರಂಭವಾಗಿ ಎರಡು ಗಂಟೆಗಳಾಯಿತು. ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ, ವಾಸ್ತವವಾಗಿ ನಾನು ಎಲ್ಲರಿಗೂ ಅವಕಾಶ ಕೊಡುತ್ತಿದ್ದೇನೆ. ಆದರೆ ಸಮಯದ ಇತಿಮಿತಿಗಳನ್ನು ನೀವೆಲ್ಲರೂ ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಸದನವನ್ನು ನಡೆಸುವುದು ಬಹಳ ಕಷ್ಟವಾಗುತ್ತದೆ. ನೀವು ಸಮಯದ ಪ್ರಜ್ಞೆಯನ್ನಿಟ್ಟುಕೊಂಡು ಮಾತನಾಡದಿದ್ದರೆ ಸ್ವಲ್ಪ ತೊಂದರೆಯಾಗುತ್ತದೆ. ನಿಮಗಿಲ್ಲರಿಗೂ ವಿನಂತಿ ಮಾಡುತ್ತೇನೆ, ಈಗ ಎರಡು ಗಂಟೆಗಳಾಗಿದೆ ಇದನ್ನು ಮುಗಿಸೋಣ.

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಸಭಾಪತಿಯವರೇ, . . .

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಇದು ಮಹಿಳೆಯರ ವಿಚಾರ. ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರು ಇದ್ದಾರೆ. ನಾವು ಮೂರು ಜನರಿದ್ದೇವೆ. ನಾನು ತುಂಬಾ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ನನಗೆ ಭಾಷಣ ಮಾಡುವ ಹುಚ್ಚು ಇಲ್ಲ.

ಸಭಾಪತಿಯವರು:- ಎಷ್ಟು ನಿಮಿಷ ಮಾತನಾಡುತ್ತೀರಿ?

ಡಾ: ತೇಜಸ್ವಿನಿಗೌಡ:- ನೀವು ಎಷ್ಟು ನಿಮಿಷ ಅವಕಾಶ ಕೊಡುತ್ತೀರೋ ಅಷ್ಟು ನಿಮಿಷ ಮಾತನಾಡುತ್ತೇನೆ.

ಸಭಾಪತಿಯವರು:- ಎರಡು ನಿಮಿಷಗಳ ಕಾಲ ಮಾತನಾಡಿ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಸಚಿವರು ಹೇಳಿದ ವಿವರಣೆಯನ್ನು ಸಮರ್ಥಿಸುತ್ತೇನೆ. ಗರ್ಭಿಣಿ ಸ್ತ್ರೀಯರನ್ನು ಆಹಾರ ಕೇಂದ್ರಕ್ಕೆ ಕರೆದುಕೊಂಡು ಬಂದು ಊಟ ಕೊಡುವ ಸ್ಥಿತಿ ಏತಕ್ಕೆ ಉದ್ಭವವಾಯಿತು? ಬಡತನದ ರೇಖೆ ಇಷ್ಟಿದೆ, ಅಪೌಷ್ಟಿಕತೆ ಇಷ್ಟಿದೆ, ಛೇದನಾ ಹಾಕಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಷ್ಟೇ ಒಳ್ಳೆಯ ಯೋಜನೆಗಳನ್ನು ಮಾಡಿದರೂ ಕೂಡ ಅದನ್ನು ಸಮರ್ಥವಾಗಿ ತಲುಪಿಸದೇ ಇದ್ದರೆ ಅದಕ್ಕೆ ಜವಾಬ್ದಾರಿ ಯಾರು? ಸುರಕ್ಷಿತವಾದ ಹೆರಿಗೆ, ಸುರಕ್ಷಿತವಾದ ಮಕ್ಕಳು, ದಷ್ಟಪುಷ್ಟವಾದ ಮಕ್ಕಳು ಬೆಳೆಯಬೇಕಾದರೆ ಆ ತಾಯಿ ತಿನ್ನಬೇಕು. ಬೇರೆ ಮಕ್ಕಳು, ಗಂಡ ಮತ್ತು ಅತ್ತೆ-ಮಾವ ಹಸಿದುಕೊಂಡು ಇದ್ದಾಗ ಗರ್ಭಿಣಿಗೆ ಕೊಡುವ ಆಹಾರವನ್ನು ಕೂಡ ಅವರು ತಿನ್ನುವುದಿಲ್ಲ. ಇದು ಈ ದೇಶದ ಸಂಸ್ಕೃತಿ ಮೌಲ್ಯದಲ್ಲಿ ಬಂದಿದೆ. ಈಗ ನಮ್ಮ ನಡುವೆ ಎರಡು ವಿಚಾರಗಳಿವೆ. ಆ ತಾಯಿ ತಿನ್ನಲೇ ಬೇಕೆಂಬುದು ಮೊದಲು ಇರಲಿಲ್ಲ, ಈ ಯೋಜನೆಯನ್ನು ತಂದಿದ್ದೇಕೆಂದರೆ, ಆ ತಾಯಿ ಆಹಾರ ಸೇವನೆ ಮಾಡಬೇಕು.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(787) 13-09-2022 KH-MD 1-00

ಡಾ|| ತೇಜಸ್ವಿನಿ ಗೌಡ (ಮುಂದು):-

ಮಗುವನ್ನು ಚೆನ್ನಾಗಿ ಬೆಳೆಸಬೇಕೆನ್ನುವ ಕಠೋರವಾದ ವಾಸ್ತವಿಕ ಸ್ಥಿತಿಯಿಂದ ತರಲಾಗಿದೆ. ಹಾಗಾಗಿ ಇಡೀ ಸಮಾಜ ಇವತ್ತು ಆ ಯೋಜನೆಯನ್ನು ಸಮರ್ಥವಾಗಿ ತಾಯಿ ಇರುವ ಮನೆಗೆ ಈ ಆಹಾರ ತಲುಪಬೇಕಾದರೆ ಬಡತನ ನಿರ್ಮೂಲನೆಯಾಗಬೇಕು. ಆಹಾರ ಸುರಕ್ಷತಾ ಕಾನೂನನ್ನು ತಂದಿದ್ದೇವೆ, ಅದು ಜಾಲು ಆಗಬೇಕು, ಭ್ರಷ್ಟಾಚಾರ ನಿಲ್ಲಬೇಕು, ಹಂಚಿಕೆ ಸರಿಯಾಗಿ ಆಗಬೇಕು. ಹಾಗಾಗಿ ಮೂಲ ಉದ್ದೇಶ ಇರುವಂತಹ ಯೋಜನೆ ಇದಾಗಿದ್ದು, ಆ ತಾಯಿಗೆ ಈ ಯೋಜನೆಯ ಅನುಕೂಲ ತಲುಪಬೇಕೆನ್ನುವ ಸದುದ್ದೇಶ ಇದೆ. ಮಾನ್ಯ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿಯವರು ಹೇಳಿದ ಹಾಗೆ ತಾಯಂದಿರನ್ನು ಕೆಲವು ಕಡೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಇಲ್ಲಿ ಪ್ರಚಾರದ ಅವಶ್ಯಕತೆ ಇಲ್ಲ. ಅವಳು ಸುರಕ್ಷಿತವಾಗಿ ಹೋಗಿ ಊಟ ಮಾಡಿಕೊಂಡು ಬಂದರೆ ತಪ್ಪೇನಿಲ್ಲ. ದೂರ ಜಾಸ್ತಿ ಇದ್ದಾಗ ಕಾಲಕಾಲಕ್ಕೆ ಯಾವ ರೀತಿಯಲ್ಲಿ ತಲುಪಿಸುವುದಕ್ಕೆ ಸಾಧ್ಯವೋ, ಅವರ ಆತ್ಮಗೌರವವನ್ನು ಕಾಪಾಡುವ ರೀತಿಯಲ್ಲಿ ಆ ನ್ಯೂನತೆಗಳನ್ನು ಸರಿಪಡಿಸಬೇಕು. ಇದಕ್ಕೆ ಬೇರೆ ಅನ್ಯ ಮಾರ್ಗಗಳಿದ್ದರೆ ಹುಡುಕಬೇಕೆಂದು ನನಗನಿಸುತ್ತಿದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಪಿ.ಆರ್.ರಮೇಶ್‌ರವರೇ ಒಂದು ನಿಮಿಷ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ತೇಜಸ್ವಿನಿಗೌಡರವರು ಹೇಳಿದ ಹಾಗೆ, ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ಇದರಿಂದ ಯಾರ್ಯಾರಿಗೆ ಅನಾನುಕೂಲತೆಯಾಗಿದೆಯೋ, ಬರುವುದಕ್ಕೆ ಆಗುವುದಿಲ್ಲವೋ, ದೂರದಲ್ಲ ಮನೆಗಳು ಇವೆಯೋ ಅವರಿಗೆ ಕೊಡಬೇಕೆಂದು ಸ್ಪಷ್ಟವಾದಂತಹ ಸರ್ಕಾರದ ಆದೇಶ ಮಾಡಿ ನೆನ್ನೆಯ ದಿವಸವೇ ಕಳುಹಿಸಿದ್ದೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಮಾನ್ಯ ಸಚಿವರು ಹೇಳಿದರು. ತಾಯಂದಿರರಿಗೆ ಆಯ್ಕೆ ಕೊಡಿ. ತಾಯಂದಿರು ಬಂದು ಊಟ ಮಾಡುವ ಆಗಿದ್ದರೆ ಬರಲಿ. Take home ಆದರೆ take home ಕೊಡಿ. ಈ ರೀತಿಯ ಆಯ್ಕೆ ಅವರಿಗೆ ಕೊಟ್ಟರೆ ಈ ತೊಂದರೆ ಪರಿಹಾರವಾಗುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ಭಾರತಿ ಶೆಟ್ಟಿಯವರೇ, ಮಾನ್ಯ ಪಿ.ಆರ್.ರಮೇಶ್‌ರವರು ಅವರ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಅವರ ಅಭಿಪ್ರಾಯ ಹೇಳುವುದಕ್ಕೆ ಅವರಿಗೆ ಹಕ್ಕಿಲ್ಲವೇ? ಈ ಸದನದ ಪ್ರತಿಯೊಬ್ಬ ಸದಸ್ಯನಿಗೆ ತನ್ನ ಅಭಿಪ್ರಾಯವನ್ನು ಹೇಳುವಂತಹ ಹಕ್ಕಿದೆ. ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ತಮ್ಮ ಅಭಿಪ್ರಾಯವನ್ನು ತಾವು ಹೇಳದ್ದೀರಿ. ಅವರು ಉತ್ತರ ಕೊಡಬೇಕಾದರೆ ಸರಿಯಾಗಿ ಉತ್ತರ ಕೊಡುತ್ತಾರೆ.

ಶ್ರೀಮತಿ ಭಾರತಿ ಶೆಟ್ಟಿ:- ಹೌದು. ಒಂದು ಯೋಜನೆ ಎರಡು ಮುಖ ಆಗುವುದಿಲ್ಲ. ಒಂದು ಯೋಜನೆ ಕೊಟ್ಟ ಮೇಲೆ ಕೆಲವರಿಗೆ ಮನೆಗೆ ಊಟ ತೆಗೆದುಕೊಂಡು ಹೋಗಿ. ಕೆಲವರಿಗೆ ಅಲ್ಲೇ ಊಟ ಮಾಡಿ ಎಂದು ಹೇಳಿದರೆ ಅದು ನಡೆಯುವುದಿಲ್ಲ.

ಸಭಾಪತಿಯವರು:- ಮಾನ್ಯ ಮಂತ್ರಿಯವರೇ, ತಾವು ಮಾತನಾಡುವುದನ್ನು ಮುಗಿಸಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಮಂಜುನಾಥ್ ಬಂಡಾರಿ:- ಇವರು 2017ನೇ ಸಾಲಿನಲ್ಲಿ 21 ರೂಪಾಯಿಗಳನ್ನು ಕೊಡುತ್ತಿದ್ದರು. ಈಗ ಬೆಲೆ ಗಗನಕ್ಕೆ ಏರಿದೆ.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗಾಗಲೇ ಪ್ರಶೋತ್ತರ ಅವಧಿ ತೆಗೆದುಕೊಂಡು ಎರಡು ಗಂಟೆಯಾಯಿತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಸರ್ಕಾರ ಚಿಂತನೆ ಮಾಡುವ ಬಗ್ಗೆ ಮತ್ತು ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್‌ವರವರು ಹೇಳಿರುವ ಬಗ್ಗೆ ನಾನು ಸ್ಪಷ್ಟವಾಗಿ ಒಂದು ಉಲ್ಲೇಖ ಕೂಡ ಮಾಡಿದೆ. ಯಾರ್ಯಾರಿಗೆ ಅವಶ್ಯಕತೆ ಇದ್ದು, ಅವರು ಬರುವುದಕ್ಕೆ ಆಗುವುದಿಲ್ಲ, ನಮಗೆ take home ration ಕೊಡಿ ಎಂದು ಹೇಳುತ್ತಾರೋ, ಅವರಿಗೆ ಕೊಡುವುದಕ್ಕೆ ಬಹಳ ಸ್ಪಷ್ಟವಾದ ಆದೇಶ ಮಾಡಿದ್ದೇವೆ. ಯಾರಾದರೂ ಅಲ್ಲೇ ಊಟ ಮಾಡುತ್ತೇವೆ ಎಂದು ಹೇಳಿದರೆ ನಾವು ಅವರ ಹಕ್ಕನ್ನು ಮೊಟಕುಗೊಳಿಸುವುದಕ್ಕೆ ಆಗುವುದಿಲ್ಲ. ಸರ್ಕಾರ ಇಲ್ಲಿಯವರೆಗೂ ಬಂದಿದೆ. ಎಲ್ಲರಿಗೂ ಸಾರ ಸಾಗಾಣಾಗಿ ಕೊಡು ಎಂದರೆ ಹೇಗೆ? ಯಾರಿಗೆ ಇಷ್ಟವಿದೆಯೋ, ಅವರು ಅಲ್ಲಿಗೆ ಬಂದು ಊಟ ಮಾಡುತ್ತೇವೆ ಎನ್ನುವ ಆಗಿದ್ದರೆ ಬರಲಿ. ನಮಗೆ ಅಲ್ಲಿಯೇ ಅನುಕೂಲತೆ ಇದೆ. ನಮಗೆ ಪೂರ್ಣ ಪ್ರಮಾಣದಲ್ಲ ಸಿಗುತ್ತದೆ ಎಂದು ಗರ್ಭಣಿ ಮತ್ತು ಬಾಣಂತಿಯರು ಹೇಳಿದರೆ ನಾವು ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ಆ ರೀತಿ ಹೇಳುವುದಕ್ಕೆ ಆಗುವುದಿಲ್ಲ. ಏನೇ ಇದ್ದರೂ ಆಡಳಿತಾತ್ಮಕ ದೃಷ್ಟಿಯಿಂದ ಇದನ್ನು ಹೇಗೆ ಸರಿ ಮಾಡಿಕೊಳ್ಳಬೇಕೋ ಆ ರೀತಿ ಸರಿ ಮಾಡಿಕೊಳ್ಳುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ,
ದಿನಾಂಕ: 13ನೇ ಸೆಪ್ಟೆಂಬರ್ 2022 ಸಮೂಹ-2ರ ಅಖತ ಮೂಲಕ ಉತ್ತರಿಸುವ ಒಟ್ಟು 82
ಪ್ರಶ್ನೆಗಳ ಪೈಕಿ 30 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

(ಉತ್ತರಗಳನ್ನು ಪ್ರತ್ಯೇಕವಾಗಿ ಭಾಗ 2ರಲ್ಲಿ ಮುದ್ರಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಷಯ:- ಬೆಂಗಳೂರಿನ ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಯನ್ನು ರಕ್ಷಣೆ ಮಾಡುವಂತೆ ಹಾಗೂ ಒತ್ತುವರಿಯ ತೆರವಿನ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೇ ಇರುವ ಕುರಿತು.

ಶ್ರೀ ಪಿ.ಆರ್. ರಮೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನೀಲಸಂದ್ರ ಗ್ರಾಮದ ಸರ್ವೆ ನಂ.79 ರಲ್ಲಿ 15 ಎಕರೆ 12 ಗುಂಟೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಹೊಂಗಸಂದ್ರ ಗ್ರಾಮದ ಸರ್ವೆ ನಂ.33 ರಲ್ಲಿ 16 ಎಕರೆ 25 ಗುಂಟೆ ಒತ್ತುವರಿಯಾಗಿರುವ ಕುರಿತು ಹಾಗೂ ಒತ್ತುವರಿದಾರರ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ, ಹಲವಾರು ನ್ಯಾಯಾಲಯಗಳ ಆದೇಶಗಳು ಸರ್ಕಾರದ ಪರವಾಗಿ ಇದ್ದರೂ ಸಹ ಸರ್ಕಾರ, ಮುಜರಾಯಿ ಇಲಾಖೆ, ಜಿಲ್ಲಾಡಳಿತ, ಎಲ್ಲಾ ಪ್ರಾಧಿಕಾರ ಮತ್ತು ಇಲಾಖೆಗಳು ಸದರಿ ಸರ್ಕಾರದ ಸ್ವತ್ತುಗಳನ್ನು ಸಂರಕ್ಷಣೆ ಮಾಡಲು ಅಥವಾ ಸ್ವಾಧೀನಕ್ಕೆ ಪಡೆಯುವಲ್ಲಿ ಹಿಂದೇಟು ಹಾಕುತ್ತಿದೆಯೇ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಿ ಜಮೀನು ಸಂರಕ್ಷಣೆ ಸಮಿತಿಯಿಂದ ಗಂಭೀರ ಸೂಚನೆಗಳಿದ್ದರೂ ಸಹ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿರುವುದಿಲ್ಲ.

ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಯು ಒತ್ತುವರಿಯಾಗಿದ್ದು, ಸರ್ಕಾರದ ಇಲಾಖೆಗಳು ಮತ್ತು ಸಿಬ್ಬಂದಿಗಳು ಸೇರಿ ಒತ್ತುವರಿಯಾಗಿರುವ ಆಸ್ತಿಯ ಜಾಗವನ್ನು ತೆರವುಗೊಳಿಸಿ, ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಯನ್ನು ರಕ್ಷಣೆ ಮಾಡುವಂತೆ ಹಾಗೂ ಒತ್ತುವರಿಯ ತೆರವಿನ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆ ಆದೇಶಿಸಿರುವ ಕುರಿತು ದಿನಾಂಕ:27-07-2022ರ ದೈನಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ (ಸದರಿ ಪತ್ರಿಕೆಯ ಪ್ರತಿಯನ್ನು ಲಗತ್ತಿಸಲಾಗಿರುತ್ತದೆ) ಪ್ರಕಟವಾಗಿರುತ್ತದೆ ಮತ್ತು ಜಮೀನು ಒತ್ತುವರಿಯಾಗಿರುವ ವಿಷಯವನ್ನು ನಾನು ಸುಮಾರು 4 ವರ್ಷಗಳಿಂದ ಸತತವಾಗಿ ವಿಧಾನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪರಿಷತ್ತಿನಲ್ಲಿ ಪ್ರಶ್ನೆಗಳ ಮುಖಾಂತರ ಪ್ರಸ್ತಾಪಿಸಿದ್ದರೂ ಸಹ ಕೇವಲ ಆಶ್ವಾಸನೆಗಳು ಮಾತ್ರ ದೊರಕಿದೆಯೇ ಹೊರತು ಫಲಪ್ರದ ಕ್ರಮಗಳನ್ನು ಕೈಗೊಂಡು ಸರ್ಕಾರವು ಸದರಿ ಜಮೀನುಗಳನ್ನು ಸಂರಕ್ಷಿಸಿ ವಶಕ್ಕೆ ಪಡೆಯದೇ ಇರುವುದು ಯಾವ ಕಾರಣಕ್ಕೆ ಮತ್ತು ಇದರ ಬಗ್ಗೆ ಸರ್ಕಾರದಿಂದ ಸದನಕ್ಕೆ ಸ್ಪಷ್ಟೀಕರಣ ನೀಡುವಂತೆ ಕೋರಿ, ನಾನು ಸದರಿ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದ ಮಾನ್ಯ ಪಿ.ಆರ್. ರಮೇಶ್‌ವರರು ಕೇಳಿರುವಂತಹ ಬೆಂಗಳೂರಿನ ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಯನ್ನು ರಕ್ಷಣೆ ಮಾಡುವ ಶೂನ್ಯವೇಳೆಯ ಪ್ರಶ್ನೆಗೆ ಮಾನ್ಯ ಮುಜರಾಯಿ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಆ) ವಿಷಯ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಬರುವ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿರುವ ಬಗ್ಗೆ.

ಶ್ರೀ ಯು.ಜಿ.ವೆಂಕಟೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಇತಿಹಾಸದಲ್ಲಯೇ ಮೊದಲು ಎಂಬಂತೆ ಒಂದು ತಾಲ್ಲೂಕಿನ 29 ಇಲಾಖೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವಂತಹ ಕಾರ್ಯನಿರ್ವಾಹಕ ಅಧಿಕಾರಿಯ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೊಳಿಸಿರುವುದು ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.

ಅಬ್ದುಲ್ ನಜೀರ್ ಸಾಬ್‌ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ನಂತರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಮಾದರಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.

ಅಂದು ದೇಶಕ್ಕೆ ಮಾದರಿಯಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೂ ಇಂದು ತನ್ನದೇ ಆದ ತಪ್ಪಿನಿಂದಾಗಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲ ತಾಲ್ಲೂಕಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಇ.ಒ) ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದ್ದು, ತಾಲ್ಲೂಕೊಂದರ ಪ್ರಮುಖ ಹುದ್ದೆಗೆ ಒಪ್ಪಂದದ ಮೇರೆಗೆ ಅಧಿಕಾರಿಯನ್ನು ನೇಮಿಸಿರುವುದು ರಾಜ್ಯದಲ್ಲಯೇ ಇದೇ ಮೊದಲು ಎನ್ನಲಾಗಿದ್ದು, ಸರ್ಕಾರದ ಕ್ರಮ ತೀವ್ರ ಟೀಕೆ ಮತ್ತು ನಗೆಪಾಟಲಿಗೆ ಗುರಿಯಾಗಿದೆ.

ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಆ ದರ್ಜೆಯ ಅಧಿಕಾರಿಯನ್ನೇ ನೇಮಿಸಬೇಕು ಅಥವಾ ಅದೇ ದರ್ಜೆಯ ಅಧಿಕಾರಿ ಬರುವವರೆಗೆ ತಾಲ್ಲೂಕಿನ ಪ್ರಮುಖ ಇಲಾಖೆಯೊಂದರ ಹಿರಿಯ ಅಧಿಕಾರಿಯನ್ನು ನಿಯೋಜಿಸಬಹುದಾಗಿರುತ್ತದೆ.

ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕಿನ 29 ಇಲಾಖೆಗಳ ಆಡಳಿತ ನೋಡಿಕೊಳ್ಳುವುದು, ಪಿ.ಡಿ.ಒ., ಬಲ್ ಕಲೆಕ್ಟರ್‌ಗಳ ವೇತನ ಚಡುಗಡೆ, ಉದ್ಯೋಗ ಖಾತರಿ ಸೇರಿದಂತೆ ವಿವಿಧ ಶೀರ್ಷಿಕೆಯಡಿಯಲ್ಲಿನ ಬಲ್‌ಗಳ ವಿಲೇವಾರಿಗೆ ಸಹಿ ಮಾಡುವ ಅಧಿಕಾರ, ಗ್ರಾಮ ಪಂಚಾಯತಿಗಳ ಮೇಲ್ವಿಚಾರಣೆಯ ಅಧಿಕಾರವು ಇರುತ್ತದೆ. ಇಂತಹ ಮಹತ್ವದ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಜೆಸ್ಸಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೇಮಕ ಮಾಡಿದ್ದು ಎಷ್ಟು ಸರಿ? ಎಂಬುವುದು ಜನರ ಪ್ರಶ್ನೆಯಾಗಿರುತ್ತದೆ.

ಸರ್ಕಾರಿ ನೌಕರರಿಗೆ ಕೆ.ಜಿ.ಐ.ಡಿ. ಸಂಖ್ಯೆ ಇರುತ್ತದೆ. ಆ ವಿಮೆ ಸಂಖ್ಯೆ ಆಧರಿಸಿ ಹಣಕಾಸಿನ ವಹಿವಾಟು, ಖಜಾನೆ ಇಲಾಖೆಯಲ್ಲಿ ಡಿಜಿಟಲ್ ಸಹಿ, ಬಲ್ ಪಾಸ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಆದರೆ, ಡಮ್ಮಿ ಕೆ.ಜಿ.ಐ.ಡಿ. ಸಂಖ್ಯೆ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಮರು ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಹಣಕಾಸಿನ ಅಧ್ಯಕ್ಷನವರ ನಡೆದರೆ ಯಾರು ಹೋಣೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರದ ಪ್ರಮುಖ ಇಲಾಖೆಯ ಪ್ರಮುಖ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿರುವ ಕ್ರಮ ಇತರೆ ಇಲಾಖೆಗಳಿಗೂ ವಿಸ್ತರಣೆಯಾಗುವ ಆತಂಕವು ಪಂಚಾಯತ್ ರಾಜ್ ಇಲಾಖೆಯ ನೌಕರರನ್ನು ಕಾಡುತ್ತಿದೆ.

ದಯಮಾಡಿ, ಸರ್ಕಾರವು ಇಂತಹ ನಕರಾತ್ಮಕ ಸಂಪ್ರದಾಯವನ್ನು ಹುಟ್ಟು ಹಾಕುವ ಮೂಲಕ ಸರ್ಕಾರಿ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಸಂಚನ್ನು ಬದಿಗೊತ್ತಿ, ಆಡಳಿತದ ಹಿತದೃಷ್ಟಿಯಿಂದ ದಕ್ಷ ಅಧಿಕಾರಿಗಳನ್ನು ಕೂಡಲೇ ನೇಮಕಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಯವರನ್ನು ಶುನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಮಾನ್ಯ ಯು.ಬಿ.ವೆಂಕಟೇಶ್‌ವರವರು ಕೇಳಿರುವಂತಹ ಶುನ್ಯವೇಳೆಯ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸಲಾಗುವುದು.

ಇ) ವಿಷಯ:- ಖಾಸಗಿ ಶಿಕ್ಷಣ ಸಂಸ್ಥೆಗಳ ಭೂ ಪರಿವರ್ತನೆಗೆ ಹಾಗೂ ಮಾನ್ಯತೆ ನವೀಕರಣಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅನಗತ್ಯ ಕಿರುಕುಳದ ಬಗ್ಗೆ.

ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಲಾ/ಕಾಲೇಜು ಆರಂಭಿಸಲು ಮತ್ತು ಪರವಾನಿಗೆ ನವೀಕರಣಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ಉದ್ದೇಶಪೂರ್ವಕವಾಗಿ ಇಲಾಖಾ ಅಧಿಕಾರಿಗಳಿಗೆ ಹತ್ತಾರು ಷರತ್ತುಗಳನ್ನು ವಿಧಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿಯಾಗಿದೆ.

ಸರ್ವರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ಸರ್ಕಾರದ ಆಶಯದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆ/ಕಾಲೇಜುಗಳು ಸ್ಥಾಪನೆಯಾಗಬೇಕೆಂದು ಸರ್ಕಾರವೇ ಪದೇ ಪದೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳುತ್ತಿದೆ. ಆದರೆ ಅವಶ್ಯಕವಲ್ಲದ ಹತ್ತಾರು ಷರತ್ತುಗಳನ್ನು ವಿಧಿಸಿ ಅವುಗಳನ್ನು ಪೂರೈಸಿದರೆ ಮಾತ್ರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗುವುದೆಂದು ಅಧಿಕಾರಿಗಳು ಕಡತಗಳನ್ನು ತಿರಸ್ಕರಿಸುತ್ತಿದ್ದಾರೆ. ನಗರ ಮತ್ತು ಗ್ರಾಮ ರಾಣಾ ವ್ಯಾಪ್ತಿಯಲ್ಲಿರುವ ಶಾಲಾ ಕಟ್ಟಡ ಮತ್ತು ಜಮೀನು ಭೂ ಪರಿವರ್ತನೆ ಕಾರಣದಿಂದಾಗಿ ಸದರಿ ಶಾಲೆಗಳ ಮಾನ್ಯತೆ ನವೀಕರಣಗೊಳಿಸಲು ನಿರಾಕರಿಸಲಾಗುತ್ತಿದೆ. ಈಗಾಗಲೇ ಶಾಲೆಗಳನ್ನು ಆರಂಭಿಸಿ ಶೈಕ್ಷಣಿಕ ವರ್ಷದ ಮಧ್ಯದಲ್ಲೂ ಮಾನ್ಯತೆ ನವೀಕರಣ ನಿರಾಕರಿಸಿದರೆ ಅಲ್ಲ ಕಾಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ ಸರ್ಕಾರವು ಈ ಬಗ್ಗೆ ಗಮನಹರಿಸಿ ಶಾಲಾ ಮಾನ್ಯತೆ ನವೀಕರಣ ಹಾಗೂ ಭೂ ಪರಿವರ್ತನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಒತ್ತಾಯಿಸುತ್ತೇನೆ.

ಅಲ್ಲದೆ ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಖಾಸಗಿ ಸಂಸ್ಥೆಗಳಿಗೆ ಏಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಮತ್ತು ಹೆಚ್ಚು ಉತ್ತಮವಾಗಿ ಕಟ್ಟಡಗಳನ್ನು ಖಾಸಗಿಯವರೇ ಕಟ್ಟಿದರೆ ನಿಜವಾಗಿ ಈ ನಿಯಮಗಳ ಸರ್ಕಾರಿ ಶಾಲೆಗಳಿಗೆ ಕಟ್ಟುನಿಟ್ಟಾಗಿ ಅನ್ವಯವಾಗಬೇಕು. ಅದನ್ನು ಬಿಟ್ಟು ಖಾಸಗಿ ಸಂಸ್ಥೆಗಳ ಮೇಲೆ ಗಡಾಪ್ರಹಾರ ಮಾಡುವುದು ಎಷ್ಟರಮಟ್ಟಿಗೆ ಸರಿ ಅನ್ನೋದನ್ನು ಸರ್ಕಾರ ಎಚ್ಚರವಹಿಸಬೇಕು. ಅದನ್ನು ಬಿಟ್ಟು ಖಾಸಗಿ ಸಂಸ್ಥೆಗಳನ್ನು ಮುಚ್ಚುವ ಹುನ್ನಾರವನ್ನು ಸರ್ಕಾರ ತಕ್ಷಣ ಕೈಬಿಡಬೇಕೆಂದು ನಾನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಕೇಳಿರುವಂತಹ ಶೂನ್ಯವೇಳೆಯ ಪ್ರಶ್ನೆಗೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(788)13-09-2022(01-10)bsd-md

ಈ) ವಿಷಯ: ಯಾದಗಿರಿ ಜಿಲ್ಲೆಯ 43 ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಯ ಕೊಠಡಿಗಳಲ್ಲದೆ ಬಯಲು ಪ್ರದೇಶದಲ್ಲೇ ಶವ ಪರೀಕ್ಷೆ ಮಾಡಬೇಕಾಗಿರುವ ಬಗ್ಗೆ.

ಡಾ|| ತಳವಾರ ಸಾಬಣ್ಣ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಕಾಣುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಅವರು ತಂದಿರುವ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ಯಾದಗಿರಿ ಜಿಲ್ಲೆಯನ್ನೂ ಆಯ್ಕೆ ಮಾಡಲಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಯಾವುದೇ ಕೊಠಡಿಗಳಲ್ಲದೆ ಬಯಲು ಪ್ರದೇಶದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಮೂರು ತಾಲ್ಲೂಕು ಆರೋಗ್ಯ ಅಧಿಕಾರಿಗಳ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಒಳಪಟ್ಟಂತೆ ಸುಮಾರು 43 ಆರೋಗ್ಯ ಕೇಂದ್ರಗಳಲ್ಲಿ ಮರಣೋತ್ತರ ಪರೀಕ್ಷೆಯ ಕೊಠಡಿ ಇಲ್ಲದೆ ಇರುವುದರಿಂದ ಬಯಲು ಪ್ರದೇಶದಲ್ಲಿ, ನಿರ್ಜನ ಪ್ರದೇಶದಲ್ಲಿ ಶವ ಪರೀಕ್ಷೆ ಮಾಡಬೇಕಾದ ಸ್ಥಿತಿ ಆರೋಗ್ಯ ಇಲಾಖೆಗೆ ಬಂದಿದೆ. ಸುರಪುರ ತಾಲ್ಲೂಕು ಆಸ್ಪತ್ರೆ ಹೊರತುಪಡಿಸಿ ಇನ್ನುಳಿದ 14 ಪ್ರಾಥಮಿಕ ಆರೋಗ್ಯ ಕೇಂದ್ರ, ಹುಣಸಗಿ ತಾಲ್ಲೂಕು ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಆಸ್ಪತ್ರೆಗಳಲ್ಲಿಯೂ ಮರಣೋತ್ತರ ಪರೀಕ್ಷೆ ಎಂದೊಡನೆ ಭಯ ಪಡಬೇಕಾಗಿದೆ. ಶಹಾಪುರ ತಾಲ್ಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶವಾಗಾರ, ಮರಣೋತ್ತರ ಪರೀಕ್ಷೆ ಭಾಗ್ಯ ಗಗನ ಕುಸುಮವಾಗಿದೆ. ಇನ್ನು ಜಿಲ್ಲಾ ಕೇಂದ್ರ ಯಾದಗಿರಿ ಪರಿಸ್ಥಿತಿ ಮೇಲಿನ ತಾಲ್ಲೂಕಿಗಿಂತ ಭಿನ್ನವಾಗಿಲ್ಲ. ಮರಣೋತ್ತರ ಪರೀಕ್ಷೆಯ ಕೊಠಡಿ ಇಲ್ಲದೇ ಇರುವುದರಿಂದ ನಿರ್ಜನ ಪ್ರದೇಶಕ್ಕಾಗಿ ಹುಡುಕಾಟ ನಡೆಸಬೇಕಾಗಿದೆ. ಒಂದು ವೇಳೆ ಮರಣೋತ್ತರ ಪರೀಕ್ಷೆ ಗುರುತಿಸಿದ ಸ್ಥಳದ ಸುತ್ತಲಿನ ಜನರು ವಿರೋಧ ವ್ಯಕ್ತಪಡಿಸಿದರೆ ಶವವನ್ನು ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಯಾದಗಿರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆರೋಗ್ಯ ಕೇಂದ್ರ ಸೇರಿದಂತೆ 43 ಕಡೆಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಕೊಠಡಿಯನ್ನು ಒದಗಿಸಿಕೊಡಬೇಕೆಂದು ಮಾನ್ಯ ಆರೋಗ್ಯ ಸಚಿವರನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಉ) ವಿಷಯ: ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಎಸ್.ಸಿ/ಎಸ್.ಐ ವಿದ್ಯಾರ್ಥಿಗಳಿಗೆ ಕಳೆದ 3 ವರ್ಷಗಳಿಂದ ಲ್ಯಾಪ್‌ಟಾಪ್ ನೀಡದಿರುವ ಬಗ್ಗೆ.

ಶ್ರೀ ಎಸ್.ವಿ. ಸಂಕನೂರ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಐ ವಿದ್ಯಾರ್ಥಿಗಳು 2020-21, 2021-22 ಹಾಗೂ 2022-2023ನೇ ಸಾಲಿಗೆ ನೀಡಬೇಕಾದ ಲ್ಯಾಪ್‌ಟಾಪ್‌ಗಳನ್ನು ಇದುವರೆಗೂ ವಿತರಿಸಿಲ್ಲ ಎಂಬುದನ್ನು ವಿರೋಧಿಸಿ 3-4 ದಿನಗಳವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ನಿರಂತರ ಪ್ರತಿಭಟನೆ ಮಾಡಿದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿರುವುದು. ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು, ಎಸ್.ಸಿ/ಎಸ್.ಐ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಮತ್ತು ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನ ಮರುಪಾವತಿ ಸಂಶೋಧನಾ ಲೇಖನ ಪ್ರಕಟಣೆಗಳಿಗೆ ಸಹಾಯಧನ ಮುಂತಾದ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 3 ವರ್ಷಗಳ ಬಾಕಿ ರೂ.59,34,55,000/- ಬಿಡುಗಡೆ ಮಾಡಲು ಸರ್ಕಾರಕ್ಕೆ ಪತ್ರ ಬರೆದಿರುವರು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸರ್ಕಾರದ ಗಮನಕ್ಕೆ ತರುವುದೇನೆಂದರೆ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹೊರತುಪಡಿಸಿ ರಾಜ್ಯದಲ್ಲಿ ಉಳಿದ ವಿಶ್ವವಿದ್ಯಾಲಯಗಳಾದ ಕುವೆಂಪು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಶ್ವವಿದ್ಯಾಲಯ, ಅಕ್ಕಮಹಾದೇವಿ ವಿಶ್ವವಿದ್ಯಾಲಯ, ಬೆಳಗಾವಿ ವಿಶ್ವವಿದ್ಯಾಲಯ ಹಾಗೂ ಕನ್ನಡ ವಿಶ್ವವಿದ್ಯಾಲಯ ಮುಂತಾದವುಗಳಿಗೆ ಎಸ್.ಸಿ.ಪಿ/ಉ.ಎಸ್.ಪಿ ಯೋಜನೆಯಡಿಯಲ್ಲಿ ಲ್ಯಾಪ್‌ಟಾಪ್ ಹಾಗೂ ಮುಂತಾದವುಗಳಿಗೆ ಅನುದಾನ ಬಿಡುಗಡೆ ಮಾಡಿ ದಿನಾಂಕ 20-07-2022 ರಂದು ಸರ್ಕಾರ ಆದೇಶ ಹೊರಡಿಸಿರುವುದು. ಇದರಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯವಾಗಿರುವುದು. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಸ್.ಸಿ.ಪಿ/ಉ.ಎಸ್.ಪಿ ಯೋಜನೆಯಡಿಯಲ್ಲಿ ಅಥವಾ ಉನ್ನತ ಶಿಕ್ಷಣ ಇಲಾಖೆಯಿಂದ ಎಸ್.ಸಿ/ಎಸ್.ಉ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಮಾಸಿಕ ಶಿಷ್ಯವೇತನ ಮರುಪಾವತಿ ಮತ್ತು ಸಂಶೋಧನಾ ಲೇಖನ ಪ್ರಕಟಣೆಗಳಿಗೆ ಸಹಾಯಧನಕ್ಕಾಗಿ ಅನುದಾನ ಬಿಡುಗಡೆ ಮಾಡಲು ಉನ್ನತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿದಂತಹ ಪ್ರಶ್ನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಿ, ಆ ಸಮಸ್ಯೆಯನ್ನು ಬಗೆಹರಿಸಲಾಗುವುದು.

ಶ್ರೀ ಉ.ಎ. ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಶೂನ್ಯ ವೇಳೆಯಲ್ಲಿ ಉನ್ನತ ಶಿಕ್ಷಣದ ಬಗ್ಗೆ ನಾನು ಸೂಚನೆಯನ್ನು ಕೊಟ್ಟಿದ್ದು, ಅದು ತಿರಸ್ಕಾರವಾಗಿದೆ. ಸಿಇಐ ಶಿಕ್ಷಣದಲ್ಲಿ ಆಗಿರುವ ಗೊಂದಲದಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. ಅದರ ಬಗ್ಗೆ ಪ್ರಸ್ತಾಪ ಮಾಡಲು ಸೂಚನೆಯನ್ನು ಕೊಟ್ಟಿದ್ದು, ದಯಮಾಡಿ ಅವಕಾಶ ಮಾಡಿಕೊಡಬೇಕು.

ಸಭಾಪತಿಯವರು:- ಅದರ ಬಗ್ಗೆ ಒಂದು ಅರ್ಜಿಯನ್ನು ಕೊಡಿ. ನಾಳೆ ತೆಗೆದುಕೊಳ್ಳೋಣ.

ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಸಹ ಒಂದು ಸೂಚನೆಯನ್ನು ನಿಗದಿತ ಸಮಯಕ್ಕಿಂತ ಮೊದಲೇ ನೀಡಿದ್ದು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಾಧ್ಯವಾದರೆ ಇವತ್ತು ತೆಗೆದುಕೊಳ್ಳಿ ಅಥವಾ ನಾಳೆ ತೆಗೆದುಕೊಳ್ಳುವುದಾದರೂ ಅಭ್ಯಂತರ ಇಲ್ಲ. ಆದರೆ ಅದು ಏಕೆ ತಪ್ಪಿಹೋಯಿತೋ ಗೊತ್ತಿಲ್ಲ.

ಸಭಾಪತಿಯವರು:- ಆಯಿತು, ನಾನು ತಮಗೆ ತಿಳಿಸುತ್ತೇನೆ.

ಊ) ವಿಷಯ: ಕಲಬುರ್ಗಿ ಜಿಲ್ಲೆಯ ಚಿಂಚೋಳ ತಾಲ್ಲೂಕಿನ ಕುಂಜಾವರಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿರುವ ಆರೋಪದ ಬಗ್ಗೆ.

ಡಾ: ಬಿ.ಜಿ ಪಾಟೀಲ್ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುಂಜಾವರಂ, ಚಿಂಚೋಳ, ಇಲ್ಲಿಯ ಪ್ರಭಾರಿ ಪ್ರಾಂಶುಪಾಲ ಮತ್ತು ಕಂಪ್ಯೂಟರ್ ಆಪರೇಟರ್‌ರನ್ನು ಪಾಲಕರು ಥಳಿಸಿದ ಪ್ರಸಂಗ ಸೋಮವಾರ ನಡೆದಿದೆ.

ವಸತಿ ಶಾಲೆಯಲ್ಲಿ 136 ಬಾಲಕರು, 96 ಬಾಲಕಿಯರು ಸೇರಿ 232 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಪ್ರಭಾರಿ ಪ್ರಾಂಶುಪಾಲ ಮತ್ತು ಕಂಪ್ಯೂಟರ್ ಆಪರೇಟರ್ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲ ಮಕ್ಕಳು ದೂರಿದ್ದು, ಪಾಲಕರು ಹಾಗೂ ಕೆಲ ಸಂಘಟನೆಗಳು ಪ್ರತಿಭಟನೆ ಮಾಡಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ.

ಮಾನ್ಯ ಸಭಾಪತಿಯವರೇ, ಇದೊಂದು ಗಂಭೀರ ಮತ್ತು ಸೂಕ್ಷ್ಮ ಪ್ರಕರಣವಾಗಿರುತ್ತದೆ. ಆದ್ದರಿಂದ, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಇತರೆ ವಸತಿ ಶಾಲೆಗಳಲ್ಲೂ ಇಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಸಮಾಜ ಕಲ್ಯಾಣ ಸಚಿವರನ್ನು ಶೂನ್ಯ ವೇಳೆಯಲ್ಲಿ ಆಗ್ರಹಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಚಿಂಚೋಳ ತಾಲ್ಲೂಕಿನ ಕುಂಜಾವರಂ ಮೊರಾರ್ಜಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದೇಸಾಯಿ ವಸತಿ ಶಾಲೆಯಲ್ಲಿ 232 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅದರಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಮಗ್ರವಾದ ಮಾಹಿತಿಯನ್ನು ನಾನು ತರಿಸಿದ್ದೇನೆ. ಈಗಾಗಲೇ ಅಲ್ಲಿನ ಪ್ರಾಂಶುಪಾಲರು ಹಾಗೂ ಕಂಪ್ಯೂಟರ್ ಆಪರೇಟರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿ ಅಮಾನತ್ತು ಮಾಡಲಾಗಿದೆ. ಅಲ್ಲಿನ ಲೋಕಸಭಾ ಸದಸ್ಯರಾದ ಶ್ರೀ ಜಾಧವ್ ರವರು ನನಗೆ ದೂರವಾಣಿ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ 24 ಗಂಟೆಗಳ ಒಳಗಾಗಿ ಎಲ್ಲಾ ಮಾಹಿತಿಗಳನ್ನು ಕೊಡಬೇಕೆಂದು ತಿಳಿಸಲಾಗಿದೆ. ಎಸ್.ಪಿ., ರವರನ್ನು ಸ್ಥಳಕ್ಕೆ ಕಳುಹಿಸಿ ಸಮಗ್ರವಾದ ವರದಿಯನ್ನು ಪಡೆಯಲಾಗಿದೆ. ಯಾವುದೇ ಕಾರಣಕ್ಕೆ ಅಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ದೂರು ಇರುವ ಅಲ್ಲಿನ ಪ್ರಾಂಶುಪಾಲರು ಹಾಗೂ ಕಂಪ್ಯೂಟರ್ ಆಪರೇಟರ್ ಇವರಿಬ್ಬರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅಮಾನತ್ತು ಮಾಡಲಾಗಿದೆ ಎಂಬ ವಿಚಾರವನ್ನು ಮಾನ್ಯ ಸದಸ್ಯರ ಗಮನಕ್ಕೆ ತರಬಯಸುತ್ತೇನೆ. ಮುಂದಿನ ಸಮಗ್ರ ಮಾಹಿತಿಯನ್ನು ಮಾನ್ಯ ಸದಸ್ಯರಿಗೆ ಕಳುಹಿಸಿಕೊಡುತ್ತೇನೆ.

ಋ) ವಿಷಯ: 2019-20ನೇ ಸಾಲಿನಿಂದ ನಿಂತು ಹೋಗಿರುವ “ಗಾಂಧಿ ಪುರಸ್ಕಾರ ಯೋಜನೆ” ಯನ್ನು ಪುನಃ ಪ್ರಾರಂಭಿಸಿ ಅರ್ಹ ಗ್ರಾಮ ಪಂಚಾಯತಿಗಳಿಗೆ ಉತ್ತೇಜನ ನೀಡುವ ಬಗ್ಗೆ.

ಶ್ರೀ ಮಂಜುನಾಥ್ ಬಂಡಾರಿ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿಗಳ ಆರ್ಥಿಕ ಮತ್ತು ಆಡಳಿತಾತ್ಮಕ ಸಾಧನೆಯನ್ನು ಆಧರಿಸಿ ಅವುಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತಿ ತಾಲ್ಲೂಕಿನ ಒಂದು ಗ್ರಾಮ ಪಂಚಾಯತಿಗೆ ಮಹಾತ್ಮಾ ಗಾಂಧೀಜಿ ಜಯಂತಿಯಾದ ಅಕ್ಟೋಬರ್ 2 ರಂದು “ ಗಾಂಧಿ ಪುರಸ್ಕಾರ” ನೀಡಲಾಗುತ್ತಾ ಬರುತ್ತಿದೆ. ಆದರೆ, 2019-20 ಮತ್ತು 2020-21ನೇ ಸಾಲಿನಲ್ಲಿ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿದ್ದರೂ ಕೊರೋನಾ ಕಾರಣದಿಂದ ಪ್ರಶಸ್ತಿ ಪುರಸ್ಕಾರ ನೀಡಲಾಗಿಲ್ಲದಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ವರ್ಷ ಗ್ರಾಮ ಪಂಚಾಯತಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲದಿರುವುದು ತಿಳಿದು ಬಂದಿರುತ್ತದೆ. ಆರ್ಥಿಕ ಮತ್ತು ಆಡಳಿತ ಮಾನದಂಡಗಳ ಆಧಾರದ ಮೇಲೆ ಗ್ರಾಮ ಪಂಚಾಯತಿಗಳ ಸಾಧನೆಯನ್ನು ಅಳತೆಗೊಲನ್ನಾಗಿ ಇಟ್ಟುಕೊಂಡು ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆ ಪ್ರಾರಂಭದಲ್ಲ ಪುರಸ್ಕಾರಗಳನ್ನು ಪ್ರತಿ ವರ್ಷ ನೀಡಲಾಗುತ್ತಾ ಬರಲಾಗಿತ್ತು. ಆದರೆ, 2019-20 ನೇ ಸಾಲಿನಲ್ಲಿ ನೀಡಲಾಗಿಲ್ಲ.

ಕರ್ನಾಟಕವು ಅಧಿಕಾರ ವಿಕೇಂದ್ರೀಕರಣದಲ್ಲಿ ಮುಂಚೂಣಿಯಲ್ಲಿದ್ದು, 24 ಇಲಾಖೆಗಳ 29 ಅಭಿವೃದ್ಧಿ ವಿಷಯಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿವೆ. ಇದರ ಜೊತೆಗೆ ಮೂಲಭೂತ ಸೇವೆಗಳ ನಿರ್ವಹಣೆ, ಪೌರ ಸೇವೆಗಳ ಜವಾಬ್ದಾರಿ ಅವುಗಳ ಮೇಲಿದೆ. ಪುರಸ್ಕಾರದ ಮೂಲಕ ಪಂಚಾಯತ್‌ಗಳಿಗೆ ಹೆಚ್ಚು ಪ್ರೋತ್ಸಾಹ, ನೆರವು ದೊರೆತರೆ ಇನ್ನಷ್ಟು ಚೆನ್ನಾಗಿ ಕೆಲಸ ಮಾಡಲು ಪ್ರೇರಣೆಯಾಗುತ್ತದೆ.

ಆದಕಾರಣ, 2019-20 ನೇ ಸಾಲಿನಿಂದ ನಿಂತುಹೋಗಿರುವ ಗಾಂಧಿ ಪುರಸ್ಕಾರ ಯೋಜನೆಯನ್ನು ಪುನಃ ಪ್ರಾರಂಭಿಸಿ, ಅರ್ಹ ಗ್ರಾಮ ಪಂಚಾಯತಿಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆಯಂತೆ ಗಾಂಧಿ ಪುರಸ್ಕಾರ ಯೋಜನೆಯನ್ನು ತರಬೇಕೆಂದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಉತ್ತರ ಒದಗಿಸಲಾಗುವುದು.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(789) 13.09.2022 1.20 ಹೆಚ್‌ವಿ:ಎಕೆ

ಎ) ವಿಷಯ:- ಬಾಗಲಕೋಟೆ ಜಿಲ್ಲೆ ಮಹಾಲಿಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವ ಬಗ್ಗೆ.

ಶ್ರೀ ಹಣಮಂತ ರುದ್ರಪ್ಪ ನಿರಾಣಿ (ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮೇಲ್ಕಾಣಿಸಿ ವಿಷಯಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮಹಾಲಿಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿಸಬೇಕೆಂಬ ಅಲ್ಲನ ಜನರ ಮಹದಾಸೆ ಮತ್ತು ಒಕ್ಕೂಡೋಲನ ಕೂಗಾಗಿದೆ. ಆದರೆ, ತಾಲ್ಲೂಕು ಪುನರ್ ರಚನಾ ಸಮಿತಿಯು ಶಿಫಾರಸ್ಸು ಮಾಡದೇ ಇರುವ ಪಟ್ಟಣಗಳನ್ನು ನೂತನ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಹೀಗಾಗಿ ನೂತನ ಹೋಬಳಿಯನ್ನು ಸೃಷ್ಟಿಸದೇ ನೂತನ ತಾಲ್ಲೂಕು ಕೇಂದ್ರವನ್ನಾಗಿ ರಚಿಸುವುದು ಸೂಕ್ತವಾಗಿದೆ. ಹೀಗಿದ್ದರೂ ಸಹ ಸದರಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸದೇ ಇರುವುದು ವಿಷಾದನೀಯವಾಗಿದೆ.

ಸದರಿ ಪಟ್ಟಣವು ಒಟ್ಟು 1,52,000ಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, 1975ರಲ್ಲಿಯೇ ಮಹಾಲಿಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿಸಲು ಯೋಗ್ಯವೆಂದು ಮಾನ್ಯ ವಿ.ಎಲ್.ಎಲ್.ಪ್ರಕಾಶ್‌ರಾವ್ ಮತ್ತು ಶ್ರೀ ಎಸ್.ಎಲ್.ಭಟ್‌ರವರ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವುದು ಹಾಗೂ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಪಾಟೀಲ್ ಪುಟ್ಟಣ್ಣನವರು ಸಹ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು ಮತ್ತು ಸನ್ 2018ರಲ್ಲಿ ಸದರಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಆಗಿನ ಸಚಿವ ಸಂಪುಟ ಅನುಮತಿ ನೀಡಿರುವುದು ಗಮನಿಸಬಹುದಾಗಿದೆ.

ಸದರಿ ಪಟ್ಟಣವು ರಾಜ್ಯದ ಪ್ರಮುಖ ಬೆಲ್ಲದ ವ್ಯಾಪಾರ(ಕೃಷಿ ಮಾರುಕಟ್ಟೆ) ಕೇಂದ್ರವಾಗಿದೆ ಹಾಗೂ ಇಡೀ ರಾಜ್ಯಕ್ಕೆ ಬೆಲ್ಲದ ವಿತರಣೆಯಲ್ಲಿ ಪ್ರಸಿದ್ಧಿಯಾಗಿದೆ. ಈ ಪಟ್ಟಣವು ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು, ಸಕಲ ಸೌಲಭ್ಯಗಳುಳ್ಳ ಸಂಪದ್ಧರಿತ ಪಟ್ಟಣವಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಳೆದ 30 ವರ್ಷಗಳಿಂದ ಮಹಾಅಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಹಲವಾರು ಸಂಘಟನೆಗಳು ಸತ್ಯಾಗ್ರಹಗಳನ್ನು ಮಾಡುತ್ತಾ ಬಂದಿರುತ್ತವೆ ಹಾಗೂ ಸದರಿ ಪಟ್ಟಣವು ಸರ್ಕಾರಕ್ಕೆ ಉತ್ತಮ ಆದಾಯ ನೀಡುತ್ತಿದ್ದು, ಸದರಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಸರ್ಕಾರದ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆಯೆಂದು ಅಲ್ಲಿನ ಜನರ ನೋವಾಗಿದೆ. ಪ್ರಸ್ತುತ ಅಲ್ಲಿನ ಜನತೆಯು “ಪ್ರಾಣ ಬಿಟ್ಟೆವು; ತಾಲ್ಲೂಕು ಬಿಡೆವು” ಎಂಬ ನಿಲುವಿನೊಂದಿಗೆ 146 ದಿನದಿಂದ ಧರಣಿ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಆದ್ದರಿಂದ ಮೇಲಿನ ಅಂಶಗಳನ್ನು ಪರಿಗಣಿಸಿ ಬಾಗಲಕೋಟೆ ಜಿಲ್ಲೆಯ ಮಹಾಅಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಮಾನ್ಯ ಕಂದಾಯ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಹಣಮಂತ ರುದ್ರಪ್ಪ ನಿರಾಣಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಕಂದಾಯ ಸಚಿವರ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುತ್ತದೆ.

ಏ) ವಿಷಯ: ಕರ್ನಾಟಕ ಜಾನಪದ ಪರಿಷತ್‌ಗೆ ವಾರ್ಷಿಕ ಅನುದಾನವನ್ನು ಕಡಿತಗೊಳಿಸಿರುವ ಬಗ್ಗೆ.

ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು ನಾಲ್ಕು ದಶಕಗಳಿಂದ ನಮ್ಮ ನಾಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಗೀತೆಗಾಯನ, ಜಾನಪದ ಕ್ರೀಡೆ, ಜಾನಪದ ವಸ್ತು ಮತ್ತು ಪರಿಕರಗಳ ಸಂಗ್ರಹ, ಜಾನಪದ ಸಂಪ್ರದಾಯ ಮತ್ತು ಚಟುವಟಿಕೆಗಳನ್ನು ಸಂರಕ್ಷಿಸಿ ಮುನ್ನಡೆಸುವ ಮಹಾತ್ಮಾರ್ಯವನ್ನು ನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಪರಿಷತ್‌ಗೆ ವಾರ್ಷಿಕ ಅನುದಾನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಡಿತದಿಂದ ಮುಚ್ಚುವ ಭೀತಿ ಎದುರಾಗಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಕರುನಾಡಿನ ಜಾನಪದ ಸಂಸ್ಕೃತಿ ಶ್ರೀಮಂತವಾಗಿದ್ದು, ಈ ಕಲೆಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯದಲ್ಲ ತೊಡಗಿರುವ ಜಾನಪದ ಪರಿಷತ್‌ಗೆ ಇಂದು ಹುದ್ದೆಗಳನ್ನೇ ಭರ್ತಿ ಮಾಡದೇ ಇಲ್ಲ ಕಾರ್ಯನಿರ್ವಹಿಸುತ್ತಿರುವ 30 ಜನ ಹಂಗಾಮಿ/ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ನೀಡಲು ವಾರ್ಷಿಕ ರೂ. 92,74,660 ಅವಶ್ಯಕತೆಯಿದ್ದು ಅದನ್ನು ಸಹ ಬಿಡುಗಡೆ ಮಾಡದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನಗೂ ಜಾನಪದ ಪರಿಷತ್ತಿಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಅತ್ಯಂತ ಅಚ್ಚರಿ ಮತ್ತು ಕಳವಳಕಾರಿ ಸಂಗತಿಯಾಗಿದೆ. 75ನೇ ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲ ನಮ್ಮ ಪ್ರಧಾನ ಮಂತ್ರಿಗಳು “ಯಾವುದೇ ದೇಶ ತನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸದೆ ಬಲಶಾಲಿಯಾಗಲು ಸಾಧ್ಯವಿಲ್ಲ” ಎಂದಿದ್ದರು. ಆದರೆ, ಜಾನಪದ ಪರಿಷತ್ತಿನ ಕುರಿತ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಪ್ರಧಾನಿಗಳ ಮಾತಿಗೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಆದುದರಿಂದ ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಸಂಸ್ಕೃತಿ ಮೇಲೆ ಪ್ರೀತಿ ಇದ್ದಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಿ, ಅಗತ್ಯ ಸಿಬ್ಬಂದಿ ನೇಮಿಸಿ, ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ- ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಗಮನಕ್ಕೆ ತರುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎಸ್.ರವಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಉತ್ತರವನ್ನು ಕೊಡಿಸಲಾಗುತ್ತದೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಸನ್ಮಾನ್ಯ ಸಭಾಪತಿಯವರೇ, ನಾನು ಕೊಟ್ಟಿರುವಂತಹ ಶೂನ್ಯವೇಳೆಯ ಪ್ರಸ್ತಾವವನ್ನು ಈ ದಿನ ತೆಗೆದುಕೊಂಡಿಲ್ಲ. ಆ ಪ್ರಸ್ತಾವಕ್ಕೆ ಈ ದಿನವೇ ಸದನದಲ್ಲ ಉತ್ತರವನ್ನು ನೀಡಲಾಗುತ್ತದೆಯೇ ಅಥವಾ ನಂತರ ನೀಡಲಾಗುತ್ತದೆಯೇ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಶೂನ್ಯವೇಳೆಯಲ್ಲಿ ಆದ್ಯತೆಯ ಮೇರೆಗೆ ಕೇವಲ 5 ಜ್ವಲಂತ ಸಮಸ್ಯೆಗಳಿಗೆ ಮಾತ್ರ ಅವಕಾಶವನ್ನು ನೀಡಬೇಕೆಂದು ಇದೆ. ಈ ದಿನ ನಾನು 9 ಪ್ರಸ್ತಾವಗಳಿಗೆ ಅವಕಾಶವನ್ನು ನೀಡಲಾಗಿದೆ. ತಮ್ಮ ಅರ್ಜಿಯನ್ನು ನಾಳೆ ಪರಿಶೀಲಿಸಲಾಗುವುದು.

05. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ(ಕ.ವಿ.ಪ):- ಸನ್ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಕ್ರಮ ಸಂಖ್ಯೆ	ವಿಧೇಯಕಗಳ ಪಟ್ಟಿ	ಒಪ್ಪಿಗೆಯನ್ನು ಪಡೆದ ದಿನಾಂಕ	ಒಪ್ಪಿಗೆಯನ್ನು ನೀಡಿದವರು
01	<p>ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಸುವಿಕೆ)ವಿಧೇಯಕ,2022</p> <p>The Karnataka Civil Services (Validation of Selection and Appointment of 2011 batch Gazetted Probationers) Bill, 2022.</p>	12.03.2022	ರಾಜ್ಯಪಾಲರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೂಡದು”

02.	ಕರ್ನಾಟಕ ಧನ ವಿನಿಯೋಗ ವಿಧೇಯಕÀ, 2022 The Karnataka Appropriation Bill, 2022	29.03.2022	ರಾಜ್ಯಪಾಲರು
03.	ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ, 2022 The Karnataka Fiscal Responsibility (Amendment)Bill, 2022.	31.03.2022	ರಾಜ್ಯಪಾಲರು
04.	ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ, 2022 The Karnataka Motor Vehicles Taxation (Amendment) Bill, 2022	31.03.2022	ರಾಜ್ಯಪಾಲರು
05.	ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ವಿಧೇಯಕ, 2022 The Karnataka Industrial Areas Development(Amendment) Bill, 2022.	04.04.2022	ರಾಜ್ಯಪಾಲರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

06	ಕರ್ನಾಟಕ ಬಂದಿಖಾನೆಗಳ (ತಿದ್ದುಪಡಿ) ವಿಧೇಯಕ, 2022 The Karnataka Prisons (Amendment) Bill,2022	04.04.2022	ರಾಜ್ಯಪಾಲರು
07.	ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2022 The Karnataka Gram Swaraj and Panchayat Raj (Amendment) Bill, 2022.	04.04.2022	ರಾಜ್ಯಪಾಲರು
08.	ಕರ್ನಾಟಕ ಧನವಿನಿಯೋಗ (ಸಂಖ್ಯೆ:2) ವಿಧೇಯಕ, 2022 The Karnataka Appropriation (No.2)Bill, 2022	31.03.2022	ರಾಜ್ಯಪಾಲರು
09.	ದಂಡ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021 The Code of Criminal Procedure (Karnataka Amendment) Bill, 2021, (L.A.Bill No. 26 of 2021)	24.05.2022	ರಾಜ್ಯಪಾಲರು

೦೬. ಸಭೆಯ ಮುಂದಿಡಲಾದ ಕಾಗದ ಪತ್ರಗಳು

(ಒಂದು ಮತ್ತು ಎರಡನೇ ಪಟ್ಟಿ)

I ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಮುಖ್ಯಮಂತ್ರಿಗಳ ಪರವಾಗಿ):-
ಸನ್ಮಾನ್ಯ ಸಭಾಪತಿಯವರೇ,

(1) ಕರ್ನಾಟಕ ಲೋಕಾಯುಕ್ತ ಕಾಯ್ದೆ-1984 ಕಲಂ 12(5) ಮತ್ತು 12(7) ರನ್ವಯ.

ಶ್ರೀ ಸಿ. ಮಂಜುನಾಥ್, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ಇವರ ವಿರುದ್ಧದ ಉಪಲೋಕಾಯುಕ್ತರ ಕಲಂ 12(5)ರ ವಿವರಣಾತ್ಮಕ ಟಿಪ್ಪಣಿಯ ವರದಿಯನ್ನು ಮಂಡಿಸುವ ಬಗ್ಗೆ.

(2) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಅನುಚ್ಛೇದ 262(3) ರಂತೆ ಮತ್ತು 246(12) ಅನುಸಾರ.

1. ಯಾದಗಿರಿ ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
2. ತುಮಕೂರು ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
3. ಗದಗ ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
4. ಕೋಲಾರ ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
5. ಗ್ರಾಮ ಪಂಚಾಯತಿಗಳ ಕ್ರೋಢಿಕೃತ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
6. ಚಾಮರಾಜನಗರ ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
7. ಕಲಬುರಗಿ ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
8. ಉಡುಪಿ ಜಿಲ್ಲಾ ಪಂಚಾಯತ್‌ನ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(3) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 300ರ ಉಪ ಪ್ರಕರಣ(5)ರನ್ವಯ.

1. ಉಡುಪಿ ಜಿಲ್ಲಾ ಪಂಚಾಯತ್‌ನ 2021-22ನೇ ಸಾಲಿನ ವಾರ್ಷಿಕ ವರದಿ.
2. ಹಾವೇರಿ ಜಿಲ್ಲಾ ಪಂಚಾಯತ್‌ನ 2021-22ನೇ ಸಾಲಿನ ವಾರ್ಷಿಕ ವರದಿ.

(4) ಕಂಪನಿ ಕಾಯ್ದೆ-2013 ಸೆಕ್ಷನ್ 394(2) ಪ್ರಕಾರ

ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್‌ನ (ಕೆ.ಆರ್.ಐ.ಡಿ.ಎಲ್) 2019-20ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

(5) ಬೆಂಗಳೂರು ನೀರು ಸರಬರಾಜು ಒಳಚರಂಡಿ ಅಧಿನಿಯಮದ ಪ್ರಕರಣ 25ರನ್ವಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

(6) ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ ಹಾಗೂ

ಕೆ.ಟಿ.ಸಿ.ಪಿ. ಕಾಯ್ದೆ 1961ರ ಕಲಂ 68ಸಿ ಡಿ(2) ರನ್ವಯ.

1. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
2. ಸಿಂಧನೂರು ನಗರ ಯೋಜನಾ ಪ್ರಾಧಿಕಾರ, ರಾಯಚೂರು ಜಿಲ್ಲೆ 2020-21ನೇ ಸಾಲಿನ ವಾರ್ಷಿಕ ವರದಿ.
3. ಬಾದಾಮಿ ನಗರ ಯೋಜನಾ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
4. ಗೋಕಾಕ್ ನಗರ ಯೋಜನಾ ಪ್ರಾಧಿಕಾರದ 2020-21ನೇ ಸಾಲಿನ ವಾರ್ಷಿಕ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

5. ಶಿರಸಿ ನಗರ ಯೋಜನಾ ಪ್ರಾಧಿಕಾರದ 2017-18ನೇ ಸಾಲಿನ ವಾರ್ಷಿಕ ವರದಿ.
6. ಕನಕಪುರ ಯೋಜನಾ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
7. ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
8. ಹೊಸಕೋಟೆ ಯೋಜನಾ ಪ್ರಾಧಿಕಾರದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
9. ಗೌರಿಜದನೂರು ಯೋಜನಾ ಪ್ರಾಧಿಕಾರದ 2014-15 ರಿಂದ 2016-17 ಮತ್ತು 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.
10. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.

(7) ಕಂಪನಿ ಅಧಿನಿಯಮ 2013ರ ಸೆಕ್ಷನ್ 394(2)ರನ್ವಯ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ.

(8) ಕಂಪನಿ ಕಾಯ್ದೆ 2013ರ ಕಲಂ 395(1)(ಬಿ)ರಡಿ.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

(9) ಕಂಪನಿ ಕಾಯ್ದೆ 2013ರ ಪರಿಚ್ಛೇದ 394ರನ್ವಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 2018-19ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(10) ಕರ್ನಾಟಕ ರಾಜ್ಯ ಆಹಾರ ಆಯೋಗದಿಂದ ಸ್ವೀಕೃತವಾದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಧಿನಿಯಮ 16ರ ನಿಯಮ (6)(ಎಫ್)ರಲ್ಲಿ. ಕರ್ನಾಟಕ ರಾಜ್ಯ ಆಹಾರ ಆಯೋಗದ 2020-21 ಮತ್ತು 2021-22ನೇ ಸಾಲಿನ ವಾರ್ಷಿಕ ವರದಿಗಳು.

II ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

(1) ಕಾಡಾ ಅಧಿನಿಯಮ 1980 ಕಲಂ 24(2) ಮತ್ತು 25ರನ್ವಯ.

1. ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯ ಕಲಬುರಗಿ ಇದರ 2020-21 ಮತ್ತು 2021-22ನೇ ಸಾಲಿನ ವಾರ್ಷಿಕ ವರದಿಗಳು ಹಾಗೂ 2018-19, 2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.
2. ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ “ತುಂಗಭದ್ರಾ ಕಾಡಾ ಮುನಿರಾಬಾದ” ಕೊಪ್ಪಳ ಇದರ 2020-21ನೇ ಸಾಲಿನ ವಾರ್ಷಿಕ ವರದಿ ಹಾಗೂ 2010-11 ಮತ್ತು 2017-18 ರಿಂದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.
3. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೆಲ್ಲಂಡೆ ಯೋಜನೆ, ಭೀಮರಾಯನಗುಡಿ ಯಾದಗಿರಿ ಜಿಲ್ಲೆಯ 2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.

(2) ಕಂಪನಿ ಕಾಯ್ದೆ 2013ರ ಪರಿಚ್ಛೇದ-ಮತ್ತು ವಿಶ್ಲೇಷಣೆಯು ಜಲ ನಿಗಮದ 394 ಹಾಗೂ 395ರ ಉಪಬಂಧಗಳನ್ವಯ.

1. ಕಾವೇರಿ ನೀರಾವರಿ ನಿಗಮದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕ ಪರಿಶೋಧನಾ ವರದಿ ಒಳಗೊಂಡಂತೆ).
2. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

3. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ
(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**III ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಸಾರಿಗೆ ಪರಿಶಿಷ್ಟ ಪಂಗಡಗಳ
ಕಲ್ಯಾಣ ಸಚಿವರ ಪರವಾಗಿ):-** ಸನ್ಮಾನ್ಯ ಸಭಾಪತಿಯವರೇ,

ರಸ್ತೆ ಸಾರಿಗೆ ನಿಗಮ ಕಾಯ್ದೆ 1950 ಅಧಿನಿಯಮ 33 (4) ರನ್ವಯ.

1.ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ಇದರ 2020-21ನೇ ಸಾಲಿನ
ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

2.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹುಬ್ಬಳ್ಳಿ ಇದರ 2020-21ನೇ ಸಾಲಿನ
ಲೆಕ್ಕಪರಿಶೋಧನಾ ವರದಿ.

**IV ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ವಸತಿ, ಮೂಲ
ಸೌಕರ್ಯಾಭಿವೃದ್ಧಿ ಸಚಿವರ ಪರವಾಗಿ):-** ಸನ್ಮಾನ್ಯ ಸಭಾಪತಿಯವರೇ,

(1) ಕಂಪನಿ ಕಾಯ್ದೆ ಸೆಕ್ಷನ್ 619 ಎ(3)ರನ್ವಯ.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ
ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ)

(2) ಕಂಪನಿ ಕಾಯ್ದೆ ಸೆಕ್ಷನ್ 2013ರ ಕಲಂ 394 ರನ್ವಯ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ
2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

V ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಸಣ್ಣ ನೀರಾವರಿ, ಕಾನೂನು,

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):- ಸನ್ಮಾನ್ಯ ಸಭಾಪತಿಯವರೇ,

(1) ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿಯಮಗಳ 1987ರ ಸೆಕ್ಷನ್ 18(4) ಮತ್ತು (6)ರನ್ವಯ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ 2019-20 ಮತ್ತು 2020-21ನೇ ಸಾಲಿನ ವಾರ್ಷಿಕ ವರದಿಗಳು ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

(2) ಮಾನವ ಹಕ್ಕುಗಳ ಸಂರಕ್ಷಣೆ ಅಧಿನಿಯಮ 1993 (1994 ಕೇಂದ್ರ ಅಧಿನಿಯಮ 10) ರ 35

(4) ನೇ ಪ್ರಕರಣದನ್ವಯ

ಕರ್ನಾಟಕ ರಾಜ್ಯ ಕಾನೂನು ಮಾನವ ಹಕ್ಕುಗಳ ಆಯೋಗದ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

VI. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಗೃಹ ಇಲಾಖೆ (ಗುಪ್ತಚರ ವಿಭಾಗವನ್ನು

ಹೊರತು ಪಡಿಸಿ) ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

1. ಕರ್ನಾಟಕ ಪೊಲೀಸ್ ಅಧಿನಿಯಮ 1963 ಕಲಂ 20ಸಿ, 20ಡಿ ಮತ್ತು 20ಇ
ಪೊಲೀಸ್ ದೂರುಗಳ ಪ್ರಾಧಿಕಾರದರನ್ವಯ.

ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ 2020-21ನೇ ಸಾಲಿನ ವಾರ್ಷಿಕ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

VII. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

(1) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ, 1994 ರ ನಿಯಮ 28ರ ಉಪನಿಯಮ (1) (2) ಮತ್ತು (3)ರನ್ವಯ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇದರ 2019-20ನೇ ಸಾಲನ ವಾರ್ಷಿಕ ವರದಿ.

(2) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿನಿಯಮ 1992ರ ಪ್ರಕರಣ 26(3) ರನ್ವಯ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇದರ 2020-21ನೇ ಸಾಲನ ವಾರ್ಷಿಕ ವರದಿ.

(3) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 47(4) ಮತ್ತು 50(2) ರನ್ವಯ.

1. ಕಲಬುರಗಿ ವಿಶ್ವವಿದ್ಯಾಲಯದ 2017-18ನೇ ಸಾಲನ ಲೆಕ್ಕಪರಿಶೋಧನಾ ವರದಿ.
2. ಮೈಸೂರು ವಿಶ್ವವಿದ್ಯಾಲಯದ 2020-21ನೇ ಸಾಲನ ವಾರ್ಷಿಕ ವರದಿ ಮತ್ತು 2017-18ನೇ ಸಾಲನ ಲೆಕ್ಕಪರಿಶೋಧನಾ ವರದಿ.

3. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇದರ 2010-11 ರಿಂದ 2017-18ನೇ ಸಾಲನವರೆಗಿನ ಲೆಕ್ಕಪರಿಶೋಧನಾ ವರದಿಗಳು.

4. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇದರ 2018-19ನೇ ಸಾಲನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಲೆಕ್ಕಪರಿಶೋಧನಾ ವರದಿ.

5. ಕುವೆಂಪು ವಿಶ್ವವಿದ್ಯಾಲಯ 2020-21ನೇ ಸಾಲಿನ ವಾರ್ಷಿಕ ವರದಿ.

6. ತುಮಕೂರು ವಿಶ್ವವಿದ್ಯಾಲಯದ 2016-17 ಮತ್ತು 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.

VIII. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಜೀವಿಶಾಸ್ತ್ರ ಮತ್ತು ಪರಿಸರ,

ಪ್ರವಾಸೋದ್ಯಮ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

(1) ಜಲ (ಮಾಲನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974ರ ಸೆಕ್ಷನ್ 39(2) ಮತ್ತು 40(7) ಹಾಗೂ ವಾಯುಮಾಲನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1981ರ ಸೆಕ್ಷನ್ 35(2)ರನುಸಾರ.

ಕರ್ನಾಟಕ ರಾಜ್ಯ ಮಾಲನ್ಯ ನಿಯಂತ್ರಣ ಮಂಡಳಿಯ 2019-20ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ ಹಾಗೂ 2020-21ನೇ ಸಾಲಿನ ವಾರ್ಷಿಕ ವರದಿ.

(2) ಕಂಪನಿ ಕಾಯ್ದೆ 2013ರ ಕಲಂ 395(1)(ಬಿ)ರನ್ವಯ

1. ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ (ಜಂಗಲ್ ಲಾಡ್ಜ್) 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

IX ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ

ಸಚಿವರು):- ಸನ್ಮಾನ್ಯ ಸಭಾಪತಿಯವರೇ,

(1) ಕಂಪನಿಗಳ ಕಾಯ್ದೆ 2013 ಕಲಂ 394(2) ಮತ್ತು 395(1)ರ ಪ್ರಕಾರ.

1. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಇದರ 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.
2. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತದ 2017-18 ಮತ್ತು 2018-19ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
3. ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
4. ನಿಜ ಶರಣರ ಅಂಜಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
5. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ 2018-19ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

X ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಪಶು ಸಂಗೋಪನೆ ಸಚಿವರ ಪರವಾಗಿ):-

ಸನ್ಮಾನ್ಯ ಸಭಾಪತಿಯವರೇ,

(1) ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಯ್ದೆ 2004ರ ಸೆಕ್ಷನ್ 43(3) ರನ್ವಯ.

ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇದರ 2018-19 ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(2) 1956ರ ಕಂಪನಿ ಅಧಿನಿಯಮಗಳ ಕಲಂ 619(4) ರನ್ವಯ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ 2017-18ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

XI ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

ಕಂಪನಿಗಳ ಕಾಯ್ದೆ 2013ರ ಕಲಂ 394 (2) ಮತ್ತು 395ರ ಪ್ರಕಾರ.

1. ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಡ್ವೈಟೈಸಿಂಗ್ ಅಮಿಟಿಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಮೈಸೂರು ಪೇಪರ್ ಮಿಲ್ಸ್ ಅಮಿಟಿಡ್‌ನ 2014-15ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
3. ಎನ್‌ಜಿಎಫ್ ನಿಯಮಿತದ (ಹುಬ್ಬಳ್ಳಿ) ಅಮಿಟಿಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

XII ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಕಾರ್ಮಿಕ ಸಚಿವರ ಪರವಾಗಿ):-

ಸನ್ಮಾನ್ಯ ಸಭಾಪತಿಯವರೇ,

- (1) ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 ಪರಿಚ್ಛೇದ 27(5)ರನ್ವಯ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ 2016-17ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(2) ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು, 1968ರ ನಿಯಮ 28ರ ಮೇರೆಗೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2020-21ನೇ ಸಾಲಿನ ವಾರ್ಷಿಕ ವರದಿ.

XIII. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಮಾನ್ಯ ಸಹಕಾರ ಸಚಿವರ ಪರವಾಗಿ):-

ಸನ್ಮಾನ್ಯ ಸಭಾಪತಿಯವರೇ,

(1) ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 63(11) ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 29 (ಡಿ) ರನ್ವಯ.

1. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

3. ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

4. ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

5. ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

6. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

7. ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳ ನಿಯಮಿತದ (ಕಾವೇರಿ ಹ್ಯಾಂಡ್‌ಲೂಮ್ಸ್) 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

8. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ ನಿಯಮಿತದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಿಕೊಳ್ಳಬಹುದು”

9. ಕರ್ನಾಟಕ ರಾಜ್ಯ ಸರ್ಕಾರ ಉಣ್ಣೆ ಕೈಮಗ್ಗದ ನೇಕಾರರ ಮಹಾಮಂಡಳ ನಿಯಮಿತದ ಬೆಂಗಳೂರು ಇದರ 2016-17 ರಿಂದ 2020-21ನೇ ಸಾಲಿನವರೆಗಿನ ಲೆಕ್ಕಪರಿಶೋಧನಾ ವರದಿಗಳು.

10. ಕರ್ನಾಟಕ ರಾಜ್ಯ ಸರ್ಕಾರಿ ಮೀನುಗಾರಿಕೆ ಮಹಾಮಂಡಳ ನಿಗಮ ನಿಯಮಿತ, ಮೈಸೂರು ಇದರ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

11. ಕರ್ನಾಟಕ ಸೌಹಾರ್ದ ಒಕ್ಕೂಟ ಸರ್ಕಾರಿ ನಿಯಮಿತ, ಬೆಂಗಳೂರು ಇದರ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

12. ಕರ್ನಾಟಕ ರಾಜ್ಯ ಮಹಿಳಾ ಸರ್ಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇದರ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

13. ಕರ್ನಾಟಕ ರಾಜ್ಯ ಸರ್ಕಾರಿ ನೂಲಿನ ಗಿರಣಿಗಳ ಮಹಾಮಂಡಳ ನಿಗಮ ನಿಯಮಿತ, ಬೆಂಗಳೂರು ಇದರ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

(2) ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಾಯ್ದೆ 1965 ಸೆಕ್ಷನ್ 31(11)ರನ್ವಯ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಬೆಂಗಳೂರು ಇದರ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

XIV. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು, ಮಾನ್ಯ ಕೃಷಿ ಸಚಿವರ ಪರವಾಗಿ):-

ಸನ್ಮಾನ್ಯ ಸಭಾಪತಿಯವರೇ,

ಕಂಪನಿಗಳ ಕಾಯ್ದೆ 2013ರ ಕಲಂ 394 (2)ರನ್ವಯ.

1. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ದಿ. ಮೈಸೂರು ಟೋಬ್ಯಾಕೋ ಕಂಪನಿ ಲಿಮಿಟೆಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

3. ಆಹಾರ ಕರ್ನಾಟಕ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
4. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಇದರ 2020-21ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
5. ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತದ 2019-20 ಮತ್ತು 2020-21ನೇ ಸಾಲಿನ ವಾರ್ಷಿಕ ವರದಿಗಳು (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
6. ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅಮಿಟೆಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

XV. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು, ನಗರಾಭಿವೃದ್ಧಿ (ಕೆಯುಡಬ್ಲ್ಯೂಎಸ್‌ಡಿಬಿ ಮತ್ತು ಕೆಯುಐಡಿಎಫ್‌ಸಿ ಸೇರಿದಂತೆ, ಬೆಂಗಳೂರು ಅಭಿವೃದ್ಧಿ, ಬಿ.ಬಿ.ಎಂ.ಪಿ, ಬಿ.ಡಿ.ಎ, ಡಬ್ಲ್ಯೂ.ಎಸ್.ಎಸ್.ಬಿ, ಬಿಎಂಆರ್‌ಡಿಎ, ಬಿಎಂಆರ್‌ಡಿಎಲ್ ಮತ್ತು ನಗರಯೋಜನೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆಯನ್ನು ಹೊರತುಪಡಿಸಿ) ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 48(5) ಮತ್ತು 49ರನ್ವಯ.

1. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ 2019-20 ಮತ್ತು 2020-21ನೇ ಸಾಲಿನ ವಾರ್ಷಿಕ ವರದಿಗಳು ಹಾಗೂ 2016-17ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
2. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ ಹಾಗೂ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
3. ಗದಗ-ಬೀಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ 2021-22 ವಾರ್ಷಿಕ ವರದಿ ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
4. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ 2017-18, 2018-19 ಮತ್ತು 2021-

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

- 22ನೇ ಸಾಲಿನ ವಾರ್ಷಿಕ ವರದಿಗಳು ಹಾಗೂ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
5. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ 2019-20 ಮತ್ತು 2021-22ನೇ ಸಾಲಿನ ವಾರ್ಷಿಕ ವರದಿಗಳು ಮತ್ತು 2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.
6. ಕೆ.ಜಿ.ಎಫ್. ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
7. ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
8. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು 2021-22ನೇ ಸಾಲಿನ ವಾರ್ಷಿಕ ವರದಿ.
9. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ವಾರ್ಷಿಕ ವರದಿ.
10. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
11. ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
12. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ 2018-19ನೇ ಸಾಲಿನ ವಾರ್ಷಿಕ ವರದಿ.
13. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ 2018-19, 2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
14. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ 2020-21 ಮತ್ತು 2021-22ನೇ ಸಾಲಿನ ವಾರ್ಷಿಕ ವರದಿಗಳು ಹಾಗೂ 2018-19 ಮತ್ತು 2019-20ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗಳು.
15. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
16. ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ 2018-19, 2019-20 ಮತ್ತು 2020-21ನೇ ಸಾಲಿನ ವಾರ್ಷಿಕ ವರದಿಗಳು.
17. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.
18. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ ವಾರ್ಷಿಕ ವರದಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

XVI. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಆಕ್ಟ್ 1994(ಕರ್ನಾಟಕ ಆಕ್ಟ್ ಸಂಖ್ಯೆ: 44 ಆಫ್ 1994) ರ ಪ್ರಕರಣ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

XVII. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು, ಪೌರಾಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯಉದ್ಯಮಗಳ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

(1) ಕೆ.ಐ.ಎ.ಡಿ. ಕಾಯ್ದೆ 1996ರ ಕಲಂ 24(4)ರ ರೀತ್ಯಾ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ 2018-19ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

(2) ಕಂಪನಿ ಕಾಯ್ದೆ 2013ರ ಕಲಂ 394 ಮತ್ತು 395(1)(ಬಿ)ರನ್ವಯ.

1. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ 2015-16 ರಿಂದ 2017-18ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

XVIII. ಶ್ರೀ ನಾರಾಯಣಗೌಡ (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆಗಳು ಸಚಿವರು):- ಸನ್ಮಾನ್ಯ ಸಭಾಪತಿಯವರೇ,

ಕಂಪನಿಗಳ ಕಾಯ್ದೆ 1956 ಸೆಕ್ಷನ್ 619(ಎ)(2)ರನ್ವಯ.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

XIX. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

(1) ಕಂಪನಿ ಕಾಯ್ದೆ 2013ರ ಸೆಕ್ಷನ್ 395(1) ರನ್ವಯ.

1. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಮಿಟೆಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

3. ಪವರ್ ಕಂಪನಿ ಆಫ್ ಕರ್ನಾಟಕ ಅಮಿಟೆಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

4.ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

5.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 2018-19 ಮತ್ತು 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(2) ವಿದ್ಯುಚ್ಛಕ್ತಿ ಕಾಯ್ದೆ-2003 ಪರಿಚ್ಛೇದ-104(4) ರಡಿ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ 2020-21ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

XXI. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು (ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಕೈಮಗ್ಗ ಮತ್ತು ಜವಳ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

ಕಂಪನಿಗಳ ಕಾಯ್ದೆ 1956 ಕಲಂ 619(ಎ), 394 (2) ಮತ್ತು 395ರನ್ವಯ.

1. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಕರ್ನಾಟಕ ರಾಜ್ಯ ಜವಳ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ 2015-16 ರಿಂದ 2020-21 ನೇ ಸಾಲಿನವರೆಗಿನ ವಾರ್ಷಿಕ ವರದಿಗಳು (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ)
3. ದಿ.ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
4. ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಅಮಿಟೆಡ್‌ನ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

XXII. ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ,

- (1) ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960ರಡಿ.

ಕರ್ನಾಟಕ ರಾಜ್ಯ ಅಂಬೆ ಅಭಿವೃದ್ಧಿ ಮಂಡಳಿಯ 2020-21ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(2) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಅಧಿನಿಯಮ 2009,
ಅಧ್ಯಾಯ-I 40(3) ರನ್ವಯ.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇದರ 2018-19ನೇ
ಸಾಲಿನ ಲೆಕ್ಕಪರಿಶೋಧನಾ ವರದಿ.

(3) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 06
ಪಿಎಲ್ ಎಕ್ಸ್2012, ಅಧ್ಯಾಯ-ಗಿ ಕಂಡಿಕೆ 28ರಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2020-21ನೇ ಸಾಲಿನ ವಾರ್ಷಿಕ ವರದಿ.

(4) ಮಲೆನಾಡು/ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿನಿಯಮ 36/1991,
38/1994 ಅಧ್ಯಾಯ-I ಕಂಡಿಕೆ 13ರನ್ವಯ.

1. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಶಿವಮೊಗ್ಗ ಇದರ 2020-21 ಮತ್ತು 2021-22ನೇ
ಸಾಲಿನ ವಾರ್ಷಿಕ ವರದಿ ಹಾಗೂ 2015-16 ರಿಂದ 2020-21ನೇ ಸಾಲಿನ ಲೆಕ್ಕಪರಿಶೋಧನಾ
ವರದಿಗಳು.

2. ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ ಇದರ 2020-21 ಮತ್ತು 2021-
22ನೇ ಸಾಲಿನ ವಾರ್ಷಿಕ ವರದಿ ಹಾಗೂ 2015-16 ರಿಂದ 2020-21ನೇ ಸಾಲಿನ
ಲೆಕ್ಕಪರಿಶೋಧನಾ ವರದಿಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

07. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

(ಮುಂದುವರೆದದ್ದು)

ವಿಷಯ: ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಪ್ರವಾಹ

ಪರಿಸ್ಥಿತಿಯಿಂದ ಜನ-ಜಾನುವಾರುಗಳಿಗೆ ಉಂಟಾಗಿರುವ ತೊಂದರೆ ಬಗ್ಗೆ -

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಮಹತ್ವವುಳ್ಳ ವಿಷಯದ ಬಗ್ಗೆ ನಿಯಮ 59ರಡಿಯಲ್ಲಿ ನಾನು ಈ ಸದನದ ಮತ್ತು ರಾಜ್ಯದ ಜನರ ಗಮನವನ್ನು ಸೆಳೆಯುವಂತಹ ಪ್ರಯತ್ನ ಮಾಡಲು ತಮಗೊಂದು ನೋಟೀಸ್ ಕೊಟ್ಟಿದ್ದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಇಡೀ ಕರ್ನಾಟಕ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ ಬದ್ಧಂತಹ ಮಳೆಯಿಂದಾಗಿ ಪ್ರವಾಹ ಉಂಟಾಗಿ ಆಗಿರುವಂತಹ ಅನಾಹುತ, ಅಪಘಾತಗಳು ಹಾಗೂ ನಷ್ಟಗಳ ಬಗ್ಗೆ ತಕ್ಷಣವೇ ಚರ್ಚೆ ಮಾಡಬೇಕೆಂದು ನಿಯಮ 59ರಡಿಯಲ್ಲಿ ಒಂದು ನೋಟೀಸ್ ಕೊಟ್ಟು ತಮ್ಮಲ್ಲಿ ಮನವಿ ಮಾಡಿದ್ದೆ. ಸತತ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಬಿದ್ದಿರುವ ಮಳೆ ಮತ್ತು ಪ್ರವಾಹದಿಂದಾಗಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಧ್ವಂಸವಾಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ.

(ಮುಂದು)

(790) 13.9.2022 1.30 ಪಿ.ಕೆ.ಎಕೆ

ಶ್ರೀ ಬಿ.ಕೆ. ಹರಿಪ್ರಸಾದ್(ಮುಂದು):

ಈ ವರ್ಷ ಮಳೆಯಿಂದ 23 ಜಿಲ್ಲೆಗಳ 133 ತಾಲ್ಲೂಕುಗಳಲ್ಲಿ ಪ್ರವಾಹದಿಂದ ಬಹಳಷ್ಟು ನಷ್ಟ ಆಗಿರುವಂಥದ್ದನ್ನು ನಾವು ವರದಿಯಲ್ಲಿ ನೋಡಿದ್ದೇವೆ. ಸುಮಾರು 52,759 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಸರ್ಕಾರದ ವರದಿಯ ಪ್ರಕಾರ 21,173 ಕಿ.ಮೀ. ರಸ್ತೆಗಳ ಹಾನಿಯಾಗಿದೆ. 3546 ಕಿ.ಮೀ. ರಾಜ್ಯ ಹೆದ್ದಾರಿಗಳು, 15,985 ಕಿ.ಮೀ. ಗ್ರಾಮೀಣ ರಸ್ತೆಗಳು, 1642 ಕಿ.ಮೀ.ನಗರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಸ್ತೆಗಳು, 2758 ಸೇತುವೆಗಳು, ಸುಮಾರು 750 ಸಣ್ಣ ನೀರಾವರಿ ಕಾಲುವೆಗಳು, 503 ಮಾನವ ನಿರ್ಮಿತ ಟ್ಯಾಂಕುಗಳು, 2669 ಸರ್ಕಾರಿ ಕಟ್ಟಡಗಳು, 2119 ನೀರು ಸರಬರಾಜು ಪೈಪ್‌ಗಳು ಈ ವರ್ಷ ಪ್ರವಾಹದಿಂದ ಹಾನಿಯನ್ನನುಭವಿಸಿವೆ. ಅದರಲ್ಲೂ ಸಹ ಬೆಂಗಳೂರು ನಗರದಲ್ಲಿ 51 ವರ್ಷದ ನಂತರ ರಾಕ್ಷಸ ಮಳೆ ಬಂದು ಕೆಲವು ಭಾಗಗಳಲ್ಲಿ ಬಹಳಷ್ಟು ಹಾನಿ ಆಗಿದೆ. ಕೇವಲ ಬೆಂಗಳೂರು ನಗರದಲ್ಲಿ ಕಟ್ಟಡಗಳು ಅಥವಾ ವಾಹನಗಳು ಮಾತ್ರ ಜಖಂ ಆಗಿಲ್ಲ; ಆ ಭಾಗದಲ್ಲಿರುವ ರಸ್ತೆ ವ್ಯಾಪಾರಿಗಳಿಗೆ, ಆಟೋ ರಿಕ್ಷಾ ಇಟ್ಟುಕೊಂಡವರು, ಟ್ಯಾಕ್ಸಿ ಡ್ರೈವರ್‌ಗಳು ತೊಂದರೆ ಅನುಭವಿಸಿದ್ದು ಅನ್ನ-ನೀರು ಸಿಗದೇ ಇರುವ ಪರಿಸ್ಥಿತಿ ಬಂದುದನ್ನು ನಾವು ನೋಡಿದ್ದೇವೆ. ಉತ್ತರ ಕರ್ನಾಟಕದಲ್ಲಿ, ಕರಾವಳಿ ಪ್ರದೇಶಗಳಲ್ಲಿ ಕಡಲ ಕೊರೆತದಿಂದ; ಭೂ ಕುಸಿತದಿಂದ ಹಾನಿಯಾಗಿದೆ. ಹಾಗಾಗಿ ನಾವು ಬಹಳ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರದವರು ಎಷ್ಟು ಸಹಾಯ ಧನವನ್ನು ಕೊಟ್ಟಿದ್ದಾರೋ ಗೊತ್ತಿಲ್ಲ. ಆದ್ದರಿಂದ ಈ ಕುರಿತ ವಿಷಯಗಳನ್ನು ನಿಯಮ 59ರ ಅಡಿ ಚರ್ಚೆ ಮಾಡಲು ತಾವು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇವತ್ತಿನ ಎಲ್ಲಾ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ, ನಿಯಮ 59ರ ಅಡಿಯಲ್ಲಿ ಈ ವಿಷಯಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಗಳೇ, ಇದು ಬಹಳ ಗಂಭೀರವಾದ ವಿಚಾರವಾಗಿದೆ ಎನ್ನುವ ಹಿನ್ನೆಲೆಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ತಾವು ನಿಯಮ 59ರ ಅಡಿಯಲ್ಲಿ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತೀರೋ ಅಥವಾ ಬೇರೆ ನಿಯಮದಲ್ಲಿ ಈ ಕುರಿತು ಮಾತನಾಡುವುದಕ್ಕೆ ಅವಕಾಶ ಮಾಡಿಕೊಡುತ್ತೀರೋ ತಮ್ಮ ವಿವೇಚನೆಗೆ ಬಿಟ್ಟಿದ್ದಾಗಿದೆ. ಊಟ ಆದನಂತರ ಈ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಸರ್ಕಾರ ಉತ್ತರ ಕೊಡುವುದಕ್ಕೆ ಸಿದ್ಧವಿದೆ.

ಸಭಾಪತಿಯವರು:- ಎಲ್ಲಾ ಸದಸ್ಯರುಗಳಿಗೆ ಗೊತ್ತಿರುವ ಹಾಗೆ ಈ ಸದನದಲ್ಲಿ ನಿಯಮ 59ರ ಅಡಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವಂಥದಿಲ್ಲ. ರಾಜ್ಯ ಎದುರಿಸುತ್ತಿರುವ ಜ್ವಲಂತ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ದೃಷ್ಟಿಯಿಂದ ತಾವು ಈ ನಿಲುವಳಿ ಸೂಚನೆಯನ್ನು ತಂದಿದ್ದೀರಿ. ಈ ನಿಲುವಳಿ ಸೂಚನೆಯನ್ನು ನಿಯಮ 68ಕ್ಕೆ ಕನ್‌ವರ್ಟ್ ಮಾಡಿ, ಈ ಕುರಿತು ಯಾವಾಗ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎನ್ನುವುದನ್ನು ಮಧ್ಯಾಹ್ನದ ನಂತರ ತಿಳಿಸುತ್ತೇನೆ.

ಈಗ ಸದನವನ್ನು ಮಧ್ಯಾಹ್ನ 3.00 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(791) 13.09.2022 03.30 ಎಸ್‌ವಿ-ಬಿಎನ್‌ಎಸ್

(ಮಧ್ಯಾಹ್ನ 1 ಗಂಟೆ 33 ನಿಮಿಷಕ್ಕೆ ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟ ಸದನವು ಪುನಃ

ಮಧ್ಯಾಹ್ನ 03 ಗಂಟೆ 34 ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠದಲ್ಲ ಉಪಸ್ಥಿತರಾದರು)

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ನಾನು ನೆರೆ ಹಾವಳಿಯ ಬಗ್ಗೆ ಮಾತನಾಡಲು ನಿಯಮ 59ರ ಅಡಿಯಲ್ಲಿ ಮಾತನಾಡಲು ಅವಕಾಶವನ್ನು ಕೋರಿದ್ದೆನು. ಸ್ವಲ್ಪ ತಡವಾಯಿತು ಎಂಬುದಾಗಿ ತಿಳಿದು ಬಂದಿತು. ಮಾನ್ಯ ಪ್ರತಿಪಕ್ಷದ ನಾಯಕರು ಕೊಟ್ಟಿರುವ ಸೂಚನೆಯನ್ನು ತಾವು ನಿಯಮ 68ಕ್ಕೆ convert ಮಾಡಿದ್ದೀರಿ. ಅದರಲ್ಲಿಯೇ ನಮ್ಮದನ್ನು ಕೂಡ ಲಗತ್ತು ಮಾಡಿ ನಾಳಿನ ಕಾರ್ಯಕಲಾಪ ಪಟ್ಟಿಯಲ್ಲಿ ಸೇರಿಸಿದರೆ ನಮಗೂ ಸಹ ಚರ್ಚೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಅದರಲ್ಲಿ ನಮ್ಮ ಹೆಸರನ್ನು ಸೇರಿಸಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ತಿಪ್ಪೇಸ್ವಾಮಿಯವರೇ, ತಾವು ಅರ್ಜಿಯನ್ನು ಕೊಡುವ ವೇಳೆಗೆ ಸಮಯ ಮೀರಿತ್ತು. ಆದರೆ ವಿಷಯ ಒಂದೇ ಆಗಿರುವುದರಿಂದ ತಮ್ಮ ಹೆಸರನ್ನು ಸೇರಿಸಲಾಗುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

೦೮ ಪ್ರಕಟಣೆಗಳು

ಅ) ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ ೨ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಮಾನ್ಯ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಈ ಮುಂದಿನ ಮಾನ್ಯ ಶಾಸಕರನ್ನು ನಾಮನಿರ್ದೇಶನ ಮಾಡಲಾಗಿದೆ.

ಶ್ರೀಯುತರಾದ:

1. ಎಂ.ಕೆ.ಪ್ರಾಣೇಶ್
2. ಡಾ: ತೇಜಸ್ವಿನಿಗೌಡ
3. ಮರಿತಿಬ್ಬೇಗೌಡ
4. ಪಿ.ಆರ್.ರಮೇಶ್

ಆ) ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಲಾಗಿದೆ.

ಶ್ರೀಯುತರಾದ

ಕ್ರಮ ಸಂಖ್ಯೆ	ಹೆಸರು ಶ್ರೀಯುತರಾದ	ಸ್ಥಾನ
೦1	ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಮತ್ತು	ಸದಸ್ಯರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

	ಸಭಾನಾಯಕರು	
02	ಬಿ.ಕೆ.ಹರಿಪ್ರಸಾದ್ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರು	ಸದಸ್ಯರು
03	ಡಾ:ವೈ.ಎ.ನಾರಾಯಣಸ್ವಾಮಿ ವಿಧಾನ ಪರಿಷತ್ತಿನ ಮಾನ್ಯ ಸರ್ಕಾರಿ ಮುಖ್ಯ ಸಚೀತಕರು	ಸದಸ್ಯರು
04	ಪ್ರಕಾಶ್ ಕೆ.ರಾಥೋಡ್ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೀತಕರು	ಸದಸ್ಯರು
05	ಡಾ:ಕೆ.ಗೋವಿಂದರಾಜು ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಉಪ ನಾಯಕರು	ಸದಸ್ಯರು
06	ಮರಿತಿಬ್ಬೇಗೌಡ ವಿಧಾನ ಪರಿಷತ್ತಿನ ಮಾನ್ಯ ಶಾಸಕರು	ಸದಸ್ಯರು
07	ಸವದಿ ಲಕ್ಷ್ಮಣ ವಿಧಾನ ಪರಿಷತ್ತಿನ ಮಾನ್ಯ ಶಾಸಕರು	ಸದಸ್ಯರು
08	ಯು.ಬಿ.ವೆಂಕಟೇಶ್ ವಿಧಾನ ಪರಿಷತ್ತಿನ ಮಾನ್ಯ ಶಾಸಕರು	ಸದಸ್ಯರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಶೇಷ ಆಹ್ವಾನಿತರು

ಶ್ರೀಯುತರಾದ

01	ಬಸವರಾಜ ಬೊಮ್ಮಾಯಿ	ಮಾನ್ಯ ಮುಖ್ಯಮಂತ್ರಿಗಳು
02	ಜೆ.ಸಿ.ಮಾಧುಸ್ವಾಮಿ	ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು

ಮಾನ್ಯ ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

೦೨ ಗಮನ ಸೆಳೆಯುವ ಸೂಚನೆ

ಅ) ವಿಷಯ:- ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಶ್ರೀ ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಇವುಗಳಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ.

ಶ್ರೀ ಯು.ಜಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಶ್ರೀ ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಬ್ಯಾಂಕುಗಳಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ ಮಾನ್ಯ ಸಹಕಾರ ಸಚಿವರ ಗಮನ ಸೆಳೆಯುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ,...

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಮಾನ್ಯ ಸಚಿವರು ಯಾವಾಗಲೂ ಉತ್ತರವನ್ನು ಕೊಡುತ್ತಲೇ ಇರುತ್ತಾರೆ. ಈ ವಿಷಯವನ್ನು ನಾನು ನಾಲ್ಕನೆಯ ಬಾರಿಗೆ ಪ್ರಸ್ತಾಪಿಸುತ್ತಿದ್ದೇನೆ. ಮೊದಲೆಲ್ಲಾ ಮಕ್ಕಳಿಗೆ ಪ್ರತಿ ತಿಂಗಳು ಬರುತ್ತಿದ್ದ ಚಂದಮಾಮ ಪುಸ್ತಕದಲ್ಲಿನ ವಿಕ್ರಮಾದಿತ್ಯ ಮತ್ತು ಬೇತಳ ಎನ್ನುವ ಕಥೆಗಳನ್ನು ಹೇಳುತ್ತಾ, ಬೇತಳ ಇಳಿದು ಬರುತ್ತಾನೆ ಎಂದು ಹೇಳುತ್ತಿದ್ದೆವು. ನನ್ನ ಪರಿಸ್ಥಿತಿ ಹಾಗಾಗಿದೆ. ಪ್ರತಿ ಸಾರಿಯೂ ಈ ಸದನ ಮುಗಿಯುವಾಗ ನಾನು ಕೆಳಗೆ ಬೀಳುತ್ತೇನೆ. ಪುನಃ ಮೇಲೆ ಹತ್ತಿ ಕುಳಿತು ಇದೇ ಕಥೆಯನ್ನು ಕೇಳುವುದು.

ಪಾಪಾತ್ಮರು ಈ ಬ್ಯಾಂಕ್‌ಗಳಲ್ಲಿ ಹಣವನ್ನು ಇಟ್ಟಿದ್ದಾರೆ. ಸರ್ಕಾರ ಇವರ ನೆರವಿಗೆ ಬರಬೇಕೆಂದು ಹೇಳಿ ಸುಮಾರು ಒಂದೂವರೆ ವರ್ಷದಿಂದ ನಾನು ಪ್ರತಿ ಬಾರಿಯೂ ಕೇಳುತ್ತಿದ್ದೇನೆ. ಪ್ರತಿ ಬಾರಿಯೂ ಆಡಿಟ್ ಆಯಿತು, ಹೀಗಾಯಿತು, ಹಾಗಾಯಿತು, ಮುಂದೆ ಆಗಿಬಿಡುತ್ತದೆ ಎಂದು ಹೇಳುತ್ತಾರೆ. ಇಂದಿನವರೆವಿಗೂ 90 ಜನ ಪ್ರಾಣ ಬಿಟ್ಟಿದ್ದಾರೆ. ನೂರಾರು ಜನರು ತಮ್ಮ ಮಾತೃ-ಔಷಧಿಗೆ ಹಣವಿಲ್ಲದೆ ನಮ್ಮ ಬಳಿ ಬರುತ್ತಿದ್ದಾರೆ. ಅವರಿಗೆ ಟ್ಯಾಬ್ಲೆಟ್ ತೆಗೆದುಕೊಳ್ಳಲು ದುಡ್ಡಿಲ್ಲ. ಅವರ ಕಷ್ಟ ಹೇಳತೀರದು. ಒಂದು ಸಭೆಯನ್ನು ಮಾಡಿ ಸಂಬಂಧಪಟ್ಟವರನ್ನೆಲ್ಲಾ ಕರೆಯಿರಿ ಎಂದು ನಾವು ಮಂತ್ರಿಗಳನ್ನು ಕೇಳಿಕೊಂಡೆವು. ಈ ವರ್ಷ ಮಾರ್ಚ್‌ನಲ್ಲಿ ಮಾನ್ಯ ಮಂತ್ರಿಯವರು ಒಂದು ಸಭೆಯನ್ನು ಕರೆದರು. ಅದಕ್ಕೆ ನಮ್ಮನ್ನೂ ಕರೆದಿದ್ದರು. ನಮ್ಮ ಮುಂದೆಯೇ ಅಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ಕೊಟ್ಟರು. ಆದರೆ ಇವತ್ತಿನವರೆವಿಗೂ ಯಾವುದೂ ಕಾರ್ಯಗತವಾಗಲೇ ಇಲ್ಲ. ಸಿ.ಐ.ಡಿ.ಯವರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿದ್ದು, ನಮ್ಮ ಬಳಿ ದಾಖಲೆ ಇದೆ ಎಂದು ಹೇಳುತ್ತಾರೆ. ಅದನ್ನು ಹರಾಜು ಹಾಕಿ ಹಣವನ್ನು ಕೊಡಿ ಎಂದರೆ ಮಾಡಲಿಲ್ಲ. ದೊಡ್ಡ ಸುಸ್ತಿದಾರರು ಯಾರಿದ್ದಾರೆಯೋ, ಒಂದು ಸಾವಿರ ಕೋಟಿಗಳಲ್ಲಿ 15-20 ಜನ 700-800 ಕೋಟಿಗಳಷ್ಟು ಇದ್ದು, ಅವರ ಹೆಸರನ್ನು ಬೋರ್ಡ್‌ಗೆ ಹಾಕಿಸಿ ಎಂದರೆ ಸರ್ಕಾರಕ್ಕೆ ಭಯವಾಗುತ್ತದೆ. ಏಕೆಂದು ನನಗೆ ಗೊತ್ತಿಲ್ಲ. ಒಬ್ಬ ಅಧಿಕಾರಿಯನ್ನು ತಂದರು, ಅವರನ್ನು ತೆಗೆದರು. ಇನ್ನೊಬ್ಬರನ್ನು ತಂದರು. ಆ ಮಹಾನುಭಾವ ನಮಗೆ ಕಳೆದ ಬಾರಿಯ ಸಭೆಯಲ್ಲಿ ಹೇಳಿದರು. ಬ್ಯಾಂಕ್‌ನಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏನಾಗುತ್ತಿದೆ ಎಂದು ಕಾಲಕಾಲಕ್ಕೆ ಮೂರು ತಿಂಗಳಿಗೋ, ಆರು ತಿಂಗಳಿಗೋ ಠೇವಣಿದಾರರಿಗೆ ಒಂದು ಮೆಸೇಜ್ ಕೊಡಿ ಎಂದು ಹೇಳಿದರು. ನಾವು ಹೇಳಿದಾಗ ಬಿಟ್ಟರೆ ಇವತ್ತಿನವರೆವಿಗೂ ಏನೂ ಆಗಿಲ್ಲ.

(ಮುಂದು)

(792) 13-09-2022 (3.40) ಕೆಜಿ-ಕೆಎಸ್

ಶ್ರೀ ಯು.ಬಿ.ವೆಂಕಟೇಶ್ (ಮುಂದು):-

ನಾನು ಕಳೆದ ಅಧಿವೇಶನದಲ್ಲಿ ಇದರ ಬಗ್ಗೆ ಈ ಸದನದಲ್ಲಿ ಮಾತನಾಡುವಾಗ ಅಂದರೆ, 24ನೇ ಮಾರ್ಚ್‌ನಲ್ಲಿ ಮಾನ್ಯ ಸಚಿವರು ಉತ್ತರಿಸುತ್ತಾ, ಎಲ್ಲಾ audit ಮುಗಿದಿದೆ, ಒಂದು ವರ್ಷದ್ದು ಮಾತ್ರ ಬಾಕಿ ಇದೆ, ಅದನ್ನು ಸಹ ಬರುವ ಏಪ್ರಿಲ್ ತಿಂಗಳ ಅಥವಾ ಮೇ ತಿಂಗಳ ಅಂತ್ಯದೊಳಗೆ ಆಗಬಹುದೆಂದು ಹೇಳಿದ್ದಾರೆ. ಆದರೆ, ಅದು ಇವತ್ತಿನವರೆಗೂ ಆಗಿಲ್ಲ. ಈಗ ಯಾರಾದರೊಬ್ಬರು Expression of Interest (EOI) ಹಾಕಿ ಬೇರೆ ಬ್ಯಾಂಕಿನವರು ತೆಗೆದುಕೊಳ್ಳಬೇಕೆಂದರೆ, ಒಂದು Balance Sheet ಕೊಡಬೇಕಾಗುತ್ತದೆ. ಬೇರೆ ಬ್ಯಾಂಕಿನವರು ತೆಗೆದುಕೊಳ್ಳುವುದಕ್ಕೆ ರೆಡಿ ಇದ್ದಾರೆ. ಅದಕ್ಕೆ ಇವರು ರೆಡಿ ಇಲ್ಲ. ಸ್ವಲ್ಪ ಜನ ನಿಯತ್ತಾಗಿ ಸಾಲವನ್ನು ಬ್ಯಾಂಕಿಗೆ ಕಟ್ಟುವುದಕ್ಕೆ ರೆಡಿ ಇದ್ದಾರೆ. ಅವರಿಗೆ ಬಡ್ಡಿ ಮೇಲೆ, ಬಡ್ಡಿ ಬೀಕುತ್ತಿದೆ. ಅವರು ಬ್ಯಾಂಕಿಗೆ ಹಣವನ್ನು ಕಟ್ಟಲು ಹೋದರೆ, ಹಣವನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ. ಆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿರುವವರು ಸಾಲ ಕಟ್ಟಿ ಅವರ ಆಸ್ತಿಯನ್ನು ಬಡಿಸಿಕೊಳ್ಳಬೇಕೆಂದು ಇದ್ದಾರೆ, ಆದರೆ ಅವರ ಕೈಯಲ್ಲಿ ಅದು ಆಗುತ್ತಿಲ್ಲ. ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ, ಬರೀ ಸಭೆಗಳನ್ನು ಮಾಡುವುದು, ಆರ್.ಬಿ.ಐ., (Reserve Bank of India) ನವರು ಹೇಳುವುದು, ಸಿ.ಐ.ಡಿ., (Crime Investigation Department) ನವರು ಹೇಳುವುದೇ ಆಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಸಭೆ ಮಾಡಿ 10 ತಿಂಗಳು ಆಯಿತು. ನಾನು ಅವತ್ತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಇದರ ಮೇಲೆ stay ಇದೆ, ಯಾರು ದೂರು ಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳಿದೆ. ಅದಕ್ಕೆ ತಕ್ಷಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

vacate ಮಾಡಿಸುತ್ತೇವೆಂದು ಹೇಳಿದರು. ಆದರೆ, ಅದು ಇವತ್ತಿನವರೆಗೂ vacate ಆಗಿಲ್ಲ. ಯಾವ ರೀತಿ ಬಡ ಜನರು ನಂಜಕೆ ಇಟ್ಟುಕೊಳ್ಳುವುದು? ಐದು ಲಕ್ಷ ರೂಪಾಯಿಗಳ DICGC (Deposit Insurance Credit Guarantee Corporation) ರವರು ಕೊಟ್ಟರು. ಇನ್ನೂ ಸಾವಿರ ಕೋಟಿ ರೂಪಾಯಿ ನಿಮ್ಮ ಹತ್ತಿರ ಇದೆ ಎಂದರೆ, ಅದನ್ನು ವಸೂಲ ಮಾಡಿ ಕೊಡುವವರಿಗೆ ಕೊಡಲಿ. ಬಡ್ಡಿಯನ್ನು ಕೊಡಿ. ಇಲ್ಲವೆಂದರೆ, ನಿಮ್ಮ ಹಣ ಈ ರೀತಿಯಾಗುತ್ತಿದೆ ಎಂದಾದರೂ ಹೇಳಲಿ. ಆರ್.ಬಿ.ಐ.,ನವರು ಪ್ರತಿ ಬಾರಿಯು ಇವರಿಗೆ “ಒಳ್ಳೆಯ ಬ್ಯಾಂಕು”, “ಪರಿಶುದ್ಧ ಬ್ಯಾಂಕ್” ಎಂದು ‘A’ certificate ಕೊಡುತ್ತಾರೆ. ಇವರು ಬಡ ಬ್ರಾಹ್ಮಣರು. ಠೇವಣಿ ಇಟ್ಟಿರುವವರೆಲ್ಲರೂ ಪೂಜಾ ಕೈಂಕರ್ಯಗಳನ್ನು ಮಾಡುವವರು. ಮಾನ್ಯ ಸಚಿವರಿಗೆ ಎಲ್ಲವೂ ಗೊತ್ತಿದೆ. ಮಾನ್ಯ ಸಚಿವರಿಗೆ ಒಂದು ದಿವಸ ಬನ್ನಿ ಕರೆದುಕೊಂಡು ಹೋಗುತ್ತೇನೆ, ಅವರ ಪರಿಸ್ಥಿತಿಯನ್ನು ನೋಡಿ ಎಂದು ಹೇಳಿದೆ. ಆದರೆ, ಮಾನ್ಯ ಸಚಿವರು ಬರಲಿಲ್ಲ. ಕಳೆದ 2 ತಿಂಗಳ ಹಿಂದೆ cabinet meeting ಇದ್ದಾಗ, ಆ ಬ್ಯಾಂಕಿನ 25 ಜನ ಠೇವಣಿದಾರರನ್ನು ಇಲ್ಲಿಗೆ ಕರೆದುಕೊಂಡು ಬಂದು ಒಂದು ಸಭೆಯನ್ನು ಕರೆಯಿರಿ ಎಂದು ಹೇಳಿದೆ. ಆಗ ಮಾನ್ಯ ಸಚಿವರು ಈಗ ಆಗುವುದಿಲ್ಲ, ನಮ್ಮ RCS (Registrar of Cooperative Societies) ರವರು change ಆಗಿದ್ದಾರೆ. ಆ ಮೇಲೆ ಕರೆಯುತ್ತೇನೆಂದು ಹೇಳಿದರು. ಆದರೆ, ಇದುವರೆಗೂ ಸಭೆಯನ್ನು ಕರೆಯಲಿಲ್ಲ. ನಾವು ಈ ಜನರಿಗೆ ಮುಖವನ್ನು ತೋರಿಸುವುದು ಹೇಗೆ? ಇವರಿಗೆ ಯಾವ ರೀತಿ ಹಣವನ್ನು ವಾಪಸ್ಸು ಕೊಡುವುದು? ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವಂತಹ assets ಅನ್ನು CID ರವರು seize ಮಾಡಿದ್ದೇವೆಂದು ಹೇಳುತ್ತಾರೆ. ಹಾಗಾದರೆ, ಅದನ್ನು ಹರಾಜು ಹಾಕಲಿ, ಇದನ್ನು ಮಾಡುವುದಕ್ಕೆ ಸರ್ಕಾರಕ್ಕೆ ಏನು ಭಯ? ಈಗ ಉದಾಹರಣೆಗೆ ಶ್ರೀ ಯು.ಬಿ.ವೆಂಕಟೇಶ್‌ವರವರು ಸಾಲ ಮಾಡಿದ್ದರೆ, ಆ ಬಗ್ಗೆ ಒಂದು board ಅನ್ನು ಹಾಕುವುದಕ್ಕೆ ಏನು ತೊಂದರೆ? ಇನ್ನೂ ಆಡಿಟ್ ಆಗಿಲ್ಲವೆಂದು ಹೇಳುತ್ತಾರೆ. 20 ವರ್ಷಗಳಿಂದ RBI ಮತ್ತು RCS (Registrar of Cooperative Societies) ರವರು ಆಡಿಟ್ ಮಾಡಿಕೊಂಡು ಎಲ್ಲಾ ಚೆನ್ನಾಗಿ ಇದೆ ಎಂದು ಹೇಳಿದರು. ಈಗ 2 ವರ್ಷಗಳಿಂದ ಚೆನ್ನಾಗಿಲ್ಲವೆಂದು ಹೇಳಿ 2014ನೇ ಸಾಲಿನಿಂದ ಆಡಿಟ್ ಮಾಡುತ್ತಿದ್ದಾರೆ. ಆಡಿಟ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವುದರಲ್ಲಿ ತಪ್ಪು ಇಲ್ಲ. ಆದರೆ, ಇದಕ್ಕೆ ಒಂದು time-bound ಇರಬೇಕಲ್ಲವೇ; ಮಾನ್ಯ ಸಚಿವರು ಏಪ್ರಿಲ್ ಅಥವಾ ಮೇ ತಿಂಗಳ ಅಂತ್ಯದೊಳಗೆ ಆಡಿಟ್ ಆಗುತ್ತದೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಆಗಿಲ್ಲ. ಸರ್ಕಾರ ಆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವವರಿಗೆ ಯಾವ ರೀತಿ ಹಣ ಕೊಡಬೇಕೆಂದು ಏನಾದರೂ ತೀರ್ಮಾನ ಮಾಡಿದೆಯೇ? ಈ ಬಡ ಜನರು ಯಾವ ರೀತಿ ಸರ್ಕಾರದ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಾರೆ? ಈ ಬ್ಯಾಂಕಿನಿಂದ ಬೇರೆ ಬ್ಯಾಂಕುಗಳಿಗೂ ಸಹ ಕೆಟ್ಟ ಪರಿಣಾಮ ಬೀರುತ್ತಿದೆ. ಇದೊಂದು ಬ್ಯಾಂಕಿನಿಂದ ಅಕ್ಕ-ಪಕ್ಕದಲ್ಲರುವಂತಹ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವಂತಹ ಹಣವನ್ನು ವಾಪಸ್ಸು ತೆಗೆಯುತ್ತಿದ್ದಾರೆ. ನಾಳೆ ದಿವಸ ಈ ಬ್ಯಾಂಕ್‌ಗಳಲ್ಲಿಯೂ ಸಹ, ಏನಾಗಿಬಿಡುತ್ತದೆ ಎಂಬ ಚಿಂತೆಯಿಂದ ವಾಪಸ್ ತೆಗೆದು ಬಿಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ದಿಟ್ಟ ನಿಲುವನ್ನು ತೆಗೆದುಕೊಂಡು ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ, ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು. ಅವರನ್ನು arrest ಮಾಡುತ್ತಾರೆ. ಅವರು bail ತೆಗೆದುಕೊಂಡು ಬಂದು ಆರಾಮವಾಗಿದ್ದಾರೆ.

ಮಾನ್ಯ ಸಭಾಪತಿಯವರೇ, ಇದರಲ್ಲಿ ಇಲ್ಲವೆಂದರೆ CID enquiry ಸರಿಯಾಗಿ ಆಗುತ್ತಿಲ್ಲ. Staff issues ಇದೆ, ಅದು ಆಗಿಲ್ಲ. ಬ್ಯಾಂಕಿನಲ್ಲಿ ಇದ್ದಂತಹ ಸಿಬ್ಬಂದಿಯವರು ಆಸ್ತಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. ಅವರನ್ನು suspend ಮಾಡಿದ್ದಾರೆ. ಇಲ್ಲವೆಂದರೆ, ವಜಾ ಮಾಡಿದ್ದಾರೆ ಅಷ್ಟೇ. ಇದರಲ್ಲಿ ಯಾರದ್ದು ತಪ್ಪು ಇದೆಯೋ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಲ್ಲವೇ? ಅದು ಆಗಿಲ್ಲ. Cash Transactions ಅನ್ನು ಇನ್ನೂ ಕಂಡುಹಿಡಿದಿಲ್ಲ. ಈ ಪೊಲೀಸ್ ದೂರುಗಳು ಇವೆ. ಇದಕ್ಕೂ ಸಹ ಒಂದು ತಾರ್ಕಿಕ ಅಂತ್ಯ ಬರುತ್ತಿಲ್ಲ. ಇದು ಇಷ್ಟರಲ್ಲೆಯೇ ಇದೆ. ನಾನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ, ಅವರ ವಿರುದ್ಧ ದೂರು ಕೊಡಬೇಕೆಂದು ಹೋದರೆ, ನ್ಯಾಯಾಲಯದಲ್ಲಿ ಒಂದು stay ಇದೆ, ಅದನ್ನು vacate ಮಾಡಿಸಿ ಎಂದರೆ, ಇದುವರೆಗೂ ಆಗಿಲ್ಲ. ಎಲ್ಲಾದರೂ ಈ ತರಹದ ನ್ಯಾಯ ಇದೆಯೇ? ಒಂದು stay ಅನ್ನು vacate ಮಾಡಿಸುವುದಕ್ಕೆ ಆಗುವುದಿಲ್ಲವೆಂದರೆ, ನಾವು ಸರ್ಕಾರಕ್ಕೆ ಏನು ಹೇಳಬೇಕು? ನಾನು ಸಚಿವರ ಬಗ್ಗೆ ಹೇಳುತ್ತಿಲ್ಲ. ಆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬೀದಿ ಬೀದಿಯಲ್ಲಿ ಜನರು ವಿಷ ತೆಗೆದುಕೊಂಡು ಸತ್ತುಹೋಗುತ್ತಿದ್ದಾರೆ. ಅಲ್ಲಗೆ ಹೋದರೆ ಅವರ ಶಾಪ ತಟ್ಟುತ್ತದೆ.

ಮಾನ್ಯ ಸಭಾಪತಿಯವರೇ, 5 ಲಕ್ಷ ರೂಪಾಯಿಗಳ ಒಂದು claim, ಒಬ್ಬರಿಗೆ ದಿನಾಂಕ 21-04-2021 ರಂದು 5 ಲಕ್ಷ ರೂಪಾಯಿಗಳು ಬಂದಿಲ್ಲ. ಶ್ರೀ ಬದರಿನಾಥ್ ಎನ್ನುವವರು ಒಂದು ಪತ್ರವನ್ನು ಬ್ಯಾಂಕಿಗೆ ಬರೆಯುತ್ತಾರೆ. ಅದಕ್ಕೆ ಬ್ಯಾಂಕಿನವರು ಆಡಿಟ್ ಆದ ಮೇಲೆ ಕೊಡುತ್ತೇವೆಂದು ಪತ್ರ ಬರೆಯುತ್ತಾರೆ. ಯಾವಾಗ ಆಡಿಟ್ ಆಗುತ್ತದೆ? ಅವರ ಹಣವನ್ನು ಅವರು ಕೇಳುವುದಕ್ಕೂ ಆಗುವುದಿಲ್ಲವೆಂದರೆ ಹೇಗೆ? ನಾನು ಅಂದು ಆ ಬ್ಯಾಂಕಿನಲ್ಲಿ ರೇವಣಿ ಇಟ್ಟಿದ್ದ ಸದಸ್ಯರನ್ನು ಕರೆದುಕೊಂಡು ಬಂದಂತಹ ಸಂದರ್ಭದಲ್ಲಿ ಮಾನ್ಯ ಸಚಿವರಾದ ಭೈರತಿ ಬಸವರಾಜುರವರ chamber ಗೆ ಹೋಗಿದ್ದೆ. ಈ ರೀತಿಯಾದರೆ ನಾವು ತಲೆ ಎತ್ತಿಕೊಂಡು ಓಡಾಡುವುದು ಹೇಗೆ? ಈ CID enquiry ದ್ದು follow-up ಆಗಿಲ್ಲ. Subsequent FIR's ಆಗಿಲ್ಲ. Dismissed staff ಗಳ ವಿರುದ್ಧ ಕ್ರಮವಾಗಿಲ್ಲ. Fixed Deposit ಗಳಲ್ಲಿ overstatement ಆಗಿದೆ. Cash ನಲ್ಲಿ misappropriation ಆಗಿದೆ. ಇಲ್ಲ ಪ್ರಭಾವಿ ವ್ಯಕ್ತಿಗಳು ಸಾಲ ತೆಗೆದುಕೊಂಡಿದ್ದಾರೆ. ಅವರ ಹೆಸರನ್ನು ಹೇಳುವುದಕ್ಕೆ ಸರ್ಕಾರಕ್ಕೆ ಏನಾಗಿದೆ? ಆಯಿತು, ಸಾಲ ವಸೂಲಿ ಮಾಡುವುದು ಆಮೇಲೆ, ಈ ಹಿಂದಿನದು ಬಾಕಿ ಇದೆ ಎಂದು ಹೇಳಿಯಾದರೂ ಸಹ ಒಂದು ಸುಸ್ತಿ ಹಾಕಬೇಕಲ್ಲವೇ: ಇಷ್ಟು ಜನ shareholders ಇದ್ದಾರೆ, ಅವರಿಗೆ ಒಂದು SMS ಅನ್ನು ಕಳುಹಿಸಬೇಕಲ್ಲವೇ: ಇದಕ್ಕೆ ಇವತ್ತಿನ ದಿವಸ ಸುಮಾರು 5 ಪೈಸೆಯಿಂದ ಹತ್ತು ಪೈಸೆಗಳಷ್ಟು ಖರ್ಚಾಗಬಹುದು. ಸುಮಾರು 25 ಸಾವಿರದಿಂದ 30 ಸಾವಿರ ಜನ ಸದಸ್ಯರು ರೇವಣಿ ಇಟ್ಟಿದ್ದಾರೆ. ನಮ್ಮ ಪರಿಸ್ಥಿತಿ ಈ ರೀತಿ ಇದೆ ಎಂದು 3 ತಿಂಗಳಿಗೋ ಅಥವಾ 6 ತಿಂಗಳಿಗೋ ಒಂದು SMS ಅನ್ನು ಹಾಕುವುದಕ್ಕೆ ಇಲಾಖೆಯವರಿಗೆ ಏನು ತೊಂದರೆ ಇದೆ? ಇದಕ್ಕೆ ಮಾನ್ಯ ಸಚಿವರು ಉತ್ತರ ಹೇಳಲಿ, ನಾನು ನಂತರ ಇದರ ಬಗ್ಗೆ ಮಾತನಾಡುತ್ತೇನೆ. ಇನ್ನೊಂದು ಶ್ರೀ ವಸಿಷ್ಠ ಸಹಕಾರ ಬ್ಯಾಂಕಿನ ವಿಷಯ ಇದೆ. ಇದಾದ ಮೇಲೆ ಅದರ ಬಗ್ಗೆ ಮಾತನಾಡುತ್ತೇನೆ. ಇಂದು ಎರಡು ಬ್ಯಾಂಕುಗಳ ವಿಷಯ ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ವರವರು ಇದು 3/4ನೇ ಬಾರಿಗೆ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದಾರೆ. ಮಾನ್ಯ ಸದಸ್ಯರ ನೇತೃತ್ವದಲ್ಲ ಈ ಬಗ್ಗೆ ಸಭೆಯನ್ನು ಸಹ ಮಾಡಿದ್ದೇನೆ. ಇದರ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆಗೆ 2/3 ಸಭೆಗಳನ್ನು ಮಾಡಿ ಏನೇನು instruction ನೀಡಬೇಕು, action ಏನು ಮಾಡಬೇಕು; CID enquiry ಗೆ ಏನು ಕೊಟ್ಟಿದೆ, ಅದನ್ನು ತ್ವರಿತ ಗತಿಯಲ್ಲಿ ಮಾಡುವಂಥದ್ದು, ED (Enforcement Directorate) ರವರು ಯಾವುದನ್ನು ಕೇಳಿದ್ದಾರೆ, ಯಾವುದನ್ನು ಕಳುಹಿಸಬೇಕು, ಅದನ್ನೆಲ್ಲವನ್ನು ಕಳುಹಿಸುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ. ಈ ಬ್ಯಾಂಕಿನಲ್ಲಿ ಶ್ರೀ ಜಸ್ವಂತರೆಡ್ಡಿ ಮತ್ತು ಶ್ರೀ ರಂಜಿತ್ ರೆಡ್ಡಿ ಎನ್ನುವವರು ಅತಿ ಹೆಚ್ಚು ಸಾಲವನ್ನು ತೆಗೆದುಕೊಂಡಿದ್ದಾರೆ. ಈಗ ಅವರು ಹೊರ ದೇಶಕ್ಕೆ ಹೊರಟುಹೋಗಿದ್ದಾರೆ. CBI (Central Bureau of Investigation) ಮುಖಾಂತರ red corner notice ಕೊಡಬೇಕು ಎನ್ನುವುದನ್ನು ಸಹ ಅವರು ಜಾರಿಗೊಳಿಸಿದ್ದಾರೆ. ಇದರ ಜೊತೆಗೆ cheat ಮಾಡಿರುವಂತಹ ನಿರ್ದೇಶಕರ ವಿರುದ್ಧ FIR book ಆಗಿದೆ. ಅವರ ಆಸ್ತಿಯನ್ನು seize ಮಾಡಿದ್ದೇವೆ. ED ರವರು ಅವರ ಬಗೆಗಿನ ಏನು ಮಾಹಿತಿಯನ್ನು ಕೇಳಿದ್ದಾರೆ, ಆ ಮಾಹಿತಿಯನ್ನು ಸಹ ಕೊಡುವಂತಹ ಕೆಲಸವನ್ನು ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಕಳೆದ 20 ದಿವಸಗಳ ಹಿಂದೆ ನಾವು ನಮ್ಮ ಅಧಿಕಾರಿಗಳು ಮತ್ತು Audit Directors ರವರು ಸೇರಿ ಶ್ರೀ ಗುರು ರಾಘವೇಂದ್ರ ಬ್ಯಾಂಕಿನಲ್ಲಿ ಏನೇನು ಆಗಿದೆ ಎಂಬುದನ್ನು ಚರ್ಚೆ ಮಾಡಿದ್ದೇವೆ. 2014-15 ರಿಂದ 2020-21 ರವರೆಗೆ complete audit report ತಯಾರಾಗಿದೆ. ಒಂದೊಂದು ವರ್ಷದಲ್ಲ ಎಷ್ಟೆಷ್ಟು ಹಣ cheating ಆಗಿದೆ ಎನ್ನುವುದನ್ನು ಸಹ identification ಮಾಡಿದ್ದೇವೆ. 24 ಜನ ಸದಸ್ಯರದ್ದು, ಇನ್ನೂ ಯಾರು second highest loan ತೆಗೆದುಕೊಂಡಿದ್ದಾರೆಂಬ ಸಂಪೂರ್ಣ ಮಾಹಿತಿಯನ್ನು ED ಯವರು ಕೇಳಿದ್ದರು. ಏನೇನು loopholes ಇತ್ತು, ಆ ಬಗೆಗಿನ ಮಾಹಿತಿಯನ್ನು ಸಹ ಕೊಟ್ಟಿದ್ದೇವೆ. ಮತ್ತೆ CID ಯವರಿಗೆ ಏನೇನು refer ಮಾಡಿದ್ದೇವೆ, ಅವರು ಏನೇನು ವಿಚಾರಣೆ ಮಾಡಬೇಕು, ಏನೇನು ತೊಂದರೆಯಾಗಿದೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವ ತರಹ cheat ಮಾಡಿದ್ದಾರೆ... Cheat ಎಂದರೆ, ಈಗ ಯಾರಾದರೂ ಠೇವಣಿ ಇಟ್ಟಿರುತ್ತಾರೆ, ಆ ಠೇವಣಿ ಇಟ್ಟಿರುವವರಿಗೆ ಆ ಠೇವಣಿ ಮೇಲೆ ಸಾಲ ತೆಗೆದುಕೊಂಡಿದ್ದಾರೆಂದು ಗೊತ್ತಿರುವುದಿಲ್ಲ. ಈ ರೀತಿ cheating ಆಗಿದೆ. ಆ ಮೇಲೆ ಬೇರೆ ಯಾರು ಸಾಲ ತೆಗೆದುಕೊಂಡಿರುತ್ತಾರೆ, ಅವರಿಗೆ ಗೊತ್ತಿಲ್ಲದಂತೆ ಮತ್ತೆ ಸಾಲವನ್ನು ಮಾಡಿರುವಂಥದ್ದು ಈ ತರಹ ಇರುತ್ತದೆ. ಕೆಲವರು ಸಾಲದ ಹಣವನ್ನು ವಾಪಸ್ಸು ಬ್ಯಾಂಕಿಗೆ ಕಟ್ಟಬೇಕಾದರೆ, CBI ಗೆ ಮತ್ತು CID ಗೆ ಕೊಟ್ಟಿರುವುದರಿಂದ ಯಾರಾದರೂ ಹಣವನ್ನು ಮರುಪಾವತಿ ಮಾಡಿದರೆ ಅವರ ದಾಖಲೆಗಳನ್ನು ವಾಪಸ್ಸು ಮಾಡುವುದಿಲ್ಲ ಎಂಬ ವಿಷಯವನ್ನು ನನ್ನ ಗಮನಕ್ಕೆ ತಂದರು. ನಂತರ ನಾವು, RCS ರವರು ಎಲ್ಲರೂ ಸೇರಿ ಯಾರಾದರೂ ಸಾಲ ತೆಗೆದುಕೊಂಡಿರುವವರು ಸಾಲವನ್ನು ಮರುಪಾವತಿ ಮಾಡಿದರೆ, ಅವರ ದಾಖಲೆಗಳನ್ನು 15 ದಿವಸಗಳೊಳಗೆ. CID ನಿಂದಾದರೂ ಬಿಡಿಸಿಕೊಡಿ, CBI ನಿಂದಾದರೂ documents ಗಳನ್ನು ಬಿಡುಗಡೆ ಮಾಡಿಸಿಕೊಡಿ, ಹಣ ಕಟ್ಟದಂತಹವರಿಗೆ ತಕ್ಷಣ ಅವರ ದಾಖಲೆಗಳನ್ನು ಅವರಿಗೆ ಕೊಡಬೇಕೆಂಬ ಆದೇಶವನ್ನು ಮಾಡಿದ್ದೇವೆ. CID ಅಧಿಕಾರಿಗಳನ್ನು ಕರೆಸಿ ಅವರ ಜೊತೆಗೆ ಇಷ್ಟೇ time limit ಎಂದು ಮಾಡಿದ್ದೇವೆ. ಎಷ್ಟು ಜನರ ವಿರುದ್ಧ CID ತನಿಖೆ ನಡೆಯುತ್ತಿದೆ, ಅಷ್ಟು ಜನ ಸದಸ್ಯರ property ಅನ್ನು seize ಮಾಡುವಂತಹದ್ದು, recovery ಮಾಡುವಂತಹದ್ದು, action ಮಾಡಬೇಕೆಂದು time-bound ಅನ್ನು ಕಳೆದ 20 ದಿವಸಗಳ ಹಿಂದೆ ಮಾಡಿದ್ದೇವೆ. ED ರವರು ಏನೇನು ದಾಖಲೆಗಳನ್ನು ಕೇಳಿದ್ದರು, ಆ ದಾಖಲೆಗಳನ್ನು ತಲುಪಿಸುವಂತಹ ಕೆಲಸವನ್ನು ಮಾಡಿದ್ದೇವೆ. ನಾವು Additional Registrar ರವರನ್ನು ಇಲಾಖೆಯಿಂದ administrator ಆಗಿ ನೇಮಿಸಿದ್ದೇವು. ಮತ್ತೆ ಬ್ಯಾಂಕಿನವರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಹೋದರು. ಮಾನ್ಯ ಉಚ್ಚ ನ್ಯಾಯಾಲಯದವರು ಶ್ರೀ ಅಶೋಕನಾರವರನ್ನು Administrator ರವರನ್ನಾಗಿ ಮಾಡಬೇಕೆಂದು ಆದೇಶ ಮಾಡಿದರು. ಅದರಂತೆ, ನಾವು ಅವರನ್ನು Administrator ಆಗಿ ನೇಮಿಸಿದ್ದೇವೆ.

(ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(793) 13-09-2022 (3.50) ಎಂ.ವಿ-ಕೆಎಸ್

ಶ್ರೀ ಎಸ್.ಟಿ.ನೋಮಶೇಖರ್ (ಮುಂದು):-

ಹೈಕೋರ್ಟ್ ನಿರ್ದೇಶನದ ಪ್ರಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದೇವೆ. ಅವರು ಎಲ್ಲಾ ಪ್ರಕ್ರಿಯೆಯನ್ನು ಮಾಡಿದ್ದಾರೆ. ಈಗ ಆಡಿಟ್ ಕೂಡ ಪೂರ್ಣಗೊಂಡಿದೆ. ಈಗ ಯಾರ್ಯಾರು ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಸಾಲ ಮರುಪಾವತಿಯಾಗುತ್ತಿಲ್ಲ. ಅಂತಹ ಪ್ರತಿಯೊಬ್ಬರಿಗೂ ಕೂಡ ನೋಟಿಸ್ ಜಾರಿಯಾಗಿದೆ. ಆದರೆ, ಅದು ಇದುವರೆವಿಗೂ ಆಗಿರಲಿಲ್ಲ. ಆಡಿಟ್ ವರದಿ ಪೂರ್ಣಗೊಳ್ಳದೆ, ಅವರು ಎಷ್ಟು ಸಾಲವನ್ನು ತೆಗೆದುಕೊಂಡಿದ್ದಾರೆ? ಅದಕ್ಕೆ ಎಷ್ಟು ಬಡ್ಡಿಯಾಗುತ್ತದೆ ಎಂದು ಎಲ್ಲವನ್ನು ಸೇರಿಸಿಕೊಂಡು ಅಂತಿಮವಾಗಿ ಅವರಿಗೆ ನೋಟಿಸ್ ಕೊಡಬೇಕಾಗಿತ್ತು. ಆದುದರಿಂದ ಈಗ ಅವರಿಗೆ ನೋಟಿಸ್ ನೀಡಲಾಗಿದೆ. ಇದರಿಂದ ಈಗ ಕೆಲವರಿಂದ ವಸೂಲಾತಿ ಸಹ ಆಗುತ್ತಿದೆ. ಅದರಲ್ಲಿ ಕೆಲವರು ಸ್ವಷ್ಟೀಕರಣ ಕೇಳುತ್ತಿದ್ದಾರೆ. ಅಂದರೆ, ಅವರು ಇಷ್ಟು ಸಾಲವನ್ನು ತೆಗೆದುಕೊಂಡಿಲ್ಲ, ಆದರೆ ಬ್ಯಾಂಕ್ ಮತ್ತು ಇಲಾಖೆಯವರು ಇಷ್ಟು ಹಣವನ್ನು ಕೇಳುತ್ತಿದ್ದೀರಿ ಎಂದು ಇದೆ. ಆ ಎಲ್ಲಾ ಸ್ವಷ್ಟೀಕರಣಗಳು ಒಂದಕ್ಕೊಂದು ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ. ಈಗ ಅವುಗಳನ್ನು ಪ್ರತ್ಯೇಕವಾಗಿ ಕ್ಲಿಯರ್ ಮಾಡಿ, ಆದಷ್ಟು ಬೇಗ ಎಲ್ಲವನ್ನು ಸಹ ವಸೂಲಾತಿ ಮಾಡುವಂತೆ ಮಾಡಿ, ವಾಪಸ್ಸು deposit ಮಾಡುವುದಕ್ಕೆ ತ್ವರಿತವಾಗಿ ಕ್ರಮಕೈಗೊಳ್ಳಬೇಕೆಂದು ಗಂಭೀರವಾಗಿ ಸೂಚನೆಯನ್ನು ನೀಡಿದ್ದೇವೆ. ಮಾನ್ಯ ಸದಸ್ಯರ ಅಧ್ಯಕ್ಷತೆಯಲ್ಲೂ ಕೂಡ ಒಂದು ಸಭೆಯನ್ನು ಮಾಡಿದ್ದೇವೆ. ಸರ್ಕಾರ ಮತ್ತು ಸಹಕಾರ ಇಲಾಖೆ ಸುಮ್ಮನೆ ಕುಳಿತುಕೊಂಡಿಲ್ಲ. ನಾವು ಪ್ರತಿ ಹದಿನೈದು ದಿವಸಕ್ಕೊಮ್ಮೆ ಸಭೆಗಳನ್ನು ಮಾಡುತ್ತಿದ್ದೇವೆ. ಈ ತಿಂಗಳ ಐದನೇ ತಾರೀಖಿಗೆ ಸಭೆಯನ್ನು ನಿಗದಿಪಡಿಸಿದ್ದೆವು. ಆದರೆ, ಕಾರಣಾಂತರಗಳಿಂದ ಐದನೇ ತಾರೀಖಿಗೆ ಸಭೆಯನ್ನು ಮಾಡುವುದಕ್ಕೆ ಆಗಲಿಲ್ಲ. ಈ ಸದನ ಮುಗಿಯುವುದರೊಳಗೆ ಮತ್ತೊಂದು ಸಭೆಯನ್ನು ಮಾಡುತ್ತೇವೆ. ನಾನು ಐದನೇ ತಾರೀಖಿಗೆ ಅಂತಿಮ ಗಡುವನ್ನು ನೀಡಿದ್ದೆ. ಹದಿನೈದು ದಿವಸದೊಳಗೆ ಯಾರ್ಯಾರಿಗೆ ವಸೂಲಾತಿಗೆ ನೋಟಿಸ್ ನೀಡಿದ್ದೀರಿ, ಯಾವ್ಯಾವುದು ವಸೂಲಾಗಿದೆ ಮತ್ತೆ ವಸೂಲಾಗದೇ ಇರುವುದಕ್ಕೆ ಸಮಸ್ಯೆಗಳೇನು? ಯಾರು 24 ಜನ ಹೆಚ್ಚಿನ ಪ್ರಮಾಣದ ಸಾಲವನ್ನು ತೆಗೆದುಕೊಂಡಿದ್ದಾರೆ ಮತ್ತು ಅವರು ಎಷ್ಟೆಷ್ಟು ಸಾಲವನ್ನು ತೆಗೆದುಕೊಂಡಿದ್ದಾರೆ, ಅವರ ಮೇಲೆ ತೆಗೆದುಕೊಳ್ಳುವಂತಹ ಕ್ರಮವೇನು? ಇ.ಡಿ. (Enforcement Directorate) ಮತ್ತು ಆರ್ಥಿಕ ಇಲಾಖೆಯವರಿಗೆ ಏನೇನು ದಾಖಲೆಗಳನ್ನು ಕಳುಹಿಸಲಾಗಿದೆ ಮತ್ತು ಅವರ ಕಡೆಯಿಂದ ಯಾವ ರೀತಿಯ ಕ್ರಮವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಳ್ಳಲಾಗಿದೆ. ಅದೇ ರೀತಿ ನಮ್ಮ ಇಲಾಖೆಯ ವತಿಯಿಂದ ಯಾವ ರೀತಿಯ ಕ್ರಮ ಕೈಗೊಳ್ಳಬೇಕು. ಆಡಿಟ್ ಇಲಾಖೆಯ ವತಿಯಿಂದ ಯಾವ ರೀತಿಯ ಕ್ರಮವನ್ನು ಕೈಗೊಳ್ಳಬೇಕು. ಅದೆಲ್ಲವನ್ನು ಸಂಕ್ಷಿಪ್ತವಾಗಿ ಐದನೇ ತಾರೀಖಿಗೆ ಹೇಳಬೇಕು ಎಂದು ಇದಕ್ಕೆ ಒಂದು ಕಾಲಮಿತಿಯನ್ನು ನಿಗದಿಪಡಿಸಿ ಎಂದು ತಿಳಿಸಿದ್ದೆ. ಆದರೆ, ಈ ತಿಂಗಳ ಐದನೇ ತಾರೀಖಿಗೆ ಸಭೆಯನ್ನು ಮಾಡುವುದಕ್ಕೆ ಆಗಲಿಲ್ಲ. ಈಗ ಸದನದ ಸಮಯವನ್ನು ನೋಡಿಕೊಂಡು ಸಭೆಯನ್ನು ಮಾಡುತ್ತೇವೆ. ಆಗ ಮಾನ್ಯ ಸದಸ್ಯರಾದ ಶ್ರೀ ಯು.ಬಿ.ವೆಂಕಟೇಶ್‌ವರವರನ್ನು ಸಹ ಸಭೆಗೆ ಕರೆಯುತ್ತೇವೆ. ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡುವುದಕ್ಕೆ ಎರಡು-ಮೂರು ಜನ ಎಂ.ಎಲ್.ಎ. ಗಳು ಸಹ ಆಸಕ್ತಿ ವಹಿಸಿದ್ದಾರೆ. ಅವರನ್ನು ಸಹ ಸಭೆಗೆ ಕರೆದು, ಸಭೆಯನ್ನು ಮಾಡಲಾಗುತ್ತದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಈಗ ಶ್ರೀ ಜಸ್ವಂತ್‌ರಾಜ್ ಮತ್ತೊಬ್ಬರು ವಿದೇಶಕ್ಕೆ ಹೋಗಿದ್ದಾರೆ. ರೆಡ್ ಕಾರ್ನರ್ ನೋಟಿಸ್ ಮಾಡಿ, ಸಿ.ಬಿ.ಐ (Central Bureau of Investigation) ನವರಿಗೆ ನೀಡಿದ್ದೇವೆ. ಇನ್ನು 24 ಜನರು ಹೆಚ್ಚಿನ ಪ್ರಮಾಣದ ಸಾಲವನ್ನು ತೆಗೆದುಕೊಂಡಿದ್ದಾರೆ. ಈಗ ಇ.ಡಿ.ಯವರು ಕೇಳುವುದನ್ನು ಇ.ಡಿ. ಇಲಾಖೆಯವರಿಗೆ ನೀಡಿದ್ದೇವೆ. ಇದರಲ್ಲಿ ಯಾವುದೂ ಮುಚ್ಚುಮರೆ ಇಲ್ಲ. ಯಾರನ್ನು ರಕ್ಷಣೆ ಮಾಡುವಂಥದ್ದು ಇಲ್ಲ. ಯಾರು ಬಡವರು ಮತ್ತು ಮಧ್ಯಮ ವರ್ಗದವರು deposit ಮಾಡಿದ್ದಾರೆ, ಅಂತಹವರಿಗೆ ಶೇಕಡಾ 100ರಷ್ಟು ವಾಪಸ್ಸು ಕೊಡುವಂಥದಕ್ಕೆ ಸರ್ಕಾರ ಮತ್ತು ಸಹಕಾರ ಇಲಾಖೆ ಬದ್ಧವಾಗಿದೆ. ಯಾರನ್ನು ಸಹ ರಕ್ಷಣೆ ಮಾಡುವಂಥದ್ದು ಇಲ್ಲ. ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಅವರಿಗೆ CID (Crime Investigation Department) ಮತ್ತು ಇ.ಡಿ. ಮುಖಾಂತರ ಹಾಗೂ ನಮ್ಮ ಇಲಾಖೆಯ ಮುಖಾಂತರ ವಸೂಲು ಮಾಡುವಂಥದ್ದಕ್ಕೆ ನೂರಕ್ಕೆ ನೂರರಷ್ಟು ಕ್ರಮ ತೆಗೆದುಕೊಂಡಿದ್ದೇವೆಂದು ಹೇಳುವುದಕ್ಕೆ ಬಯಸುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಇದೆಲ್ಲಾ ಕೇವಲ, ಪ್ರತಿಬಾರಿ ಹೇಳುವುದು continuation of the same part, ಏನೂ ಆಗಿಲ್ಲ. ಮಾನ್ಯ ಸಚಿವರು ಏನೆಂದು ಹೇಳುತ್ತಿದ್ದಾರೆಂದರೆ, ಇ.ಡಿ. ಮತ್ತು CID ಯವರಿಗೆ ಹೇಳುತ್ತಿದ್ದೇವೆಂದು ಹೇಳುತ್ತಿದ್ದಾರೆ. ಅವರೆಲ್ಲಾ ಯಾರು ಸ್ವಾಮಿ? ಅವರು deposit ಇಟ್ಟಿರುವಂತಹವರಿಗೆ ಹೇಳಬೇಕು. ನಾನು ಈಗ ಅಲ್ಲಿ ಠೇವಣಿ ಇಟ್ಟಿದ್ದೇನೆ. ಅವರು ನನಗೆ ಹೇಳಬೇಕು. ಅದನ್ನು ಬಿಟ್ಟು ಅವರು CID, ಇ.ಡಿ. ಮತ್ತು ಎಫ್.ಡಿ. (Finance Department) ಯವರಿಗೆ ಹೇಳುತ್ತೇನೆ ಎನ್ನುತ್ತಾರೆ. ಮಾನ್ಯ ಸಚಿವರು ನನ್ನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದಿಲ್ಲ. ಏಕೆಂದರೆ, ತಪ್ಪು ಮಾಹಿತಿ ಹೋಗಬಾರದು. ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದಿದ್ದರು, ಆಗ ನಾನು ಆ ಸಭೆಗೆ ಹೋಗಿದ್ದೆ.

ಶ್ರೀ ಎಸ್.ಉ.ಸೋಮಶೇಕರ್, ಸಹಕಾರ ಸಚಿವರು:- ಮಾನ್ಯ ಸಭಾಪತಿಯವರೇ, ಆ ಸಭೆಗೆ ನನ್ನದೇ ಅಧ್ಯಕ್ಷತೆ ಇದ್ದರೂ ಸಹ ಮಾನ್ಯ ಸದಸ್ಯರು, ಎಂ.ಎಲ್.ಎ ಮತ್ತು ಎಂ.ಪಿ ಇವರನ್ನು ಕರೆದಿದ್ದೇನೆ. ನಾನು ಇವರ ಅಧ್ಯಕ್ಷತೆಯಲ್ಲಿ ಎಂದು ಹೇಳಲಿಲ್ಲ. ಆ ರೀತಿ ಹೇಳಿದ್ದರೆ ತಪ್ಪು. ನಾನು ಆ ರೀತಿ ಹೇಳಿದ್ದರೆ ಅದನ್ನು ವಾಪಸ್ಸು ತೆಗೆದುಕೊಳ್ಳುತ್ತೇನೆ. ಆ ಸಭೆಗೆ ನನ್ನದೇ ಅಧ್ಯಕ್ಷತೆ ಇತ್ತು. ಈಗ ಸಂಬಂಧಪಟ್ಟಂತಹ ಎಂ.ಎಲ್.ಎ.ಗಳಿಗೆ ಅದರಲ್ಲಿ ಆಸಕ್ತಿ ಇದ್ದುದರಿಂದ ಆ ಸಭೆಗೆ ಅವರನ್ನು ಸಹ ಕರೆದಿದ್ದೆ. General Body Meeting ಮಾಡಿಲ್ಲ, ಅದಕ್ಕೆ ಅನುಮತಿ ನೀಡಿ ಎಂದು ಕಳೆದ ಬಾರಿ ಮಾನ್ಯ ಸದಸ್ಯರೇ ಹೇಳಿದ್ದರು. ಕೋವಿಡ್-19 ಇದ್ದ ಕಾರಣಕ್ಕೆ ಇಲಾಖೆಯ ಅನುಮತಿ ನೀಡಿ, virtual ಮುಖಾಂತರ meeting ಮಾಡಿ, entire depositors ಯಾರು ಇರುತ್ತಾರೆ, ರಾಫವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ಗೆ ಎಷ್ಟು ಜನ ಸದಸ್ಯರು ಇದ್ದಾರೆ, ಅವರೆಲ್ಲರಿಗೂ ಸಹ ವಸ್ತುಸ್ಥಿತಿ ತಿಳಿಯಬೇಕೆಂದು General Body Meeting ಮಾಡುವುದಕ್ಕೆ ಅನುಮತಿ ನೀಡಿದ್ದೇವೆ. ಈಗ ಯಾವ ಪ್ರಕರಣಗಳನ್ನು CID ಯವರು ಕೇಳುತ್ತಾರೆ, ಅಂತಹ ಪ್ರಕರಣಗಳನ್ನು CID ಗೆ ನೀಡಿದ್ದೇವೆ. ಅದೇ ರೀತಿ ಯಾವ ಪ್ರಕರಣಗಳನ್ನು ನಮ್ಮ ಇಲಾಖೆಯಿಂದ ವಸೂಲು ಮಾಡಬಹುದು, ಅದನ್ನು ನಮ್ಮ ಇಲಾಖೆಯ ವತಿಯಿಂದ ವಸೂಲು ಮಾಡುತ್ತಾರೆ. ಇಷ್ಟು ಕೋಟಿ ಹಣದ ಅವ್ಯವಹಾರವಾಗಿದೆ ಎಂದು ಯಾವುದನ್ನು ಇ.ಡಿ.ಯವರು ಮಾಹಿತಿ ಕೇಳಿದ್ದಾರೆ, ಅದನ್ನು ಇ.ಡಿ.ಯವರಿಗೆ ನೀಡಿದ್ದೇವೆ. ಆ ಮಾಹಿತಿ ಎಲ್ಲಾ ಸದಸ್ಯರಿಗೂ ಸಹ ಹೋಗುತ್ತದೆ. Virtual ಮುಖಾಂತರ General Body Meeting ಮಾಡಿದಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿಯವರು ಆ ಬ್ಯಾಂಕಿನ ಇತಿಹಾಸವನ್ನು ತಿಳಿಸಿದ್ದಾರೆ. ಯಾವುದನ್ನು ಸಹ ಮುಚ್ಚುಮರೆ ಮಾಡುವಂಥದ್ದು ಇಲ್ಲ. ಆ ಬ್ಯಾಂಕಿನ ಸದಸ್ಯರಿಗೆ ಸಂಪೂರ್ಣ ಹಕ್ಕು ಇದೆ. ಬ್ಯಾಂಕ್‌ನಲ್ಲಿ ಏನೆಲ್ಲಾ ಅವ್ಯವಹಾರವಾಗಿದೆ, ಏನೆಲ್ಲಾ ವಸೂಲಾಗಿದೆ ಮತ್ತು ಯಾವ ರೀತಿಯ ಕ್ರಮಕೈಗೊಂಡಿದ್ದಾರೆ ಎಂಬುದನ್ನು ಕೇಳುವಂತಹ ಹಕ್ಕು ಸದಸ್ಯರುಗಳಿಗೆ ಇದೆ. ಸದಸ್ಯರು General Body Meeting ಗೆ ಅಟೆಂಡ್ ಮಾಡಲಿ ಅಥವಾ ಬಿಡಲಿ. ಸಂಪೂರ್ಣವಾದ ಮಾಹಿತಿ General Body Meeting ಗೆ ಹೋಗುತ್ತದೆ. ಸರ್ಕಾರ ಅಥವಾ ಸಹಕಾರ ಇಲಾಖೆ ಯಾರನ್ನು ಸಹ ರಕ್ಷಣೆ ಮಾಡುವಂಥದ್ದು ಈ ವಿಷಯದಲ್ಲಿ ಇಲ್ಲ. ಇಲ್ಲಿ ಸಣ್ಣವರು ಇರಲಿ, ದೊಡ್ಡವರು ಇರಲಿ. ಅವರು ಯಾರೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇರಲಿ ಅವರನ್ನು ಬಲಿ ಹಾಕುವುದು ಸರ್ಕಾರ ಮತ್ತು ಸಹಕಾರ ಇಲಾಖೆಯ ಕರ್ತವ್ಯವಾಗಿದೆ. ನಾವು ಅಂತಹವರನ್ನು ಬಲಿ ಹಾಕುತ್ತೇವೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈಗ ಸಭೆಯ ಅಧ್ಯಕ್ಷತೆಯ ಬಗ್ಗೆ ಇರಲಿ. ದಿನಾಂಕ 21.03.2022ರಂದು ಸಭೆಯಾಗಿದೆ. ಅದರ Minutes of meeting ನಲ್ಲಿ ಸಿಂಪಲಾಗಿ ಒಂದೆರಡು ವಿಷಯಗಳನ್ನು ಓದಿ ಹೇಳುತ್ತೇನೆ. ಸದಸ್ಯರಿಗೆ ಬ್ಯಾಂಕಿನ ಸ್ಥಿತಿಗತಿಗಳ ಬಗ್ಗೆ, ಕಾಲಕಾಲಕ್ಕೆ ಕಿರು ಸಂದೇಶವಾದ ಎಸ್.ಎಂ.ಎಸ್ ಕಳುಹಿಸುವುದು. ಹಣ ದುರುಪಯೋಗ ವಂಚನೆ ಎಸಗಿರುವುದಕ್ಕೆ ಸಂಬಂಧಿಸಿರುವ ಎಲ್ಲಾ ತಪ್ಪಿತಸ್ಥರ ವಿರುದ್ಧ ಪರಿಣಾಮಕಾರಿ ಕಠಿಣ ಕಾನೂನು ಕ್ರಮ ಜರುಗಿಸುವುದು. ಸುಮಾರು 24 ಮುಖ್ಯ ಫಲಾನುಭವಿಗಳಿಗೆ 892 ಕೋಟಿ ರೂಪಾಯಿಗಳ ಸಾಲ ನೀಡಿ, ಹಣ ದುರುಪಯೋಗವಾಗಲು ಕಾರಣಕರ್ತರಾದವರನ್ನು ಗುರುತಿಸಿ, ಅವರ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅವರು ಎಸಗಿರುವ ಕೃತ್ಯದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸುವುದು ಎಂದು. ನಾನು ಇಲ್ಲಿ ಹೇಳುವುದು ಸ್ವಲ್ಪ ಮಾತ್ರ. ಅವತ್ತಿನ, part of the execution ಬಗ್ಗೆ ಹೇಳುತ್ತಿದ್ದೇನೆ. ಬ್ಯಾಂಕ್ ಪರಿಸ್ಥಿತಿ ಈ ರೀತಿ ಇದೆ, ನಾವು ಈ ರೀತಿ ಮಾಡುತ್ತಿದ್ದೇವೆಂದು, ಇವತ್ತಿನವರೆಗೂ ಒಂದು ಎಸ್.ಎಂ.ಎಸ್ ಏಕೆ ಕಳುಹಿಸಲಿಲ್ಲ? ನಾವೇ ಒಂದು ಬಾರಿ ಹೇಳಿದ್ದೇವೆ. ಒಬ್ಬರು ಯಾರೋ ಮಹಾರಾಷ್ಟ್ರದವರು ಅಥವಾ ಬೇರೆ ಯಾರೋ Expression of Interest (EOI) ಕೊಡಬೇಕು ಎನ್ನುತ್ತಿದ್ದಾರೆ. ಅವರು EOI ಕೊಟ್ಟು ಬ್ಯಾಂಕ್ ಅನ್ನು ತೆಗೆದುಕೊಳ್ಳಬೇಕಾದರೆ, ಅವರು ಅದರ ಆಡಿಟ್ ಅನ್ನು ನೀಡಬೇಕಲ್ಲವೇ? ಇವರು ಆರ್.ಬಿ.ಐ.ನವರಿಗೆ ಪತ್ರ ಬರೆದಿದ್ದಾರೆ. ಆದರೆ, ಅದು ಮುಂದಕ್ಕೆ ಹೋಗಿಲ್ಲ. ಅವರು ಆರ್.ಬಿ.ಐ.ನವರನ್ನು ಕರೆದು ಸಭೆ ಮಾಡಬೇಕಲ್ಲವೇ? ಇದರಲ್ಲಿ ಆರ್.ಬಿ.ಐ.ನವರೇ ದೊಡ್ಡ ಕಳ್ಳರು. ಅವರು ಪ್ರತಿವರ್ಷ ಉತ್ತಮ ಮತ್ತು ಅತ್ಯುತ್ತಮ ಎಂಬ ಪ್ರಶಸ್ತಿಗಳನ್ನು ನೀಡಿದ್ದಾರೆ. ಆದರೆ, ಈಗ 2014ರಿಂದ ಹಣ ದುರುಪಯೋಗವಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದು ಜನರಿಗೆ ಹೇಳಲಿ. ಅವರು ಇಲಾಖೆಯವರಿಗೆ ಹೇಳದರೆ, ಸದಸ್ಯರಿಗೆ ಏನು ಬಂದ ಹಾಗೆ ಆಗುತ್ತದೆ. ಅದನ್ನು ಠೇವಣಿದಾರರಿಗೆ ಹೇಳಿ. ಜನರು ಸತ್ತು ಹೋಗುತ್ತಿದ್ದಾರೆ, ಅವರು ಏನು ಮಾಡಬೇಕೆಂದು ಹೇಳಿ. ಅವರಿಗೆ ಸ್ವಲ್ಪ ಪರಿಹಾರ ಕೊಡುವುದಕ್ಕೆ ಏನಾದರೂ ಮಾಡಿ. ಈಗ ವಸೂಲಾತಿ ಮಾಡುತ್ತಿದ್ದಾರೆ. ಈಗ ಯಾರೋ ಇಬ್ಬರು ದೇಶ ಬಿಟ್ಟು ಹೋಗಿದ್ದಾರೆ ಎಂದರು, ಆದರೆ ಇಲ್ಲಿ ಅವರ ಹೆಂಡತಿ ಮತ್ತು ಮಕ್ಕಳು ಇಲ್ಲವೇ ಸ್ವಾಮಿ. ಈಗ ಯಾರೋ ಒಂದು dowry case ಹಾಕಿದರೆ, ಅವರ ಅಪ್ಪ-ಅಮ್ಮ, ಅತ್ತೆ-ಮಾವ, ಅಣ್ಣ-

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಮ್ಮಂದಿರನ್ನು ಕರೆದುಕೊಂಡು ಕುಳಿಸಿಕೊಳ್ಳುತ್ತಾರೆ. ಈ ರೀತಿ ನೂರಾರು ಕೋಟಿ ರೂಪಾಯಿ ಸಾಲ ಮಾಡಿ ಹೋಗಿದ್ದಾರೆಂದರೆ, ಇಲ್ಲ ಅವರ ಆಸ್ತಿ, ಹೆಂಡತಿ ಮತ್ತು ಮಕ್ಕಳು ಇಲ್ಲವೇ? ಅವರನ್ನು ಸರ್ಕಾರ ಕರೆದುಕೊಂಡು ಕೂರಿಸುವುದಕ್ಕೆ ಏನಾಗಿದೆ? ಈಗ ಏನಾದರು ಸ್ವಲ್ಪ ಕ್ರಮ ಕೈಗೊಂಡು ತೋರಿಸಲಿ. ಈ ಸರ್ಕಾರಕ್ಕೆ ಬದ್ಧತೆ ಇದೆ. ನಾವು ಜನರಿಗೋಸ್ಕರ ಇದ್ದೇವೆ. ನಾವು ಸ್ವಲ್ಪ ಏನಾದರೂ ಮಾಡಿಕೊಡುತ್ತೇವೆಂದು ಹೇಳಲಿ. ಯಾರಿಗಾದರೂ ಒಂದು ಪೈಸೆ ಸಹಾಯವಾಗಲಿ. ಕೊನೆಗೆ ಬ್ಯಾಂಕ್‌ನಲ್ಲಿ ಐದು ಲಕ್ಷ ಬರುವುದಕ್ಕೆ ಪತ್ರ ಬರೆದರು. ಆದರೆ, ಅದಕ್ಕೆ ಈಗಾಗಲೇ ಎರಡು ವರ್ಷವಾಗಿದೆ. ಇವತ್ತಿನವರೆಗೆ ಆಡಿಟ್ ಆಗಿಲ್ಲ. ಅದು ಆದಮೇಲೆ ಕೊಡುತ್ತೇವೆಂದರು. ಈ ರೀತಿಯಾದರೆ ಜನರು ಹೇಗೆ ಬದುಕುತ್ತಾರೆ. ಇದಕ್ಕೆ ಏನಾದರೂ ಒಂದು ಪರಿಹಾರ ಬೇಕು. ಅದಕ್ಕೆ ನಾನು ಒಂದೂವರೆ ವರ್ಷದಿಂದ ಹೇಳಿದೆ. RCS (Registrar of Cooperative Societies) and RBI (Reserve Bank of India) ನವರು local bank ನವರನ್ನು ಹಾಕಿಕೊಂಡು ಒಂದು Joint Committee ಮಾಡಿ ಎಂದು ಹೇಳಿದೆ. ಅದನ್ನು ಮಾಡಲೇ ಇಲ್ಲ. ಅವರ ಪಾಡಿಗೆ ಸಿ.ಐ.ಡಿ.ಗೆ ಎಂದು ಅವರದೇ ಕೆಲಸವಾಗಿದೆ. ಅವರು ಎಂತಹ ಪ್ರಕರಣಗಳನ್ನು ನೋಡುತ್ತಾರೆಂದು ತಮಗೆ ಗೊತ್ತಿದೆ. ಅವರಿಗೆ ಏನು ಬೇಕೋ, ಅವರಿಗೆ interest ಇರುವಂತಹ ಪ್ರಕರಣಗಳನ್ನು ನೋಡುತ್ತಾರೆ. ಮಾನ್ಯ ಸಚಿವರು ಪ್ರೀತಿ ಇದೆ. ಆದರೆ ಪುರುಸೋತ್ತಿಲ್ಲವೆಂದು ಹೇಳುತ್ತಾರೆ. ನಾನು ಗಲಾಟೆ ಮಾಡಿದಾಗ, ಹತ್ತು ನಿಮಿಷ address ಕೊಟ್ಟರೆ, ಇನ್ನು ಆರು ತಿಂಗಳಿಗೆ ಅಧಿವೇಶನ ಬರುತ್ತದೆ. ಮತ್ತೆ ಇದೇ ಪ್ರಶ್ನೆ ಇರುತ್ತದೆ. ಇನ್ನು ಈ ಹತ್ತು ದಿವಸ ಮುಗಿದರೆ, ಮುಂದಿನ ಮಾರ್ಚ್ ತಿಂಗಳಿಗೆ ಬಜೆಟ್ ಸೆಷನ್ ಬರುತ್ತದೆ. ಆಗಲೂ ಸಹ ಇದೇ ಪ್ರಶ್ನೆ ಇರುತ್ತದೆ. ಏನಾದರೂ ಸ್ವಲ್ಪವಾದರೂ, ಹೌದು ನಾವು ಇವತ್ತು commitment ಮಾಡಿದ್ದೇವೆ. ದಿನಾಂಕ 24.03.2022ಕ್ಕೆ ಸಭೆಯನ್ನು ಮಾಡಿದ್ದೇವೆ. ಅವತ್ತು ಇಂತಹ minutes of the meeting ಅನ್ನು ಮಾಡಿದ್ದೇವೆ. ಇದರ ಬಗ್ಗೆ ಸ್ವಲ್ಪವಾದರೂ ಅನುಷ್ಠಾನ ಮಾಡಿ, ಅದರಲ್ಲಿ ಒಂದು ಭಾಗವನ್ನಾದರೂ ಮಾಡಿದ್ದೇವೆಂದು ಹೇಳಲಿ. ಕೇವಲ ಅಧಿಕಾರಿಗಳಿಗೆ ತಿಳಿಸಿದ್ದೇವೆಂದು ಹೇಳುವುದು ಅದು ಅವರ ಜವಾಬ್ದಾರಿ. ಬಡ ಠೇವಣಿದಾರ ಅಲ್ಲ ದುಡ್ಡು ಇಟ್ಟು ಜೀವನ ನಡೆಸುವುದಕ್ಕೆ ಸಾಯುತ್ತಿದ್ದಾನೆ. ಬ್ಯಾಂಕ್‌ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಹಣ ಇಟ್ಟಿದ್ದಾರೆ. ಆದರೂ ಸಹ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಲ್ಲ. ಮನೆ ಕಟ್ಟುವುದಕ್ಕೆ ಆಗುತ್ತಿಲ್ಲ. ಮಕ್ಕಳಿಗೆ ಓದಿಸುವುದಕ್ಕೆ ಆಗುತ್ತಿಲ್ಲ. ಅದರಲ್ಲಿ ಸ್ವಲ್ಪ ಜನರಿಗೆ ತಮ್ಮ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಪೂಜೆ ಮಾಡುವಂತಹವರು ಸಹ ಅಲ್ಲ deposit ಇಟ್ಟಿದ್ದಾರೆ. ನಮ್ಮ ಕಷ್ಟ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳುವುದಕ್ಕೆ ತೀರದು. ನಮಗೆ ಏನೋ ಒಂದು ಆಶ್ಚರ್ಯವೇನೇನಿಲ್ಲ. ಅವರು ಮೂರು ತಿಂಗಳಿನಲ್ಲಿ ಇದಕ್ಕೆ ಒಂದು ಅಂತಿಮ ಹಾಡುತ್ತೇನೆ. ಒಂದು Expression of Interest, ಆರ್.ಬಿ.ಐ.ಯವರನ್ನು ಕರೆದು, ಬ್ಯಾಂಕ್ ಅನ್ನು ಬೇರೆಯವರು ತೆಗೆದುಕೊಳ್ಳುವುದಕ್ಕೆ ಇರುತ್ತಾರೆ. ಇವರು ಅದನ್ನು correct ಮಾಡಿಕೊಟ್ಟರೆ, ಬ್ಯಾಂಕ್ ಅನ್ನು ಬೇರೆಯವರು ತೆಗೆದುಕೊಂಡು ಅದನ್ನು ನಡೆಸುತ್ತಾರೆ. ಈಗ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. ಈಗ ನಾನು ಹಣ ಕಟ್ಟಬೇಕು, ಆದರೆ ಹಣ ಕಟ್ಟುವಂತಿಲ್ಲ. ಹಣ ಏಕೆ ಕಟ್ಟುವಂತಿಲ್ಲವೆಂದರೆ, ನಾನು ಬ್ಯಾಂಕ್‌ನಲ್ಲಿ ಇಟ್ಟಿರುವ ಮನೆ ಪತ್ರ ಸಿಗುವುದಿಲ್ಲ. ನಾನು technical question ಹೇಳುತ್ತಿದ್ದೇನೆ. ಆದರೆ, ಅದಕ್ಕೆ ಬಡ್ಡಿ ಮಾತ್ರ ಹಾಕಲಾಗುತ್ತಿದೆ. ಅದಕ್ಕೆ ಎಲ್ಲಂದ ಬಡ್ಡಿ ಕಟ್ಟುವುದು. ಇದಕ್ಕೆ ಸರ್ಕಾರ ಶಾಶ್ವತವಾದ ಪರಿಹಾರವನ್ನು ಹುಡುಕಿಕೊಡಬೇಕು. ಮಾನ್ಯ ಮಂತ್ರಿಗಳಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ಹೇಗೆ ಪರಿಹರಿಸಬಹುದು ಎಂದು ಬಹಳ ಅನುಭವವಿದೆ. ಆದರೆ, ಮಾನ್ಯ ಮಂತ್ರಿಗಳಿಗೆ ಪುರುಸೋತ್ತಿಲ್ಲ. ಅದಕ್ಕೆ ನಾನು ಏನು ಮಾಡಲಿ?

ಶ್ರೀ ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು:- ಮಾನ್ಯ ಸಭಾಪತಿಯವರೇ, ಸಹಕಾರ ಇಲಾಖೆಗೆ ಕೆಲವು limits ಇದೆ. ಇದು ಹೈಕೋರ್ಟ್‌ನ ನಿರ್ದೇಶನದ ಮೇಲೆ ನಡೆಯುತ್ತಿದೆ.

(ಮುಂದು)

(794) 13.09.2022 04.00 LL-GR

ಶ್ರೀ ಎಸ್.ಟಿ. ಸೋಮಶೇಖರ್(ಮುಂದು):-

ಎರಡನೆಯದಾಗಿ, Reserve Bank of India ದ supervision ನಲ್ಲಿ ಇದು ನಡೆಯುತ್ತಿದೆ. ಮಾನ್ಯ ಹೈಕೋರ್ಟ್ ಮತ್ತು Reserve Bank of India ನವರು ಏನು ಸೂಪರ್‌ವೈಸ್ ಮಾಡುತ್ತಾರೆ, ಅವರಿಗೆ ನಾವು ಮಾಹಿತಿಯನ್ನು ಕೊಡತಕ್ಕಂತಹದ್ದನ್ನು ಮಾಡುತ್ತೇವೆ. ಮಾನ್ಯ ಹೈಕೋರ್ಟ್‌ನಲ್ಲಿ Reserve Bank of India ದವರು ನಮಗೆ ಆಡಿಟ್ ಮಾಡಬೇಕೆಂದು ಹೇಳಿದ್ದರು, ಅದನ್ನು ನಾವು ಮಾಡಿರುತ್ತೇವೆ. 2020-21ನೇ ಸಾಲಿನ ಆಡಿಟ್ ಕೂಡ ಪೂರ್ಣಗೊಂಡಿರುತ್ತದೆ. ಅದರಲ್ಲಿ 24 ಜನರೆಂದು ಹೇಳಿದ್ದು, ಅದರಲ್ಲಿ 8 ಜನ ಗರಿಷ್ಠ ಸಾಲ ತೆಗೆದುಕೊಂಡಿರುತ್ತಾರೆ. ಅವರಿಗೆ ಒಂದು ನಾರ್ಮಲ್ ಮಾಡಿದ್ದು, ಸಿ.ಓ.ಡಿ., ಮತ್ತು ಇ.ಡಿ., ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಳುಹಿಸಿದ್ದು, ಅವರು ಸಹ ಇದರಲ್ಲಿ ಒಂದೊಂದು ಸ್ಟೆಪ್ ತೆಗೆದುಕೊಳ್ಳುತ್ತಿದ್ದಾರೆ. ಯಾರು ಡಿಪಾಸಿಟ್ ಇಟ್ಟರುತ್ತಾರೆ, ಅವರಿಗೆ ಫ್ಯಾಕ್ಸ್ ಅಥವಾ ಎಸ್.ಎಂ.ಎಸ್., ಕಳುಹಿಸಬೇಕೆಂದು ಮಾನ್ಯ ಸದಸ್ಯರು ಹೇಳಿದ್ದು, ನಾಳೆಯೇ ಸಹಕಾರ ಇಲಾಖೆಯಿಂದ ಆ ಬಗ್ಗೆ ಬ್ಯಾಂಕಿಗೆ ಒಂದು ನಿರ್ದೇಶನವನ್ನು ನೀಡುತ್ತೇವೆ. ಅದರಲ್ಲಿ 3,100 Depositors ಯಾರು ಇದ್ದಾರೆ, ಅಷ್ಟು ಜನರಿಗೆ ಫ್ಯಾಕ್ಸ್ ಅಥವಾ ವಾಟ್ಸಾಪ್ ಮುಖಾಂತರ ಮಾಹಿತಿ ಕೊಡತಕ್ಕಂತಹದ್ದನ್ನು ಮಾಡುತ್ತೇವೆ.

ಮಾನ್ಯ ಸದಸ್ಯರು ಹೇಳಿದ ಹಾಗೆ, ನಾವು ಈ ವಿಚಾರದಲ್ಲಿ ಸುಮ್ಮನೆ ಕುಳಿತಿರುವುದಿಲ್ಲ. ಇದರಲ್ಲಿ ಬಡವರು ಇರಬಹುದು ಅಥವಾ ಮಧ್ಯಮ ವರ್ಗದವರು ಇರಬಹುದು. ಮಾನ್ಯ ಯು.ಬಿ. ವೆಂಕಟೇಶ್‌ವರಿಗಿಂತಲೂ ಬೆಳಗ್ಗೆಯಿಂದ ಹತ್ತಾರು ಜನ ಈ ವಿಷಯಕ್ಕೆ ಸಂಬಂಧಪಟ್ಟಂತೆ, ನನ್ನ ಮುಂದೆ ಬಂದು ಕಣ್ಣೀರು ಹಾಕುವುದನ್ನು ನಾವು ನೋಡಿರುತ್ತೇವೆ. ಹಾಗಾಗಿ, ಯಾವುದೇ ಕಾರಣಕ್ಕೂ ಸಹ ಇದನ್ನು ಲೂಸ್ ಬಿಟ್ಟಿರುವುದಿಲ್ಲ. ಯಾವಾಗಲೂ ನಮ್ಮ ರಿಜಿಸ್ಟ್ರಾರ್‌ರವರು ಮತ್ತು ಕಾರ್ಯದರ್ಶಿಯವರು ಈ ವಿಷಯವಾಗಿ ಪದೇ ಪದೇ ಸಭೆಗಳನ್ನು ನಡೆಸುತ್ತಿದ್ದು, ಅವರಿಗೆ ಯಾವ ಸೂಚನೆಗಳನ್ನು ನೀಡಬೇಕು ಅದನ್ನು ನೀಡುತ್ತಿರುತ್ತಾರೆ. ಇವೆಲ್ಲವನ್ನೂ ಏಕಾಏಕಿ ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ನಮ್ಮಲ್ಲಿ ರೂಲ್ಸ್ ಸಹ ರಬ್ಬರ್ ಇದ್ದ ಹಾಗೆ. ಇದರಲ್ಲಿ ನಾವು ಟೈಟ್ ಮಾಡಿದಷ್ಟು ಸಂಬಂಧಪಟ್ಟ ಬ್ಯಾಂಕ್‌ನವರು ಕೋರ್ಟಿನಿಂದ ಸ್ಟೇ (ತಡೆಯಾಜ್ಞೆ) ತರತಕ್ಕಂಥದ್ದು ಅಥವಾ ಮತ್ತೊಂದು ತರತಕ್ಕಂಥದ್ದನ್ನು ಮಾಡುತ್ತಾರೆ. ಇವೆಲ್ಲವನ್ನೂ ದೃಷ್ಟಿಯಲ್ಲಟ್ಟುಕೊಂಡು ಏನೆಲ್ಲಾ ವಸೂಲು ಮಾಡಬೇಕು, ಅದನ್ನು ಮಾಡಿ ಡಿಪಾಸಿಟ್ ಇಟ್ಟಿರುವವರಿಗೆ ವಾಪಸ್ಸು ಕಳುಹಿಸಬೇಕು ಎನ್ನುವಂಥದ್ದು ಇದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ, ಕೆಲವರು ನನ್ನ ಬಳಿ ಸಹ ಬಂದಿದ್ದರು. ಅದೇನೆಂದರೆ, ನಾವು ಸದರಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡಿದ್ದು, ಆ ಸಾಲವನ್ನು ಮರುಪಾವತಿ ಮಾಡಿದರೆ, ನಾವು ಅಡಮಾನವಿಟ್ಟ ದಾಖಲೆಗಳನ್ನು ವಾಪಸ್ಸು ಕೊಡುವುದಿಲ್ಲವೆಂದು ಹೇಳುತ್ತಾರೆ. ಆ ದಿನವೇ ನಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಸೇರಿ, 15 ದಿನಗಳೊಳಗಾಗಿ ದಾಖಲೆಗಳನ್ನು ಕೊಡಬೇಕೆಂದು ಒಂದು ಆದೇಶ ಮಾಡಿದ್ದೇವೆ. ತಾವು ಅದನ್ನು ಸಿ.ಓ.ಡಿ., ಯಿಂದ ಅಥವಾ ಇ.ಡಿ., ಯಿಂದ ಆದರೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಡಿಸಿಕೊಡಬೇಕೆಂದು ಹೇಳಿದ್ದೇವೆ. ಒಟ್ಟಾರೆಯಾಗಿ, ಸಾಲ ಮರುಪಾವತಿ ಮಾಡಿದ ತಕ್ಷಣ ಅವರ ದಾಖಲೆಗಳನ್ನು ವಾಪಸ್ಸು ನೀಡಬೇಕು. ಇದರಲ್ಲಿ ಕೆಲವು ಏನಾಗಿದೆಯೆಂದರೆ, ನಾವು ಸಾಲ ಮರುಪಾವತಿ ಮಾಡುತ್ತೇವೆ, ಆದರೆ, ನಮ್ಮ ದಾಖಲಾತಿಗಳನ್ನು ನಮಗೆ ವಾಪಸ್ಸು ನೀಡುವುದಿಲ್ಲ. ಅದಕ್ಕಾಗಿ ನಾವು ಏತಕ್ಕೆ ಸಾಲ ಮರುಪಾವತಿ ಮಾಡಬೇಕೆಂಬ ಮನೋಭಾವನೆ ಇದೆ. ಅದಕ್ಕೂ ಸಹ ನಾವು ಆದೇಶ ಮಾಡಿದ್ದೇವೆ. ಇನ್ನು ಸಣ್ಣ-ಪುಟ್ಟ ವಿಷಯಗಳು ಎಲ್ಲ ಇವೆ. ಅಂದರೆ, ಯಾರು ಯಾರನ್ನು ಜೈಲಿಗೆ ಹಾಕಬೇಕು; ಯಾರ ಯಾರ ಜೊತೆ ಸಿ.ಓ.ಡಿ., ವಿಚಾರಣೆ ಮಾಡಬೇಕು; ಯಾರ ಯಾರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು... ಇದರಲ್ಲಿ ನಾವು ಈಗಾಗಲೇ ಸುಮಾರು 1,115 ಕೋಟಿ ರೂಪಾಯಿ ಬೆಲೆಬಾಳುವಂತಹ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುತ್ತೇವೆ. ಜೊತೆಗೆ, ಅವರ ಬ್ಯಾಂಕ್ ಖಾತೆಯಲ್ಲಿರುವಂತಹ 15 ಕೋಟಿ ರೂಪಾಯಿ ಹಣವನ್ನು seize ಮಾಡಿದ್ದೇವೆ. ಈ ವಿಚಾರದಲ್ಲಿ ಏನೇನು ಆಕ್ಷನ್ ಮಾಡಬೇಕೋ, ಅದೆಲ್ಲವನ್ನೂ ಸಹ ನಾವು ಮಾಡುತ್ತಿದ್ದೇವೆ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಅದು ಸರಿಯಾಗುವುದಕ್ಕೆ ನಾವು ಕ್ರಮ ವಹಿಸುತ್ತೇವೆ.

ಈ ಬ್ಯಾಂಕಿಗೆ ಸಂಬಂಧಪಟ್ಟಂತೆ, ಏನೆಲ್ಲಾ ಸಾಲ ಇದೆ, ಅದನ್ನು ನಾವು ಮರುಪಾವತಿ ಮಾಡುತ್ತೇವೆ, ಈ ಬ್ಯಾಂಕ್‌ನ ವಹಿವಾಟನ್ನು ನಾವೇ ವಹಿಸಿಕೊಳ್ಳುತ್ತೇವೆಂದು ಇಬ್ಬರು-ಮೂವರು ಜನ ಬಾಂಬೆಯಿಂದ ಬಂದಿರುತ್ತಾರೆ. ಈ ಬಗ್ಗೆ ನಿನ್ನೆಯ ದಿವಸ ಮಧ್ಯಾಹ್ನ ಒಂದು ಸಭೆ ಮಾಡಬೇಕಾಗಿತ್ತು, ಅದಕ್ಕಾಗಿ ಅವರು ಬಾಂಬೆಯಿಂದ ಸಹ ಬಂದಿದ್ದರು. ಆದರೆ, ದುರದೃಷ್ಟವಶಾತ್ ಅವರ ಮನೆಯಲ್ಲಿ ಯಾವುದೋ ಸಮಸ್ಯೆ ಆಯಿತೆಂದು ಅವರು ವಾಪಸ್ಸು ಹೋಗಿರುತ್ತಾರೆ. ಇನ್ನು 2-3 ದಿವಸಗಳಲ್ಲಿ ವಾಪಸ್ಸು ಬರುತ್ತೇವೆಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಮ್ಮ ಇಲಾಖೆಯಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಲ್ಲಿ ಪ್ರತಿಯೊಂದು ವಿಷಯಕ್ಕೂ ಸಹ Reserve Bank of India ದವರು ಅನುಮತಿ ಕೊಡಬೇಕಾಗುತ್ತದೆ. ಈ ವಿಚಾರದಲ್ಲಿ ಬಾಂಬೆಯವರು ಬಂದು ಕೇಳುತ್ತಾರೆ.

ಶ್ರೀ ಯು.ಬಿ. ವೆಂಕಟೇಶ್(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವರೇ ತಪ್ಪು ಮಾಡಿದರೆ, ಸರ್ಕಾರ ಅವರ ವಿರುದ್ಧ ಏತಕ್ಕೆ ಆಕ್ಷನ್ ತೆಗೆದುಕೊಳ್ಳುವುದಿಲ್ಲ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಟಿ. ಸೋಮಶೇಖರ್(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, Reserve Bank of India ವಿರುದ್ಧ ನಾವು ಯಾವ ಕ್ರಮ ತೆಗೆದುಕೊಳ್ಳುವುದಕ್ಕೆ ಆಗುತ್ತದೆ?

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, Reserve Bank of India ದವರು ಆಡಿಟ್ ಮಾಡಿ, ಪ್ರತಿ ವರ್ಷ ಉತ್ತಮ ಬ್ಯಾಂಕ್ ಎಂದು ಸುಮಾರು 10 ವರ್ಷ ಸರ್ವೆಫಿಕೇಟ್ ಕೊಟ್ಟಿದ್ದಾರೆ. ಆ ಆಡಿಟರ್ ವಿರುದ್ಧ ಸರ್ಕಾರ ಏತಕ್ಕೆ ಕ್ರಮ ತೆಗೆದುಕೊಳ್ಳುವುದಿಲ್ಲ? ಸರ್ಕಾರ ಅವರಿಗಿಂತಲೂ ಕಡಿಮೆ ಇದೆಯೇ? ಆರ್.ಬಿ.ಐ.ನವರು ಅಂದರೆ, ಸರ್ಕಾರದ ತಲೆ ಮೇಲೆ ಇದ್ದಾರೆಯೇ?

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ...

ಡಾ: ವೈ.ಎ. ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಆರ್.ಬಿ.ಐ., ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ?

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಈ ರಾಫವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನ ಆಡಿಟ್ ಅನ್ನು ಯಾರು ಮಾಡಿದ್ದರು, ಅವರು ತಪ್ಪು ಮಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಎರಡು ಕ್ರಿಮಿನಲ್ ಕೇಸ್‌ಗಳನ್ನು ಫೈಲ್ ಮಾಡಿರುತ್ತೇವೆ. ಇದರ ಜೊತೆಗೆ, ಅವರು ಯಾವುದೇ ಆಡಿಟ್ ಮಾಡಬಾರದೆಂದು ಆದೇಶ ಸಹ ಮಾಡಿದ್ದೇವೆ. ಕೇಂದ್ರ ಸರ್ಕಾರದ Reserve Bank of India ನ ಆಡಿಟರ್ ಮೇಲೆ ಆಕ್ಷನ್ ಮಾಡುವಂತಹ ಅಧಿಕಾರ ನಮ್ಮ jurisdiction or limit ನಲ್ಲಿ ಇರುವುದಿಲ್ಲ. ಆದರೆ, ಈ ಬಗ್ಗೆ ನಾವು Reserve Bank of India ನವರಿಗೆ ಪತ್ರ ಬರೆಯಬಹುದು. (ಗೊಂದಲ) ನಮ್ಮ ಆಡಿಟರ್ ಇದರಲ್ಲಿ ತಪ್ಪು ಮಾಡಿದ್ದಾರೆ. ಹಾಗಾಗಿ, ಅವರ ವಿರುದ್ಧ 2 ಕ್ರಿಮಿನಲ್ ಕೇಸ್ ಫೈಲ್ ಮಾಡಿದ್ದೇವೆ ಮತ್ತು ಅವರು ಇನ್ನು ಯಾವುದೇ ಆಡಿಟ್ ಮಾಡಬಾರದೆಂದು ಆದೇಶ ಮಾಡಿರುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಯು.ಬಿ. ವೆಂಕಟೇಶ್‌ವರೇ, ತಾವು ಮಾತನಾಡಲು ಪ್ರಾರಂಭ ಮಾಡಿ, ಇಲ್ಲಿಗೆ ಅರ್ಥ ತಾಸು ಆಗಿರುತ್ತದೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಆಗಲಿ. ಇಂತಹ ಸಾಮಾಜಿಕ ನ್ಯಾಯ ಇರುವುದನ್ನು...

ಸಭಾಪತಿಯವರು:- ಏಕೆಂದರೆ, ಈ ವಿಚಾರದಲ್ಲಿ ತಾವು ಹೇಳಿದ ವಿಷಯವನ್ನು ಹೇಳುತ್ತಿದ್ದೀರಿ, ಮಾನ್ಯ ಮಂತ್ರಿಗಳು ಸಹ ಅದೇ ವಿಷಯವನ್ನು ಹೇಳುತ್ತಿದ್ದಾರೆ. ಹಾಗಾಗಿ, ತಾವು ಈ ವಿಚಾರದಲ್ಲಿ ಏನಾದರೂ ಸಲಹೆಗಳಿದ್ದರೆ ದಯಮಾಡಿ, ಅದನ್ನು ಹೇಳಿ. ಮಾನ್ಯ ಸಚಿವರು ಇರುವಂತಹ ವಿಚಾರವನ್ನು ವಿವರವಾಗಿ, ಸಂಕ್ಷಿಪ್ತವಾಗಿ ಹಾಗೂ ಪ್ರಾಮಾಣಿಕವಾಗಿ ಹೇಳುತ್ತಿದ್ದಾರೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಎರಡು ನಿಮಿಷಗಳಲ್ಲಿ ಪೂರ್ಣಗೊಳಿಸುತ್ತೇನೆ.

ಸಭಾಪತಿಯವರು:- ತಮ್ಮ ಸಲಹೆಗಳೇನಾದರೂ ಇದ್ದರೆ, ಅದನ್ನು ಪರಿಗಣಿಸಿ ವಿಷಯವನ್ನು ಮುಕ್ತಾಯಗೊಳಿಸೋಣ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಸರ್ಕಾರಕ್ಕೆ ಸಲಹೆ ಕೊಡುವುದಕ್ಕೆ ಆಗುವುದಿಲ್ಲ. ಮಾನ್ಯ ಸಚಿವರು Expression of Interest ಮೂಲಕ ಮೂರು ಜನ ಬಂದಿದ್ದಾರೆಂದು ಈಗಾಗಲೇ ಹೇಳಿದರು. ಅದನ್ನು ಎಷ್ಟು ದಿವಸದಲ್ಲಿ ಮಾಡುತ್ತಾರೆಂದು ಹೇಳಲಿ. ನಾನು ಸುಮ್ಮನಾಗುತ್ತೇನೆ. ಅಷ್ಟು ದಿವಸ ನಾನು ಮಾತನಾಡುವುದಿಲ್ಲ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ನಾವು ಈ ಬಗ್ಗೆ Reserve Bank of India ನವರಿಗೆ ಬರೆದಿರುತ್ತೇವೆ. ಇದರಲ್ಲಿ ನಮ್ಮ ಇಲಾಖೆಯ ಅಭ್ಯಂತರ ಏನೂ ಇರುವುದಿಲ್ಲ. ನಾವು ಈ ವಿಚಾರದಲ್ಲಿ ಅನುಮತಿ ನೀಡುತ್ತೇವೆ. ಆದರೆ, Reserve Bank of India ನವರು ಅನುಮತಿ ನೀಡಬೇಕಾಗುತ್ತದೆ. ಆದಾಗ್ಯೂ, ಈ ವಿಚಾರದಲ್ಲಿ Reserve Bank of India

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದ ಆಫೀಸರ್ ಜೊತೆ ಸಹ ನಾವು ಸಭೆ ಮಾಡಿರುತ್ತೇವೆ. ಇದರ ಜೊತೆಗೆ, ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯವರರು ಸಹ ಅವರು ದೆಹಲಿಯ Reserve Bank of India ನ ಜೊತೆ ಕೋ-ಆರ್ಡಿನೇಟ್ ಮಾಡುತ್ತಿದ್ದಾರೆ. ಅವರಿಗೆ ನಾವು ಸಹ ಎಲ್ಲಾ ಮಾಹಿತಿ ನೀಡಿರುತ್ತೇವೆ. ಆ Reserve Bank of India ಮತ್ತು ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ, ಅದಕ್ಕೆ ಆದಷ್ಟು ಬೇಗ ಅನುಮತಿ ನೀಡಬೇಕೆಂದು ಹೇಳಿದ್ದೇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅಂದಾಜು ಎಷ್ಟು ದಿವಸದಲ್ಲ ಪೂರ್ಣಗೊಳ್ಳಬಹುದೆಂಬುದನ್ನು ಮಾನ್ಯ ಸಚಿವರು ಹೇಳಲಿ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಅಂದಾಜು ಎಷ್ಟು ದಿವಸ ಹೇಗೆ ಹೇಳುವುದಕ್ಕಾಗುತ್ತದೆ?

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಸದರಿ ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಟ್ಟಿರುವವರಿಗೆ ಎಸ್.ಎಂ.ಎಸ್., ಮೆಸೇಜ್ ಕಳುಹಿಸುತ್ತೇವೆಂದು ಕಳೆದ 10 ತಿಂಗಳ ಹಿಂದೆ ಹೇಳಿದ್ದು, ಇದುವರೆವಿಗೂ ಒಬ್ಬರಿಗೂ ಸಹ ಎಸ್.ಎಂ.ಎಸ್., ಹೋಗಿರುವುದಿಲ್ಲ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಎಲ್ಲವನ್ನೂ ಕಳುಹಿಸಲಾಗಿದೆ. ಮಾನ್ಯ ಸದಸ್ಯರು ಡಿಪಾಸಿಟ್ ಇಟ್ಟಿದ್ದರೆ ಅವರಿಗೆ ಎಸ್.ಎಂ.ಎಸ್., ಹೋಗುತ್ತಿತ್ತು. ಅವರು ಡಿಪಾಸಿಟ್ ಇಟ್ಟಿರುವುದಿಲ್ಲ. ಯಾರು ಡಿಪಾಸಿಟ್ ಇಟ್ಟಿರುತ್ತಾರೆ ಅವರನ್ನು ಕೇಳಲಿ.

(ಗೊಂದಲ)

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಡಿಪಾಸಿಟ್ ಇಟ್ಟಿರುವವರು ನನ್ನ ಜೊತೆ ಬಂದಿದ್ದು, ಈಗ ಹೊರಗಡೆ ಇದ್ದಾರೆ, ಅವರನ್ನು ಒಳಗಡೆ ಕರೆಸಲೇ?

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಅವರನ್ನು ಸದನದ ಒಳಗಡೆ ಕರೆಸುವುದಕ್ಕಾಗುತ್ತದೆಯೇ?

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರೇ ತಮ್ಮ ಗಮನ ಸೆಳೆಯುವ ಸೂಚನೆಯನ್ನು ಓದಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಇದರಲ್ಲಿ ಒಟ್ಟು ಎರಡು ಬ್ಯಾಂಕ್‌ಗಳಿವೆ. ಇದುವರೆವಿಗೂ ಒಂದು ಬ್ಯಾಂಕ್‌ನ ಬಗ್ಗೆ ಮಾತ್ರ ಚರ್ಚೆಯಾಗಿರುತ್ತದೆ.

ಸಭಾಪತಿಯವರು:- ಗಮನ ಸೆಳೆಯುವ ಸೂಚನೆಯಲ್ಲಿರುವ ವಿಷಯ ಪ್ರಸ್ತಾಪ ಮಾಡಲು ಎಷ್ಟು ಸಮಯ ಇದೆ ಎಂಬುದನ್ನು ತಾವೇ ಹೇಳಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ತಾವು ಕೇಳುವುದು ಬೇಡವೆಂದು ಹೇಳಿದರೆ, ನಾನು ಕುಳಿತುಕೊಳ್ಳುತ್ತೇನೆ.

ಸಭಾಪತಿಯವರು:- ಕೇಳಬೇಡಿ ಎಂದು ನಾನು ಏತಕ್ಕೆ ಹೇಳಲಿ. ಅದು ತಮ್ಮ ಹಕ್ಕು. ಆದರೆ, ನಿಮ್ಮ ಸಂಪೂರ್ಣ ವಿಷಯಗಳು ಮುಟ್ಟಬೇಕೆಂದರೆ, ತಾವು ಕಾಲಮಿತಿಯನ್ನು ನಿಗದಿಗೊಳಿಸಿಕೊಳ್ಳಬೇಕಲ್ಲವೇ?

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಈ ರೀತಿ ಇದೆ. ಹಾಗಾಗಿ, ಇದಕ್ಕೆ ಎಷ್ಟು ಸಮಯ ಕೊಟ್ಟರೂ ಸಹ ಸಾಕಾಗುವುದಿಲ್ಲ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಆಯಿತು. ಮಾನ್ಯ ಸದಸ್ಯರ ಪ್ರಶ್ನೆಗೆ ನಾನು ಉತ್ತರ ನೀಡುತ್ತೇನೆ.

ಸಭಾಪತಿಯವರು:- ಬೇಗ ಕೇಳಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ವಶಿಷ್ಠ ಸೌಹಾರ್ದ ಸಹಕಾರ ಸಂಘದಲ್ಲ ಸುಮಾರು 85 ಕೋಟಿ ರೂಪಾಯಿಗಳ ಅವ್ಯವಹಾರ ಆಗಿದೆ ಎನ್ನತಕ್ಕಂತಹ ಮಾಹಿತಿ ಇದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ, ಸದರಿ ಬ್ಯಾಂಕ್‌ನವರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದರು. ಇತ್ತೀಚೆಗೆ ಆ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿರುತ್ತದೆ. ಈಗ ಅದನ್ನು ಪ್ರೋಸೆಸ್ ಮಾಡುವುದಕ್ಕೆ ನಾವು ಚಾಲನೆ ಮಾಡಿದ್ದೇವೆ. ವಶಿಷ್ಠ ಸೌಹಾರ್ದ ಸಹಕಾರ ಸಂಘ ಸಹಕಾರ ಇಲಾಖೆಯ ಕಂಪ್ರೋಲರ್‌ಗೆ ಬರುವುದಿಲ್ಲ. ಸೌಹಾರ್ದ ಫೆಡರೇಷನ್ ಏನಿದೆ, ಅವರಿಗೆ ಮಾತ್ರ ಸೌಹಾರ್ದ ಸಹಕಾರ ಸಂಘಗಳ ಸಂಪೂರ್ಣ ಕಂಪ್ರೋಲ್ ಇರುತ್ತದೆ. ಆದರೂ ಸಹ, ಈ ಬ್ಯಾಂಕಿನಲ್ಲಿ ಸುಮಾರು 85 ಕೋಟಿ ರೂಪಾಯಿ ಏನು ಅವ್ಯವಹಾರ ಆಗಿದೆ, ಅದನ್ನು ಸೌಹಾರ್ದ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಎಂ.ಡಿ.ಯವರನ್ನು ಕರೆಯಿಸಿ, ಅವರ ಜೊತೆ ಒಂದು ಸಭೆ ಮಾಡಿರುತ್ತೇವೆ. ಹೈಕೋರ್ಟ್ ತಡೆಯಾಜ್ಞೆ ಇದ್ದುದರಿಂದ ಅವ್ಯವಹಾರ ಆಗಿರುವ ಹಣವನ್ನು ರಿಕವರಿ ಮಾಡುವುದಕ್ಕೆ ಆಗಿರುವುದಿಲ್ಲ. ಈಗ ಸದರಿ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಅವ್ಯವಹಾರ ಆಗಿರುವ ಹಣವನ್ನು ರಿಕವರಿ ಮಾಡಿ, ಡಿಪಾಸಿಟ್ ಇಟ್ಟಿರುವವರಿಗೆ ವಾಪಸ್ಸು ನೀಡುವಂಥದ್ದನ್ನು ತೀರ್ಮಾನ ಮಾಡಿರುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ವಶಿಷ್ಠ ಸೌಹಾರ್ದ ಸಹಕಾರ ಸಂಘಕ್ಕೆ ನಮ್ಮ ಕಂಪ್ರೋಲ್ ಬರುವುದಿಲ್ಲವೆಂದರೆ, ಅದಕ್ಕೆ ಯಾರು ಅನುಮತಿ ನೀಡುತ್ತಾರೆ ಅಥವಾ ಯಾರೂ ಅನುಮತಿ ನೀಡದೆಯೇ ಸರ್ಕಾರದಿಂದ ಸೌಹಾರ್ದ ಆಗುತ್ತವೆಯೇ? ಒಂದು ವೇಳೆ ಹಾಗಿದ್ದಲ್ಲಿ, ಸರ್ಕಾರದಲ್ಲ ಪ್ರಸ್ತುತ ಇರುವಂತಹ ನಿಯಮಗಳಿಗೆ ತಿದ್ದುಪಡಿ ತೆಗೆದುಕೊಂಡು ಬರಲಿ. ಸರ್ಕಾರದ ಕಂಪ್ರೋಲ್ ಇಲ್ಲದೇ ಇರುವಂತಹದ್ದಕ್ಕೆ ಏತಕ್ಕೆ ಅನುಮತಿ ನೀಡಬೇಕು? ಕೇವಲ ಲೈಸೆನ್ಸ್ ಕೊಟ್ಟು ಶುಲ್ಕ ಪಡೆಯುವುದಕ್ಕೆ ಮಾತ್ರ ಇದೆಯೇ? ಇದರಿಂದಾಗಿ, ಇಂತಹ ಬ್ಯಾಂಕ್‌ಗಳು ಜನರಿಂದ ಹಣ ಸಂಗ್ರಹ ಮಾಡಿಕೊಂಡು, ಮೋಸ ಮಾಡಿ ಹೋಗಬಹುದೇ? ಇವುಗಳಿಗೆ ಸರ್ಕಾರದ ಕಂಪ್ರೋಲ್ ಇಲ್ಲವೆಂದರೆ ಹೇಗೆ?

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸದರಿ ಸೌಹಾರ್ದ ಸಹಕಾರ ಬ್ಯಾಂಕಿಗೆ ಇವರೇ ಅನುಮತಿ ನೀಡಿರುತ್ತಾರೆ. ಅದನ್ನು ನಾವು ಕೊಟ್ಟಿರುವುದಿಲ್ಲ. ಸೌಹಾರ್ದ ಸಂಘಗಳಿಗೆ ಸಹಕಾರ ಇಲಾಖೆಯ ಯಾವುದೇ ಕಂಪ್ಯೂಲ್ ಇರುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅಂದರೆ, ಆ ಅನುಮತಿಯನ್ನು ಯಾರು ಕೊಟ್ಟಿದ್ದಾರೆ?

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಯಾರು ಕೊಟ್ಟಿದ್ದಾರೆಂದರೆ, ಯಾವುದೋ ಹಿಂದಿನ ಸರ್ಕಾರ ಕೊಟ್ಟಿರುವುದು.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಒಂದು ವೇಳೆ ಆ ರೀತಿ ಅನುಮತಿ ಕೊಟ್ಟಿದ್ದರೆ, ಅದನ್ನು ವಾಪಸ್ಸು ತೆಗೆದುಕೊಳ್ಳಿ. ಇಂತಹ ವಿಷಯಗಳಲ್ಲಿ ಯಾವಾಗಲೂ ಸರ್ಕಾರ ಸುಪ್ರೀಂ ಇರಬೇಕು. ಇಂತಹ ಬ್ಯಾಂಕ್‌ಗಳು ಜನರಿಂದ ಎಷ್ಟು ಬೇಕೋ ಅಷ್ಟು ಹಣವನ್ನು ಸಂಗ್ರಹ ಮಾಡಿಕೊಂಡು ಮೋಸ ಮಾಡಿ ಹೋದರೆಂದರೆ ಏನು ಅರ್ಥ? ಈ ಬ್ಯಾಂಕ್‌ನಲ್ಲಿ ಸುಮಾರು 350 ಕೋಟಿ ರೂಪಾಯಿ ಅವ್ಯವಹಾರ ಆಗಿರುತ್ತದೆ. (ಗೊಂದಲ) ಸುಮಾರು 350 ಕೋಟಿ ರೂಪಾಯಿಗಳ ಹಣವನ್ನು ಜನರಿಂದ ಸಂಗ್ರಹ ಮಾಡಿಕೊಂಡು, 265 ಕೋಟಿ ರೂಪಾಯಿ ಸಾಲ ಕೊಡುತ್ತಾರೆ, 265 ಕೋಟಿ ರೂಪಾಯಿ ಹಣವನ್ನು ಸುಸ್ತಿ ಎಂದು ಹೇಳುತ್ತಾರೆ. ಕಳೆದ ಬಾರಿ ಇದನ್ನು interact ಮಾಡಿದಾಗ, ಆ ದಿನ ಸದರಿ ಬ್ಯಾಂಕ್‌ನ ಅಧ್ಯಕ್ಷರನ್ನು ಮತ್ತು ಅವರ ಮಗನನ್ನು ಅರೆಸ್ಟ್ ಮಾಡಿದ್ದು, ಪಾಪಾತ್ಮರು ಇವತ್ತಿನವರೆಗೂ ಜೈಲಿನಲ್ಲಿ ಇದ್ದಾರೆ.

ಇಲ್ಲಿ ಏನಾಗಿದೆಯೆಂದರೆ, ಸಹಕಾರ ಇಲಾಖೆಯವರು ಬೇರೆಯವರಿಗೆ ನೋಟಿಸ್ ಕೊಡುತ್ತಾರೆ. ಆದರೆ, ನ್ಯಾಯಾಲಯದಿಂದ ಒಂದು ಬಾಡಿ ವಾರೆಂಟ್ ಪಡೆದುಕೊಂಡು ಜೈಲಿನಲ್ಲಿರುವ ಸದರಿ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಅವರ ಮಗನ ಬಳಿ ಹೋಗಿ, “ತಮ್ಮ ಬ್ಯಾಂಕ್‌ನಲ್ಲಿ ಸುಮಾರು 350 ಕೋಟಿ ರೂಪಾಯಿ ಹಣವನ್ನು ಜನರಿಂದ ಸಂಗ್ರಹ ಮಾಡಿದ್ದೀಯಲ್ಲಾ, ಅಷ್ಟು ಹಣವನ್ನು ಏನು ಮಾಡಿದ್ದೀಯ” ಎಂದು ಅವರನ್ನು ಕೇಳಬಹುದಾಗಿತ್ತು. ಆದರೆ, ಇವೊತ್ತಿನವರೆಗೂ ಅವರನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಳಿರುವುದಿಲ್ಲ. ಆದರೆ, ಯಾರನ್ನು ಪ್ರಶ್ನೆ ಮಾಡುತ್ತಿದ್ದಾರೆಂದರೆ, ಬೇಡದೇ ಇರುವವರಿಗೆ ನೋಟಿಸ್ ಕೊಡುವುದು, ನಾವು ವಿಚಾರಣೆ ಮಾಡುತ್ತಿದ್ದೇವೆಂದು ಹೇಳುವುದು ಯಾವ ಧರ್ಮ ಸ್ವಾಮಿ? ಇಂತಹ ಬ್ಯಾಂಕ್‌ಗಳ ಮೇಲೆ ಸರ್ಕಾರದ ಕಂಟ್ರೋಲ್ ಇಲ್ಲವೆಂದರೆ, ಇಂತಹ ಬ್ಯಾಂಕ್‌ಗಳನ್ನು ನಿಲ್ಲಿಸಬಡಲ. ಅದಕ್ಕಾಗಿ, ಇರುವಂತಹ ನಿಯಮಗಳಿಗೆ ತಿದ್ದುಪಡಿ ತಂದು, ಯಾರೂ ಸಹ ಜನರಿಂದ ಹಣ ಸಂಗ್ರಹ ಮಾಡಬಾರದೆಂದು ತಿದ್ದುಪಡಿ ಮಾಡಲ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸದರಿ ವಶಿಷ್ಠ ಸೌಹಾರ್ದ ಸಹಕಾರ ಸಂಘದ ಕಂಟ್ರೋಲ್ ಸೌಹಾರ್ದ ಫೆಡರೇಷನ್‌ಗೆ ಇದೆ. ಸದರಿ ಫೆಡರೇಷನ್‌ನ ಅಧ್ಯಕ್ಷರು ಮತ್ತು ಎಂ.ಡಿ., ಯವರನ್ನು ಕರೆಯಿಸಿ, ಅವ್ಯವಹಾರ ಆಗಿರುವ ಹಣವನ್ನು ತತ್ಕ್ಷಣ ರಿಕವರಿ ಮಾಡಿ, ಡಿಪಾಸಿಟ್ ಇಟ್ಟಿರುವವರಿಗೆ ಕೊಡಬೇಕೆಂದು ಇಲಾಖೆಯ ವತಿಯಿಂದ ನಡೆದಂತಹ ಸಭೆಗೆ ಅವರನ್ನು ಆಹ್ವಾನಿಸಿ ಅವರಿಗೆ ತಿಳಿಸಿರುತ್ತೇವೆ. ಅದನ್ನು ನಾವು ಪ್ರೋಸೆಸ್ ಮಾಡುತ್ತೇವೆಂದು ಅವರು ಹೇಳುತ್ತಾರೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅದನ್ನು ಎಷ್ಟು ದಿನದಲ್ಲ ಕೊಡುತ್ತಾರೆಂದು ಹೇಳಲ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಈ ವಿಚಾರಕ್ಕೆ ಸಂಬಂಧಪಟ್ಟಂತೆ, ಮಾನ್ಯ ಹೈಕೋರ್ಟ್‌ನ ತಡೆಯಾಜ್ಞೆ ಇದ್ದು, ಅದನ್ನು ರಿಕವರಿ ಮಾಡುವುದಕ್ಕಾಗಿರಲಿಲ್ಲ. ಆದರೆ, ಸದರಿ ತಡೆಯಾಜ್ಞೆಯನ್ನು ಈಗ ತೆರವುಗೊಳಿಸಿರುತ್ತೇವೆ.

ಶ್ರೀ ಕೆ. ಅಬ್ದುಲ್ ಜಬ್ಬಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಫೆಡರೇಷನ್ ಎಂದರೇನು ಮತ್ತು ಬ್ಯಾಂಕ್ ಎಂದರೇನು? ಇವೆರಡರಲ್ಲಿ ಏನಾದರೂ ವ್ಯತ್ಯಾಸಗಳು ಇವೆಯೇ?

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸೌಹಾರ್ದ ಸೊಸೈಟಿಗಳೆಲ್ಲವೂ ಸೇರಿ ಸೌಹಾರ್ದ ಫೆಡರೇಷನ್ ಮಾಡಿಕೊಂಡಿರುತ್ತಾರೆ. ಆ ಸೌಹಾರ್ದ ಫೆಡರೇಷನ್ ಅಧ್ಯಕ್ಷರು ಮತ್ತು ಎಂ.ಡಿ., ಯವರು ಇದನ್ನು ಕಂಪ್ರೋಲ್ ಮಾಡುತ್ತಾರೆ. ಆದರೆ, ಇವುಗಳ ಮೇಲೆ ಸಹಕಾರ ಇಲಾಖೆಯ ಯಾವುದೇ ಕಂಪ್ರೋಲ್ ಇರುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಹಾಗಾದರೆ, ಸದರಿ ಸೌಹಾರ್ದ ಸಹಕಾರ ಸಂಘಗಳಿಗೆ ಸರ್ಕಾರದಿಂದ ಲೈಸೆನ್ಸ್ ನೀಡುವುದಿಲ್ಲವೇ?

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸದರಿ ಸಹಕಾರ ಸಂಘಗಳಿಗೆ ನಾವು ಲೈಸೆನ್ಸ್ ಕೊಡುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಹಾಗಾದರೆ, ಅಂತಹ ಸಂಘಗಳ ಮೇಲೆ ಸರ್ಕಾರ ಕಂಪ್ರೋಲ್ ಇಟ್ಟುಕೊಳ್ಳಬೇಕು. ಇಂತಹ ಯಾವುದಾದರೂ ಸಹಕಾರ ಬ್ಯಾಂಕ್‌ನವರು ಜನರ ಹಣವನ್ನು ಸಂಗ್ರಹ ಮಾಡಿಕೊಂಡು ಓಡಿಹೋದರೆ ಹೇಗೆ?

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಈ ವಿಷಯವನ್ನು ಮಾನ್ಯ ಸದಸ್ಯರು ಈಗ ಹೇಳುತ್ತಿದ್ದಾರೆ.

ಸಭಾಪತಿಯವರು:- ಮುಂದಿನ ವಿಷಯ ಶ್ರೀ ಗೋವಿಂದರಾಜುರವರದ್ದು. ಮಾನ್ಯ ಗೋವಿಂದರಾಜುರವರೇ, ತಾವು ಪ್ರಾರಂಭ ಮಾಡಿ. ಮಾನ್ಯ ಮಂತ್ರಿಗಳೇ, ಸಾಕು ಬಿಡಿ. ಚರ್ಚೆ ಬಹಳ ಆಗಿರುತ್ತದೆ. 20 ನಿಮಿಷ ಕಾಲಾವಕಾಶ ಕೇಳಿದ್ದು, 40 ನಿಮಿಷ ಆಯಿತು.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವ್ಯವಹಾರ ಆಗಿರುವ ಹಣವನ್ನು ಎಷ್ಟು ದಿನಗಳಲ್ಲಿ ಡಿಪಾಸಿಟರ್‌ಗೆ ಕೊಡಿಸುತ್ತಾರೆನ್ನುವುದನ್ನು ಹೇಳಲಿ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(795) 13.09.2022 4.10 ವೈಎಲ್-ಜಿಆರ್

ಶ್ರೀ ಯು.ಬಿ.ವೆಂಕಟೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಎಷ್ಟು ದಿವಸಗಳೊಳಗೆ ರೇವಣಿದಾರರ ಹಣವನ್ನು ವಾಪಸ್ಸು ಕೊಡಿಸುತ್ತಾರೆ ಎಂಬುದನ್ನು ತಿಳಿಸಲಿ. ಮೂರು ತಿಂಗಳಾಗುತ್ತದೆಯೋ, ಆರು ತಿಂಗಳಾಗುತ್ತದೆಯೋ ಎಂಬುದನ್ನಾದರೂ ಹೇಳಲಿ. ಇಲ್ಲದಿದ್ದರೆ ಶ್ರೀ ವಸಿಷ್ಠ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್‌ರವರನ್ನು ಕರೆಸಿ ಒಂದು ಸಭೆಯನ್ನು ನಡೆಸಲಿ.

ಸಭಾಪತಿಯವರು:- ಈಗಾಗಲೇ ಮಾನ್ಯ ಸಚಿವರು ಪರಿಶೀಲನೆ ಮಾಡಿ, ಹಣವನ್ನು ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಯಾವಾಗ ಹಣವನ್ನು ವಾಪಸ್ಸು ಕೊಡಿಸುತ್ತಾರೆ ಎಂಬುದನ್ನಾದರೂ ಹೇಳಬೇಕಲ್ಲವೇ? ತಾವು ಸಹ ನಮ್ಮ ಸಹಾಯಕ್ಕೆ ಬರಬೇಕು. ಏಕೆಂದರೆ, ಸುಮಾರು ಆರು ಸಾವಿರದಷ್ಟು ಬಡ ಜನರು ಆ ಬ್ಯಾಂಕುಗಳಲ್ಲಿ ಹಣವನ್ನು ಇಟ್ಟಿದ್ದಾರೆ. ಕೊನೆಪಕ್ಷ ಅವರನ್ನು ಕರೆಸಿ, ಒಂದು ಸಭೆಯನ್ನಾದರೂ ಮಾಡಲಿ.

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಶ್ರೀ ವಸಿಷ್ಠ ಸೌಹಾರ್ದ ಬ್ಯಾಂಕ್‌ನ ಅಧ್ಯಕ್ಷರಾದ ಎಂ.ಡಿ., ರವರನ್ನು ಹಾಗೂ ಮಾನ್ಯ ಯು.ಬಿ.ವೆಂಕಟೇಶ್‌ರವರನ್ನು ಕರೆಸಿ ಒಂದು ಸಭೆಯನ್ನು ಮಾಡುತ್ತೇನೆ. ಯಾವಾಗ ಹಣವನ್ನು ವಾಪಸ್ಸು ನೀಡುತ್ತಾರೆ ಎಂಬುದರ ಬಗ್ಗೆ ಮಾನ್ಯ ಸದಸ್ಯರ ಸಮ್ಮುಖದಲ್ಲಿಯೇ ಚರ್ಚೆ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರು ಗಮನ ಸೆಳೆಯುವ ಸೂಚನೆ ಮೇಲೆ ಪ್ರಶ್ನೆ ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವರಿಗೆ ಗಮನ ಸೆಳೆಯುವ ಸೂಚನೆ ಮೇಲೆ ಉತ್ತರವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಡೆಯಲು ಪ್ರಶ್ನೆಯನ್ನು ನೀಡಿದೆನು. ಆದರೆ, ಪ್ರವಾಸೋದ್ಯಮ ಸಚಿವರು ಸದನಕ್ಕೆ ಬಂದಿಲ್ಲ. ಪ್ರವಾಸೋದ್ಯಮ ಸಚಿವರ ಪರವಾಗಿ ಯಾರು ಉತ್ತರ ನೀಡುತ್ತಾರೆ ಎಂಬುದು ಗೊತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾನು ಪ್ರವಾಸೋದ್ಯಮದವರ ಪರವಾಗಿ ಉತ್ತರ ನೀಡುತ್ತೇನೆ.

ಆ) ವಿಷಯ:- ಕೋಲಾರ ನಗರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ (ಅಂತರಗಂಗೆ) ದೇವಸ್ಥಾನದವರೆಗೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಬಗ್ಗೆ.

ಶ್ರೀ ಗೋವಿಂದರಾಜು (ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕೋಲಾರ ನಗರದಿಂದ ಅಂತರಗಂಗೆ ಬೆಟ್ಟದ ಬುಡದವರೆಗೂ ರಸ್ತೆಯನ್ನು ಅಭಿವೃದ್ಧಿಪಡಿಸಿ ಬೆಟ್ಟದ ಬುಡದಿಂದ ಕಾಶಿ ವಿಶ್ವೇಶ್ವರ (ಅಂತರಗಂಗೆ) ದೇವಸ್ಥಾನದವರೆಗೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಕುರಿತು ಮಾನ್ಯ ಪ್ರವಾಸೋದ್ಯಮ ಸಚಿವರ ಗಮನವನ್ನು ಸೆಳೆಯುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಪ್ರವಾಸೋದ್ಯಮ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ....

(ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈಗಾಗಲೇ ಮಾನ್ಯ ಸದಸ್ಯರ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿದ್ದು, ಒಂದಿಷ್ಟು ಮಾಹಿತಿಯನ್ನು ಮೊದಲು ನೀಡುತ್ತೇನೆ. ಆದರೂ ಮತ್ತೆ ಏನಾದರೂ ಉಪ ಪ್ರಶ್ನೆ ಇದ್ದರೆ ಮಾನ್ಯ ಸದಸ್ಯರು ಕೇಳಬಹುದು. ಕೋಲಾರ ತಾಲ್ಲೂಕಿನಲ್ಲಿರುವ ಅಂತರಗಂಗೆಯನ್ನು ಪ್ರವಾಸಿ ತಾಣವನ್ನು ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಗುರುತಿಸಲಾಗಿದೆ. 2018-19ನೇ ಸಾಲಿನಲ್ಲಿ ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನಲ್ಲಿರುವ ಅಂತರಗಂಗೆ ಶ್ರೀ ಕಾಶೀ ವಿಶ್ವೇಶ್ವರ ದೇವಾಲಯ ಸಂಪರ್ಕಿಸುವ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.50.00 ಲಕ್ಷ ಮಂಜೂರು ಮಾಡಿ, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ತಿಳಿಸಲಾಗಿತ್ತು. ಅದರಂತೆ ಯೋಜನಾ ಭತ್ಯೆಗಳು ಸಿದ್ಧತೆಯಾಗಿದ್ದು, ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಸುಮಾರು 700 ಮೀಟರ್ ರಸ್ತೆಯಲ್ಲಿ ಸುಮಾರು 200 ಮೀಟರ್ ರಸ್ತೆಗೆ ಅರಣ್ಯ ಇಲಾಖೆಯ ಅನುಮತಿ ಅವಶ್ಯಕವಾಗಿತ್ತು. ಆದರೆ, ಅರಣ್ಯ ಇಲಾಖೆಯವರು ಆಕ್ಷೇಪಣೆ ಹಾಕಿದ ಹಿನ್ನೆಲೆಯಲ್ಲಿ 2018-19ನೇ ಸಾಲಿನಲ್ಲಿ ಮಂಜೂರು ಆಗಿದಂಥ ಹಣ ಸ್ಥಗಿತವಾಗಿದ್ದು, ಕೊಟ್ಟಿರುವ ಹಣವು ರದ್ದಾಗಿತ್ತು. ನಂತರ ಜಿಲ್ಲಾಧಿಕಾರಿಯವರನ್ನು ಸಂಪರ್ಕ ಮಾಡಿ, ಜಿಲ್ಲಾಧಿಕಾರಿಯವರಿಂದ “ಗಿಡ ಮರಗಳಿಗೆ ತೊಂದರೆಯಾಗದಂತೆ ಸುಮಾರು 200 ಮೀಟರ್ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು” ಅನುಮತಿ ಪಡೆಯಲಾಗಿದೆ. ಅದರ ಹಿನ್ನೆಲೆಯಲ್ಲಿ ಒಮ್ಮೆ ರದ್ದಾಗಿರುವ ರೂ.50.00 ಲಕ್ಷವನ್ನು ಪುನಃ ಮಂಜೂರು ಮಾಡಿ, ಕೆ.ಆರ್.ಐ.ಡಿ.ಎಲ್., ಸಂಸ್ಥೆಯ ಮೂಲಕ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ತಿಳಿಸಲಾಗಿದೆ. ಕೆ.ಆರ್.ಐ.ಡಿ.ಎಲ್., ರವರು ಈಗಾಗಲೇ estimation ಸಹ ಮಾಡಿದ್ದು, ಆಡಳಿತಾತ್ಮಕ ಮಂಜೂರಾತಿಯನ್ನು ಜಿಲ್ಲಾಧಿಕಾರಿಯವರು ತಕ್ಷಣ ನೀಡುತ್ತಾರೆ. ಈ ಕೂಡಲೇ ಕಾಮಗಾರಿಯನ್ನು ಪುನಃ ಪ್ರಾರಂಭ ಮಾಡಲಾಗುತ್ತದೆ. ಒಂದು ಸಲ ಸ್ಥಗಿತಗೊಂಡಿರುವ ರೂ.50.00 ಲಕ್ಷವನ್ನು ಪುನಃ ಮಂಜೂರು ಮಾಡಿ, ಅಂತರಗಂಗೆ ಶ್ರೀ ಕಾಶೀವಿಶ್ವೇಶ್ವರ ದೇವಾಲಯ ಸಂಪರ್ಕ ರಸ್ತೆಯನ್ನು ಪೂರ್ಣಗೊಳಿಸಲಾಗುವುದು.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು “ಅರಣ್ಯ ಇಲಾಖೆಯಿಂದ ತಕರಾರು ಬಂದಿದ್ದು, ಹಣವನ್ನು ವಾಪಸ್ಸು ಪಡೆಯಲಾಗಿತ್ತು” ಎನ್ನುವಂಥ ಮಾತನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದರು. ಅರಣ್ಯ ಇಲಾಖೆಯಿಂದ ದಿನಾಂಕ: 14.08.2020 ರಲ್ಲಿಯೇ ರಸ್ತೆ ಸಂಪರ್ಕ ಕಲ್ಪಿಸಲು ಸಮಸ್ಯೆಯನ್ನು ನಿವಾರಿಸಿ, ಪತ್ರ ಬರೆದಿರುವುದನ್ನು ಸಹ ಮಾನ್ಯ ಸಚಿವರ ಗಮನಕ್ಕೂ ತಂದಿದ್ದೇನೆ. ಕಳೆದ ಅಧಿವೇಶನದಲ್ಲೂ ಮಾನ್ಯ ಸಚಿವರು ಏನು ಉತ್ತರವನ್ನು ನೀಡಿದರೋ, ಆ ಉತ್ತರವನ್ನು ಓದಿ ಎಂದು ಹೇಳಿದರೆ ಆ ಉತ್ತರವನ್ನು ಓದಿ ತಿಳಿಸುತ್ತೇನೆ. ಆದರೆ, ತಾವು ಮತ್ತೆ ಏನು ಅದೇ ಮಾತನಾಡುತ್ತೀರಿ ಎಂದು ಹೇಳಬಾರದು.

ಸಭಾಪತಿಯವರು:- ಈಗಾಗಲೇ ಮಾನ್ಯ ಸಭಾನಾಯಕರು ಮರು ಮಂಜೂರಾತಿ ಮಾಡಲಾಗಿದೆ ಎಂದು ತಿಳಿಸಿದ್ದು, ಮತ್ತೆ ಆ ಪ್ರಶ್ನೆ ಉದ್ಭವಿಸುವುದಿಲ್ಲ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಕೇವಲ 200 ಮೀಟರ್ ರಸ್ತೆ ಸಂಪರ್ಕ ಕುರಿತು ಹೇಳಿದರು.

ಸಭಾಪತಿಯವರು:- ಮಾನ್ಯ ಸಭಾನಾಯಕರು ಈಗಾಗಲೇ ಆ ರೂ.50.00 ಲಕ್ಷ ಮರು ಮಂಜೂರಾತಿ ಮಾಡಲಾಗಿದೆ ಎಂದು ಹೇಳಿದ್ದಾರೆ ಅಲ್ಲವೇ?

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ರೂ.50.00 ಲಕ್ಷ ಏನಿದೆ, ಅದು 2018ನೇ ಸಾಲಿನಲ್ಲಿ ಮಂಜೂರಾಗಿದ್ದು, ಇವತ್ತು 2022ನೇ ಸಾಲಿಗೆ ಬಂದಿದೆ. ನಾಲ್ಕು ವರ್ಷಗಳಿಂದ ಅದೇ ಹಣದಲ್ಲೂ ಕಾಮಗಾರಿಯನ್ನು ಮಾಡಲು ಸಾಧ್ಯವಾಗುತ್ತದೆಯೇ?

ಸಭಾಪತಿಯವರು:- ಆಯಿತು. ಏನಾಗಬೇಕು ಅದನ್ನು ಹೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನನಗೆ ಅಧಿಕಾರಿಗಳು ರೂ.1.00 ಕೋಟಿಗಳಷ್ಟು ಹಣ ಕೆ.ಆರ್.ಐ.ಡಿ.ಎಲ್., ಜಿಲ್ಲಾಧಿಕಾರಿಯವರ ಖಾತೆಯಲ್ಲಿಯೇ ಹಣ ಇದೆ. ಅದಕ್ಕೆ ಕ್ರಿಯಾ ಯೋಜನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ ಮತ್ತು ಬೆಳಗ್ಗೆ ಸಹ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದು, ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತೇವೆ ಎನ್ನುವಂಥ ಮಾತನ್ನು ಈಗ ಹೇಳುತ್ತಿದ್ದಾರೆ. ಮಾನ್ಯ ಸಚಿವರು ಹಿಂದಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿವೇಶನದಲ್ಲಿ ನನಗೆ ಉತ್ತರ ನೀಡಿ, ಈಗಾಗಲೇ ಒಂದು ವರ್ಷ ಆಗಿದೆ. ನಾನು 3 ಪತ್ರವನ್ನು ಬರೆದು ಮಾನ್ಯ ಸಚಿವರಿಗೆ ನೀಡಿದ್ದು, ಆ ಸ್ಥಳದಲ್ಲಿಯೇ ಪತ್ರದ ಮೇಲೆ ಮಾನ್ಯ ಸಚಿವರು ಬರೆದರು. ಆದರೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ; ಅಧಿಕಾರಿಗಳ ಕೆಲಸ ಏನು; ಹಣವನ್ನಿಟ್ಟುಕೊಂಡು ಏತಕ್ಕೆ ಆ ಕೆಲಸವನ್ನು ಪರಿತಪ್ಪಿಸಬೇಕಾಗಿತ್ತು? ನಮಗೆ ಮಾತನಾಡಲು ಇದು ಒಂದೇ ವಿಷಯ ಇದೆಯೇ? ಅಂತರಗಂಗೆ ದಕ್ಷಿಣ ಕಾಶೀವಿಶ್ವೇಶ್ವರ ದೇವಸ್ಥಾನ ಕ್ಷೇತ್ರಕ್ಕೆ ಸುಮಾರು 800 ವರ್ಷಗಳ ಇತಿಹಾಸ ಇದೆ. ಕಳೆದ ವರ್ಷ ಮತ್ತು ಈ ವರ್ಷ ಮಳೆ ಹೆಚ್ಚಾಗಿದ್ದು, ಆ ವೈಭವವನ್ನು ನೋಡಬೇಕು. ಸಾವಿರಾರು ಜನ ಪ್ರವಾಸಿಗರು ಕೋಲಾರದಿಂದ ಸಹ ಬಂದು trekking ಹೋಗುತ್ತಾರೆ. ಅಲ್ಲ ರಸ್ತೆ ಸರಿಯಿಲ್ಲದೇ, ಮಳೆಯಿಂದ ಪಾಚಿ ಕಟ್ಟಿ ಸ್ನಾನ ಮಾಡುವ ಕಡೆ ಸಹ ಸರಿಯಾಗಿ ನಿರ್ವಹಣೆ ಮಾಡಿಲ್ಲ. ನಾನು ಏತಕ್ಕೆ ಈ ಮಾತುಗಳನ್ನು ಹೇಳುತ್ತಿದ್ದೇನೆಂದರೆ, ಬಿ.ಜೆ.ಪಿ., ಸರ್ಕಾರವು ದೇವಸ್ಥಾನಕ್ಕೆ ಬಹಳ ಒತ್ತು ನೀಡುತ್ತಾರೆ. ಆದರೆ, ಸುಮಾರು 800 ವರ್ಷಗಳ ಇತಿಹಾಸ ಇರುವಂಥ ಶ್ರೀ ಕಾಶೀವಿಶ್ವೇಶ್ವರ ದೇವಸ್ಥಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ಎಂದು ನಾನು ಶಾಸಕನಾಗಿ ಅಂದಿನಿಂದ ಇವತ್ತಿನವರೆಗೂ ಬೇಡಿಕೊಳ್ಳುತ್ತಿದ್ದೇನೆ. ಮಾನ್ಯ ಸಚಿವರು ಆದೇಶ ನೀಡಿದರೂ ಸಹ ಅಧಿಕಾರಿಗಳು ಏತಕ್ಕೆ ಅನುಷ್ಠಾನ ಮಾಡಿಲ್ಲ ಎಂಬುದು ಗೊತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಮಾತನಾಡುತ್ತೇನೆ. ಈಗಾಗಲೇ ಮಾನ್ಯ ಸದಸ್ಯರು ಸಮಸ್ಯೆ ಬಗ್ಗೆ ಹೇಳಿದ್ದಾರೆ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಈಗಾಗಲೇ ಉತ್ತರವನ್ನು ನೀಡಿದ್ದು, ಅದರಲ್ಲಿ “ರೂ.50.00 ಲಕ್ಷಗಳ ಅಂದಾಜು ವೆಚ್ಚದ ಕಾಮಗಾರಿಯನ್ನು ರದ್ದುಪಡಿಸಲು ಆದೇಶಿಸಿರುವುದನ್ನು ಮಾರ್ಪಡಿಸಿ ಸದರಿ ಕಾಮಗಾರಿಗೆ ಪುನರ್ ಮಂಜೂರಾತಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ. ಯಾವತ್ತು ಪುನರ್ ಮಂಜೂರಾತಿ ನೀಡಿದ್ದಾರೆ? ಏಕೆಂದರೆ, ಸರ್ಕಾರದ ಉತ್ತರದಲ್ಲಿ ದಿನಾಂಕವಾಗಲ, ಪತ್ರ ಸಂಖ್ಯೆಯಾಗಲ ಉಲ್ಲೇಖ ಮಾಡಿಲ್ಲ. ಅಧಿಕಾರಿಗಳ ಹತ್ತಿರ “ಜಿಲ್ಲಾಧಿಕಾರಿಯವರಿಗೆ ಯಾವಾಗ ಪತ್ರ ಬರೆಯಲಾಗಿದೆ ಅದರ ಪ್ರತಿ ಇದ್ದರೆ ಕೊಡಿ, ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆಯನ್ನೇ ಕೇಳುವುದಿಲ್ಲ” ಎಂದು ಹೇಳಿದೆನು. ಬೇಕಾದರೆ ಬೆಳಗ್ಗೆ ಜಿಲ್ಲಾಧಿಕಾರಿಯವರನ್ನೇ ನಾನು ಹೋಗಿ ಕೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗಾಗಲೇ ಸದನದ ಮೂಲಕ ನಿಯಮ 72 ರಡಿ ಕೇಳಿರುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದೇನೆ. ರದ್ದಾಗಿರುವ ಅನುದಾನವನ್ನು ಪುನರ್ ಮಂಜೂರು ಮಾಡಿದ್ದು, ಕಾಮಗಾರಿಯನ್ನು ಕೂಡಲೇ ಮಾಡಿ ಮುಗಿಸುತ್ತೇವೆ ಎಂದು ಹೇಳಿದ್ದೇನೆ. ಮಾನ್ಯ ಸದಸ್ಯರು ಕೇಳಿದಂತೆ ದಿನಾಂಕಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಬೇಕಾದರೆ ತರಿಸಿ ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಸದಸ್ಯರು ನಿರ್ದಿಷ್ಟವಾಗಿ ಕೇಳುತ್ತಿರುವುದೇನೆಂದರೆ, “ತಾವು ಮರು ಮಂಜೂರಾತಿ ಮಾಡಲಾಗಿದೆ ಎಂದು ಹೇಳಿರುವುದು ಸರಿ. ಆದರೆ, ಯಾವ ತಾರೀಖು, ಯಾವಾಗ ಆದೇಶವಾಗಿದೆ ಎಂಬುದರ ಪ್ರತಿ ಇದ್ದರೆ ಕೊಡಿ, ನಾನು ಪ್ರಶ್ನೆಯನ್ನೇ ಕೇಳುವುದನ್ನು ನಿಲ್ಲಿಸುತ್ತೇನೆ” ಎಂದು ಹೇಳುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು. ಆದೇಶದ ಪ್ರತಿಯನ್ನು ಕಳುಹಿಸಿಕೊಡುತ್ತೇನೆ. ಒಂದು ನೈಜವಾದಂಥ ಕಾಳಜಿ ಅವರಿಗೆ ಏನೆಂದರೆ, 2018-19ನೇ ಸಾಲಿನಲ್ಲಿ ರೂ.50.00 ಲಕ್ಷ ಮಂಜೂರಾಗಿದ್ದು, ಈಗ estimation ದರ ಹೆಚ್ಚಾಗಿದೆ. ಅದನ್ನು ಪೂರ್ಣಗೊಳಿಸಲು ರೂ.50.00 ಲಕ್ಷ ಸಾಕಾಗುವುದಿಲ್ಲ ಎನ್ನುವಂಥದಾಗಿದೆ. ನಮ್ಮ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಮೊತ್ತ ಬಿಡುಗಡೆ ಮಾಡಲು ತಿಳಿಸುತ್ತೇನೆ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಮ್ಮ ಸಚಿವರ ಜೊತೆ ಹೋಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದಾಗ ರೂ.1.00 ಕೋಟಿಗಳಿಗೆ ಜಿಲ್ಲಾಧಿಕಾರಿಗೆ ಕಾರ್ಯಾದೇಶ ನೀಡಿದ್ದೇವೆ ಎನ್ನುವಂಥ ಮಾತನ್ನು ಹೇಳಿದರು. ಈಗ ತಾನೇ ಅವರೊಂದಿಗೆ ಚರ್ಚೆ ಮಾಡಿಕೊಂಡು ಬಂದಿದ್ದೇನೆ. ಆದರೆ, ಮಾನ್ಯ ಸಚಿವರ ಉತ್ತರದಲ್ಲಿ ರೂ.50.00 ಲಕ್ಷ ಮಂಜೂರು ಮಾಡಿದ್ದೇವೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಈಗತಾನೇ ರೂ.50.00 ಲಕ್ಷ ಸಾಕಾಗುವುದಿಲ್ಲ. ಕನಿಷ್ಠ ಪಕ್ಷ ರೂ.1.00 ಕೋಟಿ ಹಣವನ್ನು ಬಿಡುಗಡೆ ಮಾಡಲ ಎನ್ನುವಂಥದಾಗಿದೆ. ಏಕೆಂದರೆ, ಅರ್ಧಂಬರ್ಧ ರಸ್ತೆ ಮಾಡಿದರೆ ಪ್ರವಾಸಿಗರು ಬೆಟ್ಟದ ಅರ್ಧ ಜಾಗಕ್ಕೆ ವಾಪಸ್ಸು ಬರಬೇಕಾಗುತ್ತದೆ. ದಯವಿಟ್ಟು ದೇವಸ್ಥಾನದ ಬಗ್ಗೆ ಕಾಳಜಿ ಇದ್ದಿದ್ದರೆ, ಕನಿಷ್ಠ ಪಕ್ಷ ರೂ.1.00 ಕೋಟಿಯಾದರೂ ಬಿಡುಗಡೆ ಮಾಡಲ.

ಸಭಾಪತಿಯವರು:- ಮೊದಲು ರೂ.50.00 ಲಕ್ಷ ಬಿಡುಗಡೆಗೊಳಿಸಿಕೊಂಡು ಕೆಲಸ ಮಾಡಿಸಿಕೊಳ್ಳಿ. ಮತ್ತೆ ಕೊರತೆಯಾದರೆ ಮತ್ತೊಮ್ಮೆ ಸರ್ಕಾರಕ್ಕೆ ವಿನಂತಿ ಮಾಡಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದನ್ನು ಮಾಡಿಸುವುದಕ್ಕೆ ಎರಡು ವರ್ಷ ಕಳೆದಿವೆ.

ಶ್ರೀ ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜುರವರು ತಂದಿರುವಂಥ ಈ ಪ್ರಸ್ತಾವ ಅತ್ಯಂತ ಪ್ರಮುಖವಾದುದಾಗಿದೆ. ಕೋಲಾರ ಪಕ್ಕದಲ್ಲಿ ಅಂತರಗಂಗೆ ಬೆಟ್ಟದ ಮೇಲೆ ಸುಮಾರು 06 ಹಳ್ಳಿಗಳಿವೆ. ಅಷ್ಟು ದೊಡ್ಡದಾದ ವಿಸ್ತಾರ ಪ್ರದೇಶವಾಗಿದೆ. ಮೊನ್ನೆ ದಿವಸ ಅಲ್ಲಿ ಸುಮಾರು 20, 25 ಸಾವಿರ ಜನ ಸೇರಿಸಿ ಯೋಗಾಭ್ಯಾಸವನ್ನು ಮಾಡಿದ್ದೇವೆ. ಬೇಸಿಗೆ ಕಾಲ ಇರಲಿ, ಮಳೆಗಾಲ ಇರಲಿ, ಯಾವುದೇ ಕಾಲ ಇರಲಿ ಅಲ್ಲಿರುವ ಕಲ್ಲಿನ ಬಸವ ಬಾಯಿಲ್ಲ ನಿರಂತರವಾಗಿ ನೀರು ಬರುತ್ತದೆ. ಅದ್ಭುತವಾದಂಥ ಈ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿಪಡಿಸಬೇಕೆಂದು ಮಾನ್ಯ ಗೋವಿಂದರಾಜುರವರು ಸದನದಲ್ಲಿ ಎರಡು, ಮೂರು ಸಲ ಪ್ರಶ್ನೆಯನ್ನು ಎತ್ತಿದ್ದು, ಅದಕ್ಕೆ ನನ್ನ ಸಹಮತಿ ಸಹ ಇದೆ. ರೂ.50.00 ಲಕ್ಷ ನೀಡಿರುವುದನ್ನು ರದ್ದು ಮಾಡಿ, ನಂತರ ಪುನರ್ ವ್ಯವಸ್ಥೆ ಮಾಡಿದ್ದಾರೆ, ಆ ರೂ.50.00 ಲಕ್ಷ ಸಾಲದು. ಆ ರಸ್ತೆಯನ್ನು ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ನಾನು ಸಹ ಒತ್ತಾಯ ಮಾಡುತ್ತಿದ್ದೇನೆ. ಕನಿಷ್ಠ ಪಕ್ಷ ರೂ.2.00 ಕೋಟಿಗಳನಾದರೂ ನೀಡಬೇಕು. ರೂ.2.00 ಕೋಟಿ ಹಣವನ್ನು ನೀಡಿ, ಕೆ.ಆರ್.ಐ.ಡಿ.ಎಲ್., ಮೂಲಕ ಮಾಡಿಸಬಾರದು. ಅದನ್ನು ಲೋಕೋಪಯೋಗಿ ಅಥವಾ ಬೇರೆ ಯಾವುದೇ ಇಲಾಖೆ ಮೂಲಕ ಆ ಕೆಲಸವನ್ನು ಮಾಡಿಸಬೇಕು. (ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(796) 13.09.2022/4.20/ಎಸ್ಕೆ-ಎಂಡಿ

ಡಾ|| ವೈ.ಎ. ನಾರಾಯಣಸ್ವಾಮಿ (ಮುಂದು):-

ಕೋಲಾರ ಜಿಲ್ಲೆಯಲ್ಲಿ KRIDL (Karnataka Rural Infrastructure Development Limited) ಮುಖಾಂತರ ಮಾಡಿರುವ ಕಾಮಗಾರಿಗಳು ಯಾವುದೇ ನಿಗದಿತ ಸಮಯದಲ್ಲ ಪೂರ್ಣಗೊಂಡಿಲ್ಲ ಮತ್ತು ಗುಣಾತ್ಮಕವಾಗಿಲ್ಲ ಎಂದು ನಾನು ನೇರವಾಗಿ ಹೇಳುತ್ತಿದ್ದೇನೆ.

ಡಾ|| ಕೆ. ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆ ಒಂದೇ ಅಲ್ಲ. ಬೆಂಗಳೂರು ನಗರ ಕೂಡ ಅದೇ ರೀತಿ ಆಗಿದೆ.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸದಸ್ಯರೇ ಒಂದು ನಿಮಿಷ. ನಾನು ನೇರವಾಗಿ ಹೇಳುತ್ತಿದ್ದೇನೆ. ನಾನು ಮಾನ್ಯ ಸಭಾನಾಯಕರಿಗೆ ವಿನಂತಿ ಮಾಡುವುದೇನೆಂದರೆ, ಅವರು ಬರೀ ಐವತ್ತು ಲಕ್ಷ ರೂಪಾಯಿಗಳಿಗೆ ಸೀಮಿತವಾಗುವುದು ಬೇಡ. ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವರಾದ ಮಾನ್ಯ ಆನಂದ್ ಸಿಂಗ್‌ರವರಿಗೆ ಮನವಿ ಮಾಡಿಕೊಳ್ಳುವುದೇನೆಂದರೆ, ಅವರು ಒಮ್ಮೆ ಪ್ರವಾಸಿ ಸ್ಥಳಕ್ಕೆ ಭೇಟಿ ಕೊಡಲಿ. ಹಿರಿಯ ಅಧಿಕಾರಿಗಳು ಅಲ್ಲಗೆ ಭೇಟಿ ನೀಡಿದ್ದಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆ ಒಂದು ಸ್ಥಳಕ್ಕೆ ಭೇಟಿ ಕೊಟ್ಟು, ಎರಡು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿ, ಈ ಒಂದು ಸ್ಥಳಕ್ಕೆ ಪರಿಪೂರ್ಣವಾದ ಒಳ್ಳೆಯ ರಸ್ತೆಯನ್ನು ನಿರ್ಮಾಣ ಮಾಡಬೇಕೆಂಬ ಮನವಿಯನ್ನು ನಾನು ತಮ್ಮ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಮ್ಮ ಅಧಿಕಾರಿಗಳು ಮತ್ತು ಮಾನ್ಯ ಸಚಿವರ ಜೊತೆ ಮಾತನಾಡಿ, ಈ ಸಮಸ್ಯೆಯನ್ನು ಪರಿಹರಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ತಾವೊಂದು ಸಭೆಯನ್ನು ನಿಗದಿ ಮಾಡಿ, ಇಬ್ಬರು ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಗೆ ಕರೆದು ಚರ್ಚೆ ಮಾಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು.

ಶ್ರೀ ಗೋವಿಂದ ರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವರ ಅಧಿಕಾರಿಯವರು ಈಗ ಒಂದು ಕೋಟ ರೂಪಾಯಿ ಅಥವಾ ...

ಡಾ|| ಕೆ. ಗೋವಿಂದರಾಜ್:- ಡಾ|| ವೈ. ಎ. ನಾರಾಯಣಸ್ವಾಮಿಯವರೇ, ಐದು ಕೋಟಿ ರೂಪಾಯಿಗಳನ್ನು ಕೇಳುತ್ತಾರೆಂದರೆ, ಎರಡು ಕೋಟಿ ರೂಪಾಯಿಗಳನ್ನು ಕೇಳಿದ್ದಾರೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಒಂದು ಕೋಟಿ ರೂಪಾಯಿಗಳಿಗೆ ಆದೇಶ ಮಾಡಿದ್ದಾರೆ ಎಂಬ ಬಗ್ಗೆ ಮೊದಲು ಅವರು confirm ಮಾಡಿಕೊಳ್ಳಲಿ. ಒಂದು ಕೋಟಿ ರೂಪಾಯಿಗಳ ಬಗ್ಗೆ ಆದೇಶ ಮಾಡಿದ್ದಾರೆಂಬ ಬಗ್ಗೆ ಅವರು ಕೇಳಲಿ.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸದಸ್ಯರೇ, ಆದೇಶ ಮಾಡಿದ್ದಾರೆ. ಅದರ ಬಗ್ಗೆ copy ಇದೆ.

ಶ್ರೀ ಗೋವಿಂದ ರಾಜು:- ಐವತ್ತು ಲಕ್ಷ ರೂಪಾಯಿಗಳಿಗೆ ಮಾತ್ರ ಆದೇಶ ಮಾಡಿರುವಂತಹದ್ದು.

ಸಭಾಪತಿಯವರು:- ಐವತ್ತು ಲಕ್ಷ ರೂಪಾಯಿಗಳಿಗೆ ಮಾಡಿರುವಂತಹ ಆದೇಶ. ಆದರೆ ಒಂದು ಕೋಟಿ ರೂಪಾಯಿಗೆ ಅಲ್ಲ.

ಶ್ರೀ ಗೋವಿಂದ ರಾಜು:- ಒಂದು ಕೋಟಿ ರೂಪಾಯಿಗೆ ಆದೇಶ ಮಾಡಿ, ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ ಎನ್ನುವ ಮಾತನ್ನು ಅವರು ನಮ್ಮ ಮುಂದೆ ಅಧಿಕಾರಿಗಳಿಗೆ ಹೇಳಿದರು. ಅದರ ಬಗ್ಗೆ ಮೊದಲು clarification ಮಾಡಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಹೇಳುವುದೇನೆಂದರೆ, ಸುಮಾರು ಐವತ್ತು ಲಕ್ಷ ರೂಪಾಯಿಗಳಿಗೆ ಮಾಡಿರುವಂತಹದ್ದು ಹಿಂದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವುದು ರದ್ದುಗೊಂಡಿದೆ, ಅದನ್ನು ಪೂರ್ಣ ಪ್ರಮಾಣದಲ್ಲಿ ಮತ್ತೊಮ್ಮೆ ಬಿಡುಗಡೆ ಮಾಡುವುದಕ್ಕೆ ಆದೇಶವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಈಗ ಮಾನ್ಯ ಗೋವಿಂದ ರಾಜುರವರು ಹೇಳಿರುವಂತಹದಕ್ಕೆ ಪೂರ್ಣ ಆದೇಶ ಮಾಡಿ ಎಂದು ನಾನು ಹೇಳುತ್ತೇನೆ. ಮಾನ್ಯ ಸಚಿವರು ಮತ್ತು ಅಧಿಕಾರಿಗಳು ಹಾಗೂ ತಮ್ಮಿಬ್ಬರನ್ನು ಸಭೆಗೆ ಕರೆದು, ಅದರ ಬಗ್ಗೆ ಚರ್ಚೆ ಮಾಡಿ, ಸಮಸ್ಯೆಯನ್ನು ಬಗೆಹರಿಸುತ್ತೇನೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾನಾಯಕರೇ, ತಾವೇ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸದಸ್ಯರೇ, ನಾವು ಇದರ ಬಗ್ಗೆ ಒಂದು ಸಭೆಯನ್ನು ಮಾಡಿಸೋಣ.

ಶ್ರೀ ಆಯನೂರು ಮಂಜುನಾಥ್ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳ ಕಣ್ಣಿಂದ ನೂರಾರು ಸಮಸ್ಯೆಗಳಿವೆ. ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ಸದನ ನಮಗೆ ಒಂದು ವೇದಿಕೆಯಾಗಿದೆ. ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರೆಲ್ಲರಿಗೂ ಮಾತನಾಡುವ ಅವಕಾಶ ಕೊಡುವಂತಹ ಜವಾಬ್ದಾರಿ ತಮ್ಮದಾಗಿದೆ. ಬೆಳಗ್ಗೆಯಿಂದ ಇಲ್ಲಿಯವರೆಗೂ ನಾವು ಪ್ರಶೋತ್ತರ ಕಲಾಪ ಮಾಡಿ, ಈಗ ಗಮನ ಸೆಳೆಯುವ ಸೂಚನೆ ಅರ್ಥದಲ್ಲದ್ದೇವೆ. ಗಮನ ಸೆಳೆಯುವ ಸೂಚನೆ, it is just calling the attention of the Government. ತಾವು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬಾರದು. ಮತ್ತೆ ಮತ್ತೆ ಪ್ರಶ್ನೆಗಳು ಇರಬಾರದು. ಒಂದು ಸಾರಿ ಸರ್ಕಾರವನ್ನು ಗಮನ ಸೆಳೆದ ನಂತರ, ಸರ್ಕಾರ ಉತ್ತರ ಕೊಟ್ಟ ಮೇಲೆ ಒಂದು clarification ತೆಗೆದುಕೊಂಡು ಮುಗಿಸಬೇಕು. ಇನ್ನುಳಿದ ಮಾನ್ಯ ಸದಸ್ಯರ ಪ್ರಸ್ತಾವಗಳ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಅದು ಇಲ್ಲದೇ ಈ ರೀತಿ ನಡೆಯುತ್ತಾ ಹೋದರೆ, ಸರಿ ಎನಿಸುವುದಿಲ್ಲ. ಆದರೆ ಇವರಿಗೋಸ್ಕರ ಸೀಮಿತವಲ್ಲ. ಇನ್ನುಳಿದ ಮಾನ್ಯ ಸದಸ್ಯರಿಗೂ ಕೂಡ ಅನ್ವಯಿಸುತ್ತದೆ. ಈ ರೀತಿ ಮಾಡದಿದ್ದರೆ, ಇದನ್ನು ಮುಗಿಸಿಕೊಂಡು ನಾವು ಹೊರಗಡೆ ಹೋಗುವುದು ಹೇಗೆ? ಇದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಪರೂಪಕ್ಕೆ ಬಂದಿರುವಂತಹ ಪ್ರಶ್ನೆಗಳು. ಅದರ ಬಗ್ಗೆ ಚರ್ಚೆಯಾಗಿ, ಸರ್ಕಾರದ ಗಮನ ಸೆಳೆಯಬೇಕಲ್ಲವೆ. ದಯವಿಟ್ಟು, ಬೇರೆಯವರ ಸಮಯವನ್ನು ಕಸಿದು, ನಿಂತು ಮಾತನಾಡುವವರೆಗೂ ಅವಕಾಶ ಕೊಡಬಾರದು ಎನ್ನುವುದು ನನ್ನ ಪ್ರಶ್ನೆ.

ಸಭಾಪತಿಯವರು:- ಮಾನ್ಯ ಯು.ಬಿ. ವೆಂಕಟೇಶ್‌ವರರು ಮಾತನಾಡುವಾಗ, ತಮ್ಮ ಮಾತನ್ನು ಇಪ್ಪತ್ತು ನಿಮಿಷದಲ್ಲ ಮುಗಿಸಬೇಕಾದದ್ದು, ನಲವತ್ತು ನಿಮಿಷ ಸಮಯವನ್ನು ತೆಗೆದುಕೊಂಡಿದ್ದೀರಿ. ದಯವಿಟ್ಟು, ತಮ್ಮ ಮಾತನ್ನು ಮುಗಿಸಿ ಎಂದು ಹೇಳಿದ್ದೇನೆ. ಮಾನ್ಯ ಸದಸ್ಯರೆಲ್ಲರೂ ಸಮಯದ ಪ್ರಜ್ಞೆಯನ್ನು ಇಟ್ಟುಕೊಂಡು ಮಾತನಾಡಿ ಎಂದು ನಾನು ಕಳಕಳಿಯಿಂದ ವಿನಂತಿಯನ್ನು ಪ್ರಾರಂಭದಲ್ಲೆಯೇ ಮಾಡಿದ್ದೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಗಮನ ಸೆಳೆಯುವ ಸೂಚನೆಯ ಬಗ್ಗೆ ಮಾತನಾಡುವುದಕ್ಕೆ ಇಪ್ಪತ್ತು ನಿಮಿಷ ಎನ್ನುವುದರ ಬಗ್ಗೆ ಸ್ವಲ್ಪ ಪುನರಾವಲೋಕನ ಮಾಡಬೇಕು. ಅಷ್ಟೊಂದು ಗರಿಷ್ಠ ಸಮಯವನ್ನು ಕೊಡುವುದಕ್ಕೆ ಬರುವುದಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ:- ರಾಜ್ಯದಲ್ಲ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾಲನ ಇಳುವರಿ ಕುಸಿದಿರುವುದರಿಂದ ಹೈನುಗಾರರ ಆರ್ಥಿಕ ಪುನಶ್ಚೇತನಕ್ಕಾಗಿ ಹಾಲನ ದರವನ್ನು ಹೆಚ್ಚಳ ಮಾಡುವ ಬಗ್ಗೆ ಹಾಗೂ ಹೈನುಗಾರರಿಗೆ ವಿಶೇಷ ಸಹಾಯ ಧನ ನೀಡಿ ಪ್ರೋತ್ಸಾಹಿಸುವ ಕುರಿತು.

ಶ್ರೀ ಎಸ್. ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾಲನ ಇಳುವರಿ ಕುಸಿದಿರುವುದರಿಂದ ಹೈನುಗಾರರ ಆರ್ಥಿಕ ಪುನಶ್ಚೇತನಕ್ಕಾಗಿ ಹಾಲನ ದರವನ್ನು ಹೆಚ್ಚಳ ಮಾಡುವ ಬಗ್ಗೆ ಹಾಗೂ ಹೈನುಗಾರರಿಗೆ ವಿಶೇಷ ಸಹಾಯ ಧನ ನೀಡಿ ಪ್ರೋತ್ಸಾಹಿಸುವ ಕುರಿತು ಮಾನ್ಯ ಸಹಕಾರ ಸಚಿವರ ಗಮನವನ್ನು ಸೆಳೆಯುತ್ತಿದ್ದೇನೆ.

ಶ್ರೀ ಎಸ್.ಟಿ. ಸೋಮಶೇಖರ್ (ಸಹಕಾರ ಸಚಿವರು) ಮಾನ್ಯ ಸಭಾಪತಿಯವರೇ,

(ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕರ್ನಾಟಕದಲ್ಲಿ ಸುಮಾರು ಹದಿನಾರು Milk Union ಗಳಿವೆ. ಮೊದಲನೆಯದು Karnataka Milk Federation. ಈ ಎಲ್ಲಾ Milk Union ಗಳ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿ ಅಲೆಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಳ ಮಾಡಬೇಕೆಂದು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿದೆ. ಬಹುಶಃ ಸೆಪ್ಟೆಂಬರ್ ಇಪ್ಪತ್ತೈದನೇ ತಾರೀಖಿನೊಳಗಡೆ ಜನರಲ್ ಬಾಡಿಯ ಪ್ರಕಾರ ಏನಾಗಬೇಕಾಗಿತ್ತೋ, ಅದರ ಪ್ರಕಾರ ಈಗ ಆಗಿದೆ. ಇದರ ಬಗ್ಗೆ KMF (Karnataka Milk Federation)ನಲ್ಲಿಯೂ ಕೂಡ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿದೆ. ಮೂರು ರೂಪಾಯಿಗಳನ್ನು enhancement ಮಾಡಬೇಕು. ಆ ಮೂರು ರೂಪಾಯಿಗಳ enhancement ಅನ್ನು ರೈತರಿಗೆ ವರ್ಗಾವಣೆ ಮಾಡುತ್ತೇವೆ ಎನ್ನುವಂತಹದ್ದು ಇವರ ಬೇಡಿಕೆಯಾಗಿದೆ. ಮಾನ್ಯ ಸದಸ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದ್ದಾರೆ. ಅದರ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಾನು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ, ಅವರಿಗೆ ಸಹಕಾರ ಕೊಡುವಂತಹ ಕೆಲಸವನ್ನು ನಾನು ಕೂಡ ಮಾಡುತ್ತೇನೆ. ಈ ವಿಷಯ ಈಗ ತಾನೇ ನನ್ನ ಗಮನಕ್ಕೆ ಬಂದಿದೆ ಮತ್ತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಅದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ, ಅವರಿಗೆ ಹೇಳುವಂತಹ ಕೆಲಸವನ್ನು ನಾನು ಮಾಡುತ್ತೇನೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ನಾನು ಗಮನ ಸೆಳೆದಿರುವ ಪ್ರಮುಖವಾದ ವಿಷಯಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆ ಉತ್ತರದಿಂದ ನಾನು ಅಲ್ಪ ತೃಪ್ತನಾಗಿದ್ದೇನೆ. ಸಂತ್ಯಕ್ತಿಯಾಗುವಂತಹ ಉತ್ತರದ ನಿರೀಕ್ಷೆಯ ಜೊತೆಗೆ ಮತ್ತಷ್ಟು ವಿಚಾರಗಳನ್ನು ತಮ್ಮ ಅನುಮತಿಯ ಮೇರೆಗೆ ಮಾನ್ಯ ಸಚಿವರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ನಾನು ಸುಮ್ಮನೆ ಕಾಲಹರಣ ಮಾಡದೇ, ನಾನು ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದಿಲ್ಲ, ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ಇಡೀ ದೇಶಕ್ಕೆ ಎರಡು ಬಾರಿ ಕೊರೋನಾ ಸಾಂಕ್ರಾಮಿಕ ಕಾಯಿಲೆ ಬಂತು. ಇದರಿಂದಾಗಿ ಕಾರ್ಖಾನೆ, ಸಾರಿಗೆ, communication ನಿಂದ ಹಿಡಿದು ಜೀವನವೆಲ್ಲವೂ ಸ್ತಬ್ಧವಾಯಿತು. ಒಬ್ಬರೊಬ್ಬರನ್ನು ಮುಟ್ಟುವ ಹಾಗಿಲ್ಲ. ಒಬ್ಬರಿಗೊಬ್ಬರು ಆರು ಅಡಿ ದೂರವಿರಬೇಕೆಂದು ಸರ್ಕಾರವೇ ಕಾನೂನನ್ನು ತಂದುಬಿಟ್ಟಿತು. ಒಬ್ಬರಿಗೊಬ್ಬರು ಹಸ್ತ ಲಾಘವವನ್ನು ಸಹ ಮಾಡುವಹಾಗಿಲ್ಲ, ಮದುವೆ-ಮಂಜಿ, ಹಬ್ಬ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತು ಮನೆಯಿಂದ ಹೊರಗಡೆ ಬರುವಹಾಗಿಲ್ಲ. ಮನೆಯಿಂದ ಹೊರಗಡೆ ಬಂದರೆ ಏನು ಕೊಡುವ ಪರಿಸ್ಥಿತಿ ಬಂದುಬಿಟ್ಟಿತು. ಅಂತಹ ಸ್ವಭಾವದಂತಹ ಸಂದರ್ಭದಲ್ಲಿ ನಾವು ಬೆಂಗಳೂರು ಗ್ರಾಮಾಂತರ ಪ್ರದೇಶದವರು. ನಮ್ಮ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ನಾನು ಬೆಂಗಳೂರು ಗ್ರಾಮಾಂತರದಿಂದ ಶಾಸಕನಾಗಿ ಆಯ್ಕೆಯಾಗಿರುತ್ತೇನೆ. ನಮ್ಮ ಜನರಲ್ಲರೂ ಜೀವನೋಪಾಯಕ್ಕೆ ಬೆಂಗಳೂರಿಗೆ ಬಂದಿರುವವರು. ಜನರಲ್ಲರೂ ಕೊರೋನಾ ಬಂತು ಎಂದು ಸರಿಯಾದ ಮಾಹಿತಿ ಇಲ್ಲದೇ, ಜನರು ಗಾಬರಿಯಾಗಿರುವ ಬಗ್ಗೆ ನಾವು Electric Media ಗಳಲ್ಲಿ ನೋಡಿರುವಂತಹದ್ದು ಮತ್ತು ವಾಸ್ತವಾಂಶ ಕೂಡ ಆಗಿದೆ. ಜನರಲ್ಲರೂ ಗಂಟು ಮೂಟೆ ಕಟ್ಟಿಕೊಂಡು ಅವರವರ ಊರಿಗೆ ಬಂದರು. ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕರು, ಹೋಟೆಲ್‌ನಲ್ಲಿ ಕೆಲಸ ಮಾಡುವ ಸರ್ವರ್‌ಗಳು, ಫುಟ್‌ಪಾತ್‌ನಲ್ಲಿ ಮಾರಾಟ ಮಾರುತ್ತಿದ್ದವರು, ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದವರು, ವಿವಿಧ ಬೇಕರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಎಲ್ಲರೂ ತಮ್ಮ ಕಡೆಯ ಜೀವನವನ್ನು ಹುಟ್ಟು ಊರಿನಲ್ಲಿ ಕಳೆಯೋಣವೆಂದು ತಮ್ಮ ತಮ್ಮ ಹುಟ್ಟೂರಿಗೆ ಬಂದರು. ಊರಿಗೆ ಬಂದು ಸುಮಾರು ಹದಿನೈದು ದಿವಸಗಳಿಂದ ಒಂದು ತಿಂಗಳವರಿಗೆ ಸುಮ್ಮನೆ ಇದ್ದರು. ಆದರೆ ಅವರ ಜೀವನ ನಡೆಯಬೇಕಲ್ಲ. ನಮ್ಮ ಜಿಲ್ಲೆಯ ಅಕ್ಕ-ಪಕ್ಕದ ತಮಿಳುನಾಡು ಗಡಿ ಭಾಗಗಳಿಗೆ ಹೋಗಿ ಸೀಮೆ ಹಸುಗಳನ್ನು ತಂದರು. ಸೀಮೆ ಹಸುಗಳ ಹಾಲನ್ನು ಡೈರಿಗೆ ಹಾಕುವಂತಹ ಸಂದರ್ಭದಲ್ಲಿ ಇಡೀ ದೇಶವೇ ಸ್ವಭವಾಗಿತ್ತು. ಮಾನ್ಯ ಸಚಿವರು ಹೇಳಿದ ಹಾಗೇ ಸುಮಾರು ಹದಿನಾರು ಹಾಲಿನ ಒಕ್ಕೂಟ ಮತ್ತು ವಿಶೇಷವಾಗಿ ಬೆಂಗಳೂರು ಹಾಲು ಒಕ್ಕೂಟ ಸೇರಿದ ಹಾಗೇ ಯಾವುದೇ ಒಕ್ಕೂಟಗಳು ಕೆಲಸವನ್ನು ಸ್ಥಗಿತ ಮಾಡಲಿಲ್ಲ. ಆ ಒಕ್ಕೂಟಗಳು ಬೆಳಗ್ಗೆಯಿಂದ ಸಂಜೆಯ ತನಕ ಹಾಲನ್ನು ಹಾಕಿಸಿಕೊಳ್ಳುತ್ತಿದ್ದರು. ನಾನು ಸಂಕ್ಷಿಪ್ತವಾಗಿ ಬೆಂಗಳೂರು ಹಾಲಿನ ಒಕ್ಕೂಟದ ಬಗ್ಗೆ ಸೀಮಿತವಾಗಿ ಮಾತನಾಡುತ್ತೇನೆ. ಕೊರೋನಾ ಬಂದಂತಹ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಸಂಗ್ರಹಣ ಸಾಮರ್ಥ್ಯ 18 ರಿಂದ 19 ಲಕ್ಷ ಅಲೀಟರ್‌ಗಳಷ್ಟು ಇದ್ದು, ಹಾಲು ಒಂದು ದಿನಕ್ಕೆ ಹಾಕಾಗುತ್ತಿತ್ತು. 12 ರಿಂದ 13 ಲಕ್ಷ ಅಲೀಟರ್ ಹಾಲನ್ನು ಜನರಿಗೆ ಮಾರಾಟ ಮಾಡುತ್ತಿದ್ದೆವು. ಇನ್ನುಳಿದ ಹಾಲನ್ನು ಪೌಡರ್, ಚೀಸ್, ಬೆಣ್ಣೆ, ತುಪ್ಪ ಇನ್ನಿತರ ಉತ್ಪನ್ನಗಳನ್ನಾಗಿ ಮಾಡುತ್ತಿದ್ದೆವು. ಕೊರೋನಾ ಬಂದಂತಹ ಸಂದರ್ಭದಲ್ಲಿ ಬರೀ ನಾಲ್ಕು ಲಕ್ಷ ಅಲೀಟರ್ ಹಾಲು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾರಾಟವಾಗುತ್ತಿತ್ತು. ಇನ್ನುಳಿದ ಹದಿನೈದು ಲಕ್ಷ ಅಲೀಟರ್ ಹಾಲನ್ನು ತೆಗೆದುಕೊಳ್ಳುವವರಿಲ್ಲ. ಹಾಲು ಹಾಗೆಯೇ ಉಳಿದುಹೋಯಿತು. ನಾವು ಸರ್ಕಾರದಿಂದ ಐದು ರೂಪಾಯಿ ಸಹಾಯಧನ ಪಡೆಯಲಿಲ್ಲ. ಮೆಗಾ ಡೈರಿಯನ್ನು ಸ್ಥಾಪನೆ ಮಾಡಲಿಕ್ಕೆ ಸರ್ಕಾರ ಇದಕ್ಕೆ ಸಹಾಯಧನವಾಗಿ ಐದು ರೂಪಾಯಿ ಕೊಡಲಿಲ್ಲ. ಆ ರೈತರು ಸ್ವಂತವಾಗಿ ಷೇರು ಹಣವನ್ನು ಕಟ್ಟಿ MPCS (Milk Producers Co-operative Societies) ಮಾಡಿ, ಒಂದು ಒಕ್ಕೂಟ ಮಾಡಿ, ಅವರು ಮಾಡಿದಂತಹ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಸುಮಾರು ಐದುನೂರ ಐವತ್ತು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿ, ಒಂದು ಮೆಗಾ ಡೈರಿಯನ್ನು ಕನಕಪುರ ತಾಲ್ಲೂಕು ಶಿವನಹಳ್ಳಿಯಲ್ಲಿ ನಿರ್ಮಾಣ ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಒಂದು ಹಳೆಯ ಯೂನಿಟ್ ಇತ್ತು. ಈ ರೀತಿಯಾಗಿ ಹೊಸಕೋಟೆಯಲ್ಲಿದ್ದಂತಹ ಯೂನಿಟ್‌ಗಳಲ್ಲಿ ಉಳಿದ ಹಾಲನ್ನು ಬೆಣ್ಣೆ, ತುಪ್ಪ, ಚೀಸ್, ಪೌಡರ್ ಆಗಿ ಪರಿವರ್ತನೆ ಮಾಡಿ, ಹಾಲು ಒಕ್ಕೂಟಗಳು ಅವೊತ್ತಿನ ದಿನ ರೈತರ ಬದುಕಿಗೆ ಆಸರೆಯಾಗಿ ನಿಂತವು. ಎಲ್ಲವೂ ಸ್ವಲ್ಪವಾದಂತಹ ಸಂದರ್ಭದಲ್ಲಿ, ಆ ಒಕ್ಕೂಟಗಳು ರೈತರಿಗೆ payment ಮಾಡಿಕೊಳ್ಳುತ್ತಾ ಬಂತು. ಬರೀ ಐದು ಲಕ್ಷ ಅಲೀಟರ್‌ಗಳಷ್ಟು ಹಾಲು ಮಾರಾಟ ಮಾಡುತ್ತಿದ್ದರು. ಇನ್ನುಳಿದ ಹದಿನೈದು ಲಕ್ಷ ಅಲೀಟರ್ ಹಾಲು ಮಾರಾಟ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ಆ ಹಾಲನ್ನು Cold Storage ನಲ್ಲಿ ಇಟ್ಟು, ಅವೊತ್ತಿನ ದಿನ ಜೀವನೋಪಾಯಕ್ಕಾಗಿ ಮಾಡಿಕೊಂಡು ಬಂದಿರುವಂತಹದ್ದು, ಇಲ್ಲವೆಂದರೆ ಜನರು ಬೀದಿಗೆ ಬರಬೇಕಾಗಿಬಿಡುತ್ತಿತ್ತು. ರಾಜ್ಯದಲ್ಲಿ ಒಟ್ಟು ಇಪ್ಪತ್ತಾರು ಲಕ್ಷ ಕುಟುಂಬಗಳು ಈ ಹೈನುಗಾರಿಕೆಯನ್ನು ನಂಬಿಕೊಂಡು, ಈ ಹದಿನಾರು ಒಕ್ಕೂಟಗಳಲ್ಲಿ ಸದಸ್ಯರಾಗಿದ್ದಾರೆ. ಇಡೀ ಪ್ರಪಂಚದಲ್ಲಯೇ ಅತಿ ಹೆಚ್ಚು ಹಾಲನ್ನು ಉತ್ಪಾದನೆ ಮಾಡುವಂತಹ ದೇಶವೆಂದರೆ, ಇವತ್ತು ಭಾರತ ದೇಶವಾಗಿದೆ. ನಮ್ಮ ದೇಶದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುವ ರಾಜ್ಯವೆಂದರೆ ಗುಜರಾತ್ ರಾಜ್ಯ ಬಿಟ್ಟರೆ ಕರ್ನಾಟಕ ರಾಜ್ಯವಾಗಿದೆ. ಸಹಕಾರ ಕ್ಷೇತ್ರದಿಂದಾಗಿ, ತಮ್ಮ ಸ್ವಂತ ಸಾಮರ್ಥ್ಯದಿಂದಾಗಿ ಸಹಕಾರ ಮಂಡಳಿಯನ್ನು ಕಟ್ಟಿದ್ದಾರೆ. ಇದರ ಬಗ್ಗೆ ಕೇಂದ್ರ ಸಚಿವರು ಶ್ಲಾಘನೆ ಮಾಡಿರುವ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಇದು ಬೃಹತ್ ಆಗಿ ಬೆಳೆದಿರುವಂತಹದ್ದು ಮತ್ತು ಸ್ವಂತ ಸಾಮರ್ಥ್ಯದಿಂದ ಮಾಡಿರುವಂತಹದ್ದು. ಸರ್ಕಾರ ಸಹಾಯಧನವಾಗಿ ಐದು ರೂಪಾಯಿಯನ್ನು ಕೊಡುತ್ತಿದೆ. ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಲೆಟರ್ ಹಾಲಗೆ ಇವತ್ತು ಒಂದೊಂದು ಒಕ್ಕೂಟಗಳು ಒಂದೊಂದು ರೀತಿಯ ಬೆಲೆ ಕೊಡುತ್ತಿದೆ.

ಬೆಂಗಳೂರು ಹಾಲು ಒಕ್ಕೂಟ ಒಂದು ಅಲೆಟರ್ ಹಾಲಗೆ ಇಪ್ಪತ್ತೇಳು ರೂಪಾಯಿ ಕೊಡುತ್ತಿದೆ.

(ಮುಂದು)

(797) 4.30, 13-09-2022, ಟಿಸಿಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ರವಿ (ಮುಂದು):-

ನೆರೆಯ ಇನ್ನೊಂದು ಒಕ್ಕೂಟ ಒಂದು ಅಲೆಟರ್ ಹಸುವಿನ ಹಾಲಗೆ ರೂ.25 ಗಳನ್ನು ಕೊಡುತ್ತಿದೆ. ಇನ್ನೊಂದು ಒಕ್ಕೂಟ ಒಂದು ಅಲೆಟರ್ ಹಾಲಗೆ ರೂ.24 ಗಳನ್ನು ಕೊಡುತ್ತಿದೆ. ಮಂಗಳೂರಿನದ್ದು ಸೆಪರೇಟ್. ಹಾಸನ ಒಕ್ಕೂಟ ಬಹುಶಃ ಒಂದು ಅಲೆಟರ್ ಹಾಲಗೆ ರೂ.26 ಗಳನ್ನು ಕೊಡುತ್ತಿದೆ. 19 ಲಕ್ಷ ಅಲೆಟರ್ ಹಾಲನ ಉತ್ಪಾದನೆ ಇದ್ದುದ್ದು ಮತ್ತೆ pickup ಆಯಿತು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಧಾರಾಕಾರವಾಗಿ ಮಳೆ ಬಂತು. ಈ ರೀತಿಯ ಮಳೆಯನ್ನು ನಾವು ಮಲೆನಾಡಿನಲ್ಲಿ ನೋಡುತ್ತಿದ್ದೆವು. ರಾಮನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾವು ನಮ್ಮ ಜೀವನ ಪರ್ಯಂತ ಇಂತಹ ಮಳೆಯನ್ನು ನೋಡಿರಲಿಲ್ಲ. ನಮಗೆ ಬರಬೇಕಾದಂತಹ ವಾಡಿಕೆ ಮಳೆಗಿಂತ ನಿರೀಕ್ಷೆ ಮೀರಿ ಎರಡೂರು ಪಟ್ಟು ಹೆಚ್ಚಿಗೆ ಮಳೆ ಬಂದಿದೆ. ಆ ಮಳೆಯ ತೀವ್ರತೆಯಿಂದಾಗಿ ಇವತ್ತಿನ ದಿವಸ ಕೊಟ್ಟಿಗಿಯಿಂದ ಹಸುಗಳನ್ನು ಹೊರಗಡೆ ಮೇಯಲು ಬಿಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಮೇವಿನಲ್ಲಿ ನೀರಿನ ಅಂಶ ಇದೆ. ರೈತ ಕೂಡ ಹೊರಗಡೆ ಹೋಗಿ ಮೇವು ಸಂಗ್ರಹಣೆ ಮಾಡಿ ಹಸುಗಳಿಗೆ ತಂದು ಕೊಡುವುದಕ್ಕೆ ಆಗುತ್ತಿಲ್ಲ. ಹಾಲು ಪರೀಕ್ಷಿಸುವಾಗ 3.5ರಷ್ಟು ಜಿಡ್ಡಿನ ಅಂಶ ಮತ್ತು 8.5ರಷ್ಟು ಘನ ಕೊಬ್ಬಿನ ಅಂಶ ಇರಬೇಕೆಂದು ನಮ್ಮ ಹಾಲನ ಒಕ್ಕೂಟ ನಿರ್ಧಾರ ಮಾಡಿಕೊಂಡಿದೆ. ಮೇವಿನಲ್ಲಿ ನೀರಿನ ಅಂಶ ಜಾಸ್ತಿ ಆದಾಗ ಒಕ್ಕೂಟಗಳು ನಿಗದಿಪಡಿಸಿರತಕ್ಕಂಥ ಪ್ರಮಾಣದಷ್ಟು ಹಾಲಿನಲ್ಲಿ ಜಿಡ್ಡು ಮತ್ತು ಘನ ಕೊಬ್ಬಿನ ಅಂಶ ಕೂಡ ಬರುತ್ತಿಲ್ಲ. ಹಾಲಿನಲ್ಲಿ 3.5ರಷ್ಟು ಜಿಡ್ಡಿನ ಅಂಶ ಮತ್ತು 8.5ರಷ್ಟು ಘನ ಕೊಬ್ಬಿನ ಅಂಶ ಬರದಿದ್ದರೆ ಡೈರಿಯಲ್ಲಿ ಹಾಲನ್ನು ತೆಗೆದುಕೊಳ್ಳದೇ ವಾಪಸ್ಸು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಳುಹಿಸುತ್ತಾರೆ. ಆಗ ಆ ರೈತ ಆ ಹಾಲನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ. ನಮ್ಮಕಡೆ ವಾಡಿಕೆ ಭಾಷೆಯಲ್ಲಿ degree ಬರಲಲ್ಲವೆಂದು ಹೇಳುತ್ತಾರೆ. ಇದರಿಂದ ಏನಾಗಿದೆಯೆಂದರೆ, ಹಾಲಿನ ಸಂಗ್ರಹಣೆ 19 ಲಕ್ಷದಿಂದ 20 ಲಕ್ಷ ಅಲೀಟರ್‌ಗೆ ಹೋಗಿತ್ತು. ಆದರೆ ಇವತ್ತಿನ ದಿವಸ ನಮ್ಮ ಜಿಲ್ಲೆಯಲ್ಲಿ ಹಾಲಿನ ಸಂಗ್ರಹಣೆ 16 ಲಕ್ಷ ಅಲೀಟರ್‌ಗೆ ಬಂದಿದೆ. ಇನ್ನೂ ಮೂರುವರೆ ಲಕ್ಷದಷ್ಟು ಹಾಲಿನ ಸಂಗ್ರಹಣೆ ಕಡಿಮೆಯಾಗಿದೆ. ಇವತ್ತಿನ ದಿವಸ ಮರಳುವಾಡಿ ಸಂತೆ, ನೆರೆಯ ಅಂಚೆಟ್ಟು, ತಗ್ಗಟ್ಟು ತಳ, ಡೆಂಕಣಿಕೋಟೆ ಸಂತೆಗಳಿಗೆ ಅವರು ಕೇಳದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಏಕೆಂದರೆ ಉತ್ತಮ ಬೆಲೆ ಸಿಗುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ, ಇವತ್ತಿನ ದಿವಸ ಒಬ್ಬ ರೈತ ತನ್ನ ಜೀವನೋಪಾಯಕ್ಕಾಗಿ ಎರಡು ಹಸುಗಳನ್ನು ಕಟ್ಟಿಕೊಂಡಿದ್ದರೆ, ಆತನ ಇಡೀ ಕುಟುಂಬ ದುಡಿಯಬೇಕಾಗುತ್ತದೆ. ಒಬ್ಬ ದುಡಿಯುವುದಲ್ಲ. ಆತನ ಇಡೀ ಕುಟುಂಬ ಬೆಳಗಿನ ಜಾವ 5 ಗಂಟೆಗೆ ಎದ್ದೇಬೇಕು. ಹಸುಗಳ ಮೈ ತೊಳೆಯಬೇಕು. ಹಾಲನ್ನು ಕರೆಯಬೇಕು. ಹಾಲು ಕರೆದಿದ್ದನ್ನು ತೆಗೆದುಕೊಂಡು ಹೋಗಿ ಡೈರಿಗೆ ಹಾಕಬೇಕು. ಆನಂತರ ಆತ ಬಂದು ಮೇವು ಸಂಗ್ರಹಣೆ ಮಾಡಬೇಕು. ಬರೀ ಬೆಳಗ್ಗೆ ಒಂದು ಹೊತ್ತು ಅಲ್ಲ, ಮಧ್ಯಾಹ್ನ, ಸಾಯಂಕಾಲ ಆ ಹಸುವಿನ ಜೊತೆಯಲ್ಲಿಯೇ ಇರಬೇಕು. ಒಂದು ಹಸು ಕಟ್ಟಿಕೊಂಡರೆ, ದಿನನಿತ್ಯ ಅದರ ಜೊತೆಯಲ್ಲಿಯೇ ಜಾಗರೂಕತೆಯಿಂದ ಜೋಪಾನ ಮಾಡಲೇಬೇಕಾದಂತಹ ಅನಿವಾರ್ಯತೆ ಇರುತ್ತದೆ. ಅದನ್ನು ಸಾಕಲು ಇಡೀ ಕುಟುಂಬ ನಿಲ್ಲುತ್ತದೆ. ಒಂದು ದಿನಕ್ಕೆ labour charge ರೂ.400-500 ಗಳು ಕೂಲಿ ಕೊಡಬೇಕು. ಗಂಡ-ಹೆಂಡತಿ ಇಬ್ಬರೂ ಕೂಡ ನಿಲ್ಲಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಹೊತ್ತಿಗೆ ಒಂದು ಹಸು 6-7 ಅಲೀಟರ್ ಹಾಲು ಸಂಗ್ರಹಣೆ ಆಗುತ್ತದೆ. ಮೀಡಿಯಂ ಆಗಿ ಕಟ್ಟುವಂತಹ ಒಳ್ಳೆಯ ಹಸುವಿನಿಂದ 12 ರಿಂದ 13 ಅಲೀಟರ್ ಹಾಲು ಸಂಗ್ರಹಣೆಯಾಗುತ್ತದೆ. ಎರಡರಿಂದ ಮೂರು ಅಲೀಟರ್ ಹಾಲನ್ನು ಕರುವಿಗೆ ಕೊಡಬೇಕಾಗುತ್ತದೆ. ಆತನ ಮನೆಯಲ್ಲಿ ಅರ್ಧ ಅಲೀಟರ್ ಹಾಲು ಇಟ್ಟುಕೊಂಡು, ಒಂದು ಹಸುವಿಗೆ 10 ಅಲೀಟರ್ ಹಾಲು ಹಾಕುತ್ತಾರೆ. ಇವರು ಒಂದು ಅಲೀಟರ್ ಹಾಲಿಗೆ ರೂ.27 ಕೊಡುತ್ತಾರೆ. 10 ಅಲೀಟರ್ ಹಾಲು ಹಾಕಿದರೆ ರೂ.270 ಗಳು ಆಗುತ್ತದೆ. ಒಂದು ದಿನಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಬ್ಬರಿಗೆ ಕೂಲಿ ಕೊಡುವಷ್ಟು ಹಣ ಕೂಡ ಬರುವುದಿಲ್ಲ. animal feeds rate ಕೂಡ ಜಾಸ್ತಿಯಾಗಿದೆ. ಅದಕ್ಕೆ ಹಿಂಡಿ, ಬೂಸ ಇದೆಲ್ಲವನ್ನೂ ಕೊಡಬೇಕು.

ಸಭಾಪತಿಯವರು:- ಮಾನ್ಯ ಎಸ್.ರವಿಯವರೇ, ಈಗ ಏನಾಗಬೇಕು ಕೇಳಿ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈಗ ಇರತಕ್ಕಂಥದ್ದು. ಸಾಮಾನ್ಯವಾಗಿ ಎರಡು ಹಸುಗಳನ್ನು ಕಟ್ಟಿಕೊಂಡಿರತಕ್ಕವರು 20 ಅಲೆಟರ್ ಹಾಲು ಹಾಕಿದರೂ ಕೂಡ ಎಲ್ಲಾ ಕಳೆದು ರೂ.5000ಗಳು ಸಿಗುವುದಿಲ್ಲ. ಒಬ್ಬರಿಗೆ ದಿನಕ್ಕೆ 500 ಕೂಲಿ ಕೊಡಬೇಕು. ಸಾಮಾನ್ಯವಾಗಿ ಕೂಲಿ ಸಹ ಸಿಗುವುದಿಲ್ಲ. ಆತ ಒಂದೊಬ್ಬರೆ ಲಕ್ಷದಷ್ಟು ಹಸುವಿಗೆ ಬಂಡವಾಳ ಹಾಕಿ, ಕೊಟ್ಟಿಗೆಯನ್ನು ಕಟ್ಟಿದರೆ ಏನೂ ಉಳಿಯುವುದಿಲ್ಲ. ಮಾನ್ಯ ಸಹಕಾರ ಸಚಿವರ ಸ್ವಂತ ಊರು ಚನ್ನಪಟ್ಟಣ ತಾಲ್ಲೂಕು. ಇಡೀ ರಾಜ್ಯದಲ್ಲೆಯೇ ಅತಿ ಹೆಚ್ಚು ಹಾಲು ಸಂಗ್ರಹಣೆ ಮಾಡುವ ತಾಲ್ಲೂಕು ಯಾವುದಾದರೂ ಇದ್ದರೆ ಅದು ಚನ್ನಪಟ್ಟಣ ತಾಲ್ಲೂಕು. ಆ ತಾಲ್ಲೂಕಿನಲ್ಲಿ 3 ಲಕ್ಷ ಅಲೆಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಇವತ್ತಿನ ದಿವಸ ಬಹುಶಃ ಅದು ಸುಮಾರು 2.60 ರಿಂದ 2.70 ಲಕ್ಷ ಹಾಲು ಸಂಗ್ರಹಣೆಯಾಗುತ್ತಿದೆ. 80,000 ರಾಸುಗಳು ಇದ್ದು, 65,000 ರಾಸುಗಳಾಗಿವೆ. ಅದಕ್ಕಾಗಿ ನಾನು ಹೇಳುವುದೇನೆಂದರೆ, ರೂ.3 ಗಳು ಕೊಡುವುದಕ್ಕೆ ಇವರೇ ಆಗಬೇಕೆ? ಅದಕ್ಕೆ ಸರ್ಕಾರ ದುಡ್ಡು ಕೊಡುವುದಿಲ್ಲ. ನಾನು ಕೇಳತಕ್ಕಂಥದ್ದು ಸರ್ಕಾರದ ಅನುಮತಿ ಬೇಕಾಗಿಲ್ಲ. ಖಾಸಗಿಯವರು ಒಂದು ಅಲೆಟರ್ ಹಾಲಿಗೆ ರೂ.35-40ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅದು ಖಾಸಗಿಯವರು ಸಂಗ್ರಹಣೆ ಮಾಡುತ್ತಿರತಕ್ಕಂಥದ್ದು. ಒಕ್ಕೂಟಗಳು ಸರ್ಕಾರದ ಅನುಮತಿ ಕೂಡ ತೆಗೆದುಕೊಳ್ಳುವಂತಿಲ್ಲ. ಒಕ್ಕೂಟಗಳೇ announce ಮಾಡಿ ಮಾಡಿಕೊಳ್ಳಬಹುದು. ಮೊದಲನಿಂದಲೂ ಬಂದಿರತಕ್ಕಂಥ ಸಂಪ್ರದಾಯದಂತೆ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಸನ್ಮಾನ್ಯ ಸಹಕಾರ ಸಚಿವರಿಗೆ ಮನವಿ ಮಾಡಿಕೊಂಡು ಹಾಲಿನ ದರವನ್ನು ಏರಿಕೆ ಮಾಡಬೇಕೆಂಬ ನಿಯಮವೇನೂ ಎಲ್ಲಾ writing ನಲ್ಲಿ ಇಲ್ಲ. ರೂ.3 ಗಳು ಎಂದು announce ಮಾಡಿದರೆ ಹೇಗೆ? ಜನ ಆ ಉದ್ಯಮವನ್ನು ಬಿಟ್ಟು ಹೋಗುತ್ತಿದ್ದಾರೆ. ಇನ್ನು ಇವರು ಉದ್ಯೋಗ ಎಲ್ಲ ಕೊಡುತ್ತಾರೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಐ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ರವಿಯವರು ಹೇಳುತ್ತಿದ್ದಾರೆ. Milk Union ನವರು resolution ಮಾಡಿಕೊಂಡಿದ್ದಾರೆ. ರೂ.3ಗೆ enhancement ಮಾಡಬೇಕು, ಆ ಮೂರು ರೂಪಾಯಿಗಳನ್ನು ಹೆಚ್ಚಿಸಿ ಅದನ್ನು ರೈತರಿಗೆ ಕೊಡಬೇಕೆಂದು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ತಾವು ದಯಮಾಡಿ ಇನ್ನೊಂದು ಬಾರಿ ಮಾಹಿತಿ ತರಿಸಿ. ನಮ್ಮ ಒಕ್ಕೂಟದ ಬೇಡಿಕೆ ಇರುವುದು ರೂ.3 ಗಳು ಅಲ್ಲ, ನಮ್ಮ ರೈತರ ಬೇಡಿಕೆ ಇರತಕ್ಕಂಥದ್ದು ಕನಿಷ್ಠ ರೂ.7ಗಳು. ಒಂದು ಅಲೆಟ್ ಹಾಲಿಗೆ ರೂ.35ಗಳು ಮಾಡಬೇಕು. ಅದನ್ನು ರೈತರಿಗೆ ನೇರವಾಗಿ ಹಸ್ತಾಂತರ ಮಾಡಬೇಕು.

ಶ್ರೀ ಎಸ್.ಐ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಕೋವಿಡ್-19 ಸಂದರ್ಭದಲ್ಲಿ KMF (Karnataka Milk Federation) ನ ಎಲ್ಲಾ ನಿರ್ದೇಶಕರು ಹೇಳಿದರು. ಆಗ ಮಾಜಿ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇದ್ದರು. Entire ಹಾಲನ್ನು ಕರ್ನಾಟಕ ರಾಜ್ಯಾದ್ಯಂತ ಉಚಿತವಾಗಿ ಹಂಚತಕ್ಕಂಥ ವ್ಯವಸ್ಥೆ ಮಾಡಿದರು. ರೂ.70 ಕೋಟಿ ಹಣವನ್ನು ಸರ್ಕಾರದಿಂದ Milk Unionಗೆ ಕೊಡತಕ್ಕಂಥದ್ದನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳು ಮಾಡಿದರು. ಹಾಲಿನ ಪೌಡರ್ ಮಿಕ್ಕಿದೆ ಎಂದು ಹೇಳಿದ್ದರು. ಶಾಲಾ ಮಕ್ಕಳಿಗೆ ಎರಡು ತಿಂಗಳು ಉಚಿತವಾಗಿ milk powder ನ್ನು ಕೊಡತಕ್ಕಂಥ ವ್ಯವಸ್ಥೆಯನ್ನು ಮಾಡಿ, ಅದಕ್ಕೆ ಎಷ್ಟು ಹಣ ಆಗುತ್ತದೋ, ಅಷ್ಟು ಹಣವನ್ನು ಸರ್ಕಾರದಿಂದ ಕೊಡತಕ್ಕಂಥ ಕೆಲಸವನ್ನು ಮಾಡಿದ್ದೇವೆ. ಅವೊತ್ತಿನಿಂದ Milk Union ಗೆ ಸರ್ಕಾರ support ಮಾಡಿಕೊಂಡೇ ಬಂದಿದೆ. ಇವತ್ತು ಮಾನ್ಯ ಸದಸ್ಯರು ಹೇಳುತ್ತಿರುವುದು ರೈತರ ಸಂಬಂಧ ನಮ್ಮದೇನೂ objection ಇಲ್ಲ. ಆದರೆ ನಾವು ಒಂದು ಕಡೆ customerದೂ ಕೂಡ ನೋಡಬೇಕಾಗುತ್ತದೆ. Customer ಕೂಡ ನಮಗೆ ಹಾಲನದ್ದು ಹೊರೆಯಾಗುತ್ತದೆಂದು ಹೇಳುತ್ತಾರೆ. ಸನ್ಮಾನ್ಯ ಮುಖ್ಯಮಂತ್ರಿಯವರಿಗೂ ಮಾಹಿತಿ ಇದೆ. Milk Union and KMF ನವರು ಏನು ಕೊಟ್ಟಿದ್ದಾರೆ, ಜನಸಾಮಾನ್ಯರು ಏನೇನು ಮಾಹಿತಿ ಕೊಟ್ಟಿದ್ದಾರೆ, Milk Union ರೂ.3 ಗಳು ಜಾಸ್ತಿ ಮಾಡಬೇಕು ಎನ್ನತಕ್ಕಂಥ ಸಂದರ್ಭದಲ್ಲಿ, ಅನೇಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಾರ್ವಜನಿಕರು ಮತ್ತು customers ಕೂಡ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಸದ್ಯದಲ್ಲೇ ಅವರು decision ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳತಕ್ಕಂಥದ್ದಕ್ಕೆ ನಾನು coordinate ಮಾಡತಕ್ಕಂಥ ಕೆಲಸವನ್ನು ಮಾಡುತ್ತೇನೆ.

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಸದನಕ್ಕೆ ತಪ್ಪು ಮಾಹಿತಿ ಹೋಗುವುದು ಬೇಡ. ರೈತರು ರೂ.35 ಗಳಿಗೆ ಹೆಚ್ಚಿಗೆ ಮಾಡುವಂತೆ ಕೇಳುತ್ತಿದ್ದಾರೆ. ಅದ್ಯಾರಿಗೆ ರೂ.3 ಗಳು ಎಂದು ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಈ ರೂ.3ಗಳು ರಾವಣನ ಹೊಟ್ಟೆಗೆ ಅರೆಕಾಸಿನ ಭಕ್ಷಕ್ಕೆ ಕೊಟ್ಟಂತೆ. ಜನ ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಮಾನ್ಯ ಸಚಿವರು ದಯಮಾಡಿ ಅವರ ಪರವಾಗಿ ನಿಲ್ಲಬೇಕು. ಅಂತಿಮವಾಗಿ ರೂ. 7ಗಳು ಹೆಚ್ಚಿಸಲು ಹೋರಾಟ ಮಾಡಲಿ. ಇದನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ಆ ರೂ.3ಗಳು ಕೊಟ್ಟರು ಒಂದೆ. ಕೊಡದಿದ್ದರೂ ಒಂದೆ. ಅದನ್ನು ಸರ್ಕಾರ ಏನೂ ಕೊಡುವುದಿಲ್ಲ. ಅದಕ್ಕೆ ಜನರಿಂದ ಏನೂ ವಿರೋಧ ಇಲ್ಲ. ಜನರಿಗೆ ಹಾಲಿನ price rise ಹೆಚ್ಚಿಗೆ ಮಾಡುವುದಕ್ಕೆ ವಿರೋಧ ಇಲ್ಲ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸರ್ಕಾರದಿಂದ ಹಣ ಕೊಡುವುದಿಲ್ಲ ಎನ್ನುವುದಾದರೆ, ಸರ್ಕಾರದಿಂದ ಪರ್ಮಿಷನ್ ಏಕೆ ಕೇಳಬೇಕು?

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಸರ್ಕಾರದ ನಿಯಂತ್ರಣದಲ್ಲಿದೆ. ಸೌಹಾರ್ದ ನಮ್ಮ ಹಿತದಲ್ಲೇ ಇಲ್ಲವೆಂದು ಹೇಳಿದರು. ಇದನ್ನು ಏಕೆ ಸರ್ಕಾರದ ಹಿತದಲ್ಲಟ್ಟುಕೊಂಡಿದ್ದಾರೆ?

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸದನದಲ್ಲ ಕಾಣುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆಸ್ಪತ್ರೆಗೆ ಹೋಗಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಆಯಿತು, ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರ ಪ್ರಶ್ನೆಯ ನಂತರ ತೆಗೆದುಕೊಳ್ಳೋಣ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾಳೆ ತೆಗೆದುಕೊಳ್ಳೋಣ.

ಸಭಾಪತಿಯವರು:- ಆಯಿತು.

10. ನಿಯಮ 330ರ ಮೇರೆಗೆ ಚರ್ಚೆ

ಅ)ವಿಷಯ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿ ಬರುವ ಪ್ರೌಢ ಶಾಲೆಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಹ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ಮಾಡಿರುವ ರೀತ್ಯಾ, ಅನುದಾನಿತ ಪದವಿ ಪೂರ್ವ ಕಾಲೇಜು/ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ನೀಡುವ ಕುರಿತು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿ ಬರುವ ಪ್ರೌಢ ಶಾಲೆಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಹ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ಮಾಡಿರುವ ರೀತ್ಯಾ, ಅನುದಾನಿತ ಪದವಿ ಪೂರ್ವ ಕಾಲೇಜು/ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ನೇಮಕಾತಿಯಲ್ಲಿ 2 ವರ್ಷಗಳ ವಯೋಮಿತಿ ಸಡಿಲಕೆ ಮಾಡಬೇಕೆಂದು ನಾನು ಮಾನ್ಯ ಸಚಿವರಲ್ಲಿ ಮನವಿಯನ್ನು ಮಾಡಿದ್ದೆನು. ಈಗ ಏನಾಗುತ್ತಿದೆಯೆಂದರೆ, ನಾನು ಕೂಡ ಸುಮಾರು 30-35 ವರ್ಷಗಳಿಂದ ನೋಡುತ್ತಿದ್ದೇನೆ. ಯಾವುದೇ ಒಂದು ಸರ್ಕಾರಿ ಆಜ್ಞೆ in respect of salary, qualification

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇಂತಹವುಗಳೆಲ್ಲಾ ಅನುದಾನಿತ ಶಾಲೆ ಮತ್ತು ಸರ್ಕಾರಿ ಶಾಲೆಗಳಿಗೆ ಒಂದೇ ರೀತಿಯ ನಿಯಮಗಳು ಇರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಏನು ಮಾಡುತ್ತಿದ್ದಾರೆಂದರೆ, ಸರ್ಕಾರಿ ಶಾಲೆಗಳಿಗೆ ಒಂದು ಕಾನೂನು ಮತ್ತು ಖಾಸಗಿ ಅನುದಾನಿತ ಸಂಸ್ಥೆಗಳಿಗೆ ಒಂದು ರೀತಿ ಇದೆ. ಈ ನಿಯಮಗಳನ್ನು ಇತ್ತೀಚೆಗೆ ಮಾಡುತ್ತಿದ್ದಾರೆ. ಆ ರೀತಿ ಏಕೆ ಮಾಡುತ್ತಿದ್ದಾರೆಂದು ನನಗೆ ಗೊತ್ತಾಗುತ್ತಿಲ್ಲ. ಇದು ಕಚೇರಿಗೆ ರೆಕಾರ್ಡ್‌ಗೆ ಹೋಗಲ ಎಂದು ಹೇಳುತ್ತಿದ್ದೇನೆ. ಮಾನ್ಯ ಶಿಕ್ಷಣ ಸಚಿವರು ನೋಡಿಕೊಳ್ಳಲಿ. ನಾನು ಶಿಕ್ಷಣ ಸಚಿವನಾಗಿದ್ದಾಗ ನನಗೆ ಅನಿಸಿದ ಪ್ರಕಾರ 1961ನೇ ಇಸವಿಯಲ್ಲಿ ಮಠ-ಮಾನ್ಯಗಳಿಗೆ, ಅಂಜುಮನ್ ಸಂಸ್ಥೆಗಳಿಗೆ, Christian Missionary ಯವರಿಗೆ ಸರ್ಕಾರ ಒಂದು ಮನವಿ ಮಾಡಿತ್ತು. ಅದೇನೆಂದರೆ ನೀವು ಅನ್ನದಾಸೋಹ ಮಾಡುತ್ತೀರಿ, ಅನ್ನ ದಾಸೋಹದ ಜೊತೆ ಅಂದರೆ ಶಿಕ್ಷಣವನ್ನು ಸಹ ನೀಡಬೇಕು.

(ಮುಂದು)

(798)13.9.2022/4.40/ಎಂ.ಎಂ-ಎ.ಕೆ

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ(ಮುಂದು):-

ರಾಜ್ಯದ ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಅದಕ್ಕೆ ನೀವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆಗೆದರೆ ಸರ್ಕಾರ ಸಾಧ್ಯವಾದಷ್ಟು ಅನುದಾನವನ್ನು ಕೊಡುವುದಕ್ಕೆ ಮುಂದೆ ಬರುತ್ತದೆ ಎಂದು ಹೇಳಿದರು. ಅದೇ ಪ್ರಕಾರ 1966-67ರಲ್ಲಿ ಶೇ.40ರಷ್ಟು ಹಣವನ್ನು ಮ್ಯಾನೇಜ್‌ಮೆಂಟ್ ಹಾಕಬೇಕು, ಶೇ.60ರಷ್ಟು ಸರ್ಕಾರ ಕೊಡಬೇಕೆಂದು ತೀರ್ಮಾನಕ್ಕೆ ಬಂದರು. ಮುಂದೆ 1967ರಲ್ಲಿ ಶ್ರೀ ಎಸ್.ಆರ್. ಕಂಠಿಯವರು ಶಿಕ್ಷಣ ಮಂತ್ರಿಯಾಗಿದ್ದಾಗ ಇದನ್ನು ಚೆಕ್ ಸಿಸ್ಟಂ ಮಾಡಿದರು. ನೇರವಾಗಿ ಶಿಕ್ಷಕರ ಸಂಬಳಕ್ಕೆ ಹೋಗಬೇಕೆಂದು ಒಂದು ಕಾನೂನು ಮಾಡಿದರು. ಆಗ ಸರ್ಕಾರಿ ಮತ್ತು ಅನುದಾನಿತ ಇವುಗಳೇನೂ ಇರಲಿಲ್ಲ. ಈಗ ಹೆಡ್ ಮಾಸ್ಟರ್ ಆಗಬೇಕೆಂದರೆ ಅವನಿಗೆ ವಿದ್ಯಾರ್ಹತೆ ಇರಬೇಕು, ಅಸಿಸ್ಟೆಂಟ್ ಟೀಚರ್ ಆಗಬೇಕಾದರೆ ಅವನಿಗೂ ವಿದ್ಯಾರ್ಹತೆ ಇರಬೇಕು. ಹೀಗೆಲ್ಲಾ ಇರುತ್ತಿದ್ದವು. ಈಗ ತಾವು ನನಗೆ ಬೆಳಗ್ಗೆ ಉತ್ತರ ಕೊಟ್ಟಿದ್ದೀರಿ. ನಾನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದನ್ನೇ ಕೇಳಿದ್ದೆ. ನನಗೆ ಮಾಹಿತಿ ಸಿಗಲಿಲ್ಲವೆಂದು ಇದನ್ನು ಹಾಕಿದ್ದೆ. ಅವರು ಹೇಳಿದ್ದೇನೆಂದರೆ 6 ರಿಂದ 8ನೇ ತರಗತಿಯ ಹುದ್ದೆಗಳ ನೇಮಕಾತಿಗೆ ಒಂದು ಬಾರಿ ಮಾತ್ರ ಅನ್ವಯವಾಗುವಂತೆ ಕರ್ನಾಟಕ ಶಿಕ್ಷಣ ಇಲಾಖೆ ನೇಮಕಾತಿ (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ), ನಿಯಮಗಳು, 2022 ಅನ್ನು ಜಾರಿಗೆ ತರಲಾಗಿದೆ. ಈ ವಿಶೇಷ ನೇಮಕಾತಿ ನಿಯಮದಲ್ಲಿ ಈ ಹಿಂದೆ ವೃಂದ ಮತ್ತು ನೇಮಕಾತಿ ನಿಯಮಗಳ ನಿಗದಿಪಡಿಸಿದ ವಯೋಮಿತಿಯನ್ನು ಗರಿಷ್ಠ ಎರಡು ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ನೀವು ಸರ್ಕಾರಿ ಹೈಸ್ಕೂಲು ಮತ್ತು ಕಾಲೇಜುಗಳಿಗೆ ಕೊಟ್ಟಿರುವ ಮಾಹಿತಿ ನಮ್ಮ ಕಡೆ ಇಲ್ಲ. ನಾನು ತಮಗೆ ಇಷ್ಟನ್ನೇ ಕೇಳುತ್ತೇನೆ. ಅದೇನೆಂದರೆ, ಎಷ್ಟೋ ವರ್ಷಗಳಿಂದ ನೇಮಕಾತಿಯಾಗಿಲ್ಲ. ಸರ್ಕಾರದಲ್ಲೆಯೂ ಆಗಿಲ್ಲ ಈಗ ನೀವು 2,500 ಶಿಕ್ಷಕರ ನೇಮಕಾತಿ ಮಾಡುತ್ತಿದ್ದೀರಾ, ಅದರ bifurcation ನನಗೆ ಗೊತ್ತಿಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದಿನಾಂಕ 31.12.2015ರವರೆಗೆ ತುಂಬುವುದಕ್ಕೆ ಕೊಟ್ಟಿಲ್ಲ. ಅಲ್ಲಿ ಎಷ್ಟೋ query ಗಳು ಆಗಿವೆ. ಆದರೂ ತುಂಬುವುದಕ್ಕೆ ಕೊಟ್ಟಿಲ್ಲ. ಅನಂತರವೂ ತುಂಬಿಲ್ಲ. ಈಗಲ್ಲಾ ಜೂನಿಯರ್ ಕಾಲೇಜುಗಳಲ್ಲಿ ಫರ್ಸ್ಟ್ ಕ್ಲಾಸ್, ಡಿಪ್ಲಿಂಟ್ ಆದಂತಹವರು, ಹೈಸ್ಕೂಲಿನಲ್ಲಿ ಡಿಪ್ಲಿಂಟ್ ಬಂದವರು, rank ಬಂದವರು ಬಿ.ಎಡ್., ಮಾಡಿಕೊಂಡು ಶಿಕ್ಷಕರಾಗಿ ಬರುತ್ತಾರೆ. ಈಗ ಅವರ ವಯಸ್ಸು ಮೀರುತ್ತಿದೆ. 6, 7 ಮತ್ತು 8ನೇ ತರಗತಿಗಳಿಗೆ ಕೊಟ್ಟಿದ್ದೀರಿ. ನೀವು ಸರ್ಕಾರಿ ಹೈಸ್ಕೂಲು ಮತ್ತು ಕಾಲೇಜಿಗೆ ಕೊಟ್ಟಿರುವ ಮಾಹಿತಿ ಇಲ್ಲ. ತಾವು ಮಾಹಿತಿ ಹೇಳಬೇಕು. ನಾನು ಜಾಸ್ತಿ ಮಾತನಾಡುವುದಿಲ್ಲ. ನನಗೆ ನಿಯಮ ಗೊತ್ತಿದೆ. ನಿಯಮ 330ರಡಿಯಲ್ಲಿ ಅರ್ಧ ಗಂಟೆಗಳವರೆಗೆ ಚರ್ಚೆ ಮಾಡಬಹುದು. ನಾನು ಮಾಡುವುದಕ್ಕೆ ಹೋಗುವುದಿಲ್ಲ. ಸರ್ಕಾರದಿಂದ ಇಷ್ಟೇ ಉತ್ತರವನ್ನು ಕೇಳುತ್ತೇನೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ವಿಸ್ತರಿಸಿದ ನಿಯಮವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ in all respects, ಇದೊಂದೇ ಅಲ್ಲ, ಏತಕ್ಕೆ ಮಾಡುವುದಿಲ್ಲ? Middle of the year ಹೊಸದೊಂದು ನಿಯಮ ಮಾಡಿದ್ದಾರೆ. ಫೈರ್, ಕಟ್ಟಡ ನಿರ್ಮಾಣ ಮಾಡಿ; ಈಗ ಆಯುಕ್ತರು ಶಾಲೆಗಳನ್ನು ಕ್ಲೋಸ್ ಮಾಡುವುದಕ್ಕೆ ಹೊರಟಿದ್ದಾರೆ. ಉತ್ತರ ಕರ್ನಾಟಕದಲ್ಲಿ 100ಕ್ಕೆ ಶೇ.70ರಷ್ಟು ಅನುದಾನಿತ ಶಿಕ್ಷಣ ಸಂಸ್ಥೆಗಳಿವೆ. ಅವೆಲ್ಲಾ ಶಾಲೆಗಳನ್ನು ಬಂದ್ ಮಾಡಿದರೆ ಮಕ್ಕಳು ಎಲ್ಲಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೋಗಬೇಕು? ಹೀಗೆಲ್ಲಾ ತೊಫಲಕ್ ದರ್ಬಾರು ಮಾಡಿದರೆ ಹೇಗೆ ನಡೆಯುತ್ತದೆ? ಶಿಕ್ಷಣ ಇಲಾಖೆ ಎಂದರೆ ಸ್ವಲ್ಪವಾದರೂ ethics ಇರಬೇಕು. ಯಾರೋ ಒಬ್ಬರು ಕುಳಿತುಕೊಂಡು ಆದೇಶ ಕಳುಹಿಸಿದರೆ ಹೇಗೆ? ಈಗ ಮಧ್ಯದಲ್ಲ ಹುಡುಗರನ್ನು ಅಡ್ಮಿಷನ್ ಮಾಡುವ ಹಾಗಿಲ್ಲ. ಅವರು ಎಲ್ಲಗೆ ಹೋಗಬೇಕು? ಮಾನ್ಯ ಸಚಿವರೇ ಇದು ಬಹಳ ಗಂಭೀರವಾದಂತಹ ವಿಷಯವಾಗಿದೆ. ನಾನು ತಮಗೆ ವಿನಂತಿ ಮಾಡಿಕೊಳ್ಳುತ್ತೇನೆ, ಸರ್ಕಾರ ನೋಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಅನುದಾನವನ್ನು ಪಡೆಯುತ್ತವೆಯಲ್ಲಾ, ಅನುದಾನವನ್ನು ಪಡೆದು ಸರಿಯಾಗಿ ಶಾಲಾ ಕಾಲೇಜುಗಳನ್ನು ನಡೆಸುತ್ತಾರಾ ಎಂಬುದನ್ನು ನೋಡಿ. ಸರಿಯಾಗಿ ಪಾಠ ಮಾಡುತ್ತಾರೋ ಇಲ್ಲವೋ ಎಂಬುದನ್ನು ನೋಡಿ. ಕಟ್ಟಡ ಸರಿಯಾಗಿದೆಯೇ ಎಂಬುದನ್ನು ನೋಡಿ. ಎಲ್ಲವನ್ನೂ ನೋಡಿದ ನಂತರ ಉತ್ತಮವಾಗಿ ಶಿಕ್ಷಣ ಕೊಡುತ್ತಿರುವಂತಹ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಟ್ಟರೆ ಹೇಗೆ? ದಿನಾಂಕ 31.12.2015ರವರೆಗೆ ಮಾತ್ರ ಹುದ್ದೆಗಳನ್ನು ತುಂಬುವುದಕ್ಕೆ ಅನುಮತಿ ಕೊಟ್ಟಿದ್ದೀರಿ. ಯಾವುದಾದರೂ ಒಂದು ಖಾಸಗಿ ಶಾಲೆ ಅಥವಾ ಜೂನಿಯರ್ ಕಾಲೇಜು ಅಥವಾ ಹೈಸ್ಕೂಲನ್ನು ನಡೆಸುವವರು ಮುಂದೆ ನಾವು ಕೊಡುತ್ತೇವೆ ನೀವು ಕೆಲಸ ಮಾಡಿ ಎಂದು ಹೇಳುತ್ತಾರೆ. ಅವರು 10-11 ವರ್ಷವಾದರೂ ಕೆಲಸ ಮಾಡುತ್ತಾರೆ. ಕೆಲಸ ಮಾಡಿದರೆ ಕೆಟಗರಿ ಚೀಂಜ್ ಆಗುತ್ತದೆ ಅವರಿಗೆ ನೌಕರಿ ಸಿಗುವುದಿಲ್ಲ. ಅದಕ್ಕೆ ನಾನು ಹೇಳುವುದೇನೆಂದರೆ ಯಾವಾಗಾದರೂ ಶಿಕ್ಷಕರ ನೌಕರಿ ಖಾಲಿ ಇರಬಾರದು. ಶಿಕ್ಷಕರನ್ನು ತುಂಬದೇ ಮಕ್ಕಳಿಗೆ ಪಾಠ ಹೇಗೆ ಮಾಡುತ್ತಾರೆ? ನೀವು ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಇಷ್ಟೇ ಫಲಿತಾಂಶ ಬರಬೇಕೆಂದು ಹೇಳುತ್ತೀರಿ. ಅಂದರೆ ಹೆಚ್ಚಿನ ಪರ್ಸೆಂಟೇಜ್ ರಾಜ್ಯದ ಫಲಿತಾಂಶಕ್ಕಿಂತ ಕಡಿಮೆ ಇರಬಾರದು ಎಂಬುದನ್ನು ನಾನು ಒಪ್ಪುತ್ತೇನೆ. ಉದಾಹರಣೆಗೆ ಈಗ ಇಂಗ್ಲಿಷ್ ಶಿಕ್ಷಕರಿಲ್ಲ, ಗಣಿತ ಶಿಕ್ಷಕರಿಲ್ಲ. ಆಗ ಏನು ಮಾಡಬೇಕು? ನೋಡಿ ನೀವು ಯಾವುದನ್ನಾದರೂ ಕಡಿಮೆ ಮಾಡಿ. ಶಿಕ್ಷಕರ ನೇಮಕಾತಿಯಲ್ಲಿ ನೀವು ಕಡಿಮೆ ಮಾಡಿದರೆ ಬಹಳ ಸಮಸ್ಯೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ತಾವು ಸರ್ಕಾರಿ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಕೊಟ್ಟಿದ್ದೀರೋ ಏನೋ ಗೊತ್ತಿಲ್ಲ, 6, 7 ಮತ್ತು 8ನೇ ತರಗತಿಗಳಿಗೆ ಹುದ್ದೆಯ ನೇಮಕಾತಿಗಾಗಿ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಗೆ ಕೊಟ್ಟಿದ್ದೀರಿ. ಸರ್ಕಾರದ 9, 10, 11 ಮತ್ತು 12ನೇ ತರಗತಿಗಳಿಗೆ ಕೊಟ್ಟಿದ್ದೀರೋ ಇಲ್ಲವೋ ಗೊತ್ತಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಎಲ್ಲಾ ನಿಯಮಗಳನ್ನು in respect of ಅನುದಾನ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ; ಕರ್ನಾಟಕದಲ್ಲಿ ನೋಡಿದರೆ ಇವತ್ತು ನಾನೇ ಹೇಳುತ್ತೇನೆ, ನನ್ನಂತಹವರು ಉತ್ತರ ಕರ್ನಾಟಕದಲ್ಲಿ ಅನೇಕರು ಇದ್ದಾರೆ. ಒಂದು ವೇಳೆ ಖಾಸಗಿ ಶಿಕ್ಷಣ ಸಂಸ್ಥೆ ಇರಲಿಲ್ಲ ಎಂದರೆ ನಾವು ಇಲ್ಲಗೆ ಬರುತ್ತಿರಲಿಲ್ಲ. ಹೊಲದಲ್ಲಿ ಬೆಳೆ ಇಡುವುದಕ್ಕೆ ಹೋಗುತ್ತಿದ್ದೆವು. ನಾವು ಬಾಗಲಕೋಟೆಯಲ್ಲಿ B.V.V. Sangha ಎಂಬ ಖಾಸಗಿ ಶಾಲೆ ಇದೆ, ಅಲ್ಲಿ ಕಲಿತೆವು. ಕೆ.ಎಲ್.ಇ., ಸೊಸೈಟಿಯಲ್ಲಿ ಕಾಲೇಜನ್ನು ಕಲಿತೆವು. ನಮ್ಮಲ್ಲಿ ಸರ್ಕಾರಿ ಶಾಲೆಗಳಿರಲಿಲ್ಲ. ಸರ್ಕಾರಿ ಶಾಲೆಗಳು ಎಲ್ಲಯೋ ತಾಲ್ಲೂಕಿಗೊಂದು, ಎರಡು ತಾಲ್ಲೂಕುಗಳಿಗೊಂದು ಇರುತ್ತಿದ್ದವು. ಇತ್ತೀಚೆಗೆ ಸರ್ಕಾರಿ ಶಾಲೆಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ತಮಗೊಂದು ನನ್ನ ಪ್ರಶ್ನೆಯೇನೆಂದರೆ, ಸರ್ಕಾರಿ ಶಾಲಾ ಕಾಲೇಜುಗಳಿಗಿರುವಂತಹ ನಿಯಮಗಳು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕೊಡಬೇಕು. ಸರ್ಕಾರದಲ್ಲಿ ಹೆಡ್ ಮಾಸ್ಟರ್ ಆಗಬೇಕಾದರೆ ಬಿ.ಎ., ಬಿ.ಎಡ್., ಮಾಡಿರಬೇಕು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯೂ ಬಿ.ಎ., ಬಿ.ಎಡ್., ಬೇಕು. ಜೂನಿಯರ್ ಕಾಲೇಜಿಗೆ ಲೆಕ್ಚರರ್ ಆಗಬೇಕಾದರೆ ಎಂ.ಎ., ಎಂ.ಎಸ್ಸಿ., ಬೇಕು. ಹೆಡ್ ಮಾಸ್ಟರ್ ವೇತನ ಸರ್ಕಾರದಲ್ಲಿ ಎಷ್ಟಿದೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟಿದೆ? ಇವೆಲ್ಲಾ ಇದ್ದಲ್ಲಿ ಬರಬರುತ್ತಾ ಇಂದಿನ ಅಧಿಕಾರಿಗಳು ಯಾರು ಹೇಳುತ್ತಾರೋ ಏನೋ ಗೊತ್ತಿಲ್ಲ. ಅಧಿಕಾರಿಗಳು ಸರಿಯಾದಂತಹ ರೀತಿಯಿಂದ ಇವುಗಳನ್ನು ನೋಡಬೇಕು. ಸರ್ಕಾರದಿಂದ ಅನುದಾನ ಕೊಡುತ್ತಾರೆ. 100ಕ್ಕೆ 100 ವೇತನ ಕೊಡುತ್ತೇವೆ. ಹಿಂದೆ ಸರ್ಕಾರದ ಆದೇಶ ಸಂಖ್ಯೆ: 1961 ಇಡಿ 01 ತಮಗೆ ಈ ಪುಸ್ತಕವನ್ನು ಕೊಡುತ್ತೇನೆ ತಾವು ಇದನ್ನು ಓದಿ. ಅದರಲ್ಲಿ ಹೇಳುತ್ತಾರೆ, ground improvement ಮಾಡುವುದಕ್ಕೆ ಕೊಡುತ್ತಿದ್ದರು. ಕಟ್ಟಡ ಕಟ್ಟುವುದಕ್ಕೆ ಕೊಡುತ್ತಿದ್ದರು. ಶಿಕ್ಷಕರಿಗೆ ಸೌಲಭ್ಯಗಳನ್ನು ಕೊಡುತ್ತಿದ್ದರು. ಬರಬರುತ್ತಾ ಎಲ್ಲವನ್ನೂ ಕಡಿಮೆ ಮಾಡುತ್ತಾ ಬಂದಿದ್ದಾರೆ. 1997ರಲ್ಲಿ ಈ ಅನುದಾನವನ್ನು ರದ್ದು ಮಾಡಿ ಖಾಸಗಿ ಅನುದಾನ ರಹಿತ ಸಂಸ್ಥೆಗಳೆಂದು ನಮ್ಮ ರಾಜ್ಯದಲ್ಲಿ ಒಂದು ಹೊಸ ಪದ್ಧತಿ ಬಂತು. ನಂತರ ಗ್ರ್ಯಾಂಟ್ ಕೇಳುವುದಕ್ಕೆ ಹೋದರು. 20 ವರ್ಷಗಳ ಅನುದಾನ ಸಿಗುತ್ತದೆ, ಅನುದಾನ ರಹಿತರ ನೇಮಕಾತಿ; ಅನುದಾನ ರಹಿತ ನೇಮಕಾತಿಯಾದ ನಂತರ 20 ವರ್ಷಗಳಾದರೂ ಅವರಿಗೆ ಗ್ರ್ಯಾಂಟ್ ಸಿಗಲಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಬಳ ಸಿಗಲಿಲ್ಲ. ಆಗ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡರು. ಕೆಲವರು ಹೈಕೋರ್ಟ್‌ಗೆ ಹೋದರು. ಕೋರ್ಟ್‌ನಲ್ಲಿ ಏನು ಹೇಳಿದರೆಂದರೆ, “Government is giving salary advance grants to the management, not to the teachers. You are not...” (ಗೊಂದಲ) ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ತುಂಬುವುದಕ್ಕೆ ಇದೊಂದು ಮಾಡಿ. ಸರ್ಕಾರದಲ್ಲ ಇನ್ನುಳಿದಿರುವ ಯಾವುದಾದರೂ ಯೋಜನೆಗಳಿದ್ದರೆ ಸಣ್ಣ ಪುಟ್ಟ ಬದಲಾವಣೆ ಮಾಡಿ ಹಣ ಉಳಿಸುವುದು ಇಂತಹದ್ದನ್ನು ಮಾಡಿ. ಆದರೆ ಇದರಲ್ಲಿ ಏನಾಗುತ್ತದೆ ಎಂದರೆ ಸರ್ಕಾರಿ ಶಾಲೆಗಳಿಗೆ ಮತ್ತು ಖಾಸಗಿಯವರಿಗೆ difference ಇರಬಾರದು. ಆದರೆ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಷ್ಟು ಮಕ್ಕಳು ಓದುತ್ತಾರೆ ಎಂಬುದನ್ನು ನೋಡಿ. ನಮ್ಮಲ್ಲಿ ಒಂದು ಸುತ್ತೋಲೆಯನ್ನು ಕಳುಹಿಸಿದ್ದಾರೆ. ಅದೇನೆಂದರೆ ತಕ್ಷಣದಿಂದಲೇ ಆ ಶಾಲೆಯ recognition ಹಿಂತೆಗೆದುಕೊಳ್ಳಬೇಕೆಂದು ಒಂದು ಸುತ್ತೋಲೆಯನ್ನು ಕಳುಹಿಸಿದ್ದಾರೆ. ಎಲ್ಲಾ ಶಾಲೆಗಳ recognition ನ್ನು ಹಿಂತೆಗೆದುಕೊಂಡರೆ ಮಕ್ಕಳು ಎಲ್ಲಿಗೆ ಹೋಗಬೇಕು? ಲಕ್ಷಾಂತರ ಮಕ್ಕಳು ಓದುತ್ತಾರೆ. ಇದು ಆಗಬಾರದು. ಅದಕ್ಕೆ ನಾನು ಹೇಳುವುದೇನೆಂದರೆ, ಈ ವಿಷಯದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಏನು ನಿಯಮ ಮಾಡಿದ್ದೀರಿ ಆ ನಿಯಮಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಮಾಡಬೇಕು. ಯಾವುದೇ ರೀತಿಯಿಂದಲೂ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ discrimination ಇರಬಾರದು. ಇದಕ್ಕೆ ಸರ್ಕಾರ ಗ್ರ್ಯಾಂಟ್ ಕೊಡಬೇಕು. ಸರ್ಕಾರ ಗ್ರ್ಯಾಂಟ್ ಕೊಡುವಾಗ ಅನುದಾನರಹಿತ ಎಂದು ಬಾಂಡ್ ಪೇಪರ್‌ನಲ್ಲಿ ಬರೆಸಿಕೊಂಡು ಮಾಡುತ್ತಾರೆ. ಈಗ ಶಿಕ್ಷಕರು ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್ ಅವರಿಗೆ ಏನು ಹೇಳಿತೆಂದರೆ, “You are an employee of a particular institution. The institution is giving salary to you. Don't come to the court directly” ಎಂದು ಹೇಳಿತು. ಕೋರ್ಟ್‌ನಲ್ಲಿ ಶಿಕ್ಷಕರ ಕೇಸ್ ಬದ್ಧವಾಯಿತು. ಕೊನೆಗೆ ಮ್ಯಾನೇಜ್‌ಮೆಂಟ್‌ನವರು ಕೋರ್ಟ್‌ಗೆ ಹೋದರು. ಇದೆಲ್ಲಾ ಹೈಕೋರ್ಟ್‌ನಲ್ಲಿಯೇ ಆಯಿತು. ಕೋರ್ಟ್, “When you have given in writing on a bond paper that you will not ask any grants from the government...”

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಹೇಳಿ ಸರ್ಕಾರದಿಂದ ಯಾವುದೇ ರೀತಿಯ ಗ್ರ್ಯಾಂಟ್ ಕೊಡುವುದಿಲ್ಲ ಎಂದು ಅಗ್ರಿಮೆಂಟ್ ಮಾಡಿದರು. ಅಗ್ರಿಮೆಂಟ್ ಮಾಡಿದಂತಹವರು ಈಗ ಗ್ರ್ಯಾಂಟ್ ಕೇಳಿದರೆ ತಪ್ಪಾಗುತ್ತದೆ ಎಂದು ಕೋರ್ಟ್ ರಿಜೆಕ್ಟ್ ಮಾಡಿತು. ಇದರಿಂದ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡರು. ಗ್ರ್ಯಾಂಟ್ ಸಲುವಾಗಿ ಧಾರವಾಡದಲ್ಲ ಒಬ್ಬ ಹೆಣ್ಣುಮಗಳು ಚೀಟಿಯೊಂದನ್ನು ಬರೆದಿಟ್ಟು ರೈಲಿಗೆ ಸಿಕ್ಕಿ ಸತ್ತು ಹೋದಳು. ಡೋನೇಷನ್ ತೆಗೆದುಕೊಳ್ಳುತ್ತಾರೆ, ಏನೋ ಮಾಡುತ್ತಾರೆ. Defects ಕೂಡ ಇವೆ. ಅವಾಗಿನ ಸಂಸ್ಥೆಗಳ ಬಗ್ಗೆ ನಾನು ಹೇಳುವಹಾಗಿಲ್ಲ. ನಾನು ಶಿಕ್ಷಣ ಮಂತ್ರಿಯಾದಾಗ ಗ್ರ್ಯಾಂಟ್ ಕೊಡಬೇಕೆಂದು ಆಗ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು, ಶ್ರೀ ಯಡಿಯೂರಪ್ಪನವರು ಫೈನಾನ್ಸ್ ಮಿನಿಸ್ಟರ್ ಆಗಿದ್ದರು. ಆಗ ಪ್ರಪೋಸಲ್ ಒಂದನ್ನು ತಂದೆವು. ದಿನಾಂಕ 01.4.1987ರಿಂದ 1995ರವರೆಗೂ ಗ್ರ್ಯಾಂಟ್ ಕೊಡಬೇಕು, ಎಸ್.ಸಿ., ಎಸ್.ಟಿ.,ಯವರಿಗೂ ಕೊಡಬೇಕೆಂದು ತಂದೆವು. ಇದರ ಬಗ್ಗೆ ಬಹಳ ವಾದ ವಿವಾದಗಳಾಗಿ ಕೊನೆಗೆ ಸರ್ಕಾರ ಒಪ್ಪಿ 398 ಕೋಟಿ ಆಗಿ ಆಗ ನಮಗೆ ಶ್ರೀ ವಿಜಯಭಾಸ್ಕರ್‌ರವರು ಕಾರ್ಯದರ್ಶಿಯಾಗಿದ್ದರು. ಕೋರ್ಟ್ ಹಾಗೆ ಹೇಳಿದೆಯೆಂದು ಹೇಳಿದರು. ನಾನು ಕೋರ್ಟ್ ಹೇಳಲಿ. ಸರ್ಕಾರ ಕೊಟ್ಟದ್ದನ್ನು ಕೋರ್ಟ್ ಬೇಡವೆಂದು ಹೇಳುತ್ತದೆಂದು ತಿಳಿದುಕೊಂಡು ನಾವು ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗಿ ಗ್ರ್ಯಾಂಟ್ ಕೊಟ್ಟು ಸುಮಾರು 23-24 ಸಾವಿರ ಜನರು ಇವತ್ತು ವೇತನ ಪಡೆಯುತ್ತಿದ್ದಾರೆ. ಅನುದಾನ ರಹಿತ ಎಂಬುದು ಒಂದು ಕೆಟ್ಟ ಪದ್ಧತಿ. ಇದನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ, ಇದು ಹಿಂದಿನಿಂದಲೂ ಬಂದಿದೆ. ಆ ಹಿನ್ನೆಲೆಯಲ್ಲಿ ತಮ್ಮ ಮೂಲಕ ಸರ್ಕಾರಕ್ಕೆ ನಮ್ಮದೊಂದೇ ಒಂದು ವಿನಂತಿಯೇನೆಂದರೆ, ಏನೇ ಸೌಲಭ್ಯಗಳನ್ನು ಕೊಟ್ಟರೆ, ನೀವು ಗ್ರ್ಯಾಂಟ್ ಕೊಡುತ್ತೀರಿ. 100ಕ್ಕೆ 100ರಷ್ಟು ವೇತನವನ್ನು ಸರ್ಕಾರ ಕೊಡುತ್ತದೆ. ಸರ್ಕಾರ ಗ್ರ್ಯಾಂಟ್ ಕೊಡುವಾಗ ಸಂಪೂರ್ಣವಾದ ಅಧಿಕಾರ ಸರ್ಕಾರಕ್ಕೆ ಇರುತ್ತದೆ. If they are violating the norms and conditions of the government, you can immediately derecognize the institution. ಆಗ ನೀವು ನೋಟಿಸ್ ಕೊಟ್ಟು ಮಾಡಬಹುದು. ಆಗ ಮಕ್ಕಳು ಬೇರೆ ಸಂಸ್ಥೆಗೆ ಹೋಗುತ್ತಾರೆ, ಆ particular period ಮಾರ್ಚ್ ಏಪ್ರಿಲ್‌ನಲ್ಲಿ ಇರುತ್ತದೆ. ನಡುವೆ ಬೇಕಾದ ಹಾಗೆ ಮಾಡಿದರೆ ಇದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏನಾದರೂ ರೀತಿ ನೀತಿ ಬೇಕಲ್ಲವೇ? ಈಗ ನಮ್ಮೆಲ್ಲ ಎಲ್ಲವನ್ನೂ ಬೆಳಗಾವಿಗೆ ಕಳುಹಿಸಿದ್ದಾರೆ. ಎಲ್ಲಾ ಶಾಲೆಗಳನ್ನು derecognize ಮಾಡಿ ಎಂದು ಕಮೀಷನರ್ ನೋಟಿಸ್ ಕಳುಹಿಸಿದ್ದಾರೆ. ಹಾಗೆ ಕಳುಹಿಸಿದ ನಂತರ derecognize ಮಾಡಿದರೆ ಲಕ್ಷಾಂತರ ಮಕ್ಕಳು ಎಲ್ಲಗೆ ಹೋಗಬೇಕು?

(ಮುಂದು)

(799) 13-09-2022 KH-AK 4-50

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ (ಮುಂದು):-

ನಾನು ಸರ್ಕಾರದಲ್ಲ ವಿನಂತಿ ಮಾಡಿಕೊಳ್ಳುವುದೇನೆಂದರೆ, ತಾವು ಏನು ನಿಯಮಗಳನ್ನು ಮಾಡುತ್ತಿರೋ, ಅದನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಮಾಡಬೇಕೆಂದು ಕೇಳುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪೂರಕವಾಗಿ ಇದೇ ವಿಚಾರವಾಗಿ ನಾನು ಕಾಯುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರ ಕೊಟ್ಟ ಮೇಲೆ ತಾವು ಕೇಳಬಹುದಲ್ಲವೇ? ಮಾನ್ಯ ಸಚಿವರು ಮೊದಲು ಉತ್ತರ ಕೊಡುತ್ತಾರೆ. ನಂತರ ತಮ್ಮದೇನಾದರೂ ಇದ್ದರೆ ಕೇಳಬಹುದು.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೂ ಸೇರಿಸಿ ಉತ್ತರ ಕೊಡಲಿ. ಅವರು ಎರಡು ಬಾರಿ ಏಕೆ ಎದ್ದು ನಿಂತುಕೊಳ್ಳಬೇಕು.

ಶ್ರೀ ಜಿ.ಸಿ.ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಎಸ್.ಎಲ್.ಭೋಜೇಗೌಡರವರೇ ನನ್ನ ಉತ್ತರ ಅದೇ ಇರುತ್ತದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಚಿವರೇ, ಈ ವಿಚಾರ ಬಹಳ ಗಂಭೀರವಾಗಿದೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಒಂದು ನಿಮಿಷ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಮ್ಮ ಅಪ್ಪಣೆ ತೆಗೆದುಕೊಳ್ಳದೇ ಮಾತನಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ನಾನು ಇನ್ನು ಅಪ್ಪಣೆ ಕೊಟ್ಟಲ್ಲ. ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅಪ್ಪಣೆ ಕೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ನಾನು ಇನ್ನು ಅಪ್ಪಣೆ ಕೊಟ್ಟಲ್ಲ. ತಮಗೆ ಅಷ್ಟು ಜರೂರು ಇದ್ದರೆ ಒಂದು ಅರ್ಜಿ ಕೊಡಿ. ಮೊದಲು ಮಾನ್ಯ ಸಚಿವರು ಉತ್ತರ ಕೊಡಲಿ. ನಂತರ ತಾವು ಏನಾದರೂ ಇದ್ದರೆ ಕೇಳಲಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಹತ್ತಿರ ಮನವಿ ಮಾಡಿದ್ದೇನೆ. ಅಷ್ಟೊತ್ತಿಗೆ ನಾನು ಕೊಟ್ಟಿದ್ದೇನೆ. ಅವರು ಸಮಯ ಕೇಳುವುದಕ್ಕೆ ಆಗಲಿಲ್ಲ ಎಂದು ಹೇಳಿದರು.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಮೊದಲು ಮಾನ್ಯ ಸಚಿವರು ಉತ್ತರ ಕೊಡಲಿ. ನಂತರ ತಾವು ಏನಾದರೂ ಇದ್ದರೆ ಕೇಳಿ. ಮಾನ್ಯ ಸಚಿವರೇ ತಾವು ಮಾತನಾಡಿ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ನಿರ್ದಿಷ್ಟವಾಗಿ ಇವತ್ತು ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟಿರುವರು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಇರುವಂತಹ ವ್ಯತ್ಯಾಸವನ್ನು ಸರಿ ಮಾಡುವುದಕ್ಕೆ ನಾವು ಈಗಾಗಲೇ ಮೂವ್ ಮಾಡಿದ್ದೇವೆ. ಇದನ್ನು ಸರಿ ಮಾಡುವಂತಹವರು ಇದ್ದೇವೆ. ಅವರು ಎರಡನೆಯದು ಹೇಳುವುದನ್ನು ಅವರಿಗೆ ಯಾರೋ misguide ಮಾಡಿದ್ದಾರೆ. ನಾವು ಯಾವುದೇ ಶಿಕ್ಷಣ ಸಂಸ್ಥೆಗಳನ್ನು ವಾಪಸ್ಸು ತೆಗೆದುಕೊಳ್ಳುತ್ತೇವೆ ಎಂದು ಎಲ್ಲಯೂ ಹೇಳಲಿಲ್ಲ. ಇದನ್ನು ನವೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ derecognize ಮಾಡುತ್ತೇವೆ ಎಂದು ಹೇಳುವಂತಹದ್ದು ನಿಜ. ಏಕೆಂದರೆ, ಮಾನ್ಯ ಬಸವರಾಜ ಶಿವಲಿಂಗಪ್ಪ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೊರಣಿಯವರು ಮಾನ್ಯ ಸಚಿವರಿದ್ದಾಗ ಕಾಯ್ದೆ, ನಿಯಮವನ್ನು ಮಾಡಿರುವಂತಹದಾಗಿದೆ. ನಾನು ಸಚಿವನಾದ ಮೇಲೆ ಹೊಸದಾಗಿ ಯಾವುದೇ ಕಾಯ್ದೆ ಮತ್ತು ನಿಯಮವನ್ನು ತಂದಿಲ್ಲ. ಅವರು ಏನು ಮಾಡಿದ್ದಾರೆಂದೇ ಅದನ್ನು ಫಾಲೋ ಮಾಡುವಂತಹ ಪ್ರಯತ್ನವನ್ನು ಅಷ್ಟೇ ನಾವು ಮಾಡುತ್ತಿದ್ದೇವೆ. ಇದರ ಮಧ್ಯೆ ಇದ್ದಕ್ಕಿದ್ದ ಹಾಗೆ ಇಲಾಖೆಯವರು ತಲೆಕೆಡಿಸಿಕೊಳ್ಳದೇ ಮತ್ತು ಇಲಾಖೆಯವರು ಮಾಡದೇ ಇದ್ದಂತಹದನ್ನು ಸುಪ್ರೀಂ ಕೋರ್ಟ್ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೇಳಿರುವುದನ್ನು ಮಾಡಿದ್ದೇವೆ. ಸುಪ್ರೀಂ ಕೋರ್ಟ್ ತನ್ನ ಲಾಭಕೋಸ್ತರ ಮಾಡಿಲ್ಲ. ಮಕ್ಕಳು ಸುರಕ್ಷಿತರಾಗಿರಬೇಕು. ಅದರಲ್ಲಿಯೇ ವಿಶೇಷವಾಗಿ ತಮಿಳುನಾಡಿನಲ್ಲಿ fire incident ನಿಂದ 93 ಮಕ್ಕಳು ಸಜೀವ ದಹನವಾದ ಮೇಲೆ 2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿರುವಂತಹದಾಗಿದೆ. ನಾನು 2021ನೇ ಸಾಲಿನಲ್ಲಿ ಮಂತ್ರಿಯಾಗಿ ಬಂದಿದ್ದೇನೆ. ಆಗ ಸುಮಾರು 5 ವರ್ಷ ಬೇರೆ ಬೇರೆ ಸರ್ಕಾರಗಳು, ಮತ್ತೊಂದು ಇದ್ದವು. ಇದಾದ ಮೇಲೆ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಣಿಯವರು ಮತ್ತು ಮಾನ್ಯ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಅನೇಕ ಸಭೆಗಳನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದೊಳಗೆ ನಾವು ಖಾಸಗಿ ಶಾಲೆಗಳಿಗೆ ಏನೇನು ಸುಲಭ ಮಾಡಬಹುದು, ಅದಷ್ಟನ್ನು ಮಾಡುವಂತಹ ಪ್ರಯತ್ನಗಳನ್ನು ಮಾಡಿದ್ದೇವೆ. ಇದರ ಜೊತೆಗೆ ಹೊಸದಾಗಿ ಯಾರ್ಯಾರು recognition ಗೆ ಅರ್ಜಿ ಹಾಕುತ್ತಾರೆ, ಅದಕ್ಕೆ ಮಾತ್ರ ನಾವು ಸುಪ್ರೀಂ ಕೋರ್ಟ್‌ನ ಗೈಡ್‌ಲೈನ್ಸ್ ಅನ್ನು ಫಾಲೋ ಮಾಡುತ್ತಿದ್ದೇವೆಯೇ ಹೊರತು ಇವತ್ತಿನವರೆಗೂ ನಾವು ಹಳೆಯ ಶಾಲೆಗಳಿಗೆ ಬಲವಂತ ಮಾಡಿಲ್ಲ. ಅವರಿಗೆ ಒಂದು ಅಫಿಡವಿಟ್ ಕೊಡಿ. ತಾವು ಅಫಿಡವಿಟ್ ಕೊಟ್ಟ ನಂತರ ನಾವು recognition ಕೊಡುತ್ತೇವೆ ಎಂದು ಹೇಳಿದ್ದೇವೆ. ಇದನ್ನು ಹಾಕುವುದಕ್ಕೆ ಒಂದು ಬಾರಿ ಅಲ್ಲ. 8 ಬಾರಿ time extension ಅನ್ನು ಮಾಡಿದ್ದೇವೆ. ಅಫಿಡವಿಟ್ ಹಾಕಿ recognition ತೆಗೆದುಕೊಳ್ಳಿ ಎಂದು ಹೇಳಿದರೂ ಸಹ ಅಫಿಡವಿಟ್ ಹಾಕದೇ recognition ತೆಗೆದುಕೊಳ್ಳದೇ ಇರುವಂತಹ ಶಾಲೆಗಳನ್ನು ಪಟ್ಟಿ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಂದು ಅಫಿಡವಿಟ್ ಹಾಕಿ ನಾವು ಮುಂದಿನ ದಿನಗಳಲ್ಲಿ recognition ಕೊಡುತ್ತೇವೆ ಎಂದು ಹೇಳಿದರೂ ಕೂಡ ಅವರು ಹಠ ಮಾಡಿಕೊಂಡು ಕುಳಿತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಯಾವ ರೀತಿಯಲ್ಲಿದೆ, ಹೇಗಿದೆ ಎಂಬುದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇಲ್ಲವಂತಹ ಎಲ್ಲಾ ಎಂ.ಎಲ್.ಸಿ.,ಗೂ ಗೊತ್ತಿದೆ. ಎಲ್ಲಾ ಎಂ.ಎಲ್.ಸಿ.,ಗಳನ್ನು ಕರೆದು ಕೂರಿಸಿ ಸಭೆಗಳನ್ನು ಮಾಡಿ ಅದರಲ್ಲಿ ಎಷ್ಟು ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ. ಅದೆಲ್ಲವನ್ನೂ ಕೂಡ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶವನ್ನು ಫಾಲೋ ಮಾಡಬೇಡಿ ಎಂದು ಹೇಳಲಿಲ್ಲ. ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟವರು ಗುಣಮಟ್ಟದ ಶಿಕ್ಷಣವನ್ನು ಕೊಡಬೇಕಾಗಿರುವಂತಹದ್ದು ಸರ್ಕಾರದ ಕೆಲಸ ಎನ್ನುವ ಬಹಳ ಒಳ್ಳೆಯ ಮಾತನ್ನು ಹೇಳಿದರು. ಅದನ್ನು ಮಾಡುವುದಕ್ಕೆ ಹೋದರೆ ಕಿರಿಕಿರಿ ಎನ್ನುವುದಾದರೆ ಸರ್ಕಾರ ಖಾಸಗಿ ಶಾಲೆಗಳ ಮೇಲೆ ಏನು ಮಾಡಬೇಕು, ಏನು ಬಿಡಬೇಕು ಎನ್ನುವುದನ್ನು ಎಂ.ಎಲ್.ಸಿ., ಗಳೇ ಕುಳಿತು ಹೇಳಬೇಕು. ಖಾಸಗಿ ಶಾಲೆಗಳಿಗೆ ಹೋಗಬಾರದೆಂದು ಹೇಳಿದರೆ ಬೇಕಾದರೆ ಹೇಳೋಣ. ಅವರು ಹೇಗೆ ಬೇಕಾದರೂ ನಡೆಸಿಕೊಳ್ಳಲಿ ಬಿಡಿ. ಅವರಿಗೆ ಬಿಟ್ಟಲ್ಲವೇ ಎನ್ನುವುದಾದರೆ ಆ ರೀತಿ ಬಿಡಬೇಕೆಂದು ಸದನ unanimous decision ತೆಗೆದುಕೊಂಡರೆ ಅದರ ಬಗ್ಗೆಯೂ ಯೋಚನೆ ಮಾಡೋಣ. ಹಾಗಾದರೆ, ನಾನು ಮಂತ್ರಿಯಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಂತಹದ್ದು ನನ್ನ ಜವಾಬ್ದಾರಿ. ಅದನ್ನು ಹೋಗಿ ನೋಡಬೇಡಿ ಎನ್ನುವುದಾದರೆ ಇಲಾಖೆಯವರು ಮಾಡುವಂತಹದ್ದು ಏನಿದೆ? ಈ ರೀತಿಯ ಒಂದಷ್ಟು ವಿಚಾರಗಳನ್ನು ಖಂಡಿತವಾಗಿ ಇವತ್ತು ಎಲ್ಲೆಲ್ಲಂದ ಯಾವ್ಯಾವ ದೂರುಗಳು ಬಂದಿದೆ. ನಮ್ಮ ಇಲಾಖೆಯಿಂದ ಮ್ಯಾನೇಜ್‌ಮೆಂಟ್‌ಗೆ ಕಿರಿಕಿರಿಯಾಗಿದೆ ಎನ್ನುವ ಬಗ್ಗೆ ದೂರವಾಣಿ ಕರೆ ಬಂದಿರುವುದನ್ನು ನಾನು conference call ಹಾಕಿಕೊಂಡು ನಮ್ಮ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಮಾಡಿದ್ದೇನೆ. ಅವರು ಯಾವ್ಯಾವ ವಿಚಾರಗಳ ಮೇಲೆ ದೂರುಗಳು ಕೊಟ್ಟಿದ್ದಾರೆಯೋ, ಅದರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಇದ್ಯಾವುದನ್ನು ಮಾಡದೇ ಕಿರಿಕಿರಿ ಎಂದರೆ ಹೇಗೆ? ಅವರು ಇಂತಹ ಕಿರಿಕಿರಿ ಎಂದು ಸ್ಪಷ್ಟೀಕರಿಸಬೇಕು? ನಾವು ಯಾವುದೇ ಹಳೆಯ ಶಾಲೆಗಳನ್ನು ಏನು ಕೇಳಲಿಲ್ಲ. ಒಂದು ಅಫಿಡವಿಟ್ ಹಾಕಿರಬಹುದು ಎಂದರೆ ಅದನ್ನು ಹಾಕುವುದಿಲ್ಲವೆನ್ನುವುದಾದರೆ ನಾಳೆ ಬೆಳಿಗ್ಗೆ ಆ ಶಾಲೆಯಲ್ಲಿ ಏನಾದರೂ ಹೆಚ್ಚು-ಕಡಿಮೆಯಾದರೆ ಯಾರು ಜವಾಬ್ದಾರಿಯಾಗಬೇಕು? ಮಾನ್ಯ ಸದಸ್ಯರು ಹೇಳುವ ಹಾಗೆ ಖಂಡಿತವಾಗಿ ಕರ್ನಾಟಕದಲ್ಲಿ private institutions ಇಲ್ಲದೇ ಇದ್ದಿದ್ದರೆ ಶಿಕ್ಷಣದ ಗುಣಮಟ್ಟ ಈ ಮಟ್ಟಕ್ಕೆ ಇರುತ್ತಿರಲಿಲ್ಲ. ಖಂಡಿತವಾಗಿ private institutions ಗಳು ತನ್ನದೇ ಆದಂತಹ ಶಿಕ್ಷಣದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗುಣಮಟ್ಟವನ್ನು ಕೊಟ್ಟಿದೆ. ಸಂಬಳ ಕೊಡದೇ ಇರುವಂತಹ ಶಾಲೆಗಳು ಸಹ ತುಂಬಾ ಒಳ್ಳೆಯ ಕೆಲಸಗಳು ಮಾಡುತ್ತಿವೆ. ಆದರೆ, ಸರ್ಕಾರದ ಕಾಯಿದೆ, rules, regulations ಅನ್ನು ಸಭೆಗಳಲ್ಲಿ ಪಾಸ್ ಆಗಿರುವುದನ್ನು ಫಾಲೋ ಮಾಡಬೇಡಿ ಎಂದು ಹೇಳಿದಾಗ ನಾನು ಏನು ಮಾಡಬೇಕೆಂಬ ಬಗ್ಗೆ ನನಗೆ ಸ್ವಲ್ಪ ಮುಜುಗರವಾಗುತ್ತದೆ. ಇನ್ನು ಏನೇನು ಹೇಳಿದ್ದಾರೋ, ಅದನ್ನು ಸದ್ಯದಲ್ಲೆಯೇ ಮಾಡುತ್ತೇವೆ. ಈಗಾಗಲೇ ಪರಿಶೀಲನೆಯಲ್ಲಿ ಇದೆ. ಅವರೆಲ್ಲಾ ಅರ್ಜಿ ಸಲ್ಲಿಸಿದ್ದ ಸಮಯದಲ್ಲಿ ಅವರ ವಯಸ್ಸು ಸರಿ ಇತ್ತು. ಆ ಕಾರಣಕ್ಕಾಗಿ ಇದನ್ನು ಪರಿಗಣಿಸುತ್ತೇವೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇದು ಬಹಳ ಗಂಭೀರವಾದ ವಿಚಾರ. ಮಾನ್ಯ ಸದಸ್ಯರಾದ ಬಸವರಾಜ ಶಿವಲಿಂಗಪ್ಪ ಹೊರಟವರು ತಮ್ಮ vast experience ನಲ್ಲಿ ಮಾನ್ಯ ಸಚಿವರಿಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ದಯಮಾಡಿ, ತಾವು ತುಂಬಾ ಒಳ್ಳೆಯ ಸಚಿವರಿದ್ದೀರಿ. ಹಾಗೆಯೇ ಕಾಳಜಿ ಇದೆ. ದಯಮಾಡಿ, ನನಗೆ ಗೊತ್ತಿಲ್ಲ. ತಾವು ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಅಧಿಕಾರಿಗಳ ದೌರ್ಜನ್ಯ ಎಂದು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಅಧಿಕಾರಿಗಳ ದೌರ್ಜನ್ಯದಿಂದ ನಮ್ಮ ಖಾಸಗಿ ವಿದ್ಯಾಸಂಸ್ಥೆಗಳು ನಲಗುತ್ತಿವೆ ಎಂದು ನಾನು ನೇರವಾಗಿ ಹೇಳುತ್ತೇನೆ. ಅದರ ಜೊತೆಗೆ, I will come to your own point. What is the order of the Supreme Court? ಸುಪ್ರೀಂ ಕೋರ್ಟ್ ಆದೇಶ ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲವೇ? ಸರ್ಕಾರಿ ಶಾಲೆಗಳಲ್ಲಿ ಓದುವವರು ಮಕ್ಕಳಲ್ಲವೇ? ಈ ಸರ್ಕಾರಿ ಶಾಲೆಗಳನ್ನು ಇವರು ಯಾವ standard ನಲ್ಲಿ ಇಟ್ಟಿದ್ದಾರೆ. Fire clearance, building clearance ಮತ್ತು fire safety ಸರ್ಕಾರಿ ಶಾಲೆಗಳಿಗೆ ಮೊದಲು ಮಾಡಿ. ಇಂತಹದೊಂದು ಮಾಡಿ ತೋರಿಸಿ, ತಾಲ್ಲೂಕಿಗೊಂದು ಮಾಡಿ ತೋರಿಸಿ. ಅದೇ ರೀತಿ ಎಲ್ಲರೂ ಇರಬೇಕೆಂದು ತೋರಿಸುತ್ತೇವೆ. ಹಾಗೆಯೇ ಮಾದರಿಯಾಗಿ ಇರುತ್ತೇವೆ. ತಾವು ಒಂದೇ ಒಂದು role model ಅನ್ನು ಸರ್ಕಾರಿ ಶಾಲೆಗಳಲ್ಲಿ ಮಾಡಿ ತೋರಿಸಿಲ್ಲ. ಇದು ದೌರ್ಜನ್ಯವಲ್ಲವೇ. ದಿನನಿತ್ಯ ಇದೇ ರೀತಿ ಆಗಿ ಹೋಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಎಸ್.ಎಲ್. ಭೋಜೇಗೌಡರವರೇ, ಮಾನ್ಯ ಸಚಿವರು ಏನು ಮಾಡಬೇಕೆಂದು ಹೇಳಿ. ಅವರಿಗೆ ಸಲಹೆ ಕೊಡಿ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಏನು ಮಾತನಾಡುತ್ತಿದ್ದಾರೆ. ಅದು ಶಿಕ್ಷಣ ಇಲಾಖೆಗೆ ಮುಟ್ಟಿ ಇಲ್ಲ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಚಿವರೇ, ಒಂದು ನಿಮಿಷ. ಮಾನ್ಯ ಎಸ್.ವಿ.ಸಂಕನೂರವರ ಅಧ್ಯಕ್ಷತೆಯಲ್ಲಿ ನಮ್ಮನ್ನೆಲ್ಲಾ ಸೇರಿಸಿ ನಮ್ಮ ಮೇಲೆ ವಿಶ್ವಾಸ ಇಟ್ಟು ಒಂದು ಕಮಿಟಿ ಮಾಡಿದ್ದರಲ್ಲವೇ, ಸುಮಾರು 8 ತಿಂಗಳಿನಲ್ಲಿ 12 ರಿಂದ 13 ಸಮಿತಿ ಸಭೆಗಳನ್ನು ಮಾಡಿ ವರದಿಯನ್ನು ಕೊಟ್ಟಿದ್ದೇವೆಯಲ್ಲವೇ, ಆ ವರದಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಡಲಿಲ್ಲ. ಆ ವರದಿಯಲ್ಲಿರುವಂತಹ ಅಂಶಗಳನ್ನು ನೋಡಿ, ನಾವು ಯಾವುದೇ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಿ ಒಂದು ಪೈಪೆ ಕೂಡ ನಡೆದಿಲ್ಲ. In the interest of society and institutions ನಾವು ವರದಿಯನ್ನು ಕೊಟ್ಟಿರುವಂತಹದ್ದು. ಅದನ್ನು ಮಾನ್ಯ ಸಚಿವರು ನೋಡಲಿ ಎಂದು ನಾವು ಬಹಳ ಮನವಿ ಮಾಡಿದ್ದೇವೆ. ನಾವು ಹೋಗಿ ಅವರಿಗೆ ವರದಿಯನ್ನು ಕೊಟ್ಟು, ನಾವೆಲ್ಲಾ ಹೇಳಿ, ನೋಡಿ ತಮ್ಮ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಿ ಎಂದು ಹೇಳಬೇಕು. ನಾನು ಈಗ ಕೊನೆಯ ಅಂಶಕ್ಕೆ ಬರುತ್ತಿದ್ದೇನೆ. ನಾನು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಅನುದಾನಿತ ಶಾಲೆಗಳ ಮಕ್ಕಳು ಓದುವವರು ಮಕ್ಕಳಲ್ಲವೇ? ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಮಕ್ಕಳಿಗೆ ಷೂ, ಯೂನಿಫಾರಂ ಕೊಡುತ್ತಾರೆ. ಅದೇ ರೀತಿ ಆ ಶಾಲೆಯಲ್ಲಿ ಓದುವಂತಹ ಮಕ್ಕಳಿಗೆ ಇವೆಲ್ಲಾ ಕೊಡುವ ಆಗಿಲ್ಲವೇ? ಅಲ್ಲ ಓದುವಂತಹ ಮಕ್ಕಳು ನಮ್ಮ ಮಕ್ಕಳಲ್ಲವೇ? ಹಳ್ಳಿ ಮಕ್ಕಳಲ್ಲವೇ? ಅವರಿಗೆ ಯೂನಿಫಾರಂ ಮತ್ತು ಷೂ ಬೇಡವೇ? Why have you made discrimination between the government and aided institutions? ಕೋವಿಡ್-19 ಸಮಯದಲ್ಲಿ ಎರಡು ವರ್ಷ recruitment ಮಾಡಿಕೊಳ್ಳದೇ ಇರುವುದು ತಪ್ಪಾಗಿದೆ. Recruitment 18 ರಿಂದ 20 ವರ್ಷ ಮಾಡಲಿಲ್ಲ. ಮಾನ್ಯ ಗೋವಿಂದೇಗೌಡರವರ ಕಾಲದಲ್ಲಿ ಆಗಿರುವಂತಹದ್ದು. ಇದಕ್ಕೆ ಎರಡು ವರ್ಷ relaxation

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡಬೇಕು. 6 ರಿಂದ 8ನೇ ತರಗತಿಯ ಶಿಕ್ಷಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಶಿಕ್ಷಣ ಇಲಾಖೆಯ ಬಗ್ಗೆ ಏನು ಹೇಳಿದ್ದಾರೆ ನೋಡಿ. ಕರ್ನಾಟಕ ಅಧಿನಿಯಮ 1900 (14) ನಿಯಮ (3) ಉಪನಿಯಮ (1) ರೊಂದಿಗೆ ಸೆಕ್ಷನ್ 8 ರಂತೆ ಕರ್ನಾಟಕ ಸರ್ಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸತಕ್ಕದ್ದು. ಇದನ್ನು ರಚಿಸುವುದಕ್ಕೆ ಅಧಿಕಾರಿಗಳಿಗೆ ಅಧಿಕಾರ ಇದೆಯಲ್ಲವೇ? 8 ರಿಂದ 12 ರವರೆಗಿನ ಕಾಲೇಜಿನಲ್ಲಿರುವವರಿಗೆ ಮುಂದಕ್ಕೆ ರಚಿಸುವುದಕ್ಕೆ ಅಧಿಕಾರ ಇಲ್ಲವೇ? ಇದಕ್ಕೆ ಮಾತ್ರ ಅಧಿಕಾರಿಗಳಿಗೆ ಅಧಿಕಾರ ಇರುವುದೇ? ಸರ್ಕಾರಕ್ಕೆ ಇದೊಂದೇ ಅಧಿಕಾರ ಇರುವುದೇ? ದಿನಾಂಕ:22-02-2022 ರಲ್ಲಿ ಆದೇಶ ಹೊರಡಿಸಲಾಗಿದೆ. ಕಳೆದ 7 ರಿಂದ 8 ತಿಂಗಳಿನಲ್ಲಿ ಹೊರಡಿಸಿರುವಂತಹ ಆದೇಶ ಇದು. ಈ ಆದೇಶದಲ್ಲೇ ಕೊಡಬಹುದಾಗಿತ್ತಲ್ಲವೇ? ಕೋವಿಡ್-19 ಬಂದು ಎಷ್ಟು ಸಮಯವಾಯಿತು? ಇದನ್ನು ಆಧಾರವಾಗಿಟ್ಟುಕೊಂಡು ಈ ಆದೇಶವನ್ನು ಹೊರಡಿಸಿರುವುದು. ಈ ಆದೇಶದಲ್ಲಿ ಕರ್ನಾಟಕ ನಾಗರಿಕ ಸೇವಾ ಸಾಮಾನ್ಯ ನೇಮಕಾತಿ ನಿಯಮಗಳು 1970 ನಿಯಮ (6) ಉಪನಿಯಮ (2 ಮತ್ತು 3) ರಲ್ಲಿ ಒದಗಿಸಲಾದ ವಯಸ್ಸಿನ ಮಿತಿಯನ್ನು ಸಡಿಲಕೆಯು ಈ ನಿಯಮಗಳ ಅಡಿಯಲ್ಲಿ ನೇಮಕಾತಿಗೆ ಅನ್ವಯಿಸುತ್ತದೆ. ಹಾಗಾದರೆ, ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಣಿಯವರು ಈ ಪ್ರಶ್ನೆಯನ್ನು ಏಕೆ ಕೇಳಬೇಕಾಗಿತ್ತು?

(ಮುಂದು)

(800)13-09-2022(5-00)bsd-vk

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು)

ಇವತ್ತು ನೊಂದು 10 ರಿಂದ 18 ವರ್ಷಗಳವರೆಗೆ service ಮಾಡಿದವರು, in-service ನಲ್ಲಿ ಇರುವವರು ಸಾವಿರಾರು ಜನರಿದ್ದಾರೆ. ಅವರನ್ನೂ ನೋಡಬೇಕಲ್ಲವೇ? ಎರಡು ವರ್ಷ ಸಡಿಲಕೆ ಕೊಡಲು ಏನಾಗುತ್ತದೆ. ಇದನ್ನು degree college ನವರಿಗೂ ಕೊಡಬೇಕು. ನಾನು selection ಮಾಡಿ ಎಂದು ಹೇಳುತ್ತಿಲ್ಲ, just to appear for the interview. ಆ interview ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರಿಗೆ 2 ವರ್ಷ ಅವಕಾಶ ಮಾಡಿಕೊಡಬೇಕು. ಅವರನ್ನು selection ಮಾಡಬಾರದು. ಅವರಿಗೆ ಅರ್ಹತೆ ಇದ್ದರೆ selection ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಆದ್ದರಿಂದ degree college ನವರಿಗೂ 2 ವರ್ಷ ಮಾಡಿಕೊಡಬೇಕು. ಮಾನ್ಯ ಸಚಿವರು higher education ಗೆ ಸಂಬಂಧಪಡದೇ ಇದ್ದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾರೆ. ನಾನು ಅವರನ್ನು ಕೈಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಅವರುಗಳು ಜಾತಕ ಪಕ್ಷಿಗಳಂತೆ ಭವಿಷ್ಯದ ದೃಷ್ಟಿಯಿಂದ ಕಾಯುತ್ತಾ ಕುಳಿತಿದ್ದಾರೆ. ಅವರಿಗೆ ಒಂದು interview ಬರುವಂತೆ ನೋಡಿಕೊಳ್ಳಬೇಕು. ಕೋವಿಡ್ ದೃಷ್ಟಿಯಿಂದ 2 ವರ್ಷಗಳ ಸಡಿಲಕೆ ನೀಡಿ interview ಗೆ ಅವಕಾಶ ಮಾಡಿಕೊಡಬೇಕು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಚಿವರು Supreme Court Order ಪ್ರಕಾರ ಮಾಡಿರುವ ಬಗ್ಗೆ ತಿಳಿಸಿದರು. 2009 ನೇ ಇಸವಿಯಲ್ಲಿ Supreme Court Direction ತಮಿಳುನಾಡಿನಲ್ಲಿ ಆಗಿದ್ದರೆ ಬಗ್ಗೆ ಒಂದು precaution ಕೊಟ್ಟಿದೆ. ಆದರೆ ಇವರ order 2021 ರಲ್ಲಿ issue ಆಗಿದೆ. ಅಲ್ಲಿಯವರೆಗೂ ಏನು ಮಾಡಿದರು? ಅಲ್ಲಿಯವರೆಗೆ ಏನೂ ಮಾಡಲಿಲ್ಲ. ಈಗ ಸರ್ಕಾರಿ ಶಾಲೆಗಳು ಹೆಚ್ಚು ಗಟ್ಟಿಮುಟ್ಟಾಗಿ ಇರುತ್ತವೆಯೋ ಅಥವಾ ಖಾಸಗಿ ಶಾಲೆಗಳು ಹೆಚ್ಚು ಗಟ್ಟಿಮುಟ್ಟಾಗಿ ಇರುತ್ತವೆಯೋ ಎಂಬುದನ್ನು ಹೇಳಬೇಕು. ಸರ್ಕಾರಿ ಶಾಲೆಗಳು ಯಾವಾಗ ಬೀಳುತ್ತವೆಯೋ, ಗೊತ್ತಿಲ್ಲ. ದಿನನಿತ್ಯ newspaper ಗಳಲ್ಲಿ ಓದುತ್ತೇವೆ. ಅವುಗಳಿಗೆ ಏಕೆ ನಿಯಮ ಮಾಡಿಲ್ಲ? ಇಲ್ಲಿ discrimination ಏಕೆ ಮಾಡುತ್ತಾರೆ? ಮೊದಲು ಸರ್ಕಾರಿ ಶಾಲೆಗಳು model ಆಗಬೇಕೆಂದರೆ ಮೊದಲು ಅವುಗಳಿಗೆ ಮಾಡಲಿ, Age ಅನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಾಡಿ ಖಾಸಗಿ ಶಾಲೆಗಳಿಗೆ ಬಿಟ್ಟಿದ್ದಾರೆ. ಸರ್ಕಾರಿ ಶಾಲೆಗಳಿಗೆ fire safety ವಿಚಾರಗಳನ್ನು ಬಿಟ್ಟಿದ್ದಾರೆ. ಖಾಸಗಿ ಶಾಲೆಗಳಿಗೆ ಮಾಡುತ್ತಾರೆ. ಇದು discrimination ಅಲ್ಲವೆಂದು ಮಾನ್ಯ ಸಚಿವರು ಹೇಳಲಿ. ಒಂದು ನಿಯಮ ಇರಬೇಕು. ಸರ್ಕಾರಿ ಶಾಲೆಗಳಿಗೆ ಮಾಡಿ ಇವುಗಳಿಗೂ ಮಾಡಬೇಕು. Fire and building safety ಇತ್ಯಾದಿಗಳನ್ನು ಮಾಡಬೇಕು. ಆದರೆ ಕೆಲವಕ್ಕೆ ಮಾತ್ರ ಮಾಡಬಾರದು. ನಾನು ಉದಾಹರಣೆ ಕೊಡುತ್ತೇನೆ, ಎಷ್ಟು ಶಾಲೆಗಳಿಗೆ notice ಕೊಟ್ಟಿದ್ದಾರೆ, ಎಷ್ಟು ಶಾಲೆಗಳಿಗೆ ಕೊಟ್ಟಿಲ್ಲ ಎಂಬುದನ್ನು ಧಾರವಾಡ Commissioner ಅವರನ್ನೇ ಕೇಳಲಿ, ಇವತ್ತು derecognition

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಲು order ಮಾಡಿಬಿಟ್ಟಿದ್ದಾರೆ. ಈ ರೀತಿ ನೂರಾರು ಶಾಲೆಗಳು ಇವೆ, ನಾನು ಅವುಗಳ ಮಾಹಿತಿ ತಂದಿಲ್ಲ. ಈ ಬಗ್ಗೆ Commissioner ಅವರನ್ನೇ ಕೇಳಲಿ. ಸದನ ಮುಗಿದ ನಂತರ ಹೊರಗೆ ನನ್ನ ಎದುರು ಕಮಿಷನರ್ ಅವರಿಗೆ phone ಮಾಡಿ ಕೇಳಲಿ, ಅಲ್ಲಿ ಎಷ್ಟು ಶಾಲೆಗಳಿಗೆ notice ಕೊಟ್ಟು derecognition ಮಾಡಲು order ಮಾಡಿದ್ದಾರೆ ಎಂಬುದನ್ನು ಕೇಳಲಿ. ಈ ರೀತಿ ಆದರೆ ಎಲ್ಲರಿಗೂ ಹೋಗಬೇಕು. ಸರ್ಕಾರದ ಶಾಲೆಗಳಿಗೆ 2 ವರ್ಷ ಹೆಚ್ಚು ಮಾಡಿದಂತೆ ಅನುದಾನಿತ ಶಾಲೆಗಳಿಗೂ ಮಾಡಬೇಕು. ಸರ್ಕಾರಿ ಶಾಲೆಗಳು ಬೀಳುತ್ತಿರುವುದರಿಂದ ಮೊದಲು ಅವುಗಳಿಗೆ ಮಾಡಬೇಕು. ಮೊನ್ನೆ ಮಾನ್ಯ ಮುಖ್ಯಮಂತ್ರಿಗಳು ಎಷ್ಟು ಶಾಲೆಗಳನ್ನು ಕಟ್ಟಲು ಉದ್ದೇಶಿಸಿದ್ದಾರೆ ಎಂದು ಮಾನ್ಯ ಶಿಕ್ಷಣ ಸಚಿವರು ಹೇಳಿದರು. ನನ್ನ ಮನವಿ ಏನೆಂದರೆ discrimination ಬೇಡ. ಅಧಿಕಾರಿಗಳು ಅನುದಾನರಹಿತ ಶಾಲೆಗಳಿಗೆ ಹೋಗುತ್ತಾರೆ. ಅವರು ಅನುದಾನಿತ ಶಾಲೆಗಳಿಗೆ ಹೋಗುವುದಿಲ್ಲ. ಅನುದಾನರಹಿತ ಶಾಲೆಗಳಲ್ಲಿ ಬೇರೆ ವ್ಯವಹಾರ ಆಗುತ್ತವೆ. ನಾನು ಶಿಕ್ಷಣ ಮಂತ್ರಿಯಾಗಿದ್ದಾಗ ನನಗೂ ಅನುಭವವಾಗಿದೆ. ಅನುದಾನರಹಿತ ಒಂದು English medium ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಲ್ಲಿ DDPI and BEO ಅವರನ್ನೇ gate ನ ಒಳಗೆ ಬಿಡಲಿಲ್ಲ. ನಂತರ Police Commissioner ಆದ ಶ್ರೀ ಅಚ್ಚುತ್‌ರಾವ್ ಎಂಬುವವರಿಗೆ phone ಮಾಡಿ ಒಳಗೆ ಬಿಡಲಾಯಿತು. ಅವರು ಹೇಳಿದ್ದನ್ನು ಒಪ್ಪಿಕೊಳ್ಳುತ್ತೇನೆ. ಅವರು ಬೆಂಗಳೂರಿನಂತಹ ದೊಡ್ಡ ದೊಡ್ಡ City ಗಳ ಬಗ್ಗೆ ಹೇಳುತ್ತಾರೆ. ಸಾಮಾನ್ಯವಾದ ತಾಲ್ಲೂಕುಗಳಲ್ಲಿರುವ ಶಾಲಾ ಕಾಲೇಜುಗಳನ್ನು ನೋಡಲಿ, ಅವುಗಳಲ್ಲಿ ಒಳ್ಳೆಯವು ಇವೆ. ನಾವು 30-35 ವರ್ಷಗಳ ಹಿಂದೆ ಕಲಿಯುತ್ತಿದ್ದ ಸಂಸ್ಥೆಗಳು ಬೇರೆ ರೀತಿಯಾಗಿದ್ದವು. ಈಗ ವ್ಯಾಪಾರೀಕರಣ ಆಗುತ್ತಿವೆ. ಕೇವಲ nursery ಗಾಗಿ ಖಾಸಗಿಯವರು ಮೂರಾಲ್ಹು ಲಕ್ಷ ರೂಪಾಯಿಗಳ donation ಕೇಳುತ್ತಾರೆ. ಅದನ್ನು ನಾನು ಒಪ್ಪುತ್ತೇನೆ. ಆದರೆ ಅದನ್ನು ಬಿಡಲಿ, ಮಾನ್ಯ ಸಚಿವರಿಗೆ ಎಲ್ಲರೂ ಪತ್ರಗಳನ್ನು ಬರೆದಿದ್ದಾರೆ. ಮಾನ್ಯ ಸಚಿವರೇ ಎರಡು ವರ್ಷಗಳ ಹಿಂದೆ ಪತ್ರ ಬರೆದಿದ್ದಾರೆ. ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರು ದಿನಾಂಕ 4ನೇ ಆಗಸ್ಟ್‌ನಲ್ಲಿ ಪತ್ರವನ್ನು ಬರೆದಿದ್ದಾರೆ. ದಿನಾಂಕ 22-07-2018ರಲ್ಲಿ ಮಾನ್ಯ ಸಚಿವರು ನಾನು ಬರೆದ ಪತ್ರದ ಆಧಾರದ ಮೇಲೆ ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ “ ಬಸವರಾಜ ಹೊರಟ್ಟಿಯವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬರೆದಿರುವ ಸ್ವವೇದ್ಯದ ಪತ್ರವನ್ನು ಲಗತ್ತಿಸಿದೆ” ಎಂದು ಪತ್ರ ಬರೆದಿದ್ದಾರೆ. ಸರ್ಕಾರದ ಶಾಲೆಗಳಿಗೆ ಮಾಡಿರುವಂತೆ ಮಾಡಿ ಎಂದು ಬರೆದಿದ್ದಾರೆ. ಶ್ರೀ ಪೂಜಾರ್‌ವರು ಸೇರಿದಂತೆ ಮಾನ್ಯ ಕುಮಾರಸ್ವಾಮಿ ರವರು ಪತ್ರವನ್ನು ಬರೆದಿದ್ದಾರೆ. ಅದನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಇನ್ನೂ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನೇಮಕಾತಿಯ ವಯೋಮಿತಿ ಗರಿಷ್ಠ 2 ವರ್ಷಗಳ ವಿನಾಯಿತಿ ನೀಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂಬ ಅಂಶವನ್ನು ಮಾನ್ಯ ಸದನದ ಗಮನಕ್ಕೆ ತರುತ್ತೇನೆ ಎಂದು ಉತ್ತರ ಹೇಳಿದ್ದಾರೆ. ಆಯಿತು, ಪರಿಶೀಲನೆಯಲ್ಲಿದ್ದರೆ ಎಲ್ಲಿದೆ? ಏನು ಮಾಡುತ್ತಾರೆ ಎಂಬುದನ್ನು ಹೇಳಬಹುದು.

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ಹೇಳಿದಂತೆ ಅದನ್ನೂ ನಾವು ಮಾಡುತ್ತಿದ್ದು, aided institutions ಗಳಲ್ಲಿ employee ಮಾಡಿಕೊಳ್ಳಬೇಕೆಂದರೂ 2 ವರ್ಷ ಕೊಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದೆ. ಎರಡನೆಯದಾಗಿ fire safety ಮತ್ತು PWD ಬಗ್ಗೆ ಮಾಡುತ್ತಿರುವುದನ್ನು ನಾವು ಲಾಗೂ ಮಾಡಿಲ್ಲ. ಅದರ ಬಗ್ಗೆ ಪ್ರತಿ ಸಾರಿ ಇಲ್ಲ ಏಕೆ ಚರ್ಚೆಯಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು affidavit ಕೊಡಿ ಎಂದು ಮಾತ್ರ ಹೇಳಿದ್ದೇವೆ. Affidavit ಕೊಡುವುದಕ್ಕೆ ಅವರಿಗೆ ಏಕೆ ತೊಂದರೆಯಾಗುತ್ತಿದೆ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. Affidavit ಕೊಡಿ ಎಂದು ಹೇಳಿದ್ದೇವೆ ಅಷ್ಟೇ.

Sri BASAVARAJA SHIVALINGAPPA HORATTI:- Affidavit ಕೊಡಿ ಎಂದು ಹೇಳಿದ್ದಾರೆ. ಆದರೆ ಇದನ್ನು ಮಾಡದೇ ಇರುವುದಕ್ಕೆ recognition ಮಾಡಿಲ್ಲ. ಅವರಿಗೆ ಇನ್ನೂ recognition renewal ಮಾಡಿಲ್ಲ. ಈ ಬಗ್ಗೆ ನಾನು ಹೇಳುತ್ತೇನೆ. ನಾನು authentic ಆಗಿ ಈ ಸದನದಲ್ಲಿ ಹೇಳುತ್ತಿದ್ದೇನೆ. ನಮ್ಮ ಧಾರವಾಡದ ಆಯುಕ್ತರ ಕಾಲದಲ್ಲಿ affidavit ಕೊಡಲು ಬಹಳ ಮಂದಿ ತಯಾರಿದ್ದಾರೆ. ಇದನ್ನು ಮಾಡದಿದ್ದರೆ renewal ಮಾಡುವುದಿಲ್ಲ ಎಂದು ಇರುವ order ಅನ್ನು ನಾನು ಕೊಡುತ್ತೇನೆ. ಅದನ್ನು ಮಾನ್ಯ ಸಚಿವರು Commissioner ಅವರನ್ನು ಕೇಳಲಿ. ನಾನು ಅವರಿಗೆ ಸುಳ್ಳು ಹೇಳಬೇಕೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ಅದನ್ನು ಕೊಟ್ಟರೆ ನಾನು ಖಂಡಿತ ಪರಿಶೀಲನೆ ಮಾಡುತ್ತೇನೆ. ನಾವು ಹಳೆಯ school ಗಳಿಗೆ, ಹೊಸ ಶಾಲೆಗಳಿಗೆ ಮಾತ್ರ Supreme Court ನ Guidelines ಅನ್ನು apply ಮಾಡುತ್ತಿದ್ದೇವೆ ಹೊರತು ಹಳೆಯ ಶಾಲೆಗಳಿಗೆ apply ಮಾಡುತ್ತಿಲ್ಲ. ಮಾನ್ಯ ಸದಸ್ಯರು specific ಆಗಿ ಕೊಟ್ಟರೆ ನಾನು ಅದನ್ನು ಪರಿಶೀಲನೆ ಮಾಡುತ್ತೇನೆ.

ಸಭಾಪತಿಯವರು:- ಅಧಿಕಾರಿಗಳಿಗೆ strict ಆಗಿ ಸೂಚನೆ ಕೊಡಿ, ಇಲ್ಲದಿದ್ದರೆ ಪ್ರಶ್ನೆ ತರುವ ಅವಶ್ಯಕತೆ ಇಲ್ಲ ಎಂದು ನನ್ನ ಅನಿಸಿಕೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಈ ಸದನದಲ್ಲಿ ನಾನಾದರೂ ತಪ್ಪು ಹೇಳಿರಬೇಕು, ಇಲ್ಲವೇ ಮಾನ್ಯ ಸಚಿವರು ತಪ್ಪು ಹೇಳುತ್ತಿರಬೇಕು. ನಾನು authentic ಆಗಿ ಹೇಳುತ್ತಿದ್ದೇನೆ ಮತ್ತು challenge ಮಾಡುತ್ತೇನೆ. ನಮ್ಮ ಧಾರವಾಡ ಆಯುಕ್ತಾಲಯದಲ್ಲಿ notice ಕೊಟ್ಟಿದ್ದಾರೆ, ಆದರೆ renewal ಮಾಡಿಲ್ಲ. ಎಷ್ಟೋ ಸಂಸ್ಥೆಗಳನ್ನು renewal ಮಾಡಿಲ್ಲ. ಈಗ ಇರುವ ಪರಿಸ್ಥಿತಿಯಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ಕೂಡಲು ಆಗುವುದಿಲ್ಲ, unauthorized school ಎನ್ನುವಂತೆ ಆಗುತ್ತಿದೆ. ಮಾನ್ಯ ಸಚಿವರು ಇಲ್ಲ ಎಂದು ಹೇಳುತ್ತಿದ್ದಾರೆ, ನಾನು ಇದೆ ಎಂದು ಹೇಳುತ್ತಿದ್ದೇನೆ. ನಮ್ಮಿಬ್ಬರಲ್ಲ ಒಬ್ಬರು ಸುಳ್ಳು ಹೇಳುತ್ತಿರಬೇಕು. ಅದಕ್ಕೆ ನೋಡಬೇಕು.

ಸಭಾಪತಿಯವರು:- ಮಾನ್ಯ ಸಚಿವರು ಪರಿಶೀಲನೆ ಮಾಡಬೇಕು.

ಶ್ರೀ ಬಿ.ಸಿ. ನಾಗೇಶ್:- ಪರಿಶೀಲನೆ ಮಾಡುತ್ತೇನೆ, ನಾನು ಮತ್ತೆ ಸ್ಪಷ್ಟವಾಗಿ ಹೇಳುವುದೇನೆಂದರೆ affidavit ಕೊಟ್ಟು recognition ತೆಗೆದುಕೊಳ್ಳುವುದಕ್ಕೆ ನಾವು 9 ಬಾರಿ ಅವಕಾಶ ಕೊಟ್ಟಿದ್ದೇವೆ.

ಸಭಾಪತಿಯವರು:- ಯಾವ ಜಿಲ್ಲೆಗಳಲ್ಲಿ ಆಗಿದೆ ಎಂಬುದನ್ನು ಹೇಳುತ್ತಿದ್ದಾರೆ. ಮಾನ್ಯ ಮಂತ್ರಿಗಳಲ್ಲಿ ವಿನಂತಿಸುತ್ತೇನೆ, ಮಾನ್ಯ ಸದಸ್ಯರು ಈ ಸದನದಲ್ಲಿ ಹಿರಿಯ ಸದಸ್ಯರೂ, ನಾಯಕರಾಗಿದ್ದಾರೆ. ಅವರು particular ಆಗಿ ಹೇಳುತ್ತಿದ್ದಾರೆಂದಾಗ ಅವರು information

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಂಡು ಹೇಳುತ್ತಿದ್ದಾರೆ. ಯಾವ ಜಿಲ್ಲೆಯಲ್ಲಿ ಯಾವ ಸಂಸ್ಥೆಗೆ ಈ ರೀತಿ ಆಗಿದೆ ಎಂಬುದನ್ನು ಪುನರ್ ಪರಿಶೀಲನೆ ಮಾಡಿ, ತೊಂದರೆಯಾಗದಂತೆ ದಯವಿಟ್ಟು ನೋಡಿಕೊಳ್ಳಬೇಕು. ನಂತರ ಮುಂದಿನ ವಿಚಾರ ತೆಗೆದುಕೊಳ್ಳೋಣ.

ಆ) ರಾಜ್ಯದ ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳ ಸಮೀಪ ಮಾದಕ ದ್ರವ್ಯಗಳನ್ನು ಮಾರುವ ಅಂಗಡಿಗಳನ್ನು ತೆರೆದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು.

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ರಾಜ್ಯದ ನಗರ ಪ್ರದೇಶಗಳಲ್ಲಿರುವ ಶಾಲಾ-ಕಾಲೇಜುಗಳ ಬಳಿಯೇ ಮಾದಕ ವಸ್ತುಗಳಾದ ಗಾಂಜಾ-ಅಫೀಮು ಮಾರಲಾಗುತ್ತಿದ್ದು, ಅಪ್ರಾಪ್ತ ವಯಸ್ಸಿನವರು ದಾರಿ ತಪ್ಪಿ, ಡ್ರಗ್ಸ್ ಮತ್ತಿನಲ್ಲಿ ಅಪರಾಧ ಕೃತ್ಯ ಎಸಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡು, ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಅಲ್ಲದೇ, ನಗರ ಪ್ರದೇಶಗಳಲ್ಲಿರುವ ಹುಕ್ಕಾಬಾರ್‌ಗಳ ಉಪಟಳವು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು, ಯುವ ಜನರು ಇದರ ದಾಸರಾಗುತ್ತಿದ್ದು, ದೇಶದ ಯುವಶಕ್ತಿಯು ಮಾದಕ ವ್ಯಸನಯುಕ್ತವಾಗುತ್ತಿದೆ. ಈ ರೀತಿಯಲ್ಲಿಯೇ ಮುಂದುವರೆದರೆ ಮುಂದೊಂದು ದಿನ ನಮ್ಮ ರಾಜ್ಯವು ದೇಶದಲ್ಲೇ ಮಾದಕ ದ್ರವ್ಯಗಳ ಅನುಭೋಗಿ ತವರೂರು ರಾಜ್ಯವಾಗುವುದರಲ್ಲಿ ಅನುಮಾನವಿಲ್ಲವಾಗಿದೆ. ಶಾಲಾ-ಕಾಲೇಜುಗಳ ಸಮೀಪವೇ ಈ ಹುಕ್ಕಾಬಾರ್‌ಗಳನ್ನು ಉಪಯೋಗಿಸುವ ಪರಿಕರಗಳನ್ನು, ತೆರೆಮರೆಯಲ್ಲಿ ಮಾದಕ ದ್ರವ್ಯಗಳನ್ನು ಮಾರುವ ಅಂಗಡಿಗಳು ತೆರೆದಿರುವ ಕಾರಣ ವಿದ್ಯಾರ್ಥಿಗಳು ಸುಲಭವಾಗಿ ಈ ದಂಧೆಯಲ್ಲಿ ಸಿಲುಕಿ ಸಮಾಜಿಕ ಸಾಮರಸ್ಯತೆ ಹಾಳು ಮಾಡುತ್ತಿರುವ ವಿಚಾರವು ಸಾರ್ವಜನಿಕ ಮಹತ್ವದ ವಿಷಯವಾದ್ದರಿಂದ ನಿಯಮ 330 ರಡಿಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ರಾಥೋಡ್ ರವರು ಒಳ್ಳೆಯ ಸಂಗತಿಯನ್ನು ಪ್ರಸ್ತಾಪ ಮಾಡಿದ್ದು, ಶಾಲಾ ಕಾಲೇಜುಗಳ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಕ್ಕಪಕ್ಕದಲ್ಲಿ ಮತ್ತು ಯುವ ಜನರು ಮಾದಕ ದ್ರವ್ಯಗಳಿಗೆ ಎಷ್ಟು ದಾಸರಾಗಿದ್ದಾರೆ ಮತ್ತು ಎಷ್ಟು ಹಾಳಾಗುತ್ತಿದ್ದಾರೆ ಎಂದು ಯೋಚನೆ ಮಾಡಿದಾಗ ನಾವೆಲ್ಲರೂ ಗಂಭೀರವಾಗಿ ಚಿಂತನೆ ಮಾಡುವ ಸಂಗತಿಯಾಗಿದೆ.

(ಮುಂದು)

(801) 13.09.2022 5.10 ಹೆಚ್‌ವಿ:ವಿಕೆ

ಶ್ರೀ ಆರಗ ಜ್ಞಾನೇಂದ್ರ(ಮುಂದು):-

ಸನ್ಮಾನ್ಯ ಸಭಾಪತಿಯವರೇ, ಈ ಪ್ರಕರಣದಲ್ಲಿ ಪೊಲೀಸಿನವರು ವಿಶೇಷವಾಗಿರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ಮಾದಕ ವಸ್ತುಗಳ ಬಗ್ಗೆ ನಮ್ಮ ಸರ್ಕಾರಕ್ಕೆ zero tolerance ಇದೆ. ಆದರೂ ಕೂಡ ನೂರಕ್ಕೆ ನೂರರಷ್ಟು ಇದನ್ನು ತಪ್ಪಿಸುವುದಕ್ಕೆ ನಮ್ಮಿಂದ ಸಾಧ್ಯವಾಗಿಲ್ಲ ಎನ್ನುವ ಮಾತನ್ನು ಪ್ರಾಮಾಣಿಕವಾಗಿ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಯಾರಾದರೂ ಮಾನ್ಯ ಸದಸ್ಯರು ನನ್ನ ಜೊತೆಗೆ ಬಂದರೇ, ಗ್ರಾಂ ಗಟ್ಟಲೆ ಅಲ್ಲ, ಟನ್ ಗಟ್ಟಲೆ ಮಾದಕ ವಸ್ತುಗಳನ್ನು ಸೀಸ್ ಮಾಡಿರುವುದನ್ನು ನಾನು ಅವರಿಗೆ ತೋರಿಸಲು ತಯಾರಿದ್ದೇನೆ. ಈ ಡ್ರಗ್ ಥಂದೆಯೆಲ್ಲ ತೊಡಗಿರುವವರನ್ನು ನಮ್ಮ ಪೊಲೀಸಿನವರು ಪ್ರತಿನಿತ್ಯ ಹಿಡಿಯುತ್ತಿರುವುದನ್ನು ಮಾಧ್ಯಮಗಳಲ್ಲಿ ಎಲ್ಲರೂ ನೋಡಿರಬಹುದು. ನಮ್ಮ ಪೊಲೀಸಿನವರು ಆ ಪ್ರಮಾಣದ ಮಾದಕವಸ್ತುಗಳನ್ನು ಸೀಸ್ ಮಾಡದಿದ್ದರೆ, ಇದರ ಸೇವನೆ ಮತ್ತು ಮಾರಾಟದ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು.

ಸನ್ಮಾನ್ಯ ಸಭಾಪತಿಯವರೇ, ಈ ಬಗ್ಗೆ ಸಾಮಾಜಿಕವಾಗಿ ಜಾಗೃತಗೊಳಿಸುವಂತಹ ಕಾರ್ಯ ಜಾರಿಯಲ್ಲಿದೆ. ಶಾಲಾ ಕಾಲೇಜುಗಳ ಅಕ್ಕಪಕ್ಕದ ಅಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ವಿಶೇಷವಾಗಿ ಗಮನವಿಟ್ಟು, ಅವರನ್ನು ಅರೆಸ್ಟ್ ಮಾಡುವಂತಹ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಾದಕ ವಸ್ತುಗಳನ್ನು ಸೀಸ್ ಮಾಡುವುದಲ್ಲದೇ, ಅದನ್ನು ಸೇವನೆ ಮಾಡಿರುವವರ ಮೇಲೂ ಮೊಕದ್ದಮೆಯನ್ನು ದಾಖಲು ಮಾಡುತ್ತಿದ್ದೇವೆ. ಮಾದಕ ವಸ್ತು ಸೇವನೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿ ಒಂದು ತಿಂಗಳು ಕಳೆದ ಮೇಲೂ ಸಹ ಅವರನ್ನು ಟೆಸ್ಟ್‌ಗೆ ಒಳಪಡಿಸಿದಾಗ, ಅವರು ಯಾವ ವಿಧದ ಮಾದಕ ವಸ್ತುವನ್ನು ಸೇವನೆ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ಮಾದಕ ವಸ್ತು ಸೇವನೆ ಮಾಡಿರುವವರ ಮೇಲೂ ಸಹ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದೇವೆ.

ಸನ್ಮಾನ್ಯ ಸಭಾಪತಿಯವರೇ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ 2020ನೇ ಇಸವಿಯಲ್ಲಿ ಸುಮಾರು 4054 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 2021ನೇ ಇಸವಿಯಲ್ಲಿ 5782 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಮತ್ತು 2022ನೇ ಆಗಸ್ಟ್‌ವರೆಗೆ ಸುಮಾರು 4206 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಗರ ಪ್ರದೇಶಗಳಲ್ಲಿ ಇರುವಂತಹ ಹುಕ್ಕಾ ಬಾರ್‌ಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪೊಲೀಸಿನವರು ಹುಕ್ಕಾ ಬಾರ್‌ಗಳ ಮೇಲೆ ಆಗಾಗ ದಾಳಿ ನಡೆಸುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ 78 ಹುಕ್ಕಾ ಬಾರ್‌ಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 54 ಹುಕ್ಕಾ ಬಾರ್‌ಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಮೈಸೂರು ನಗರದಲ್ಲಿ 16 ಹುಕ್ಕಾ ಬಾರ್‌ಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 01 ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಮಂಗಳೂರು ನಗರದಲ್ಲಿ 4 ಹುಕ್ಕಾ ಬಾರ್‌ಗಳನ್ನು ಗುರುತಿಸಲಾಗಿದೆ ಮತ್ತು ಒಂದು ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಇದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಸೆಮಿನಾರ್‌ಗಳನ್ನು ನಡೆಸುವಂತಹ ಕೆಲಸ ನಡೆಯುತ್ತಿದೆ. ವೃತ್ತ ಪತ್ರಿಕೆಗಳು ಮತ್ತು ಟಿವಿ ಚಾನಲ್‌ಗಳು ಸಹ ಈ ನಿಟ್ಟಿನಲ್ಲಿ ನಮ್ಮೊಡನೆ ಸಹಕರಿಸಿ ಇದನ್ನು ನಿಯಂತ್ರಿಸುವುದಕ್ಕೆ ವಿಶೇಷವಾದ ಆದ್ಯತೆಯನ್ನು ನೀಡಿವೆ. ವಿದೇಶಗಳಿಂದ ಬರುವಂತಹ Dark Web ಮೂಲಕವೂ ಮಾದಕ ವಸ್ತುಗಳು ನಮ್ಮ ರಾಜ್ಯಕ್ಕೆ ಬರುತ್ತಿವೆ. ಅಂಚೆ ಇಲಾಖೆಯ ಸಿಬ್ಬಂದಿಯ ಮೇಲೂ ಕ್ರಮವನ್ನು ಜರುಗಿಸಲಾಗಿದೆ. ಅವರ ಮೇಲೂ ಎಫ್.ಐ.ಆರ್. ದಾಖಲು ಮಾಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಕೊರಿಯರ್ ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಿಜಿಸ್ಟರ್ಡ್ ಅಂಚೆ ಮುಖಾಂತರ ನಗರಕ್ಕೆ ತರಿಸುತ್ತಿದ್ದ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿ, ಅಪಾರ ಪ್ರಮಾಣದ ಡ್ರಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿದೇಶಗಳಿಂದ ಪ್ರವಾಸಿ, ಶೈಕ್ಷಣಿಕ ವೀಸಾಗಳಲ್ಲಿ ಬರುವ ಕೆಲವು ವ್ಯಕ್ತಿಗಳು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ವಿದೇಶ ಪ್ರಜೆಗಳನ್ನು ಬಂಧಿಸಲಾಗಿದೆ. ನೈಜಿರಿಯಾ ಮುಂತಾದ ದೇಶಗಳಿಂದ ಬಂದಿರುವವರು ಇಲ್ಲಿಯೇ ಡ್ರಗ್ಸ್ ತಯಾರು ಮಾಡುತ್ತಿರುವ ಧಂದೆಯಲ್ಲಿ ತೊಡಗಿದ್ದಾರೆ. ಅಂತಹವರನ್ನು ಸಹ ಬಂಧನಗೊಳಪಡಿಸಲಾಗಿದೆ. ಅವರುಗಳು ಇನ್ನೂ ಬಂಧನದಲ್ಲಿದ್ದಾರೆ. ಜನ ಸಾಮಾನ್ಯರಲ್ಲಿ ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸುವ ಸಲುವಾಗಿ ಭತ್ತಿಪತ್ರಗಳನ್ನು ಸಿನಿಮಾ ಮಂದಿರಗಳಲ್ಲಿ ಸ್ಟೈಡ್ ಶೋ, ಸುದ್ದಿ ಮಾಧ್ಯಮಗಳಲ್ಲಿ ಮಾದಕ ವಸ್ತುಗಳ ಬಳಕೆ ವಿರುದ್ಧ ಸಂದೇಶಗಳನ್ನು ಪ್ರಕಟಿಸುವುದು ಮುಂತಾದ ಕ್ರಮಗಳ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ.

ಸನ್ಮಾನ್ಯ ಸಭಾಪತಿಯವರೇ, PITNDPS-1988 ಕಾಯ್ದೆ ಅಡಿಯಲ್ಲಿ ವಿದೇಶಿ ಪ್ರಜೆಗಳನ್ನು ಬಂಧಿಸುವ ಆಜ್ಞೆಯನ್ನು ಹೊರಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ PITNDPS-1988 ಕಾಯ್ದೆ ಪ್ರಥಮ ಪ್ರಕರಣವಾಗಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದ ಸಲಹಾ ಮಂಡಲಿಯು ವಿದೇಶಿ ವ್ಯಕ್ತಿಯ ಬಂಧನದ ಆದೇಶವನ್ನು ಪುರಸ್ಕಾರ ಮಾಡಿರುತ್ತದೆ. ಇದನ್ನು ನಿಯಂತ್ರಿಸುವುದಕ್ಕೆ ಎಲ್ಲೆಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಬಹುದು ಅದನ್ನು ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ನಿಯಮ ಉಲ್ಲಂಘನೆ ಮಾಡಿದಂತಹ ಹುಕ್ಕಾ ಬಾರ್‌ಗಳ ಮೇಲೆ KARNATAKA EXCISE ACT, 1965, THE DISASTER MANAGEMENT ACT, 2005, cigarettes and other Tobacco Products Act (Amendment) Bill 2015 (COTPA), Prohibition of Advertisement and Regulation of Trade and Commerce Production Supply and Distribution Rules- 2004 ಮತ್ತು ಐ.ಪಿ.ಸಿ 1860 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಬಾರ್, ರೆಸ್ಟೋರೆನ್ಸ್, ಪಬ್ ಮುಂತಾದ ಕಡೆಗಳಲ್ಲಿ ಎಲ್ಲೆಲ್ಲಿ ಇಂತಹ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಯಾರೇ ಇದರ ಬಗ್ಗೆ ಮಾಹಿತಿ ನೀಡಿದರೂ ಸಹ ಪೊಲೀಸರು ತಕ್ಷಣ ಅಲ್ಲಿಗೆ ಧಾವಿಸಿ ಹೋಗುತ್ತಾರೆ, ತಪ್ಪಿತಸ್ಥರನ್ನು ಬಂಧನಕ್ಕೆ ಒಳಪಡಿಸುತ್ತಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶೇಷವಾದ ಪ್ರಯತ್ನಗಳನ್ನು ಪೊಲೀಸ್ ಇಲಾಖೆ ಅನುಸರಿಸುತ್ತಿದೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಸುದೀರ್ಘವಾಗಿರುವ ಉತ್ತರವನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಪೊಲೀಸ್ ಕಮಿಷನರ್‌ರವರು ಬಸವೇಶ್ವರನಗರದಲ್ಲ ಜನ ಸಂಪರ್ಕ ಎನ್ನುವ ಅಭಿಯಾನವನ್ನು ಮಾಡಿರುತ್ತಾರೆ. ಅಲ್ಲಿಗೆ ಬಂದಿದ್ದ ಸಾರ್ವಜನಿಕರು, ಬೆಂಗಳೂರು ನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಪೊಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿರುತ್ತಾರೆ. ಪೊಲೀಸರು ದೊಡ್ಡದೊಡ್ಡ ಹುಕ್ಕಾ ಬಾರ್‌ಗಳ ಮೇಲೆ ಮತ್ತು ಹೋಟೆಲ್‌ಗಳ ಮೇಲೆ ದಾಳಿ ಮಾಡುತ್ತಾರೆ. ಆದರೆ, ಈ ಡ್ರಗ್ಸ್ ಎಲ್ಲ ಉಪಲಬ್ಧವಾಗುತ್ತದೆ ಎಂದರೆ, ಡ್ರಗ್ ಪೆಡ್ಲರ್‌ಗಳು ಮತ್ತು ಡ್ರಗ್ಸ್ ಸೇವಿಸುವವರು ಹೊಸಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಖಾಲಿ ನಿವೇಶನಗಳಲ್ಲಿ ಇಂತಹ ಧಂದೆಗಳು ನಡೆಯುತ್ತಿವೆ. ಬೆಂಗಳೂರಿನ ಹೊರ ವಲಯಗಳಲ್ಲಿ ಖಾಲಿ ನಿವೇಶನಗಳು ಎಲ್ಲವೆ, ಅಲ್ಲಿ ಡ್ರಗ್ಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ನಗರದ ಹೊರ ವಲಯದಲ್ಲರುವ ಗಿಡಗಂಟೆಗಳಿಂದ ಕೂಡಿರುವ, ಮನೆಗಳು ಇಲ್ಲದೇ ಇರುವಂತಹ ನಿರ್ಜನ ಪ್ರದೇಶಗಳಲ್ಲಿ ಮತ್ತು ವಿವಾದಿತ ಮೈದಾನಗಳಲ್ಲಿ ಗಾಂಜಾ ಅಫೀಮು ಮತ್ತು ಡ್ರಗ್ಸ್ ಅನ್ನು ಮಾರಾಟ ಮಾಡುವಂತಹ ಪ್ರಕರಣಗಳು ಈಗಲೂ ನಡೆಯುತ್ತಿವೆ. ಕೆಲವು ಬಡಾವಣೆಗಳಲ್ಲಿ ಮಕ್ಕಳು ಮತ್ತು ಹೆಣ್ಣು ಮಕ್ಕಳು ಓಡಾಡುವುದಕ್ಕೆ ಸಾಧ್ಯವಾಗದೇ ಇರುವ ರೀತಿಯಲ್ಲಿ ಗಾಂಜಾ, ಅಫೀಮು ಮತ್ತು ಡ್ರಗ್‌ಗಳನ್ನು ಸೇವಿಸಿ ಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುವಂತಹ ಪ್ರಕರಣಗಳು ಸಾಕಷ್ಟು ದಾಖಲೆ ಆಗಿವೆ. ಅಷ್ಟೇ ಅಲ್ಲದೇ ಕೆಲವು ಕಡೆಗಳಲ್ಲಿ ಸರಗಟ್ಟನ ಮತ್ತು ಮೊಬೈಲ್ ಕಟ್ಟತನಗಳು ನಡೆಯುತ್ತಿವೆ. ಇದು ಡ್ರಗ್ಸ್ ಸೇವನೆ ಮಾಡಿರುವವರು ಹೆಣ್ಣುಮಕ್ಕಳು ಧರಿಸಿರುವ ಸರವನ್ನು ಕಟ್ಟತನ ಮಾಡುತ್ತಿರುವ ಕೃತ್ಯಗಳು ನಡೆಯುತ್ತಿವೆ. ಬಹುಶಃ ಪೊಲೀಸಿನವರು ಇಂತಹ ಜಾಗಗಳಲ್ಲಿ ನಡೆಯುತ್ತಿರುವ ಈ ಕೃತ್ಯಗಳನ್ನು ನಿಯಂತ್ರಣ ಮಾಡುವುದರಲ್ಲಿ ವಿಫಲರಾಗಿದ್ದಾರೆಂದು ಹೇಳಬಹುದಾಗಿದೆ. ಬೇರೆ ಕಡೆಗಳಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ರಮ ತೆಗೆದುಕೊಳ್ಳುತ್ತಿಬಹುದು ಆದರೆ, ಖಾಲಿ ಜಾಗ ಮತ್ತು ಗಿಡಗಂಟೆಗಳು ಇರುವಂತಹ ಜಾಗಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಬೇಕಾಗಿದೆ. ಪೆಡ್ಲರ್‌ಗಳು ಇಂತಹ ಜಾಗದಲ್ಲಯೇ ಈ ಧಂದೆಯನ್ನು ಮಾಡುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಪ್ರತಿಷ್ಠಿತರ ಮಕ್ಕಳು ಮತ್ತು ಶ್ರೀಮಂತರ ಮಕ್ಕಳು ಡ್ರಗ್ ಸೇವನೆ ಮಾಡುತ್ತಿರುವುದನ್ನು ನೋಡಿದ್ದೇವೆ. ಆದರೆ, ಈಗ ಬಡ ಮಕ್ಕಳು ಸಹ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ, ಚಿನ್ನಪ್ಪ ಗಾರ್ಡನ್‌ನಲ್ಲಿ ಡ್ರಗ್ ಸೇವನೆ ಮಾಡುತ್ತಿರುವುದು ಇತ್ತೀಚೆಗೆ ಗಮನಕ್ಕೆ ಬಂದಿದೆ. ವಾರ್ಡ್ ನಂಬರ್ 162ರ ರಾಮಸ್ವಾಮಿ ಪಾಳ್ಯದಲ್ಲಯೂ ಸಹ ವಿವಾದಿತ ಸ್ಥಳಗಳಲ್ಲಿ ಡ್ರಗ್ಸ್ ಮಾರಾಟ ಮಾಡುವಂತಹ ವ್ಯವಸ್ಥೆ ನಡೆಯುತ್ತಿದೆ. ಬಿ.ಬಿ.ಎಂ.ಪಿ.ಯ ತ್ಯಾಜ್ಯ ಸುರಿಯುವಂತಹ ಜಾಗದಲ್ಲಯೂ ಸಹ ಗಾಂಜಾ ಪೂರೈಕೆ ಎನ್ನುವುದು ಪ್ರತಿದಿನ, ಪ್ರತಿ ಸಂಜೆ ನಡೆಯುತ್ತಿದೆ. ಇದನ್ನು ನಿಯಂತ್ರಿಸುವುದಕ್ಕೆ ಸಿ.ಸಿ. ಟಿ.ವಿಯನ್ನು ಅಳವಡಿಸಬೇಕಾಗುತ್ತದೆ. ಎಲ್ಲೆಲ್ಲ ಇಂತಹ ಅನುಮಾನಿತ ಜಾಗಗಳಿವೆ ಅಲ್ಲ ಸಿ.ಸಿ. ಟಿ.ವಿಯನ್ನು ಅಳವಡಿಸಿದರೆ, ಅಲ್ಲ ಡ್ರಗ್ಸ್ ಸೇವಿಸುವವರು ಮತ್ತು ಡ್ರಗ್ಸ್ ಪೆಡ್ಲರ್‌ಗಳನ್ನು ನಿಯಂತ್ರಣ ಮಾಡುವುದಕ್ಕೆ ಅವಕಾಶವಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಕೆಂಗೇರಿ, ಜಾಲಹಳ್ಳಿ, ಪೈಪ್‌ಲೈನ್, ಸುಮನಹಳ್ಳಿ, ಕೊಡುಗೆಹಳ್ಳಿಗಳಲ್ಲಿ ಸಾಕಷ್ಟು ಜನರು ಡ್ರಗ್ಸ್ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ಇತ್ತೀಚೆಗೆ ಪೊಲೀಸಿನವರು ನೈಜೀರಿಯಾದ ಇಬ್ಬರು ಮಕ್ಕಳನ್ನು ಹಿಡಿದು ಅವರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ಆದರೂ ಕೆಲವು ಬಡಾವಣೆಗಳಲ್ಲಿ ಇವತ್ತಿಗೂ ಡ್ರಗ್ಸ್ ಸೇವನೆ ಎನ್ನುವುದು ನಡೆಯುತ್ತಿದೆ. ಕೆಲವು ತಿಂಗಳುಗಳ ಹಿಂದೆ ನಮ್ಮ ಮಾನ್ಯ ಮುಖ್ಯಮಂತ್ರಿಗಳ ಮನೆಯ ಹತ್ತಿರ ಕೆಲವು ಕಾನ್ಸ್ಟೇಬಲ್‌ಗಳು ಈ ರೀತಿಯ ಕೃತ್ಯ ಎಸಗಿದ್ದು, ಅವರನ್ನು ಬಂಧನಕ್ಕೆ ಒಳಪಡಿಸಿದ ಪ್ರಕರಣ ನಮ್ಮೆಲ್ಲರಿಗೂ ತಿಳಿದಿದೆ. ಇಂತಹ ಪ್ರಕರಣಗಳು ಇವತ್ತಿಗೂ ನಡೆಯುತ್ತಿವೆ. ಗುಜರಾತ್ ರಾಜ್ಯದಿಂದ ಕೋಟ್ಯಾಂತರ ರೂಪಾಯಿಗಳಷ್ಟು ಬೆಲೆಬಾಳುವ ಡ್ರಗ್ಸ್ ನಮ್ಮ ರಾಜ್ಯಕ್ಕೆ ಬರುತ್ತಿದ್ದಾಗ ನಮ್ಮ ಪೊಲೀಸಿನವರು ಅದನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಬಹಳ ದೊಡ್ಡ ಪ್ರಮಾಣದಲ್ಲ ಬೆಂಗಳೂರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡ್ರಗ್ಸ್ ಹೆರಿಡು ಬಂದು ಬೆಂಗಳೂರು ಮತ್ತೊಂದು ಪಂಜಾಬ್ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

(ಮುಂದು)

(802) 13.9.2022 5.20 ಪಿ.ಕೆ.ಬಿ.ಎನ್.ಎಸ್

ಶ್ರೀ ಪ್ರಕಾಶ್ ಕೆ. ರಾಥೋಡ್(ಮುಂದು):

ಇದಕ್ಕೆ ಕಡಿವಾಣ ಹಾಕಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ತಾವು ಎಂಡಿಎಂಎ ಬಗ್ಗೆ ಪ್ರಸ್ತಾಪ ಮಾಡಿದಿರಿ, ಮತ್ತೆ ರೇಡ್ ಕೂಡ ಮಾಡಿದ್ದೀರಿ. ಈ ಡ್ರಗ್ಸ್ ವ್ಯಾಪಕವಾಗಿ ದೊರಕುತ್ತಿರುವುದನ್ನು ನೋಡುತ್ತಿದ್ದೇವೆ. Narcotic Drugs and Psychotropic Substances Act, 1985 (NDPS Act) ಆಗಿ ಒಂದು ವರ್ಷವಾಗಿದೆ. ಇದರ ಮಾಹಿತಿ ತಾವು ಏನಾದರೂ ಕೊಟ್ಟಿದ್ದೀರಾ? ಇದರಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿದೆ? ವಿಶೇಷವಾಗಿ, ಎಲ್ಲೆಲ್ಲ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮತ್ತು ಎಲ್ಲ ಕಲಾವಿದರು ಇದ್ದಾರೋ ಅಂತಹ ಕಡೆ ಡ್ರಗ್ಸ್ ಸೇವನೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಡಾರ್ಕ್ ವೆಬ್ ಬಗ್ಗೆ ಮಾನ್ಯ ಸಚಿವರು ಪ್ರಸ್ತಾಪ ಮಾಡಿದರು. ಈ ಡಾರ್ಕ್ ವೆಬ್ ಎನ್ನುವುದು ಬಹುಶಃ ದೊಡ್ಡ ಪ್ರಮಾಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಪೋಸ್ಟಲ್‌ನಿಂದ ಕೂಡ ತರಿಸುತ್ತಿದ್ದಾರೆ. ನೀವು ಕೆಲವರನ್ನು ಬಂಧಿಸಿದ್ದೀರಿ. ಆದರೆ ಇವತ್ತೂ ಕೂಡ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾಫಿಯಾ ನಮ್ಮ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ತಾವು ಒಬ್ಬ ಮೆಡಿಕಲ್ ವಿದ್ಯಾರ್ಥಿ, ಒಬ್ಬ ಫ್ಯಾಷನ್ ಡಿಸೈನರ್ ಮತ್ತು ಒಬ್ಬ ಫೈನಾನ್ಸ್ ಕನ್ಸಲ್ಟೆಂಟ್ ಸೇರಿದಂತೆ ಒಟ್ಟು 22 ಜನರನ್ನು ಅರೆಸ್ಟ್ ಮಾಡಿದ್ದೀರಿ. Narcotics Control Bureau ನ ವತಿಯಿಂದ 22 ಯುವಕರನ್ನು ಬಂಧಿಸಿದ್ದೀರಿ. ಆದರೆ ಈ ದಿನೆಯಲ್ಲಿ ಮುಂದಿನ ಕ್ರಮ ಆಗುತ್ತಿಲ್ಲ. ಡ್ರಗ್ಸ್ ಗುಜರಾತ್‌ನಿಂದ, ಕೊಲ್ಕತ್ತಾದಿಂದ, ದೆಹಲಿಯಿಂದ, ಪುಣೆ, ಸೂರತ್, ಡಾರ್ಜಿಲಿಂಗ್, ಘಜಿಯಾಬಾದ್, ಗೌಹಾಟಿ, ಮತ್ತು ರಾಂಚಿ ಇತ್ಯಾದಿ ಕಡೆಗಳಿಂದ ಬರುತ್ತಿದೆ. ಇದು ಬಹಳ ದೊಡ್ಡ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಮಾಣದ ಆಫಾತ ನೀಡುವಂತಹ ವಿಷಯವಾಗಿದೆ. ಮೆಡಿಕಲ್, ಇಂಜಿನಿಯರಿಂಗ್ ಮತ್ತು ಪ್ರೊಫೆಷನಲ್ ಕೋರ್ಸ್‌ಗಳಿಗೆ ಹೋಗುತ್ತಾರೋ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೀರಿ. ಇತ್ತೀಚಿಗೆ darknet markets ಆದ DNM India ಮತ್ತು Dread and The Orient Express ಇವೆರಡನ್ನೂ ಮುಚ್ಚಿದ್ದೀರಿ. ಇವುಗಳನ್ನು ಮುಚ್ಚಿದರೂ ಸಹ ಇವತ್ತು web platform ಇದೆ. ಇದರ ಮುಖಾಂತರ ಡ್ರಗ್‌ಗಳನ್ನು ಕೊಂಡುಕೊಳ್ಳುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. Local suppliers dark web ಮುಖಾಂತರ ಏನು ಮಾಡುತ್ತಾರೆ ಎಂದರೆ, ವಿಶೇಷವಾಗಿ ಟೆಲಿಗ್ರಾಂ ಗ್ರೂಪ್‌ಗಳನ್ನು ಮಾಡುತ್ತಾರೆ. ಈ ಗ್ರೂಪ್‌ಗಳಲ್ಲಿ 300 ಸದಸ್ಯರು ಯಾರಿರುತ್ತಾರೋ ಇವರು ಡ್ರಗ್‌ಗಳನ್ನು ಮಾರಾಟ ಮಾಡುತ್ತಾರೆ. ಬಹುಶಃ ಇದು ತಮ್ಮ ಗಮನಕ್ಕೆ ಬಂದಿರಬಹುದು. ಒಂದು ವೇಳೆ ತಮ್ಮ ಗಮನಕ್ಕೆ ಬಂದೇ ಇದ್ದರೆ ಅದರ ಮಾಹಿತಿಗಳನ್ನು ಕೊಡುತ್ತೇನೆ. ಅದರ ಬಗ್ಗೆ ತಾವು ಗಮನ ಕೊಡಬೇಕು. ಡ್ರಗ್‌ಗಳನ್ನು ಮಾರುವ ಸಮಯದಲ್ಲಿ wiki app ನಂತಹ ವಿಶೇಷವಾದ app ಗಳನ್ನು ಉಪಯೋಗ ಮಾಡುತ್ತಾರೆ; ಫೇಕ್ ಅಡ್ರೆಸ್‌ಗಳನ್ನು ಕೊಡುತ್ತಾರೆ, code words ನಿಂದ cryptocurrency, Paytm, UPI transfer ಇವುಗಳ ಮುಖಾಂತರ ಪೇಮೆಂಟ್ ಮಾಡುತ್ತಾರೆ. ಡ್ರಗ್‌ಗಳಿಗೆ ಕೋಡ್‌ಗಳನ್ನು ಕೊಟ್ಟಿರುತ್ತಾರೆ. ಆ ಕೋಡ್‌ನ ಮುಖಾಂತರ ಡ್ರಗ್ ಮಾರಾಟ ಮಾಡುತ್ತಿದ್ದಾರೆ. ಇದನ್ನು ನಾವು ಇವತ್ತು ತಡೆಯಬೇಕಿದೆ. ಇತ್ತೀಚಿಗೆ Narcotics Control Bureau ನವರು ಜೆಸ್ವೀರ್ ಸಿಂಗ್ ಎನ್ನುವ ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಡ್ರಗ್ ಮಾಫಿಯಾ ಎನ್ನುವುದು ನಡೆಯುತ್ತಿದೆ. ಸಾಕಷ್ಟು ಯುವಕರು ಮುಖ್ಯ ವಾಹಿನಿಗೆ ಬರಲು ಮತ್ತು ವಿದ್ಯಾರ್ಜಿಸ ಮಾಡುವುದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ, ಹಳ್ಳಿಗಳಿಂದ ಬೆಂಗಳೂರಿಗೆ ಬರುತ್ತಾರೆ. ಬೇರೆ ರಾಜ್ಯಗಳಿಂದಲೂ ಬರುತ್ತಾರೆ. ಅವರುಗಳು ಇಲ್ಲಿಗೆ ಬಂದು ವಿದ್ಯಾರ್ಜಿಸ ಮಾಡದೇ, ಡ್ರಗ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಅವರ ಭವಿಷ್ಯ ಹಾಳಾಗುತ್ತದೆ. ಹಲವಾರು ಮನೆಗಳು ಇದರಿಂದ ಹಾಳಾಗಿರುವುದನ್ನು ನೋಡಿದ್ದೇವೆ. ಶ್ರೀಮಂತರ ಮಕ್ಕಳಿರಬಹುದು ಅಥವಾ ಬಡವರ ಮಕ್ಕಳಿರಬಹುದು ಇಂಥದ್ದಕ್ಕೆ ವ್ಯಸನಿಗಳಾಗುತ್ತಾರೆ. ಇಂಥದ್ದನ್ನು ನಾವು ತಡೆಯಬೇಕಿದೆ. ಆ ದಿನೆಯಲ್ಲಿ ಪೊಲೀಸ್ ಇಲಾಖೆಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜೊತೆಗೆ ನಾವೆಲ್ಲರೂ ಸೇರಿ ಜಾಗೃತಿಗೊಳಿಸುವ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ನಮ್ಮ ಮಕ್ಕಳನ್ನು ನಾವು ನಿಯಂತ್ರಣ ಮಾಡಬೇಕು. ಅವರು ಎಲ್ಲಗೆ ಹೋಗುತ್ತಾರೆ; ಯಾವಾಗ ಬರುತ್ತಾರೆ ಎನ್ನುವುದನ್ನು ನೋಡಬೇಕಾಗುತ್ತದೆ. ತಾವು ಎಷ್ಟು ಹುಕ್ಕಾ ಬಾರ್‌ಗಳಿಗೆ ಲೈಸೆನ್ಸ್ ಕೊಟ್ಟಿದ್ದೀರಿ? ಅವರಿಗೆ ಲೈಸೆನ್ಸ್ ಕೊಡುವ ಅವಶ್ಯಕತೆ ಇದೆಯೇ? ಇವತ್ತಿಗೂ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಹುಕ್ಕಾ ಬಾರ್‌ಗಳಿದ್ದು ಅದನ್ನು ಬಳಸುವಂಥದ್ದು ನಡೆಯುತ್ತಿದೆ. ಡ್ಯಾನ್ಸ್ ಬಾರ್‌ಗಳು ಇವತ್ತಿಗೂ ಕೂಡ ನಡೆಯುತ್ತಿದೆ. ಇದನ್ನು ತಡೆಹಿಡಿಯುವುದಕ್ಕೆ ನೀವು ಕ್ರಮ ತೆಗೆದುಕೊಳ್ಳುತ್ತೀರಿ; ಆದರೆ ಸ್ವಲ್ಪ ದಿನದ ನಂತರ ಅದು ಮತ್ತೆ ಪ್ರಾರಂಭ ಆಗುತ್ತದೆ. ಇಂಥದ್ದು ಆಗಬಾರದಂತೆ ತಡೆಯಬೇಕು. ವಿಶೇಷವಾಗಿ, ಬಾರ್ & ರೆಸ್ಟೋರೆಂಟ್ ಮತ್ತು ಪಬ್‌ಗಳ ಕೆಲವು ಜಾಗಗಳಲ್ಲಿ ಬೀರ್ ಆಗಲಿ ಅಥವಾ ಬೇರೆ ಮದ್ಯ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಅಬಕಾರಿ ಇಲಾಖೆಯಿಂದ ಲೈಸೆನ್ಸ್ ತೆಗೆದುಕೊಳ್ಳುತ್ತಾರೆ. ಆದರೆ, ಅನಧಿಕೃತವಾಗಿ ಡ್ರಗ್‌ಗಳನ್ನು ನೀಡುತ್ತಿರುವುದನ್ನು ನಿಯಂತ್ರಣ ಮಾಡಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಇದರ ಬಗ್ಗೆ ಮಂತ್ರಿಗಳು ಉತ್ತರ ಕೊಟ್ಟ ಮೇಲೆ ನಾನು ಮತ್ತೆ ಕ್ಲಾರಿಫಿಕೇಷನ್ ಕೇಳುತ್ತೇನೆ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ನಮಗೆ ಒಂದು ನಿಮಿಷ ಮಾತನಾಡುವುದಕ್ಕೆ ಅವಕಾಶ ಕೊಡಿ.

ಸಭಾಪತಿಯವರು:- ಈ ವಿಷಯ ಮಹತ್ವವಾದುದು ಎನ್ನುವುದು ನನಗೆ ಗೊತ್ತಿದೆ. ಈ ಕುರಿತು ಅನೇಕ ಜನ ಮಾತನಾಡಬಯಸುತ್ತಿದ್ದೀರಿ. ಆದರೆ ಎರಡೂ ಪ್ರಮುಖ ಪಕ್ಷಗಳ ನಾಯಕರುಗಳು, ಇವತ್ತು ಶಾಸಕಾಂಗ ಸಭೆಗಳು ಇರುವುದರಿಂದ ಸಂಜೆ 5.30 ಗಂಟೆಗೆ ಸದನವನ್ನು ಮುಗಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಅವಕಾಶ ಕೊಡಬೇಕು ಎನ್ನುವುದಾದರೆ ನಾಳೆ ಇದೇ ವಿಷಯವನ್ನು ಮುಂದುವರೆಸಬೇಕಾಗುತ್ತದೆ. ಆಗ ನೀವೇ, ನಾವು ಮಾತನಾಡುವಾಗ ಸಂಬಂಧಪಟ್ಟ ಮಂತ್ರಿಗಳೇ ಇರಬೇಕು ಎಂದು ಹೇಳುತ್ತೀರಿ. ಇವತ್ತು ಮಾನ್ಯ ಸಚಿವರು ಬಿಡುವು ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಈಗ ಮಾನ್ಯ ಸಚಿವರು ಉತ್ತರ ಕೊಡಲಿ, ಈ ವಿಷಯವನ್ನು ಮುಗಿಸಿ ಬಿಡೋಣ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಇವತ್ತು ಈ ವಿಷಯವನ್ನು ಮುಗಿಸಿ ಬಿಡಿ.

ಶ್ರೀ ಮಧು ಜಿ. ಮಾದೇಗೌಡ(ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಒಂದು ನಿಮಿಷ ಮಾತನಾಡುತ್ತೇನೆ. ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮಾನ್ಯ ಪ್ರಕಾಶ್ ರಾಥೋಡ್‌ರವರು ಮಾತನಾಡುತ್ತಾ ನಗರಗಳಲ್ಲಿ ನಡೆಯುತ್ತಿರುವುದನ್ನು ಮಾತ್ರ ಹೇಳಿದ್ದಾರೆ. ಆದರೆ, ಗಾಂಜಾ ಮಾರಾಟ ಮತ್ತು ಮಾದಕ ದ್ರವ್ಯಗಳು ಈಗಾಗಲೇ ಹಳ್ಳಗಳನ್ನು ಮುಟ್ಟಿದೆ. ನಮ್ಮ ಗ್ರಾಮದಲ್ಲಿ, ನಮ್ಮ ಪಂಚಾಯತಿ ಮಟ್ಟದಲ್ಲಿ, ದೊಡ್ಡ ದೊಡ್ಡ ಶಾಪ್‌ಗಳಾಗಿರಬಹುದು ಅಥವಾ ಹೋಟೆಲ್‌ಗಳಲ್ಲಿ ಇದ್ದಿಲ್ಲದೇ ಇದ್ದರೂ, ಶೆಡ್ ಹೋಟೆಲ್‌ಗಳಲ್ಲಿ ಗಾಂಜಾ ಸಿಗುವಂಥದಾಗಿದೆ. ಆದ್ದರಿಂದ, ಕೇವಲ ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸದೆ ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಪಟ್ಟಂತೆಯೂ ಹೆಚ್ಚಿನ ಒತ್ತನ್ನು ಕೊಡಬೇಕು. ಈಗಾಗಲೇ ನಮ್ಮ ಗ್ರಾಮಗಳಲ್ಲಿ ನಮ್ಮ ಮಕ್ಕಳು ಡ್ರಗ್‌ಗಳ ಸೇವನೆ ಮಾಡುವಂತಹ ಸ್ಥಿತಿಗೆ ತಲುಪಿದ್ದಾರೆ; ಲಾಂಗ್-ಮಚ್ಚುಗಳನ್ನು ಇಟ್ಟುಕೊಂಡು ಓಡಾಡುವಂತಹ ಭಯದ ವಾತಾವರಣ ಸೃಷ್ಟಿ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಒಂದೆರಡು ಕೊಲೆಗಳು ಕೂಡ ಆಗಿರುವುದು ನಮ್ಮ ಗಮನದಲ್ಲಿದೆ. ಇದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಡಾ|| ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ಸುರಕ್ಷತೆಯಿಂದ ಕೂಡಿದ ಸಮಾಜವನ್ನು ನಿರ್ಮಾಣ ಮಾಡುವ ವಾಗ್ದಾನವನ್ನು ನಮ್ಮ ಸರ್ಕಾರ ಮಾಡಿತ್ತು; ಅದನ್ನು ಚಾಚೂ ತಪ್ಪದೇ ಮಾಡಲಾಗುತ್ತಿದೆ. ಮಾನ್ಯ ಸದಸ್ಯರು ಎತ್ತಿರುವುದು ಮಹತ್ವದ ವಿಚಾರವಾಗಿದೆ. ಸೈಬರ್ ಕ್ರೈಮ್, ಡ್ರಗ್ಸ್ ಜಾಲ ಇಂಥದ್ದನ್ನು ಒಂದು ನಾಗರಿಕ ಸಮಾಜ ನಿಗ್ರಹ ಮಾಡಲೇ ಬೇಕು. ಕೇವಲ ಪೊಲೀಸ್ ಇಲಾಖೆ ಮಾತ್ರ ಇದಕ್ಕೆ ಜವಾಬ್ದಾರಿಯೇ? ಬಡತನದ ಬೇಗೆಯಲ್ಲಿರುವಂತಹ ಪೋಷಕರ ಮಕ್ಕಳು ದಾರಿ ತಪ್ಪುವಂಥದ್ದು ಮತ್ತು ಕಿಡಿಗೇಡಿಗಳು ಇಂತಹ ಮಕ್ಕಳನ್ನು ಟಾರ್ಗಟ್ ಮಾಡಿ, ಈ ಒಂದು ಜಾಲವನ್ನು ಹರಡುತ್ತಾರೆ. ಅಂಥವರನ್ನು ನಿಗ್ರಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಬೇಕು. ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ಈ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಪೋಷಕರೂ ಕೂಡ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಿರ್ಜನ ಪ್ರದೇಶಗಳ ಜಾಗವನ್ನು ಸ್ವಚ್ಛವಾಗಿ ಇಡುವಂತಹ, ಬೇಲ ಹಾಕಿ, ದೀಪದ ವ್ಯವಸ್ಥೆಯನ್ನು ಮಾಡುವಂತಹ ಜವಾಬ್ದಾರಿಯನ್ನು ಜಿಜಿಎಂಪಿ ಅಥವಾ ಕಂದಾಯ ಇಲಾಖೆಯವರು ತೆಗೆದುಕೊಳ್ಳಬೇಕಾಗುತ್ತದೆ. ಅಂತರ್ದೇಶಿಯಗಳಿಂದ ಬರುವಂತಹ ಅಡೆತಡೆಗಳಲ್ಲಿ ಆ ನಿರ್ದಿಷ್ಟ ತಾಣಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹೊರಿಸಬೇಕಾಗುತ್ತದೆ. ಆ ತಾಣಾ ವ್ಯಾಪ್ತಿಯಲ್ಲಿ ನಡೆದರೆ ಅದು ನಿಮ್ಮ ಜವಾಬ್ದಾರಿ ಎಂದು ನಿಗದಿ ಮಾಡಬೇಕಾಗುತ್ತದೆ. ಕೆಲವು ಅಪರಾಧಗಳು ರಿಪೀಟ್ ಆಗುತ್ತವೆ. ಅಂತಹ ಅಂಕಿ-ಅಂಶಗಳನ್ನು ಕಾಲ ಕಾಲಕ್ಕೆ ಒದಗಿಸಬೇಕಾಗುತ್ತದೆ. ಇವುಗಳೆಲ್ಲದರ ನಡುವೆ ನಾವು ಬಡಿ ಪ್ರಕರಣಗಳನ್ನು ನೋಡುತ್ತಿದ್ದೇವೆ. ಮಾನ್ಯ ಸಭಾಪತಿಯವರೇ, ನಾನು ಮಹಿಳಾ ಮತ್ತು ಮಕ್ಕಳ ಕಮಿಷಿಯಲ್ಲಿ ಸದಸ್ಯಳಾಗಿದ್ದೇನೆ.

(ಮುಂದು)

(803) 13-09-2022 5.30 DS-BNS

ಡಾ:ತೇಜಸ್ವಿನಿ ಗೌಡ(ಮುಂದು):-

ಹಗಲು ರಾತ್ರಿ ಪೊಲೀಸ್ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಕಣ್ಣುಗಳನ್ನು ಮಾಡುವಂಥದ್ದು ಇರುತ್ತದೆ. ನಾವೆಲ್ಲಾ ಜನಪ್ರತಿನಿಧಿಗಳು ಮತ್ತು ಸಮಾಜ ಕೂಡ ಕಣ್ಣಾವಲನಲ್ಲಿ ಇದ್ದಾಗ ಮಾತ್ರ ಇದನ್ನು ತಡೆಯಲು ಸಾಧ್ಯವಾಗುತ್ತದೆ. ಗೃಹ ಸಚಿವಾಲಯ ಒಳ್ಳೆಯ ಕೆಲಸ ಮಾಡುತ್ತಿದೆ. ಅಷ್ಟಿತಪ್ಪಿಯೂ ಕೂಡ ಆ ಪ್ರಕರಣಗಳು ಆಗಬಾರದು. ಸಂಪೂರ್ಣ ಸುರಕ್ಷತೆ ಕೊಡಬೇಕೆಂದು ಮಾನ್ಯ ಸದಸ್ಯರು ಕೇಳಿರುವುದಕ್ಕೆ ನನ್ನ ಸಹಮತ ಇದೆ. ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅಪರಾಧಿಗಳನ್ನು ಕಂಡುಹಿಡಿಯುವುದರಲ್ಲಿ ಮತ್ತು ಅವರನ್ನು ಬುಕ್ ಮಾಡುವುದರಲ್ಲಿ ಪೊಲೀಸ್ ಇಲಾಖೆಗೆ ನಾಗರಿಕರು ಎಲ್ಲಾ ಹಂತದಲ್ಲೂ ಸಹಾಯ ಮಾಡಬೇಕು. ಎಂಬುದು ನನ್ನ ಅಭಿಪ್ರಾಯ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮಂಜುನಾಥ್ ಭಂಡಾರಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ತಮ್ಮ ಮುಖಾಂತರ ಮಾನ್ಯ ಗೃಹ ಮಂತ್ರಿಗಳಿಗೆ ಹೇಳಬಯಸುವುದೇನೆಂದರೆ, ಇವತ್ತು ದಕ್ಷಿಣ ಕನ್ನಡ ಮಂಗಳೂರು second educational hub ಆಗಿದೆ. ಇದರಲ್ಲಿ ಮುಖ್ಯವಾಗಿ ಅನಧಿಕೃತ ಪಿ.ಜಿ. ಗಳಿವೆ. ಈ ಪಿ.ಜಿ.ಗಳು ಅದರ ಕೇಂದ್ರವಾಗಿರುತ್ತದೆ. ನನ್ನ ಮನವಿ ಏನೆಂದರೆ, ಅಂತಹ ಪಿ.ಜಿ. ಗಳ ಬಗ್ಗೆ ಆ ಕ್ಷೇತ್ರದ ಪೊಲೀಸ್‌ನವರು ಸರಿಯಾದ, ಸೂಕ್ತವಾದಂತಹ ಮಾಹಿತಿಗಳನ್ನು ಒದಗಿಸಿ ಕೊಡಬೇಕಾಗುತ್ತದೆ. ಜುನ್ ತಿಂಗಳಿನಲ್ಲಿ ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿಯ ಗಾಂಜಾ ಮತ್ತು MDMA ಹಿಡಿದಿದ್ದಾರೆ. ಇದನ್ನು ಪೊಲೀಸ್‌ನವರು ಮನಸ್ಸು ಮಾಡಿದರೆ ಹಿಡಿಯಬಹುದು. ಇಲ್ಲದಿದ್ದರೆ ಇದು ಹಾಗೆಯೇ ನಡೆಯುತ್ತಿರುತ್ತದೆ. ನಾನು ಮಾನ್ಯ ಗೃಹ ಮಂತ್ರಿಯವರನ್ನು ಕೇಳುವುದೇನೆಂದರೆ, ನೀವು ಎಷ್ಟು ರೈಡ್ ಮಾಡಿದ್ದೀರಿ, ಎಷ್ಟು ಡ್ರಗ್ಸ್ ಸಿಕ್ಕಿದೆ, ಎಷ್ಟು ಪುನರಾವರ್ತನೆಯಾಗಿದೆ ಎನ್ನುವುದನ್ನು ಪ್ರತಿ ವಾರ ಅಥವಾ ಪ್ರತಿ ತಿಂಗಳು ಪ್ರತಿ ಜಿಲ್ಲೆಯಿಂದ ವರದಿಯನ್ನು ತರಿಸಬೇಕು. ಇವತ್ತು ನಾವು ಇಲ್ಲಿ ಮಾತನಾಡಿದ್ದೇವೆಂದರೆ ನಾಳೆ ಎಲ್ಲಾ ಜಾಗದಲ್ಲೂ ರೈಡ್ ಆಗುತ್ತದೆ. ಆಮೇಲೆ ಕ್ರಮೇಣ ಅದೇ ಮುಜ್ಜಿ ಹೋಗುತ್ತದೆ. ಆ ರೀತಿ ಆಗಬಾರದು. ಇವತ್ತು ದಕ್ಷಿಣ ಕನ್ನಡ ಜಿಲ್ಲೆ educational hub ಆಗಿರುವುದರಿಂದ ಮಾನ್ಯ ಗೃಹ ಸಚಿವರು ಅತ್ಯಂತ ಮುತುವರ್ಜಿ ವಹಿಸಬೇಕೆಂದು ತಮ್ಮ ಮುಖಾಂತರ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ.

ಶ್ರೀಮತಿ ಭಾರತಿಶೆಟ್ಟಿ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ವಂದನೆಗಳು. ನಗರ ಪ್ರದೇಶಗಳ ಬಗ್ಗೆ ಮಾನ್ಯ ಸಹ ಸದಸ್ಯರು ಉಲ್ಲೇಖ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗೂಡು ಅಂಗಡಿಗಳಲ್ಲಿ ನಿರಂತರವಾಗಿ ಈ ಕೆಲಸ ನಡೆಯುತ್ತಿದೆ. ಶಾಲಾ ಮಕ್ಕಳು ಬ್ಯಾಗ್‌ಗಳಲ್ಲಿ ಗಾಂಜಾ ಅನ್ನು ಹಾಕಿಕೊಂಡು ಹೋಗುತ್ತಿರುವುದನ್ನು ನಾವು ಬಸ್ಸಿನಲ್ಲಿ ನೋಡಿದ್ದೇವೆ. ಆದ್ದರಿಂದ ಬರೀ ನಗರಕ್ಕೆ ಅಲ್ಲ, ಗ್ರಾಮಾಂತರ ಪ್ರದೇಶಕ್ಕೂ ಕಾನೂನನ್ನು ಅನ್ವಯಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಬೇಕು. ಅನೇಕ ಕಾನೂನುಗಳನ್ನು ರಚನೆ ಮಾಡಿ ಇದನ್ನು ಹಿಡಿಯುವಂತಹ ಕೆಲಸ ಮಾಡಿದ್ದೇವೆಂದು ಮಾನ್ಯ ಗೃಹ ಮಂತ್ರಿಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದರು. ಅವರನ್ನು ನಾನು ಅಭಿನಂದಿಸುತ್ತೇನೆ. ಆದರೂ ಕೂಡ ಮಾನ್ಯ ಗೃಹ ಮಂತ್ರಿಗಳು ಕೊಟ್ಟಿರುವ ಅಂಕಿ-ಅಂಶಗಳನ್ನು ಕಾಯ್ದೆಯ ಅಡಿಯಲ್ಲಿ ದಾಖಲಿಸುವ ಪ್ರಕರಣಗಳ ಸಂಖ್ಯೆಯನ್ನು ನಾವು ನೋಡಿದರೆ ಪ್ರಕರಣಗಳ ಸಂಖ್ಯೆ ಯಾವತ್ತು ಕಡಿಮೆಯೇ ಆಗಿಲ್ಲ. ಈಗ ಆಗಸ್ಟ್ ತಿಂಗಳವರೆಗೆ 4206 ಪ್ರಕರಣಗಳು ದಾಖಲಾಗಿವೆ. ಇದು ಅಧಿಕೃತ ಸಂಖ್ಯೆಯಾಗಿದೆ. ಅನಧಿಕೃತ ಎಷ್ಟು ಇರಬಹುದು ಎಂಬುದನ್ನು ಲೆಕ್ಕ ಮಾಡಿ. ಇನ್ನು ಡಿಸೆಂಬರ್ ತಲುಪುವಷ್ಟರಲ್ಲಿ ಅಧಿಕೃತವಾಗಿ 5000 ಪ್ರಕರಣಗಳು ದಾಖಲಾಗುವುದು. ಇಷ್ಟೆಲ್ಲಾ ಕಸರತ್ತುಗಳನ್ನು ಮಾಡಿ, ರೈಡ್ ಮಾಡಿ ಡ್ರಗ್ಸ್ ಟನ್‌ಗಳಷ್ಟು ಹಿಡಿದಿದ್ದೇವೆ ಎಂದು ಹೇಳಿದ್ದಾರೆ. ಆದರೂ ಇಷ್ಟು ಪ್ರಕರಣಗಳಾಗಿವೆ ಎಂದರೆ, ನೀವು ಚಾಪೆ ಕೆಳಗೆ ತೂರಿದರೆ ಡ್ರಗ್ಸ್‌ನ್ನು ಮಾರಾಟ ಮಾಡುವವರು ರಂಗೋಲೆ ಕೆಳಗೆ ತೂರುತ್ತಾರೆ. ಚಾಲುಕ್ಯ ಹೋಟೆಲ್ ಹತ್ತಿರ ಸಣ್ಣ ಮಕ್ಕಳ ಶಾಲೆ ಇದೆ. ಅಲ್ಲಿ ಡ್ರಗ್ಸ್ ಕೊಡುವಂಥದ್ದು ನಡೆಯುತ್ತಿದೆ. ಕಾಲೇಜು, ಇಂಜಿನಿಯರಿಂಗ್‌ಗೆ ಹೋಗುವ ಮಕ್ಕಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಆದರೆ ಇವತ್ತು 7, 8, 9, 10ನೇ ತರಗತಿಯ ಮಕ್ಕಳಿಗೆ ಡ್ರಗ್ಸ್ ಮಾರಾಟ ಮಾಡುವಂಥದ್ದು ನಡೆಯುತ್ತಿದೆ. ಅವರನ್ನು ಒಮ್ಮೆ ಹಿಡಿದುಬಿಡುತ್ತಾರೆ. ಒಂದು ಸಲ ಹೆದರಿಕೊಂಡಿದ್ದಾರೊಂದು ಆಮೇಲೆ ಪೊಲೀಸ್‌ನವರು ಆ ಕಡೆಗೆ ಹೋಗುವುದಿಲ್ಲ. ಎರಡು ತಿಂಗಳು ಗೂಡು ಅಂಗಡಿಯವರೆಲ್ಲಾ ಗಪ್‌ಚುಪ್ ಆಗಿ ಅಲರ್ಟ್ ಆಗಿರುತ್ತಾರೆ. ಆಮೇಲೆ ಯಥಾಸ್ಥಿತಿ ಪುನಃ ಚಾಲು ಆಗುತ್ತವೆ. ಇದು ನಿಲ್ಲುವುದಿಲ್ಲ. ಇದನ್ನು ಸರಿಯಾಗಿ ನಿಲ್ಲಿಸಬೇಕಾಗುತ್ತದೆ. ಯಾರು ಗಾಂಜಾ ಸೇವನೆ ಮಾಡಿದರು ಅವರಿಗೂ ಶಿಕ್ಷೆ ಕೊಡುತ್ತಿದ್ದೇವೆಂದು ಹೇಳಿದರು. ಬಹಳಷ್ಟು ಮಕ್ಕಳಿಗೆ ಗಾಂಜಾ ಸೇವನೆ ಮಾಡುತ್ತಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ಪಿ.ಜಿ. ಯಲ್ಲಿ ಬೇರೆ ಬೇರೆ ಕಡೆಯಿಂದ ಹುಡುಗರು ಬಂದಿರುತ್ತಾರೆ. ನಾನೇ ಕಣ್ಣಾರೆ ನೋಡಿದ್ದೇನೆ, ಬಹಳಷ್ಟು ಯುವಕ ಯುವತಿಯರು ರಸ್ತೆಯಲ್ಲಿ ಕುಳಿತು ಬಾಯಿಗೆ ಹಾಕಿಕೊಂಡು ಕುಳಿತಿರುತ್ತಾರೆ. ಅವರಿಗೆ ಯಾರು ಹೇಳುವವರು, ಕೇಳುವವರೇ ಇಲ್ಲ. ಕೆಲವರು ಪಾರ್ಕಿಂಗ್ ಮಾಡುತ್ತಾರೆ. ಕೆಲವರು ಕುಡಿಯುವುದರಲ್ಲಿ ಡ್ರಗ್ಸ್ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸೇವನೆ ಮಾಡುವುದಕ್ಕಿಂತ ಸೇವನೆ ಮಾಡುವ ರೀತಿ ಪ್ರಚೋದನೆ ಮಾಡುವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವ್ಯವಸ್ಥೆ ಮಾಡುತ್ತಾರಲ್ಲಾ ಅದರ ಬಗ್ಗೆ ಹೆಚ್ಚು ನಿಯಂತ್ರಣ ಮಾಡಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ.

ಶ್ರೀ ಎಂ.ನಾಗರಾಜು(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನಾನು ಹೊಸದಾಗಿ ಬಂದಿರುವಂತಹ ಸದಸ್ಯನಾಗಿದ್ದೇನೆ. ಡ್ರಗ್ಸ್ ಸೇವನೆ ಬಗ್ಗೆ ಹಲವಾರು ಸದಸ್ಯರು ಮಾತನಾಡಿದ್ದಾರೆ. ನಾನೂ ಕೂಡ ಎರಡು ನಿಮಿಷ ಮಾತನಾಡುವುದಕ್ಕೆ ಇಚ್ಛೆಪಡುತ್ತಿದ್ದೇನೆ. ಪಕ್ಷಾತೀತವಾಗಿ ಹೇಳಬೇಕೆಂದರೆ, ಬೆಂಗಳೂರು ನಗರ, it has become a capital city for drugs, ಎನ್ನತಕ್ಕಂಥ ಮಾತನ್ನು ಬಹಳ ದುಃಖದಿಂದ ಹೇಳುತ್ತಿದ್ದೇನೆ. ಡ್ರಗ್ಸ್‌ನ್ನು ಸೇವನೆ ಮಾಡತಕ್ಕಂಥದ್ದು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಸೇವನೆ ಮಾಡತಕ್ಕಂಥದ್ದು ಮಾತ್ರವಲ್ಲ, ಆ ಡ್ರಗ್ಸ್ ಸೇವನೆಯಿಂದ ಆಗುತ್ತಿರುವಂತಹ ಕ್ರಿಮಿನಲ್ ಚಟುವಟಿಕೆಯನ್ನು ನೋಡಿದಾಗ ಬೆಂಗಳೂರಿನಲ್ಲಿ ಇರುವಂತಹ ಹಲವಾರು ಕ್ರಿಮಿನಲ್ ಚಟುವಟಿಕೆಗಳಿಗೆ ಇದು ಒಂದು ಮೂಲ ಕಾರಣ ಎಂದು ನಾನು ಭಾವಿಸಿದ್ದೇನೆ. ಬೆಳಗಾವಿಯಲ್ಲಿ ಯಾವುದು ಕೂಡ ಪ್ರಕರಣಗಳು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಬೆಳಗಾವಿ ಸಹ ಹೆಚ್ಚು ಶಿಕ್ಷಣ ಸಂಸ್ಥೆಗಳು ಇರುವಂತಹ ನಗರವಾಗಿದೆ. ಅಲ್ಲೂ ಕೂಡ ಬೇರೆ ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳಿಗೆ ಬರುತ್ತಿದ್ದಾರೆ. ಮಾನ್ಯ ಪ್ರಕಾಶ್ ರಾಥೋಡ್ ರವರು ಹೇಳಿದ ಹಾಗೆ ವಿದ್ಯಾರ್ಥಿಗಳಿಗೆ ಬಂದವರು ಕೆಟ್ಟ ಚಟಗಳಲ್ಲಿ ಭಾಗಿಯಾಗಿ ಅಲ್ಲೂ ಕೂಡ ಕ್ರಿಮಿನಲ್ ಚಟುವಟಿಕೆಗಳು ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಓಪನ್ ಜಾಗಗಳಲ್ಲಿ ಮತ್ತು ರೈಲ್ವೆ ಟ್ರ್ಯಾಕ್‌ಗಳ ಮೇಲೆ ಡ್ರಗ್ಸ್ ಸೇವನೆಗೆ ಆಶ್ರಯ ಕೊಡತಕ್ಕಂಥದ್ದನ್ನು ಮಾನ್ಯ ಗೃಹ ಸಚಿವರ ಗಮನಕ್ಕೆ ತರುವುದಕ್ಕೆ ಇಚ್ಛೆಪಡುತ್ತಿದ್ದೇನೆ. ಬೆಂಗಳೂರು cantonment area ಆಗಿರುವಂತಹ ಫ್ರೇಜರ್ ಟೌನ್, ಕಮ್ಮನಹಳ್ಳಿ, ಕಲ್ಯಾಣ ನಗರ ಇರಬಹುದು, ಈ ಕಡೆಗಳಲ್ಲಿ ನೈಜೀರಿಯನ್ ವಿದ್ಯಾರ್ಥಿಗಳು ಹೆಚ್ಚು ಇರುವ ಜಾಗದಲ್ಲಿ ಈ ದಂಧೆ ವ್ಯಾಪಾರಗಳು ಹಗಲಿರುಳು 24x7 ನಡೆಯುತ್ತಿರುವಂಥದ್ದು. ಪೊಲೀಸ್‌ನವರು ಆ ನೈಜೀರಿಯಾ ವಿದ್ಯಾರ್ಥಿಗಳನ್ನು ಮಾತನಾಡಿಸುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣ ಆಗಿರುವಂಥದ್ದು ಬಹಳ ಖೇದಕರವಾದ ವಿಚಾರ ಎಂದು ಹೇಳಬಯಸುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏಕೆಂದರೆ, ನೈಜೀರಿಯಾ ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆಯಾದರೂ ಕೂಡ ಪೋಲೀಸ್‌ನವರನ್ನೇ ಹಿಡಿದುಕೊಂಡು ಬಡಿಯುವಂತಹ ರೀತಿಯಲ್ಲಿ ವರ್ತಿಸುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಡ್ರಗ್ಸ್ ಮಾರತಕ್ಕಂಥವರು ಬಹಳ ಜನ ನೈಜೀರಿಯಾದಿಂದ ಬರುತ್ತಿದ್ದಾರೆ. ಹೆಣ್ಣುಮಕ್ಕಳು ಕೂಡ ಬೀದಿಯಲ್ಲಿ ನಿಂತುಕೊಂಡು ಡ್ರಗ್ಸ್ ಮಾರಾಟ ಮಾಡುತ್ತಾರೆ. ಏಕೆಂದರೆ, ಹೆಣ್ಣುಮಕ್ಕಳು ಡ್ರಗ್ಸ್ ಮಾರಿದರೆ ಪೋಲೀಸರು ಹಿಡಿಯುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕೋಸ್ಕರ ಹೆಣ್ಣುಮಕ್ಕಳು ಡ್ರಗ್ಸ್ ಮಾರಾಟ ಮಾಡುತ್ತಾರೆ. ಹಾಗಾಗಿ ಅದು ಬಾರ್‌ಗಳಲ್ಲಿ ಇರಬಹುದು, ಡ್ಯಾನ್ಸ್ ಬಾರ್‌ಗಳಲ್ಲಿ ಇರಬಹುದು ಅಥವಾ ಹುಕ್ಕಾ ಬಾರ್‌ಗಳಲ್ಲಿ ಇರಬಹುದು, ಎಲ್ಲಾ ಕಡೆಗಳಲ್ಲೂ ಕೂಡ ಯುವಕರು ಇದಕ್ಕೆ ಬಲಿಯಾಗುತ್ತಿರುವುದು ಬಹಳ ವಿಷಾದಕರವಾದ ವಿಚಾರ ಎಂದು ಹೇಳಬಯಸುತ್ತಿದ್ದೇನೆ. ಬೆಂಗಳೂರು ನಗರ silicon valley of India. ಇಲ್ಲಿ ಕ್ರಿಮಿನಲ್ ಚಟುವಟಿಕೆಯಾಗುತ್ತಿರುವಂತಹ ಜಾಗ ಅಥವಾ ಡ್ರಗ್ಸ್‌ಗೆ ಸೀಮಿತವಾಗುತ್ತಿರುವಂತಹ ಜಾಗ ಆಗುತ್ತಿರುವುದನ್ನು ನೋಡಿದಾಗ ಎಲ್ಲೋ ಒಂದು ಕಡೆ ನಾವೆಲ್ಲರೂ ಸೇರಿ ಇದಕ್ಕೆ ಜನ ಜಾಗೃತಿ create ಮಾಡುವ ಕೆಲಸವನ್ನು ಮಾಡಬೇಕಾಗುತ್ತದೆ. ನಾವೆಲ್ಲರೂ ಸೇರಿ ಇದನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಾಗುತ್ತದೆ. ಇದಕ್ಕೆ ತಾತ್ಕಾಲಿಕ ಕ್ರಮಗಳನ್ನು ಯಾವತ್ತು ತೆಗೆದುಕೊಳ್ಳಬಾರದು. ಡ್ರಗ್ಸ್ ಸರಬರಾಜು ಮಾಡುವಂಥವರಿಗೆ ಎಲ್ಲಂದ ಡ್ರಗ್ಸ್ ಬರುತ್ತಿದೆ ಎಂಬ source ಅನ್ನು ಕಂಡುಹಿಡಿಯುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಇದಕ್ಕೆ funding ಮಾಡುತ್ತಿರತಕ್ಕಂಥ, ಮಾಫಿಯಾ ಮಾಡತಕ್ಕಂಥವರನ್ನು ಮೂಲವಾಗಿ ಹಿಡಿಯತಕ್ಕಂಥ ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ಅದರ ಜೊತೆಗೆ ವಿದ್ಯಾರ್ಥಿಗಳು ಮಾತ್ರವಲ್ಲ, ಕೋವಿಡ್-19 ಆದ ನಂತರ ಎಷ್ಟೋ ಯುವಕರು ಉದ್ಯೋಗ ಸಿಗದಿರುವ ಸಂದರ್ಭದಲ್ಲಿ, they all have become unemployed. Due to frustration, they are getting into drug activities. I have seen such things in some cantonment areas. ಹಾಗಾಗಿ ನಾನು ಕೇಳುತ್ತಿರುವಂಥದ್ದು, ಡ್ರಗ್ಸ್‌ನ್ನು ಮಟ್ಟ ಹಾಕುವುದಕ್ಕೋಸ್ಕರ ಅದರ source ಮತ್ತು ಅದಕ್ಕೆ funding ಮಾಡುತ್ತಿರತಕ್ಕಂಥವರು, ಅದರಿಂದ ಬಲಿಯಾಗಿರುವಂಥವರಿಗೆ, rehabilitation

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡತಕ್ಕಂಥವರಿಗೆ ಮತ್ತೊಂದು ಸಲ ಇದನ್ನು ಮಾಡಬಾರದು ಎನ್ನುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಡ್ರಗ್ಸ್‌ನಿಂದ ಅಮಾಯಕರು ಕೂಡ ಬಲಿಯಾಗುತ್ತಿದ್ದಾರೆ. ಚಿನ್ನದ ಚೈನ್, ಮೊಬೈಲ್‌ಗಳನ್ನು ಕಿತ್ತುಕೊಂಡು ಹೋಗುವಂಥದ್ದನ್ನು ಯಾರು ಮಾಡುತ್ತಿದ್ದಾರೆಂದರೆ, 18 ವರ್ಷಗಳಿಗಿಂತ ಕೆಳಗಿನ ಯುವಕರು ಮಾಡುತ್ತಿದ್ದಾರೆಂದು ನೋಡಿದಾಗ ಎಲ್ಲೋ ಒಂದು ಕಡೆ ಬಹಳ ದುಃಖವಾದ ವಿಚಾರ ಎಂದು ಹೇಳಬಯಸುತ್ತಿದ್ದೇನೆ. ಡ್ರಗ್ಸ್ ವಿಚಾರದಲ್ಲಿ ನಾವೆಲ್ಲರೂ ಸೇರಿ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಬಾರ್ ಮತ್ತು ಹುಕ್ಕಾ ಬಾರ್‌ಗಳಾಗಲಿ, ಇನ್ನು ಯಾವುದೇ ಡ್ಯಾನ್ಸ್ ಬಾರ್‌ಗಳಲ್ಲಿ, ಅವರು ಅನುಮತಿ ಪಡೆದು ಬಾರ್‌ಗಳನ್ನು ನಡೆಸುತ್ತಿರಬಹುದು, ಆದರೆ, ಡ್ರಗ್ಸ್ ಸರಬರಾಜು ಮಾಡುವ ಒಂದು ಪ್ರಕರಣ ಸಿಕ್ಕಿದರೂ ಕೂಡ ಅವರ excise license ನ್ನು ಹಿಂದಕ್ಕೆ ಪಡೆಯುವಂತಹ ಕೆಲಸ ಮಾಡುವುದಕ್ಕೆ ಶಿಫಾರಸ್ಸು ಮಾಡಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ.

ಶ್ರೀ ಸಲೀಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಮಾನ್ಯ ಪ್ರಕಾಶ್ ರಾಥೋಡ್‌ರವರು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆಯಲ್ಲಿ ಯಾವ ರೀತಿ ಭಾಗಿಗಳಾಗುತ್ತಾರೆ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ. ಕಳೆದ ಅಧಿವೇಶನದಲ್ಲೂ ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಅದಕ್ಕೆ ಮಾನ್ಯ ಗೃಹ ಸಚಿವರು ಕೂಡ ಉತ್ತರವನ್ನು ಕೊಟ್ಟಿದ್ದಾರೆ. ಆದರೆ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ನಾನು ಗೃಹ ಸಚಿವರಿಗೆ ಹೇಳುವುದೇನೆಂದರೆ, ಪೊಲೀಸ್‌ನವರ ಗಮನಕ್ಕೆ ಬಾರದೇ ಇಂತಹ ಯಾವುದೇ ಕೆಲಸ ಆಗುವುದಿಲ್ಲ. ದಯವಿಟ್ಟು ಇದನ್ನು ನಾವುಗಳು ಮತ್ತು ಮಾನ್ಯ ಸಚಿವರು ಒಪ್ಪಿಕೊಳ್ಳಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ, ಯಾರು ಡ್ರಗ್ಸ್ ಸರಬರಾಜು ಮಾಡುತ್ತಾರೆ, ಯಾರು drug peddlers ಇದ್ದಾರೆ, ಯಾರು ತೆಗೆದುಕೊಳ್ಳುತ್ತಾರೆ, ಇವೆಲ್ಲಾ ಮಾಹಿತಿ ಪೊಲೀಸ್ ಇಲಾಖೆಗೆ ಗೊತ್ತಿರುತ್ತದೆ. ಇದು ರಾಜ್ಯದ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಈಗಾಗಲೇ ಇದರ ಬಗ್ಗೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ಮಾನ್ಯ ಪ್ರಕಾಶ್ ರಾಥೋಡ್‌ರವರು, ಮಾನ್ಯ ಎಂ. ನಾಗರಾಜುರವರು ಹೇಳಿದ್ದಾರೆ, ಪೊಲೀಸ್ ಇಲಾಖೆಗೆ ಕಡಿವಾಣ ಹಾಕಿದರೆ ಇದೆಲ್ಲಾ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಿಲ್ಲುತ್ತದೆ. ಇಲ್ಲದಿದ್ದರೆ, ನಾವೆಲ್ಲಾ ಇಲ್ಲಿ ಎಷ್ಟು ಚರ್ಚೆ ಮಾಡಿ ಮಾತನಾಡಿದರೂ ಕೂಡ ಕೊನೆಗೆ ಅದು ಅರ್ಥ ಇಲ್ಲದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ವಿಶೇಷವಾಗಿ ಪೊಲೀಸ್ ಇಲಾಖೆಯವರಿಗೆ ಹೆಚ್ಚು ಶಕ್ತಿಯನ್ನು ಕೊಡಬೇಕು. ನೈಜೀರಿಯಾ ಜನರ ಬಗ್ಗೆ ಈಗಾಗಲೇ ಮಾನ್ಯ ಸದಸ್ಯರು ಹೇಳಿದ್ದಾರೆ. ಯಾವರೀತಿ ಅವರು ವರ್ತಿಸುತ್ತಾರೆಂದರೆ ಸಮಾಜದಲ್ಲಿ ಏನಾಗುತ್ತಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಎಲ್ಲಾ ಘಟನೆಗಳು ಅವರ ಮೂಲಕ ಆಗುತ್ತದೆ. ಅದೇ ರೀತಿ drug peddlers ಶಾಲಾ ಮಕ್ಕಳನ್ನು ಭಾಗಿ ಮಾಡುತ್ತಿದ್ದಾರೆ. ನಾವೇನು expect ಮಾಡಬಹುದು ಎಂದರೆ, ಈ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅದರಲ್ಲೂ ವಿಶೇಷವಾಗಿ ಪೊಲೀಸ್ ಇಲಾಖೆಗೆ ಹೆಚ್ಚಿನ ಕಡಿವಾಣ ಹಾಕಿ, ಅದರಲ್ಲಿ ಯಾರು ತಪ್ಪು ಮಾಡಿದರೂ ಕೂಡ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇದು ಯುವಕರ ಭವಿಷ್ಯ, ಈ ರಾಜ್ಯದ ಭವಿಷ್ಯದ ಪ್ರಶ್ನೆಯಾಗಿದೆ.

(ಮುಂದು)

(804) ಎಸ್‌ಪಿಆರ್/ಕೆಎಸ್/5:40/13/09/2022

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬಹಳ ಗಂಭೀರವಾದ ವಿಷಯ ಚರ್ಚೆಯಾಗಿದೆ ಹಾಗೂ ಗೃಹ ಸಚಿವರೂ ಸಹ ಉತ್ತರಿಸಿದ್ದಾರೆ. ಆದರೆ ನಾನು “ಈ ಸರ್ಕಾರ; ಈ ಮಂತ್ರಿಗಳು” ಎಂದು ಹೇಳುವುದಿಲ್ಲ. ಈ ಮಾದಕ ವಸ್ತುಗಳ ಮಾರಾಟ ಜಾಲ, ಸರಬರಾಜು ಬಹಳ ದೀರ್ಘಕಾಲದಿಂದ ಹೆಚ್ಚಾಗುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಇವತ್ತಿನ ದಿವಸ ಗೃಹ ಸಚಿವರು ಉತ್ತರಿಸಿದ್ದಾರೆ; ಅದರಲ್ಲಿ ಅವರು ಕೇವಲ ಅಂಕಿ-ಅಂಶಗಳನ್ನು ಮಾತ್ರವೇ ತಿಳಿಸಿದ್ದಾರೆ. ಇದನ್ನು ನಿಯಂತ್ರಿಸಲು ಏನಾದರೂ ವಿಶೇಷವಾದ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಲ್ಲಿ ದಯಮಾಡಿ ಜೋಡಣೆ ಮಾಡುವಂತೆ ನಾನು ಸರ್ಕಾರಕ್ಕೆ ಹೇಳಬಯಸುತ್ತೇನೆ. ಈ ಚಟದಿಂದಾಗಿ ನಾಡಿನಲ್ಲಿ ಕೇವಲ ಯುವಕರು ಮಾತ್ರವಲ್ಲದೇ, ವಯೋವೃದ್ಧರೂ ಸಹ ಹಾಳಾಗುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯವೂ ಸಹ ಹಾಳಾಗುತ್ತಿದೆ. ಅದರಲ್ಲೂ ಕೂಡ ವಿಶೇಷವಾಗಿ ವಿದ್ಯಾವಂತರು, ಯುವಕರು ಮಾದಕ ವ್ಯಸನದಿಂದ ಬಹಳವಾಗಿ ಕೆಟ್ಟುಹೋಗಿದ್ದಾರೆ. ಇಲಾಖೆಯು ಹುಕ್ಕಾ ಬಾರಿಗೆ ಪರವಾನಿಗೆಯನ್ನು ನೀಡುತ್ತಿದೆ. ಪರವಾನಿಗೆಯನ್ನು ನಿಯಮಾನುಸಾರ ಪೊಲೀಸ್ ಇಲಾಖೆಯಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಡೆದುಕೊಂಡು ಬಾರ್‌ನ್ನು ಯಾವ ರೀತಿಯಾಗಿ ನಡೆಸುತ್ತಿದ್ದಾರೆ ಎಂದರೆ, ತಮಗೆ ಹುಕ್ಕಾ ಬಾರ್ ನಡೆಸಲು ಪರವಾನಿಗೆ ಇದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಪೋಲೀಸಿನವರು ಯಾರೂ ಸಹ ತನಿಖೆ ಮಾಡುವಂತಿಲ್ಲ. ಹುಕ್ಕಾ ಬಾರ್ ಪರವಾನಿಗೆಯ ಅರ್ಥ “ಅಳಿಯ ಅಲ್ಲ; ಮಗಳ ಗಂಡ” ಎನ್ನುವ ನಾಣ್ಣುಡಿಯಂತಾಗಿದೆ. ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ 4-5 ಹುಕ್ಕಾ ಬಾರ್‌ಗಳಿವೆ. ತಮ್ಮನ್ನು ಕರೆಯಬಾರದು; ಆದರೂ ಸಹ ತಾವೇ ಬನ್ನಿ. ಗೃಹ ಸಚಿವರೂ ಸಹ ನನ್ನೊಂದಿಗೆ ಬರಲಿ. ನಾನು ಒಮ್ಮೆ ಬೆಂಗಳೂರು ನಗರದ ಬ್ರಿಗೇಡ್ ರಸ್ತೆಯಲ್ಲಿ ಹೋಗುತ್ತಿದ್ದೆನು. ಆಗ ಸಂಜೆ 7 ಗಂಟೆಯ ಸಮಯವಾಗಿತ್ತು. ಆಗ ಅಲ್ಲಿರುವ ವ್ಯಕ್ತಿಯೊಬ್ಬರು ನನ್ನನ್ನು ನೋಡಿ “ಅಣ್ಣಾ! ಡ್ಯಾನ್ಸ್, ಬಾರ್ ಅಣ್ಣಾ!” ಎಂದು ಹೇಳಿದರು. ಆಗ ನಾನು ಬಹಳ ಆಸಕ್ತಿಯಿಂದ ಆತನಿದ್ದ ಕಡೆಗೆ ಎರಡು ಹೆಜ್ಜೆಗಳನ್ನು ಮುಂದೆ ಹಾಕಿ “ಬಾ ಇಲ್ಲ” ಎಂಬುದಾಗಿ ಕರೆದೆನು. ಆಗ “ಅಲ್ಲ ಏನೇನು ಉಂಟು? ಏನೇನು ಸಮಾಚಾರ ಇದೆ ಹೇಳು ಅಣ್ಣಾ!” ಎಂಬುದಾಗಿ ಕೇಳಿದನು. ಆಗ ಆ ವ್ಯಕ್ತಿಯು “ನಿಮ್ಮ ಭಾಷೆಯನ್ನು ನೋಡಿದರೆ, ನೀವು ನಮ್ಮ ಕಡೆಯವರು ಎಂಬಂತೆ ಕಾಣುತ್ತದೆ” ಎಂಬುದಾಗಿ ತಿಳಿಸಿದನು. ಆಗ ನಾನು “ನೀನು ಯಾವ ಊರಿನವನು” ಎಂಬುದಾಗಿ ಮರು ಪ್ರಶ್ನಿಸಿದೆನು; ಅದಕ್ಕೆ ಪ್ರತಿಕ್ರಿಯಿಸಿದ ಆತನು “ತಾನು ಮೈಸೂರು ಕಡೆಯವನು” ಎಂಬುದಾಗಿ ಉತ್ತರಿಸಿದನು. ಆಗ ನಾನು “ನಾನು ಮಂಡ್ಯದವನು ಹೇಳು ಕಣಪ್ಪಾ; ಏನು ಸಮಾಚಾರ?” ಎಂಬುದಾಗಿ ತಿಳಿಸಿದೆನು. “ಏ ಅಣ್ಣಾ! ಇಲ್ಲ ಫಸ್ಟ್ ಕ್ಲಾಸ್ ಡ್ಯಾನ್ಸ್ ಇದೆ, ಎಂತಹ ಹಾಡುಗಾರಿಕೆ! ಇದೆ” ಎಂಬುದಾಗಿ ತಿಳಿಸಿದನು. ಇದಕ್ಕೆ ನಾನು “ಇದಾದ ಮೇಲೆ ಇನ್ನೇನು ಇದೆ” ಎಂದು ಪ್ರಶ್ನಿಸಿದೆನು. ಅದಕ್ಕೆ ಅವನು ಅಣ್ಣಾ ! ನಿಮಗೆ ಏನು ಬೇಕು ಎಲ್ಲಾ ಇದೆ ಎಂದು ಉತ್ತರಿಸಿದನು. ಇದನ್ನು ನೋಡಿದರೆ ಅಲ್ಲಿನ ಪರಿಸ್ಥಿತಿ ಏನು? ಪೋಲೀಸರು ಅಲ್ಲಿಯೇ ಪಕ್ಕದಲ್ಲಯೇ ನಿಂತುಕೊಂಡಿದ್ದರು. ಇಂತಹ ಸಂಗತಿಗಳು ಈ ನಗರದಲ್ಲಿ ಸಾಕಷ್ಟು ಇವೆ. ಈಗ ಎರಡು ದಶಕಗಳ ಹಿಂದೆ ಬೆಂಗಳೂರು ನಗರಕ್ಕೆ ಹೋದರೆ, ಬ್ರಿಗೇಡ್ ರಸ್ತೆಗೆ ಹೋಗಬೇಕು ಎಂಬುದಾಗಿ ಹೇಳುತ್ತಿದ್ದರು. ಆದರೆ, ಪ್ರಸ್ತುತ ಬೆಂಗಳೂರು ನಗರದಲ್ಲಿ ಈ ರೀತಿಯ ಒಂದು ಸಾವಿರ ಬ್ರಿಗೇಡ್ ರಸ್ತೆಗಳಾಗಿವೆ. ಈ ದಂಧೆಯು ಕೇವಲ ಬೆಂಗಳೂರು ನಗರವನ್ನು ಮಾತ್ರವಲ್ಲದೇ, ಇಡೀ ರಾಜ್ಯದ ತುಂಬಾ ಹರಡಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಇವೆ. ಇದರ ನಿಯಂತ್ರಣವು ಸರ್ಕಾರದಿಂದಲೂ ಸಾಧ್ಯವಿಲ್ಲವೆನ್ನುವುದಾದರೆ, ಮತ್ತೇ ಯಾರಿಂದ ಸಾಧ್ಯವಾಗುತ್ತದೆ ಎಂದು ನಾನು ಪ್ರಶ್ನಿಸಬಯಸುತ್ತೇನೆ. ಆದ್ದರಿಂದ ದಯಮಾಡಿ ಸರ್ಕಾರವು ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಪಕ್ಷದ ಸರ್ಕಾರವು ಅಧಿಕಾರದಲ್ಲರಲಿ, ಈ ವಿಷಯದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಗ್ಗೆ ಸದನದಲ್ಲಿ ಹತ್ತಾರು ಬಾರಿ ಚರ್ಚೆಗಳಾಗುತ್ತವೆ; ಈ ರೀತಿಯ ಮಾಹಿತಿಯನ್ನು ನೀಡಲಾಗುತ್ತದೆ. ಆದರೆ ಸರ್ಕಾರವು ಯಾವುದೇ ರೀತಿಯ ನಿಯಂತ್ರಣಗಳನ್ನು ತೆಗೆದುಕೊಳ್ಳುವುದಿಲ್ಲ. ಪೊಲೀಸ್ ಅಧಿಕಾರಿಗಳ ಪೈಕಿ ಎಲ್ಲರೂ ಕೆಟ್ಟವರೇ ಎಂದು ನಾನು ಹೇಳುವುದಿಲ್ಲ. ಪೊಲೀಸ್ ಇಲಾಖೆಯಲ್ಲಿ ದಂಧೆ ಮಾಡುವ ಅಧಿಕಾರಿಗಳಿಗೆ ಇದು ನಿರಂತರವಾಗಿ ಬರುವಂತಹದಾಗಿದೆ. ಬಡ್ಡಿಯು ದಿನದ 24 ಗಂಟೆಗಳಲ್ಲಿಯೂ ಯಾವ ರೀತಿಯಾಗಿ ಬೆಳೆಯುತ್ತದೆಯೋ ಆ ರೀತಿಯಾಗಿ ಪೊಲೀಸ್ ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಇದು ಹಣ ಮಾಡಲು ದೊಡ್ಡ ಮೂಲವಾಗಿದೆ. ಇಂತಹ ಅಧಿಕಾರಿಗಳೇ ಆಯಕಟ್ಟಿನ ಜಾಗಗಳಲ್ಲಿ ಬರುತ್ತಾರೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಇಂತಹ ಕಡೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸುವುದಿಲ್ಲ. ಆದ್ದರಿಂದ ನಾನು ತಮ್ಮ ಮೂಲಕ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಇದನ್ನು ಇಡೀ ರಾಜ್ಯದಲ್ಲಿಯೇ ನಿಯಂತ್ರಣ ಮಾಡುವುದಕ್ಕೆ ಏನಾದರೂ ಹೊಸ ನಿಯಮಗಳನ್ನು ರೂಪಿಸುವ ಅಗತ್ಯವಿದ್ದರೆ, ಸರ್ಕಾರವು ಅದನ್ನು ರೂಪಿಸಲಿ. ಇಲ್ಲವೆಂದಾದರೆ, ಹಾಲಿ ಇರುವ ನಿಯಮಗಳಡಿಯಲ್ಲಿಯೇ ಕ್ರಮ ತೆಗೆದುಕೊಳ್ಳಬಹುದು ಎನ್ನುವುದಾದರೆ ದಯಮಾಡಿ ಸಚಿವರು ಕಟ್ಟುನಿಟ್ಟಿನ ಆದೇಶವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡಬೇಕು. ಇಲ್ಲಿ ಕೇವಲ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಅವುಗಳ ಅಂಕಿ-ಸಂಖ್ಯೆಗಳನ್ನು ತಿಳಿಸುವುದು ಮುಖ್ಯವಲ್ಲ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹೊರ ರಾಜ್ಯಗಳಿಂದ ಅಥವಾ ಹೊರ ದೇಶಗಳಿಂದ ವಿಮಾನ, ಹಡಗುಗಳ ಮೂಲಕ ನಮ್ಮ ದೇಶಕ್ಕೆ ಮಾದಕ ವಸ್ತುಗಳು ಒಳಬರುವುದನ್ನು ನಿಯಂತ್ರಿಸಬೇಕು ಅಲ್ಲದೇ, ಇಲ್ಲಿ ಹಂಚಿಕೆಯಾಗುವ ಹಾಗೂ ಸೇವಿಸುವ ಪ್ರಕ್ರಿಯೆಗಳನ್ನು ಎಲ್ಲವನ್ನೂ ನಿಯಂತ್ರಣ ಮಾಡಲು ಸರ್ಕಾರವು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ? ಈ ವಿಚಾರದಲ್ಲಿ ಸರ್ಕಾರವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ? ಅಥವಾ ಯಾವುದೇ ವಿಶೇಷವಾದ ಯೋಜನೆ ಅಥವಾ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆಯೇ ಎನ್ನುವುದನ್ನು ದಯಮಾಡಿ ಸಚಿವರು ತಿಳಿಸಬೇಕು. ಒಂದು ವೇಳೆ, ಆ ರೀತಿಯ ಯಾವುದೇ ಕ್ರಮಗಳು ಇಲ್ಲದಿದ್ದರೆ, ಸಚಿವರು ಕೇವಲ ಉತ್ತರವನ್ನು ನೀಡುವುದಾದರೆ, ಇವರೂ ಸಹ ಎಲ್ಲರಂತೆಯೇ ಎಂದು ನಾನು ಭಾವಿಸುತ್ತೇನೆ. ಇದು ಹೀಗೆಯೇ ಮುಂದುವರಿದರೆ, ಈ ಸರ್ಕಾರದ ಅವಧಿಯಲ್ಲಿಯೇ ಮಾದಕ ವಸ್ತುಗಳ ಸೇವನೆಯು ಶೇಕಡಾ 10 ರಷ್ಟು ಜಾಸ್ತಿಯಾಗುತ್ತದೆ. ಈ ವಿಚಾರದಲ್ಲಿ ಯಾವುದಾದರೂ ವಿಶೇಷವಾದ ಕಾರ್ಯ ಯೋಜನೆಗಳಿದ್ದರೆ, ಈ ಸರ್ಕಾರಕ್ಕೆ ಬದ್ಧತೆ ಇದ್ದರೆ, ಇದನ್ನು ನಿಯಂತ್ರಣ ಮಾಡುತ್ತೇವೆ ಎಂದು ಸರ್ಕಾರವು ದಯವಿಟ್ಟು ಘೋಷಿಸಲೇಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ವಿಶೇಷ ಹಾಗೂ ಗಂಭೀರವಾಗಿರುವ ಪ್ರಕರಣದ ಬಗ್ಗೆ ಈ ಸದನದ ಸದಸ್ಯರುಗಳಾದ ಶ್ರೀ ಮಧು ಮಾದೇಗೌಡ, ಡಾ|| ತೇಜಸ್ವಿನಿ ಗೌಡ, ಶ್ರೀ ಮಂಜುನಾಥ ಭಂಡಾರಿ, ಶ್ರೀಮತಿ ಭಾರತಿ ಶೆಟ್ಟಿ, ಶ್ರೀ ಎಂ.ನಾಗರಾಜು, ಶ್ರೀ ಸಲೀಂ ಅಹಮದ್ ಮತ್ತು ಶ್ರೀ ಮರಿತಿಬ್ಬೇಗೌಡ ಇವರುಗಳೆಲ್ಲರೂ ಸಾಕಷ್ಟು ಬೆಳಕನ್ನು ಚೆಲ್ಲಿದ್ದಾರೆ. ಹೀಗಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಪಕ್ಷವನ್ನೂ ಮೀರಿ ವಿಷಯದ ಬಗ್ಗೆ ನಮ್ಮ ಚಿಂತನೆಗಳು ಈ ದಿಕ್ಕಿನಲ್ಲಿ ಹರಿದಾಗ ಮತ್ತು ಜನಜಾಗೃತಿಗಳು ನಿರ್ಮಾಣವಾದಾಗ ಮಾತ್ರವೇ ಇದಕ್ಕೊಂದು ಕೊನೆ ಕಾಣಬಹುದು. ಶ್ರೀ ಮರಿತಿಬ್ಬೇಗೌಡರಿಗೆ ತಿಳಿದಂತೆ, ಪೊಲೀಸರೇನೂ ದೇವರಲ್ಲ. ಇವರುಗಳು ಎಲ್ಲಾ ಕಡೆಗಳಲ್ಲಿ ಇರುವುದಕ್ಕಾಗುವುದಿಲ್ಲ. ಒಂದೊಂದು ಪ್ರಕರಣವನ್ನು ಹಿಡಿದು, ಅದನ್ನು ಬೇಧಿಸಿದಾಗ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಬಹುದು. ಇಡೀ ಸಮಾಜವು ಜಾಗೃತವಾಗುವುದಿಲ್ಲದಿದ್ದರೆ ಇದು ಖಂಡಿತವಾಗಿಯೂ ಸಹ ನಿಯಂತ್ರಣಕ್ಕೆ ಬರುತ್ತದೆ. ಈ ವಿಚಾರದಲ್ಲಿ ಸರ್ಕಾರದ ಕ್ರಮಗಳ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಡ್ರಗ್ಸ್ ಪೆಡ್ಲರ್‌ಗಳ ಆಸ್ತಿ ಜಪ್ತಿ ಮಾಡಲು ಸರ್ಕಾರವು ಹೊರಟಿದೆ. ಈ ರೀತಿಯಾಗಿ 2-3 ಪ್ರಕರಣಗಳಲ್ಲಿ ಆಗಿದೆ. ಇಲ್ಲದಿದ್ದರೆ, ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹುಕ್ಕಾ ಬಾರ್‌ಗೆ ಪರವಾನಿಗೆ ನೀಡುವುದು ಗೃಹ ಇಲಾಖೆ ಅಲ್ಲ; ಬದಲಾಗಿ ಪಿ.ಪಿ.ಎಂ.ಪಿ. ಯವರು ಪರವಾನಿಗೆ ನೀಡುತ್ತಾರೆ. ಹುಕ್ಕಾ ಬಾರ್‌ಗಳಲ್ಲಿ ಮಾದಕ ವಸ್ತುಗಳ ಸೇವನೆಯಾಗುತ್ತದೆ ಎನ್ನುವುದು ನಮ್ಮೆಲ್ಲರ ಅನುಮಾನವಿದೆ. ಇಲ್ಲದೇ ಹೋದರೆ, ಜನರು ಅದರಲ್ಲೂ ವಿಶೇಷವಾಗಿ ಯುವಕ-ಯುವತಿಯರು ಹುಕ್ಕಾ ಬಾರ್‌ಗಳಿಗೆ ಏಕೆ ಹೋಗುತ್ತಾರೆ? ಬಹಳಷ್ಟು ಬಾರಿ ಹುಕ್ಕಾ ಬಾರ್‌ಗಳ ಮೇಲೆ ದಾಳಿ ಮಾಡಲಾಗಿದೆ ಆದರೆ, ಅಲ್ಲಿ ಯಾವುದೇ ಮಾದಕ ವಸ್ತುಗಳು ದೊರೆತಿಲ್ಲ. ಅಲ್ಲದ್ದ ಎಲ್ಲಾ ಸಲಕರಣೆಗಳನ್ನು ಪೊಲೀಸರು ಜಾಲಾಡಿಸಿದ್ದಾರೆ. ಸದಸ್ಯರು ಪ್ರಸ್ತಾಪಿಸಿದಂತೆ, ಅದರಲ್ಲೂ ವಿಶೇಷವಾಗಿ ರೆಗ್ಯೂಲರ್ ಪೊಲೀಸರು ಎಲ್ಲಯೋ ಒಂದು ಕಡೆ ಭಾಗಿಯಾಗುತ್ತಾರೆ ಎನ್ನುವ ಕಾರಣಕ್ಕಾಗಿ ಸಿ.ಸಿ.ಬಿ. (Central Crime Branch) ಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕವಾದ ವಿಭಾಗವನ್ನು ತೆರೆಯಲಾಗಿದೆ. ನಿರಂತರವಾಗಿ ಇದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತಮಗೆ ಗೊತ್ತಿರುವಂತೆ, ಇತ್ತೀಚೆಗೆ ವಿಷಾದನೀಯ ಘಟನೆಯೊಂದು ಜರುಗಿತು. ನಮ್ಮ ನೆರೆಯ ಆಂಧ್ರ ಪ್ರದೇಶ ರಾಜ್ಯದಿಂದ ಗಾಂಜಾ ನಮ್ಮ ರಾಜ್ಯಕ್ಕೆ ಬರುತ್ತಿದೆ ಎನ್ನುವ ಮಾಹಿತಿ ಬಂದಾಗ, ಅಲ್ಲಿ ದಾಳಿ ಮಾಡಲು ಬೆಳಗಿನ ಜಾವ 3:00 ಗಂಟೆಗೆ ನಮ್ಮ ಪೊಲೀಸ್ ಅಧಿಕಾರಿಗಳು ಕಾರಿನಲ್ಲಿ ತೆರಳುತ್ತಾರೆ. ದುರದೃಷ್ಟವಶಾತ್ ಆಂಧ್ರ ಪ್ರದೇಶದ ಚಿತ್ತೂರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜಿಲ್ಲೆಯ ಬಳಿ ಅಪಘಾತ ಸಂಭವಿಸಿ, ಇಬ್ಬರು ಪೊಲೀಸರು ಸ್ಥಳದಲ್ಲಯೇ ಮೃತಪಟ್ಟರುತ್ತಾರೆ. ಇನ್ನಿಬ್ಬರು ಈಗಲೂ ಸಹ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. ಈ ರೀತಿಯಾಗಿ ಅಪರಾಧಿಗಳನ್ನು ಹಿಡಿಯಲು ತಮ್ಮ ಬದುಕನ್ನೇ ಮುಡುಪಾಗಿಡುತ್ತಿದ್ದಾರೆ. ಈ ರೀತಿಯಾಗಿ ವಿಶೇಷವಾದ ಪ್ರಯತ್ನಗಳನ್ನು ಮಾಡುವ ದೊಡ್ಡ ಪೊಲೀಸ್ ತಂಡ ನಮ್ಮ ಜೊತೆಗೆ ಇದೆ. ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣ ಜಾಸ್ತಿಯಾಗುತ್ತಿರುವ ಬಗ್ಗೆ ಇಲ್ಲಿನ ಅನೇಕ ಸದಸ್ಯರು ಪ್ರಸ್ತಾಪಿಸಿದರು. ಪ್ರಕರಣಗಳು ಜಾಸ್ತಿಯಾಗಿವೆ ಎನ್ನುವ ಅಂಕಿ-ಅಂಶಗಳು ನಿಮಗೆ ದೊರೆಯುತ್ತಿವೆ ಎಂದರೆ, ಪೊಲೀಸರ ದಾಳಿಗಳು ಮತ್ತು ಕ್ರಮಗಳು ಜಾಸ್ತಿಯಾಗಿವೆ ಎಂದು ಅರ್ಥವಾಗುತ್ತದೆ. ಹೀಗೆ ಪೊಲೀಸರ ಕ್ರಮಗಳೂ ಸಹ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗಿದ್ದರಿಂದ

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಪರಿಸ್ಥಿತಿ ಹೀಗಿದ್ದರೆ, ಸಚಿವರು ಒಂದು ಕೆಲಸವನ್ನು ಮಾಡಲಿ. ಯಾವುದೂ ಪ್ರಕರಣಗಳನ್ನು ದಾಖಲು ಮಾಡುವುದು ಬೇಡವೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಿ. ಯಾವುದೂ ಒಂದೂ ಪ್ರಕರಣ ದಾಖಲಾಗಿಲ್ಲ ಎಂಬುದಾಗಿ ಸಚಿವರು ಸದನದಲ್ಲಿ ಉತ್ತರಿಸಲಿ. ಯಾವುದೇ ಪ್ರಕರಣಗಳು ಇಲ್ಲ ಎಂಬುದಾಗಿ ಸಚಿವರು ಹೇಳಲಿ. ಇದು ಯಾವುದೂ ಅಲ್ಲ.

ಸಭಾಪತಿಯವರು:- ಶ್ರೀ ಮರಿತಿಬ್ಬೇಗೌಡರೇ ಸಚಿವರು ಸದನಕ್ಕೆ ಉತ್ತರಿಸಲಿ. ಅವರನ್ನು ಉತ್ತರಿಸಲೂ ಸಹ ಬಿಡುವುದಿಲ್ಲ ಎನ್ನುವುದಾದರೆ ಹೇಗೆ? ಸಚಿವರು ಉತ್ತರಿಸಲಿ.

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಆಯಾ ಪೊಲೀಸ್ ತಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ, ಮಾದಕ ವಸ್ತುಗಳು ದೊರೆತರೆ, ತಾಣಾ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಬೇಕೆಂದು ಕೆಲವರು ಪ್ರಸ್ತಾಪಿಸಿದರು. ಕೆಲವು ಪ್ರಕರಣಗಳಲ್ಲಿ ಪೊಲೀಸರ ಮೇಲೆಯೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾನು ನಿಮಗೆ ತಿಳಿಸಬಯಸುತ್ತೇನೆ. ಡ್ರಗ್ಸ್ ಜಾಲದ ಜೊತೆಗೆ ಅವರು ಭಾಗಿಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅನೇಕ ಪೊಲೀಸರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದಸ್ಯರಾದ ಶ್ರೀ ಮಂಜುನಾಥ ಬಂಧಾರಿ ರವರು ಪ್ರಸ್ತಾಪಿಸಿದಂತೆ, ಸಮುದ್ರದ ಬೀಚ್‌ಗಳಲ್ಲಿ ಮತ್ತು ಇನ್ನಿತರೆ ಬೇರೆ ಭಾಗಗಳಲ್ಲಿ ನಿಗಾ ಇಡುವ ಕೆಲಸಗಳನ್ನು ಈಗಾಗಲೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಲಾಗುತ್ತಿದೆ. ಡ್ರಗ್ಸ್‌ಗಳಿಂದಾಗುವ ಅಪರಾಧಿಕ ಪ್ರಕರಣಗಳ ಬಗ್ಗೆ ಅನೇಕ ಸದಸ್ಯರು ಪ್ರಸ್ತಾಪಿಸಿದ್ದಾರೆ. ಖಂಡಿತವಾಗಿಯೂ ಸಹ ಇದು ಸರಿಯಾಗಿದೆ. ಏಕೆಂದರೆ, ಡ್ರಗ್ಸ್ ಸೇವಿಸಿದಾಗ ಅವರುಗಳು ಮನುಷ್ಯರಾಗಿರುವುದಿಲ್ಲ; ಅವರುಗಳಿಗೆ ತಾವುಗಳು ಏನು ಮಾಡುತ್ತಿದ್ದೇವೆ ಎನ್ನುವ ಪ್ರಜ್ಞೆಯೇ ಇರುವುದಿಲ್ಲ; ಇಂತಹ ಪರಿಸ್ಥಿತಿಯಲ್ಲಿ ಅವರುಗಳು ಏನು ಬೇಕಾದರೂ ಮಾಡುತ್ತಾರೆ. ಇದು ಅತ್ಯಾಚಾರ, ಚಾಕು ಇರಿತ ಅಥವಾ ಇನ್ಯಾವುದೇ ಕ್ರಿಯೆ ಪ್ರಕರಣಗಳಾಗಿರಬಹುದು. ಈ ರೀತಿಯ ಪ್ರಕರಣಗಳಾಗುತ್ತಿವೆ. ಕೆಲವು ಪೊಲೀಸರು ಇದರಲ್ಲಿ ಶಾಮೀಲಾಗಿರುತ್ತಾರೆ ಎಂಬುದಾಗಿ ಕೆಲವರು ಪ್ರಸ್ತಾಪಿಸಿದರು. ಇಂತಹ ಪೊಲೀಸರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂತಹ ಸಂಗತಿಗಳ ಬಗ್ಗೆ ಯಾರಾದರೂ ಅನುಮಾನ ವ್ಯಕ್ತಪಡಿಸಿ, ನನಗೆ ಮಾಹಿತಿಯನ್ನು ನೀಡಿದರೆ, ಖಂಡಿತವಾಗಿಯೂ ಸಹ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸದಸ್ಯರಾದ ಶ್ರೀ ಪ್ರಕಾಶ್ ಕೆ.ರಾಥೋಡ್ ರವರು ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಮೂಲತಃ ಅವರೇ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅವರು ಮಾತನಾಡುವ ಸಂದರ್ಭದಲ್ಲಿ ಕೆಲವು ಜಾಗಗಳನ್ನು ಉಲ್ಲೇಖಿಸಿದರು. ದಯಮಾಡಿ ಅವರು ಅಖತವಾಗಿ ಈ ಬಗ್ಗೆ ನನಗೆ ಮಾಹಿತಿ ನೀಡಬೇಕು.

(ಮುಂದು)

(805) 13-9-2022/5-50/bkp-ks

ಶ್ರೀ ಆರಗ ಜ್ಞಾನೇಂದ್ರ(ಮುಂದು):-

ಅದು ಏನು ತೊಂದರೆಯಾಗುವುದಿಲ್ಲ, ಅವರಿಗೂ ಸಹ ಅದರ ಬಗ್ಗೆ ಭಯ ಏನೂ ಇಲ್ಲ. ಕೆಲಸವನ್ನು ಅವರು ಮಾಡುತ್ತಾರೆ. ಒಳ್ಳೆಯ ಸಂಗತಿಯನ್ನು ತಾವು ಪ್ರಸ್ತಾಪ ಮಾಡಿದ್ದೀರಿ, ಈಗ ಎಲ್ಲರೂ ಅಂದರೆ, ಮಾಧ್ಯಮದವರು, ಸಾರ್ವಜನಿಕರು, ಜನ ಪ್ರತಿನಿಧಿಗಳು ಈ ವಿಚಾರದಲ್ಲಿ ಸಹಕಾರ ನೀಡಬೇಕು. ಮಾನ್ಯ ಸದಸ್ಯರಾದ ನಮ್ಮ ಸಹೋದರಿಯವರು ಶಾಲಾ ಆಡಳಿತದ ಬಗ್ಗೆ ಈಗಾಗಲೇ ಹೇಳಿದ್ದಾರೆ. ಶಾಲಾ ಆಡಳಿತ ಮತ್ತು ಈ ಮಕ್ಕಳು ಹಾಳಾಗುವುದರ ಬಗ್ಗೆ ವಿಶೇಷವಾಗಿ ಪೋಷಕರು ಮನೆಯಲ್ಲಿ ನಿಯಂತ್ರಣ ಮಾಡದೇ ಹೋದರೆ ಯಾರು ಇದನ್ನು ರಕ್ಷಣೆ ಮಾಡಲಿಕ್ಕೆ ಆಗುತ್ತದೆ ಹೇಳಿ. ಯಾವ್ಯಾವ ರಾಜ್ಯಗಳಿಂದ ಬರುತ್ತದೆ ಎಂದು ಈಗಾಗಲೇ ಮಾನ್ಯ ಸದಸ್ಯರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದರು. ಮಾನ್ಯ ಸದಸ್ಯರು ಹೇಳಿದ ಪ್ರಕಾರ ಇಡಿ ದೇಶದಿಂದ ಬರುತ್ತದೆ. ಇಲ್ಲಿಂದ ಇಡೀ ದೇಶಕ್ಕೆ ಹೋಗುತ್ತಿದೆ. ಈ ರೀತಿಯಲ್ಲಿ ಅವ್ಯಾಹಿತವಾಗಿ ಕೆಲವರಿಂದ ರವಾನೆಯಾಗುತ್ತಿರುವುದನ್ನು ತಡೆಯುವುದಕ್ಕೆ ವಿಶೇಷವಾಗಿರುವಂತಹ ಪ್ರಯತ್ನವನ್ನು ಬೆಂಗಳೂರು ಪೊಲೀಸ್‌ನವರು ಮಾಡುತ್ತಿದ್ದಾರೆ. ಹಾಗೆಯೇ ಈ ವಿಚಾರವಾಗಿ ಅನೇಕ ಮಾನ್ಯ ಸದಸ್ಯರು ಚರ್ಚೆ ಮಾಡಿದರು. ಗ್ರಾಮಾಂತರ ಪ್ರದೇಶದಲ್ಲೂ ಮಾದಕ ವಸ್ತುಗಳ ಮಾರಾಟದ ಜಾಲದ ಚಟುವಟಿಕೆಗಳು ನಡೆಯುತ್ತಿವೆ. ಈಗ ನನ್ನ ಕ್ಷೇತ್ರದಲ್ಲೂ ಕೆಲವು ಕಾಲೇಜುಗಳಲ್ಲಿ ಕೆಲವು ಕಡೆ ಆಗುತ್ತಿದೆ. ಪೊಲೀಸರಿಗೆ ನಿಗಾ ವಹಿಸಲಕ್ಕೆ ಹೇಳಿ ಅವರುಗಳನ್ನು ಹಿಡಿದಿದ್ದೇವೆ. ಡ್ರಗ್ಸ್ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ರಿಪೀಟ್ ಮಾಡುತ್ತೇನೆ. ಡ್ರಗ್ ಸೇವನೆ ಮಾಡಿ ಒಂದು ತಿಂಗಳ ಒಳಗಾಗಿ ಅವರು ಸಿಕ್ಕಿ ಹಾಕಿಕೊಂಡರೂ ಕೂಡ ಅವರ ರಕ್ತ, ಮೂತ್ರ ಪರೀಕ್ಷೆ ಮಾಡಿ ಇಂತಹದ್ದೇ ಡ್ರಗ್ ಸೇವನೆ ಮಾಡಿದ್ದಾನೆಂದು ಕಂಡು ಹಿಡಿಯಲಾಗುತ್ತದೆ. ಅದನ್ನು ಗುರುತಿಸಲಕ್ಕೆ ವೈಜ್ಞಾನಿಕವಾದಂತಹ ವಿಧಾನಗಳಿವೆ, ಅದನ್ನು ಕೂಡ ಈಗಾಗಲೇ ಬಳಸುತ್ತಿದ್ದೇವೆ. ಕೆಲವು ವಿದ್ಯಾರ್ಥಿಗಳನ್ನು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಜೊತೆಗೆ ವಿಶೇಷವಾಗಿ celebrity ಗಳನ್ನು ಸಹ ಅರೆಸ್ಟ್ ಮಾಡಿದರು. ಈ ವಿಚಾರ ತಮಗೆ ಗೊತ್ತಿದೆ. ಇದರಲ್ಲಿ ಯಾರ ಮುಲಾಜು ನೋಡುವುದಿಲ್ಲ. ಅವರುಗಳನ್ನು ಅರೆಸ್ಟ್ ಮಾಡಿ, ಅವರಿಗೆ ಈ ನಿಟ್ಟಿನಲ್ಲಿ ಏನೇನು ಮಾಡಬಹುದು, ಅವರನ್ನು exposure ಮಾಡುವಂತಹ ಎಲ್ಲಾ ಪ್ರಯತ್ನಗಳು ಸಮಾಜದಲ್ಲಿ ಆಗುತ್ತಿದೆ. ಅದರೂ ಸಹ ಇದನ್ನು ಕಂಪ್ರೋಲ್ ತರುವುದಕ್ಕೆ ಎಲ್ಲರ ಸಹಕಾರ ಅಗತ್ಯ ಇದೆ. ತಾವು ಈ ಬಗ್ಗೆ ವಿಶೇಷವಾಗಿ ಮಾಹಿತಿಯನ್ನು ಕೊಟ್ಟರೆ ನಮ್ಮ ಪೊಲೀಸರು ನಿಗಾ ವಹಿಸುತ್ತಾರೆ. ಮತ್ತು ಅಂತಹವರನ್ನು ಹಿಡಿಯುವಂತಹ ಕೆಲಸ ಇವತ್ತು ಆಗುತ್ತದೆ.

ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಇದನ್ನು ನಿಯಂತ್ರಣ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳಿದರು. ಡ್ರಗ್ ಸೇವನೆ ಮಾಡಿ ಅದಕ್ಕೆ ಗುಲಾಮರಾಗಿ ಅಂದರೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

drug addicts ಯಾರು ಇರುತ್ತಾರೆ, ಅವರಿಗೆ rehabilitate ಮಾಡುವುದಕ್ಕೆ ಅವರುಗಳು ಅದರಿಂದ ಹೊರಗಡೆ ಬರುವುದಕ್ಕೆ ಸರ್ಕಾರ ಏನಾದರು ಕ್ರಮ ತೆಗೆದುಕೊಳ್ಳುತ್ತಿದೆಯೇ? ಸಾಕಷ್ಟು ಜನ ಇವತ್ತು drug addicts ಆಗುತ್ತಿದ್ದಾರೆ , ಅವರುಗಳಿಗೆ ಹೊರಗಡೆ ಬರಲಕ್ಕೆ ಆಗುತ್ತಿಲ್ಲ. ಅವರುಗಳು ಹೊರಗಡೆ ಬರಲಕ್ಕೆ Rehabilitation Centres ಗಳು ಬೇಕಾಗುತ್ತದೆ. ಆ Rehabilitation Centres ಗಳನ್ನು ಸರ್ಕಾರದ ವತಿಯಿಂದ ಪ್ರಾರಂಭ ಮಾಡಿದರೆ, ಅದರಿಂದಲೂ ಸಾಕಷ್ಟು ಜನ ಸಮಾಜದಲ್ಲ ಮತ್ತೆ ಅವರು ಮುಖ್ಯ ವಾಹಿನಿಗೆ ಬರುವುದಕ್ಕೆ ಅವಕಾಶವಾಗುತ್ತದೆ. ಇಲ್ಲವೆಂದರೆ ಅವರು drug addict ಆಗಿಯೇ ಸಾಯುತ್ತಾರೆ. ಹಾಗೆಯೇ ಉಳಿದು, ಹಾಳಾಗುತ್ತಾರೆ. ಅವರನ್ನು ಮತ್ತೆ ವಾಪಸ್ಸು ತರಬೇಕಲ್ಲವೇ? ಅದನ್ನು ಮಾಡುವುದಕ್ಕೆ ಸರ್ಕಾರದ ವತಿಯಿಂದ ಕ್ರಮ ತೆಗೆದುಕೊಳ್ಳಬೇಕು.

ಶ್ರೀ ಆರಗ ಜ್ಞಾನೇಂದ್ರ(ಗೃಹ ಸಚಿವರು):- ಇದು Rehabilitation Centres ಗಿಂತ De-Addiction Centres ಗಳನ್ನು ನಾವು ಸರ್ಕಾರದ ವತಿಯಿಂದ ಮಾಡಿದ್ದೇವೆ. ಅವುಗಳು ಕಾರ್ಯ ನಿರ್ವಹಿಸುತ್ತಿವೆ. ಅಂತಹವರನ್ನು De-addiction Centres ಗಳಿಗೆ ಸೇರಿಸಿ, ಅವರನ್ನು ಸರಿ ಮಾಡುವಂತಹ ಕೆಲಸ ಆಗುತ್ತಿದೆ, ಧನ್ಯವಾದಗಳು.

ಸಭಾಪತಿಯವರು:- ಸದನವನ್ನು ನಾಳೆ ಬೆಳಿಗ್ಗೆ 11-00 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(ಸದನವು ಸಂಜೆ 5 ಗಂಟೆ 53 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ 14ನೇ ಸೆಪ್ಟೆಂಬರ್ ಮಾಹೆ 2022ರ ಬುಧವಾರದಂದು ಬೆಳಿಗ್ಗೆ 11-00 ಗಂಟೆಗೆ ಸೇರಲು ನಿಶ್ಚಯಿಸಿತು)

<><><>